

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ (CBEC)

ನವ ದೆಹಲಿ

ಸರಕು ಮತ್ತು ಸೇವಾ ತೆರಿಗೆ (GST)

ಕುರಿತು

ಪದೇ ಪದೇ ಕೇಳಲಾಗುವ

ಪ್ರಶ್ನೆಗಳು

(FAQs)

ದ್ವಿತೀಯ ಆವೃತ್ತಿ, 31 ಮಾರ್ಚ್ 2017

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

## ಮುನ್ನುಡಿ

ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯ ಉಚ್ಚ ತರಬೇತಿ ಸಂಸ್ಥೆ ರಾಷ್ಟ್ರೀಯ ಸೀಮಾ ಸುಂಕ, ಕೇಂದ್ರ ಅಬಕಾರಿ ಹಾಗೂ ಮಾದಕ ವಸ್ತು ಅಕಾಡೆಮಿ(NACEN)ಯು ಸರಕು ಮತ್ತು ಸೇವಾ ತೆರಿಗೆಯ ಕುರಿತಾಗಿ ಹೊರತಂದ ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಸಂಕಲನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. 21 ಸೆಪ್ಟೆಂಬರ್ 2016 ರಂದು ಮಾನ್ಯ ಕೇಂದ್ರ ವಿತ್ತ ಸಚಿವರಿಂದ ಲೋಕಾರ್ಪಣೆಗೊಂಡ ಈ ಸಂಕಲನವು ಜೂನ್ 2016ರ ಮಾದರಿ ಜಿಎಸ್‌ಟಿ ಕರಡು ಕಾಯ್ದೆಯನ್ನು ಆಧರಿಸಿತ್ತು. ದೇಶಾದ್ಯಂತ ಜನಮಾನಸದಲ್ಲಿ ಪಸರಿಸಲು ಈ ಸಂಕಲನವನ್ನು ಹಲವು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲಾಗಿತ್ತು.

ಮೊದಲ ಆವೃತ್ತಿಯ ಲೋಕಾರ್ಪಣೆಯ ನಂತರ ಹಲವು ಪ್ರಮುಖ ಬೆಳವಣಿಗೆಗಳಾಗಿವೆ. ಜಿಎಸ್‌ಟಿ ಪರಿಷತ್ತಿನಿಂದ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಐಜಿಎಸ್‌ಟಿ, ಯುಟಿಜಿಎಸ್‌ಟಿ ಹಾಗೂ ಪರಿಹಾರ ಸೆಸ್‌ಗಳ ಕರಡು ಕಾಯ್ದೆಗಳು ಮತ್ತು ಹಲವು ನಿಯಮಗಳು ಅನುಮೋದನೆಗೊಂಡಿವೆ. ಸಂಸತ್ತಿನಲ್ಲಿ ಕೇಂದ್ರೀಯ ಮಸೂದೆಗಳನ್ನು ಮಂಡಿಸಲಾಗಿದೆ, ರಾಜ್ಯಗಳಿಗೆ ಸಂಬಂಧಿಸಿದ ಮಸೂದೆಗಳು ಆಯಾ ರಾಜ್ಯ ವಿಧಾನಸಭೆಗಳಿಂದ ಪಾರಿತಗೊಳ್ಳಬೇಕಿದೆ. ಮೊದಲ ಆವೃತ್ತಿ ಹೊರತರುವಾಗ ನೀಡಿದ್ದ ಭರವಸೆಯಂತೆ ಸಂಸತ್ತಿನಲ್ಲಿ ಮಂಡಿಸಲಾಗಿರುವ ಕರಡು ಮಸೂದೆಗಳ ಆಧಾರದ ಮೇಲೆ NACEN ಈ ಸಂಕಲನದ ದ್ವಿತೀಯ ಆವೃತ್ತಿ ತಯಾರಿಸಿದೆ. ಈ ಪ್ರಯತ್ನಕ್ಕೆ ನಾನು NACENನ ಮಹಾನಿರ್ದೇಶಕರು ಹಾಗೂ ಅವರ ತಂಡವನ್ನು ಅಭಿನಂದಿಸುತ್ತೇನೆ. ಇದು ತೆರಿಗೆ ಅಧಿಕಾರಿಗಳು, ವ್ಯಾಪಾರ ಸಮುದಾಯ ಹಾಗೂ ಜನತೆಯಲ್ಲಿ ಜಿ.ಎಸ್.ಟಿ ಕುರಿತಾಗಿ ಅರಿವು ಮೂಡಿಸಿ, ಜ್ಞಾನವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ನನಗಿದೆ.

ನಜೀಬ್ ಷಾ

ಅಧ್ಯಕ್ಷರು, ಸಿಬಿಇಸಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸಿದ್ಧಪಡಿಸಿರುವವರು: ಶ್ರೀ ಸಮೀರ್ ಬಜಾಜ್ ಹೆಚ್ಚುವರಿ ನಿರ್ದೇಶಕರು, NACEN, ಮುಂಬೈ  
ಇವರ ಮೇಲ್ವಿಚಾರಣೆಯಲ್ಲಿ ಶ್ರೀ ದೀಪಕ್ ಮಾತಾ, ಸಹಾಯಕ ನಿರ್ದೇಶಕರು, NACEN,  
ಮುಂಬೈ ಮತ್ತು ಸಂಜೀವ್ ನಾಯರ್ ಎಕ್ಸಾಮಿನರ್, CESTAT ಮುಂಬೈ

ಅವಲೋಕನ: ಶ್ರೀ ಪಿ.ಕೆ. ಮೊಹಂತಿ, ಸಲಹೆಗಾರ, ಸಿಬಿಇಸಿ (ಅಧ್ಯಾಯ 1); ಶ್ರೀ ವಿಶಾಲ್  
ಪ್ರತಾಪ್‌ಸಿಂಗ್ , ಡಿಸಿ (ಜಿಎಸ್‌ಟಿ), ಜಿಎಸ್‌ಟಿ ನೀತಿ ವಿಂಗ್, ಸಿಬಿಇಸಿ (ಅಧ್ಯಾಯ 2), ಡಾ ಪಿ.ಡಿ.  
ಸಿಂಗ್ ವಘೇಲಾ, ಸಿಸಿಟಿ ಗುಜರಾತ್ (ಅಧ್ಯಾಯ 3 ಮತ್ತು 7); ಶ್ರೀ  
ಡಿ.ಪಿ.ನಾಗೇಂದ್ರಕುಮಾರ್, ಪ್ರಧಾನ ಹೆಚ್ಚುವರಿ ಮಹಾನಿರ್ದೇಶಕರು, DGCEI, ಬೆಂಗಳೂರು  
(ಅಧ್ಯಾಯ 4 ರಿಂದ 6); ಶ್ರೀ ಉಪೇಂದ್ರ ಗುಪ್ತಾ, ಕಮಿಷನರ್, ಜಿಎಸ್‌ಟಿ, ಸಿಬಿಇಸಿ (ಅಧ್ಯಾಯ  
8 ರಿಂದ 11); ಶ್ರೀ ರಿತ್ವಿಕ್ ಪಾಂಡೆ, ಸಿಸಿಟಿ, ಕರ್ನಾಟಕ (ಅಧ್ಯಾಯ 12); ಶ್ರೀ ಅರುಣ್  
ಕುಮಾರ್ ಮಿಶ್ರಾ, ಜಂಟಿ ಕಾರ್ಯದರ್ಶಿ, ಸಿಟಿಡಿ, ಬಿಹಾರ (ಅಧ್ಯಾಯ 13); ಶ್ರೀ ಖಾಲಿದ್  
ಅನ್ವರ್, ಹಿರಿಯ ಜೆಸಿಟಿ, ಪಶ್ಚಿಮ ಬಂಗಾಳ (ಅಧ್ಯಾಯ 14 & 24); ಶ್ರೀ ಅಜಯ್ ಜೈನ್,  
ಪ್ರಧಾನ ಆಯುಕ್ತರು ಕಸ್ತಮ್ಸ್, ಅಹಮದಾಬಾದ್ (ಅಧ್ಯಾಯ 15); ಶ್ರೀ ಬಿ.ಬಿ.ಅಗರ್ವಾಲ್,  
ಪ್ರಧಾನ ಆಯುಕ್ತರು, ಹೈದರಾಬಾದ್ (ಅಧ್ಯಾಯ 16); ಶ್ರೀ ಶಶಾಂಕ್ ಪ್ರಿಯಾ, ಎ.ಡಿ.ಜಿ,  
ಡಿ.ಜಿ.ಜಿಎಸ್‌ಟಿ, ಸಿಬಿಇಸಿ (ಅಧ್ಯಾಯ 17 ರಿಂದ 20); ಶ್ರೀ ಜಿ.ಡಿ.ಲೋಹಾನಿ, ಸಿಸಿಇ,  
ಫರಿದಾಬಾದ್ (ಅಧ್ಯಾಯ 21 ಮತ್ತು 22); ಮತ್ತು ಶ್ರೀ ಪ್ರಕಾಶ್ ಕುಮಾರ್, ಸಿಇಒ, GSTN  
(ಅಧ್ಯಾಯ 23).

ಈ ಸಂಕಲನದ ಕುರಿತಾಗಿ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು [dg.nacen-cbec@nic.in](mailto:dg.nacen-cbec@nic.in) ಗೆ  
ಕಳುಹಿಸಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹಕ್ಕುತ್ಯಾಗ: ಜಿಎಸ್‌ಟಿಯ ಕುರಿತಾದ ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಈ ಸಂಕಲನವನ್ನು NACEN ಸಂಕಲಿಸಿದ್ದು, ಮೂಲ ತರಬೇತಿದಾರರಿಂದ ಪರಾಮರ್ಶಿಸಲಾಗಿದೆ. ಈ ಸಂಕಲನ ತರಬೇತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಈ ಕಿರುಪುಸ್ತಕದಲ್ಲಿರುವ ಮಾಹಿತಿಯನ್ನು ಸಾಮಾನ್ಯ ಅವಲೋಕನಕ್ಕಾಗಿ ಮಾತ್ರ ನೀಡಲಾಗಿದೆ. ಇದನ್ನು ಕಾನೂನು ಸಲಹೆ ಅಥವಾ ಅಭಿಪ್ರಾಯವೆಂದು ಪರಿಗಣಿಸಬಾರದು. ಹೆಚ್ಚಿನ ವಿವರಗಳಿಗಾಗಿ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ/ಐಜಿಎಸ್‌ಟಿ/ಯುಟಿಜಿಎಸ್‌ಟಿ ಕಾನೂನನ್ನು ನೋಡಲು ಕೋರಲಾಗಿದೆ. ಈ ಸಂಕಲನವು ಸಿಜಿಎಸ್‌ಟಿ ಹಾಗೂ ಎಸ್‌ಜಿಎಸ್‌ಟಿ ಮಸೂದೆಗಳನ್ನು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಎಂದು ಕರೆಯುತ್ತದೆ ಏಕೆಂದರೆ ಬಹುಪಾಲು ವಿಚಾರಗಳಲ್ಲಿ ಈ ಎರಡೂ ಮಸೂದೆಗಳು ಏಕರೂಪವಾಗಿವೆ. ಸಿಜಿಎಸ್‌ಟಿ ಸಂಸತ್ತಿನಲ್ಲಿ ಮಂಡಿತವಾಗಿದೆ, ಎಸ್‌ಜಿಎಸ್‌ಟಿ ಆಯಾ ರಾಜ್ಯ ವಿಧಾನ ಸಭೆಗಳಲ್ಲಿ ಮಂಡಿತಗೊಳ್ಳಬೇಕಿದೆ. ಕೆಲವು ವಿಚಾರಗಳು ಕೇವಲ ರಾಜ್ಯಗಳಿಗೆ ಸಂಬಂಧಿತವಾಗಿದ್ದು ಎಸ್‌ಜಿಎಸ್‌ಟಿ ಮಸೂದೆಯಲ್ಲಿ ಮಾತ್ರ ಇರಬಹುದು.

## ಪರಿವಿಡಿ

|   |     |
|---|-----|
| 1. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸ್ಥೂಲ ಪರಿಚಯ          | 3   |
| 2. ತೆರಿಗೆ ವಿಧಿಸುವುದು ಮತ್ತು ತೆರಿಗೆ ವಿನಾಯಿತಿ                | 24  |
| 3. ನೋಂದಣಿ   | 33  |
| 4. ಪೂರೈಕೆಯ ಅರ್ಥ ಮತ್ತು ವ್ಯಾಪ್ತಿ                            | 54  |
| 5. ಪೂರೈಕೆಯ ಸಮಯ  | 64  |
| 6. ಜಿಎಸ್‌ಟಿಯಡಿಯಲ್ಲಿ ಮೌಲ್ಯಮಾಪನ                             | 73  |
| 7. ಜಿಎಸ್‌ಟಿಯಲ್ಲಿ ತೆರಿಗೆ ಪಾವತಿಗಳು                          | 77  |
| 8. ಇ-ಕಾಮರ್ಸ್  | 89  |
| 9. ಬಿಡಿಗೇಲಸ   | 95  |
| 10. ಹೂಡುವಳಿ ತೆರಿಗೆ ಜಮೆ (ಐಟಿಸಿ)                            | 101 |
| 11. ಜಿಎಸ್‌ಟಿ ಅಡಿಯಲ್ಲಿ ಹೂಡುವಳಿ ಸೇವೆಗಳ ಹಂಚಿಕೆದಾರರ ಪರಿಕಲ್ಪನೆ | 114 |
| 12. ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ಮತ್ತು ITC ಹೊಂದಾಣಿಕೆ      | 120 |
| 13. ಆಕಲನ ಮತ್ತು ಲೆಕ್ಕತಪಾಸಣೆ                                | 131 |
| 14. ಮರುಪಾವತಿ (ರೀಫಂಡ್)                                     | 141 |
| 15. ಬೇಡಿಕೆ ಮತ್ತು ವಸೂಲಿ                                    | 152 |
| 16. ಜಿಎಸ್‌ಟಿಯಲ್ಲಿ ಮೇಲ್ಮನವಿ, ಪುನರಾವಲೋಕನ ಮತ್ತು ಪರಿಷ್ಕರಣೆ    | 161 |
| 17. ಮುಂಗಡ ಆದೇಶ  | 168 |
| 18. ಇತ್ಯರ್ಥ ಆಯೋಗ  | 177 |

|  |     |
|--|-----|
| 19. ತನಿಖೆ, ಶೋಧ, ವಶ ಮತ್ತು ಬಂಧನ  | 178 |
| 20. ಅಪರಾಧ ಮತ್ತು ದಂಡ, ಅಭಿಯೋಜನೆ ಮತ್ತು ರಾಜಿ ಪ್ರಕ್ರಿಯೆ                           | 198 |
| 21. ಐಜಿಯೆನ್‌ಸೆಟ್ ಕಾಯ್ದೆಯ ಅವಲೋಕನ  | 213 |
| 22. ಸರಕು ಮತ್ತು ಸೇವಾ ಪೂರೈಕೆಯ ಸ್ಥಳ   | 219 |
| 23. ಜಿಎಸ್‌ಟಿಎನ್ ಹಾಗೂ ಜಿಎಸ್‌ಟಿ ಪೋರ್ಟಲ್ ಮೂಲಕ ಫ್ರಂಟ್‌ಎಂಡ್<br>ಬಿಸಿನೆಸ್ ಪ್ರಕ್ರಿಯೆ | 230 |
| 24. ತಾತ್ಕಾಲಿಕ ನಿಬಂಧನೆಗಳು   | 250 |

## 1. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸ್ಥೂಲ ಪರಿಚಯ

ಪ್ರಶ್ನೆ 1: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಂದರೇನು?

ಉತ್ತರ: ಜಿಎಸ್‌ಟಿ ಎಂದರೆ ಸರಕು ಮತ್ತು ಸೇವೆಗಳ ಬಳಕೆಯ ಮೇಲೆ ಗುರಿ-ಆಧಾರಿತ ತೆರಿಗೆ ವ್ಯವಸ್ಥೆ. ಸರಕಿನ ತಯಾರಿಕೆ ಹಂತದಿಂದ ಪ್ರಾರಂಭಿಸಿ ಅಂತಿಮ ಬಳಕೆಯ ಎಲ್ಲಾ ಹಂತಗಳಲ್ಲಿ ಈ ತೆರಿಗೆಯನ್ನು ವಿಧಿಸಲಾಗುವುದು. ಹಿಂದಿನ ಹಂತದಲ್ಲಿ ನೀಡಿದ ತೆರಿಗೆಯನ್ನು ಮುಂದಿನ ಹಂತದಲ್ಲಿ ಮನ್ನಾ ಮಾಡಲಾಗುವುದು. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಸರಕಿನ ಮೌಲ್ಯವರ್ಧನೆ ಮೇಲೆ ಮಾತ್ರ ತೆರಿಗೆ ವಿಧಿಸಲಾಗುವುದು ಮತ್ತು ಅಂತಿಮ ಬಳಕೆದಾರ ತೆರಿಗೆಯ ಹೊರೆಯನ್ನು ಹೊರಬೇಕಾಗುತ್ತದೆ.

ಪ್ರಶ್ನೆ 2: ಗುರಿ ಆಧಾರಿತ ತೆರಿಗೆಯ ಪರಿಕಲ್ಪನೆ ಏನು?

ಉತ್ತರ: ಈ ಪರಿಕಲ್ಪನೆಯ ಅಡಿಯಲ್ಲಿ, ತೆರಿಗೆಯು ಸರಕು ಅಥವಾ ಸೇವೆ ಬಳಕೆಯಾಗುವ ಸ್ಥಳದ ಮೇಲೆ ಅಧಿಕಾರ ವ್ಯಾಪ್ತಿ ಇರುವ ತೆರಿಗೆ ಪ್ರಾಧಿಕಾರಕ್ಕೆ ಸಂಚಿತವಾಗುತ್ತದೆ. ಈ ಸ್ಥಳವನ್ನು “ಪೂರೈಕೆಯ ಸ್ಥಳ” (Place of Supply) ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ 3: ಪ್ರಸ್ತುತ ಚಾಲ್ತಿಯಲ್ಲಿರುವ ಯಾವ ಯಾವ ತೆರಿಗೆಗಳು ಜಿಎಸ್‌ಟಿಯಲ್ಲಿ ಅಂತರ್ಗತಗೊಳ್ಳಲಿವೆ?

ಉತ್ತರ: ಈ ಕೆಳಕಂಡ ತೆರಿಗೆಗಳು ಜಿಎಸ್‌ಟಿಯಲ್ಲಿ ಅಂತರ್ಗತಗೊಳ್ಳಲಿವೆ -

(1) ಕೇಂದ್ರ ಸರ್ಕಾರ ವಿಧಿಸುವ ಮತ್ತು ಸಂಗ್ರಹಿಸುವ ತೆರಿಗೆಗಳು:

(ಅ) ಕೇಂದ್ರೀಯ ಅಬಕಾರಿ ಸುಂಕ;

(ಆ) ಅಬಕಾರಿ ಸುಂಕ (ಔಷಧೀಯ ಮತ್ತು ಟಾಯ್ಲೆಟ್ ತಯಾರಿಕೆಗಳ ಮೇಲೆ)

- (ಇ) ಹೆಚ್ಚುವರಿ ಅಬಕಾರಿ ಸುಂಕ (ವಿಶೇಷ ಮಹತ್ವವುಳ್ಳ ಸರಕುಗಳ ಮೇಲೆ)
  - (ಈ) ಹೆಚ್ಚುವರಿ ಅಬಕಾರಿ ಸುಂಕ (ಜವಳಿ ಮತ್ತು ಜವಳಿ ಉತ್ಪನ್ನಗಳು)
  - (ಉ) ಹೆಚ್ಚುವರಿ ಸೀಮಾ ಶುಲ್ಕ (ಸಾಮಾನ್ಯವಾಗಿ ಸಿವಿಡಿ ಎಂದು ಕರೆಯಲ್ಪಡುತ್ತವೆ)
  - (ಊ) ವಿಶೇಷ ಹೆಚ್ಚುವರಿ ಸೀಮಾ ಶುಲ್ಕ (ಎಸ್‌ಎಡಿ)
  - (ಋ) ಸೇವಾ ತೆರಿಗೆ
  - (ಎ) ಸರಕು ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸರ್ಚಾರ್ಜ್ ಮತ್ತು ಸೆಸ್‌ಗಳು
- (2) ರಾಜ್ಯ ಸರ್ಕಾರಗಳ ತೆರಿಗೆಗಳು:
- (ಅ) ರಾಜ್ಯದ ಮೌಲ್ಯವರ್ಧನೆ ತೆರಿಗೆ (ವ್ಯಾಟ್)
  - (ಆ) ಕೇಂದ್ರ ಮಾರಾಟ ತೆರಿಗೆ
  - (ಇ) ಐಷಾರಾಮಿ ತೆರಿಗೆ
  - (ಈ) ಪ್ರವೇಶ ತೆರಿಗೆ (ಎಲ್ಲಾ ವಿಧ)
  - (ಉ) ಮನರಂಜನೆ ಮತ್ತು ವಿನೋದ ಚಟುವಟಿಕೆಗಳ ಮೇಲಿನ ತೆರಿಗೆ (ಸ್ಥಳೀಯ ಸಂಸ್ಥೆಗಳು ವಿಧಿಸುವ ಕರವನ್ನು ಹೊರತುಪಡಿಸಿ)
  - (ಊ) ಜಾಹೀರಾತು ತೆರಿಗೆ
  - (ಋ) ಖರೀದಿ ತೆರಿಗೆ
  - (ಎ) ಲಾಟರಿ, ಬೆಟ್ಟಿಂಗ್ ಮತ್ತು ಜೂಜಾಟಾದ ಮೇಲಿನ ತೆರಿಗೆ
  - (ಐ) ಸರಕು ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸರ್ಚಾರ್ಜ್ ಮತ್ತು ಸೆಸ್‌ಗಳು



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಜಿಎಸ್‌ಟಿ ಪರಿಷತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿಯಲ್ಲಿ ಅಂತರ್ಗತಗೊಳಿಸಬಹುದಾದ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆ, ಸರ್ಚಾರ್ಜ್ ಹಾಗೂ ಸೆಸ್‌ಗಳ ಕುರಿತು ಶಿಫಾರಸ್ಸು ಮಾಡುತ್ತದೆ.

**ಪ್ರಶ್ನೆ 4:** ಈ ಮೇಲ್ಕಂಡ ತೆರಿಗೆಗಳನ್ನು ಜಿಎಸ್‌ಟಿಯಲ್ಲಿ ಅಂತರ್ಗತಗೊಳಿಸಲು ಅಳವಡಿಸಿಕೊಂಡ ಮಾನದಂಡಗಳೇನು?

**ಉತ್ತರ:** ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿಧಿಸುವ ಹಲವಾರು ಕರಗಳನ್ನು ಜಿಎಸ್‌ಟಿಯಲ್ಲಿ ಅಂತರ್ಗತಗೊಳಿಸುವ ಸಾಧ್ಯತೆಯನ್ನು ಪರಾಮರ್ಶಿಸಲಾಯಿತು. ಈ ಕೆಳಕಂಡ ಮಾನದಂಡಗಳನ್ನು ಗಮನದಲ್ಲಿರಿಸಿಕೊಂಡು ಅಂತರ್ಗತಗೊಳ್ಳಲಿರುವ ತೆರಿಗೆಗಳನ್ನು ಗುರುತಿಸಲಾಗಿವೆ -

(1) ಅಂತರ್ಗತಗೊಳ್ಳಲಿರುವ ತೆರಿಗೆ ಅಥವಾ ಕರಗಳು ಪ್ರಮುಖವಾಗಿ ಸರಕು ಮತ್ತು ಸೇವೆಗಳ ಮೇಲೆ ವಿಧಿತವಾಗುವ ಪರೋಕ್ಷ ತೆರಿಗೆಗಳ ರೂಪದಲ್ಲಿರಬೇಕು.

(2) ಅಂತರ್ಗತಗೊಳ್ಳಲಿರುವ ತೆರಿಗೆ ಅಥವಾ ಕರಗಳು ಒಂದೆಡೆಯಲ್ಲಿ ಸರಕುಗಳ ಆಮದು/ತಯಾರಿಕೆ/ಉತ್ಪಾದನೆ ಅಥವಾ ಸೇವೆಗಳ ಒದಗಿಸುವಿಕೆಯಿಂದ ಪ್ರಾರಂಭವಾಗಿ ಮತ್ತೊಂದೆಡೆಯಲ್ಲಿ ಸರಕು ಅಥವಾ ಸೇವೆಗಳ ಬಳಕೆಯಿಂದ ಕೊನೆಗೊಳ್ಳುವ ವ್ಯವಹಾರದ ಸರಪಳಿಯ ಭಾಗವಾಗಿರಬೇಕು.

(3) ಈ ಅಂತರ್ಗತಗೊಳ್ಳುವಿಕೆಯಿಂದಾಗಿ ರಾಜ್ಯದೊಳಗೆ ಮತ್ತು ಅಂತರ ರಾಜ್ಯ ಮಟ್ಟದಲ್ಲಿ ತೆರಿಗೆ ಜಮೆಯ ಪ್ರಕ್ರಿಯೆ ಸರಾಗವಾಗಿ ಮುಂದುವರಿಯುವಂತಿರಬೇಕು. ಸರಕು ಮತ್ತು ಸೇವೆಗಳಿಗೆ ನೇರವಾಗಿ ಸಂಬಂಧಿಸಿದ ತೆರಿಗೆ, ಕರ ಮತ್ತು ಶುಲ್ಕಗಳನ್ನು ಅಂತರ್ಗತ ಮಾಡತಕ್ಕದ್ದಲ್ಲ.

(4) ಕೇಂದ್ರ ಹಾಗೂ ರಾಜ್ಯಗಳ ನಡುವೆ ಆದಾಯ ಹಂಚಿಕೆ ನಿಷ್ಪಕ್ಷಪಾತವಾಗಿರುವಂತೆ ಪ್ರಯತ್ನ ಮಾಡತಕ್ಕದ್ದು.

**ಪ್ರಶ್ನೆ 5:** ಜಿಎಸ್‌ಟಿ ವ್ಯವಸ್ಥೆಯಿಂದ ಹೊರಗಿಡಲು ಪ್ರಸ್ತಾವಿಸಿರುವ ಸರಕು-ಪದಾರ್ಥಗಳು ಯಾವುವು?

**ಉತ್ತರ:** 101ನೇ ಸಂವಿಧಾನ ಸಂಶೋಧನಾ ಅಧಿನಿಯಮ, 2016ರ ಅನ್ವಯ ಸಂಶೋಧಿತಗೊಂಡ ಸಂವಿಧಾನದ ವಿಧಿ 366(12A)ಯು ಸರಕು ಮತ್ತು ಸೇವಾ ತೆರಿಗೆಯನ್ನು ಮನುಷ್ಯರ ಬಳಕೆಗಾಗಿ ಉಪಯೋಗಿಸುವ ಮಧ್ಯದ ಪೂರೈಕೆಯ ಹೊರತಾಗಿ ಸರಕು ಅಥವಾ ಸೇವೆ ಅಥವಾ ಅವೆರಡರ ಪೂರೈಕೆಯ ಮೇಲೆ ವಿಧಿತವಾಗುವ ತೆರಿಗೆ ಎಂದು ವ್ಯಾಖ್ಯಾನಿಸಲಾಗಿದೆ. ಆದ್ದರಿಂದ ಸಂವಿಧಾನದಲ್ಲಿನ ಜಿಎಸ್‌ಟಿಯ ವ್ಯಾಖ್ಯಾನದ ಅನ್ವಯ ಮನುಷ್ಯರ ಬಳಕೆಗಾಗಿ ಉಪಯೋಗಿಸುವ ಮಧ್ಯವು ಜಿಎಸ್‌ಟಿಯಿಂದ ಹೊರಗುಳಿಯುತ್ತದೆ. ಐದು ಪೆಟ್ರೋಲಿಯಂ ಉತ್ಪನ್ನಗಳನ್ನು (ಕಚ್ಚಾ ತೈಲ, ಮೋಟಾರ್ ಸ್ಪಿರಿಟ್ (ಪೆಟ್ರೋಲ್), ಹೈಸ್ಪೀಡ್ ಡೀಸೆಲ್, ನ್ಯಾಚುರಲ್ ಗ್ಯಾಸ್, ವಿಮಾನಗಳಿಗೆ ಬಳಸುವ ಇಂಧನ ) ತಾತ್ಕಾಲಿಕವಾಗಿ ಹೊರಗಿಡಲಾಗಿದ್ದು ಜಿಎಸ್‌ಟಿ ಪರಿಷತ್ತು ಇವುಗಳನ್ನು ಎಂದಿನಿಂದ ಜಿಎಸ್‌ಟಿಯಡಿಯಲ್ಲಿ ತರಬೇಕು ಎಂದು ನಿರ್ಧರಿಸುತ್ತದೆ. ಇವಲ್ಲದೆ ವಿದ್ಯುಚ್ಛಕ್ತಿಯನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ.

**ಪ್ರಶ್ನೆ 6:** ಜಿಎಸ್‌ಟಿ ವ್ಯವಸ್ಥೆಜಾರಿಗೆ ಬಂದ ನಂತರ ಈ ಮೇಲ್ಕಂಡ ಸರಕು-ಪದಾರ್ಥಗಳ ಮೇಲೆ ಯಾವ ತೆರಿಗೆ ವಿಧಿಸಲಾಗುವುದು?

**ಉತ್ತರ:** ಮೇಲ್ಕಂಡ ಸರಕು-ಪದಾರ್ಥಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆ ವ್ಯವಸ್ಥೆ (ವ್ಯಾಟ್ ಮತ್ತು ಕೇಂದ್ರ ಅಬಕಾರಿ) ಮುಂದುವರೆಯುವುದು.

**ಪ್ರಶ್ನೆ 7:** ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವ್ಯವಸ್ಥೆಯಡಿ ಯಾವ ರೀತಿಯ ತೆರಿಗೆ ವಿಧಿಸಲಾಗುವುದು?

**ಉತ್ತರ:** ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ವ್ಯವಸ್ಥೆಯಡಿಯಲ್ಲಿಯೇ ತೆರಿಗೆ ವಿಧಿಸಲಾಗುವುದು. ಈ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಕೇಂದ್ರ ಅಬಕಾರಿ ಶುಲ್ಕವನ್ನು ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

**ಪ್ರಶ್ನೆ 8:** ಯಾವ ರೀತಿಯ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ?

**ಉತ್ತರ:** ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಒಂದೇ ಬಾರಿಗೆ ಸಾಮಾನ್ಯ ತೆರಿಗೆ ತಳಹದಿಯ ಮೇಲೆ ವಿಧಿಸುವ ಉಭಯ-ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಕೇಂದ್ರ ಸರ್ಕಾರವು ರಾಜ್ಯಗಳ ಒಳಗೆ ಪೂರೈಕೆಯಾಗುವ ಸರಕು/ ಸೇವೆಗಳ ಮೇಲೆ ವಿಧಿಸುವ ಜಿಎಸ್‌ಟಿಯನ್ನು ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಎಂದು ಕರೆಯಲಾಗುವುದು. ರಾಜ್ಯಗಳು ರಾಜ್ಯಗಳ ಒಳಗೆ ಪೂರೈಕೆಯಾಗುವ ಸರಕು/ ಸೇವೆಗಳ ಮೇಲೆ ವಿಧಿಸುವ ಜಿಎಸ್‌ಟಿಯನ್ನು ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ಎಂದು ಕರೆಯಲಾಗುವುದು. ಹಾಗೆಯೇ ಅಂತರಾಜ್ಯ ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ಸಂಯುಕ್ತ ಜಿಎಸ್‌ಟಿ (ಇಂಟಿಗ್ರೇಟೆಡ್ ಜಿಎಸ್‌ಟಿ-ಐಜಿಎಸ್‌ಟಿ)ಯನ್ನು ಕೇಂದ್ರ ಸರ್ಕಾರವು ವಿಧಿಸಿ ನಿರ್ವಹಿಸಲಿದೆ.

**ಪ್ರಶ್ನೆ 9:** ಉಭಯ-ಜಿಎಸ್‌ಟಿ ವ್ಯವಸ್ಥೆಯ ಅವಶ್ಯಕತೆ ಏನು?

**ಉತ್ತರ:** ಭಾರತವು ಸಂಯುಕ್ತ ಗಣರಾಜ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತೆರಿಗೆಯನ್ನು ವಿಧಿಸಲು ಮತ್ತು ಸಂಗ್ರಹಿಸಲು ಸೂಕ್ತ ಶಾಸನಗಳ ಮೂಲಕ ಅಧಿಕಾರವನ್ನು ಹೊಂದಿವೆ. ಸಂವಿಧಾನವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರವನ್ನು ವಿಭಜಿಸಿದ್ದು, ಎರಡೂ ಸರ್ಕಾರಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಸಲುವಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಅವಶ್ಯಕತೆಯಿದೆ. ಆದುದರಿಂದ ಉಭಯ-ಜಿಎಸ್‌ಟಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವ್ಯವಸ್ಥೆಯು ಸಾಂವಿಧಾನಿಕ ಅವಶ್ಯಕತೆಯಾದ ಆರ್ಥಿಕ ಪ್ರಾಂತೀಯತೆಯ ತತ್ವಕ್ಕೆ ಅನುಗುಣವಾಗಿದೆ.

**ಪ್ರಶ್ನೆ 10:** ಜಿಎಸ್‌ಟಿಯನ್ನು ವಿಧಿಸುವ ಮತ್ತು ನಿರ್ವಹಿಸುವ ಪ್ರಾಧಿಕಾರ ಯಾವುದು?

**ಉತ್ತರ:** ಕೇಂದ್ರ ಸರ್ಕಾರವು ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿಯನ್ನು ವಿಧಿಸಿ, ನಿರ್ವಹಿಸುತ್ತದೆ. ಆಯಾ ರಾಜ್ಯ/ಕೇಂದ್ರಾಡಳಿತ ಸರ್ಕಾರಗಳು ಎಸ್‌ಜಿಎಸ್‌ಟಿಯನ್ನು/ಯುಟಿಜಿಎಸ್‌ಟಿ ವಿಧಿಸಿ ನಿರ್ವಹಿಸುತ್ತವೆ.

**ಪ್ರಶ್ನೆ 11:** ಜಿಎಸ್‌ಟಿಗೆ ಸಂಬಂಧಿಸಿದಂತೆ ಭಾರತದ ಸಂವಿಧಾನವನ್ನು ಇತ್ತೀಚೆಗೆ ಯಾವ ಕಾರಣಕ್ಕಾಗಿ ತಿದ್ದುಪಡಿ ಮಾಡಲಾಯಿತು?

**ಉತ್ತರ:** ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರ ವ್ಯಾಪ್ತಿಯನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿಂಗಡಿಸಲಾಗಿದೆ. ಸರಕುಗಳ ತಯಾರಿಕೆಯ ಮೇಲೆ (ಮಾನವ ಬಳಕೆಗಾಗಿ ಮದ್ಯ, ಅಫೀಮು, ಮಾದಕ ವಸ್ತುಗಳನ್ನು ಹೊರತುಪಡಿಸಿ) ತೆರಿಗೆ ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರಗಳು ಸರಕುಗಳ ಮಾರಾಟದ ಮೇಲೆ ತೆರಿಗೆಯನ್ನು ವಿಧಿಸುವ ಅಧಿಕಾರವನ್ನು ಹೊಂದಿವೆ. ಸರಕುಗಳು ಅಂತರ ರಾಜ್ಯ ಮಾರಾಟಗಳಲ್ಲಿ, ಕೇಂದ್ರ ಸರ್ಕಾರವು ತೆರಿಗೆಯನ್ನು (ಕೇಂದ್ರ ಮಾರಾಟ ತೆರಿಗೆ) ವಿಧಿಸುತ್ತದೆ. ಆದರೆ, ರಾಜ್ಯ ಸರ್ಕಾರಗಳು ಈ ತೆರಿಗೆಯನ್ನು ಸಂಗ್ರಹಿಸಿ ತಾವೇ ಉಳಿಸಿಕೊಳ್ಳುತ್ತವೆ. ಸೇವೆಗಳಿಗೆ ಸಂಬಂಧಿಸಿದಂತೆ ತೆರಿಗೆಯನ್ನು ವಿಧಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ.

ಜಿಎಸ್‌ಟಿ ವ್ಯವಸ್ಥೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಏಕಕಾಲಕ್ಕೆ ತೆರಿಗೆಯನ್ನು ವಿಧಿಸಿ ಸಂಗ್ರಹಿಸುವ ಅಧಿಕಾರವನ್ನು ನೀಡಲು ಸಂವಿಧಾನವನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಅವಶ್ಯಕತೆ ಎದುರಾಯಿತು. ಈ ಉದ್ದೇಶಕ್ಕಾಗಿ ಸಂವಿಧಾನ (ನೂರಾ

ಒಂದನೇ ತಿದ್ದುಪಡಿ)ಕಾಯಿದೆ, 2016 ರ ಮೂಲಕ ಭಾರತದ ಸಂವಿಧಾನವನ್ನು ಇತ್ತೀಚೆಗೆ ತಿದ್ದುಪಡಿ ಮಾಡಲಾಯಿತು. ಸಂವಿಧಾನದ 246ಎ ವಿಧಿ ಜಿಎಸ್‌ಟಿಯನ್ನು ವಿಧಿಸಲು ಮತ್ತು ಸಂಗ್ರಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡುತ್ತದೆ.

**ಪ್ರಶ್ನೆ 12:** ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ವ್ಯವಹಾರಕ್ಕೆ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ಅಡಿಯಲ್ಲಿ ಯಾವ ರೀತಿ ಒಂದೇ ಬಾರಿಗೆ ತೆರಿಗೆ ವಿಧಿಸಲಾಗುತ್ತದೆ?

**ಉತ್ತರ:** ಸರಕು ಹಾಗೂ ಸೇವೆಗಳಿಗೆ ಸಂಬಂಧಿಸಿದ ಪ್ರತಿ ವ್ಯವಹಾರದ ಮೇಲೆ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿಯನ್ನು ಏಕಕಾಲಕ್ಕೆ ವಿಧಿಸಲಾಗುವುದು. ಆದರೆ, ಜಿಎಸ್‌ಟಿ ಪರಿಧಿಯಿಂದ ಹೊರಗಿರುವ ಸರಕು ಮತ್ತು ಸೇವೆಗಳು ಹಾಗೂ ನಿರ್ದಿಷ್ಟಪಡಿಸಿದ ಮೌಲ್ಯದ ಗರಿಷ್ಠ ಮಿತಿಯೊಳಗಿರುವ ವ್ಯವಹಾರಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದಿಲ್ಲ. ಈ ಎರಡೂ ತೆರಿಗೆಗಳನ್ನು ಒಂದೇ ಬೆಲೆಯ ಮೇಲೆ ವಿಧಿಸಲಾಗುವುದು. ಪ್ರಸ್ತುತ ರಾಜ್ಯಗಳು ಮೌಲ್ಯವರ್ಧಿತ ತೆರಿಗೆಯನ್ನು ಸರಕುಗಳ ಬೆಲೆ ಹಾಗೂ ಸೆನ್‌ವ್ಯಾಟ್ ಸೇರಿದ ಮೊತ್ತದ ಮೇಲೆ ವಿಧಿಸುತ್ತಿವೆ. ಸಿಜಿಎಸ್‌ಟಿ ವಿಧಿಸಲು ಸರಕು ಮತ್ತು ಸೇವೆಗಳನ್ನು ಒದಗಿಸುವ ಮತ್ತು ಪಡೆಯುವ ಸ್ಥಳಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ, ಪೂರೈಕೆದಾರ ಮತ್ತು ಸ್ವೀಕರಿಸುವವರು ಒಂದೇ ರಾಜ್ಯದಲ್ಲಿದ್ದಾಗ ಮಾತ್ರ ಎಸ್‌ಜಿಎಸ್‌ಟಿ ವಿಧಿಸಲಾಗುತ್ತದೆ.

ಉದಾಹರಣೆ 1 - ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ದರ 10% ಇದೆ ಎಂದು ಭಾವಿಸೋಣ. ಉತ್ತರ ಪ್ರದೇಶದಲ್ಲಿನ ಸ್ವೀಲ್ ವ್ಯಾಪಾರಿಯೊಬ್ಬ ಸ್ವೀಲ್ ಬಾರ್ ಮತ್ತು ರಾಡ್ ಗಳನ್ನು ಅದೇ ರಾಜ್ಯದ ನಿರ್ಮಾಣ ಕಂಪೆನಿಗೆ 100 ರೂಪಾಯಿಗಳಿಗೆ ಮಾರುತ್ತಾನೆ. ಈ ಸಂದರ್ಭದಲ್ಲಿ, ಸರಕಿನ ಬೆಲೆ ಹೊರತುಪಡಿಸಿ, ಸದರಿ ವ್ಯಾಪಾರಿಯು 10 ರೂಪಾಯಿಗಳನ್ನು ಸಿಜಿಎಸ್‌ಟಿ ಆಗಿಯೂ ಮತ್ತೊಂದು 10 ರೂಪಾಯಿಗಳನ್ನು ಎಸ್‌ಜಿಎಸ್‌ಟಿ ಆಗಿಯೂ ವಿಧಿಸಿ, ಸಂಗ್ರಹಿಸುತ್ತಾನೆ. ಸಿಜಿಎಸ್‌ಟಿ ತೆರಿಗೆಯನ್ನು ಕೇಂದ್ರ ಸರ್ಕಾರದ ಖಾತೆಗೂ ಎಸ್‌ಜಿಎಸ್‌ಟಿ

ತೆರಿಗೆಯನ್ನು ಆಯಾ ರಾಜ್ಯ ಸರ್ಕಾರದ ಖಾತೆಗೂ ಜಮಾ ಮಾಡುತ್ತಾನೆ. ಆದರೆ, ವಾಸ್ತವವಾಗಿ ಆತ 20 ರೂಪಾಯಿಗಳನ್ನು (ರೂ.10 + ರೂ.10) ನ್ನು ತೆರಬೇಕಿಲ್ಲ. ಏಕೆಂದರೆ, ಆತ ತಾನು ಸರಕನ್ನು ಖರೀದಿಸುವಾಗ ತೆತ್ತ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ತೆರಿಗೆಯನ್ನು ಈ ಮೊತ್ತದಲ್ಲಿ ಕಳೆಯುತ್ತಾನೆ. ಆದರೆ, ಹೀಗೆ ಮಾಡುವಾಗ ತಾನು ಖರೀದಿ ಮಾಡುವಾಗ ತೆತ್ತ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಮೊತ್ತವನ್ನು ಮಾತ್ರ ಸರಕನ್ನು ಮಾರಾಟ ಮಾಡಿದ ನಂತರ ತೆರಬೇಕಾಗಿರುವ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯಲ್ಲಿ ಕಳೆಯಬಹುದು. ಸಿಜಿಎಸ್‌ಟಿ ಖಾತೆಗೆ ತೆತ್ತ ಹಣವನ್ನು ಎಸ್‌ಜಿಎಸ್‌ಟಿಗಾಗಲೀ ಅಥವಾ ಎಸ್‌ಜಿಎಸ್‌ಟಿ ಎಂದು ಪಾವತಿಸಿದ ಹಣವನ್ನು ಸಿಜಿಎಸ್‌ಟಿ ಮೊತ್ತ ಎಂದು ಪರಿಭಾವಿಸಿ, ತೆರಿಗೆಯನ್ನು ಕಳೆಯುವ ಹಾಗಿಲ್ಲ.

ಉದಾಹರಣೆ-2: ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ದರ 10% ಇದೆ ಎಂದು ಭಾವಿಸೋಣ. ಮುಂಬೈನಲ್ಲಿರುವ ಜಾಹೀರಾತು ಸಂಸ್ಥೆಯೊಂದು ಮಹಾರಾಷ್ಟ್ರದಲ್ಲಿರುವ ಸೋಪು ತಯಾರಿಕಾ ಕಂಪೆನಿಗೆ 100 ರೂಪಾಯಿಗಳ ಸೇವೆಯನ್ನು ಒದಗಿಸುತ್ತದೆ. ಸದರಿ ಜಾಹೀರಾತು ಕಂಪೆನಿಯು ತನ್ನ ಸೇವಾ ಶುಲ್ಕದ ಜೊತೆಗೆ 10 ರೂಪಾಯಿಗಳನ್ನು ಎಸ್‌ಜಿಎಸ್‌ಟಿ ಮತ್ತು 10 ರೂಪಾಯಿಗಳನ್ನು ಸಿಜಿಎಸ್‌ಟಿಯಾಗಿಯೂ ವಿಧಿಸುತ್ತದೆ. ಸಿಜಿಎಸ್‌ಟಿ ಮೊತ್ತವನ್ನು ಕೇಂದ್ರ ಸರ್ಕಾರದ ಖಾತೆಗೂ, ಎಸ್‌ಜಿಎಸ್‌ಟಿ ಮೊತ್ತವನ್ನು ಸಂಬಂಧಿಸಿದ ರಾಜ್ಯ ಸರ್ಕಾರದ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಸಂಸ್ಥೆಯು 20 ರೂಪಾಯಿಗಳನ್ನು (ರೂ.10+ರೂ.10) ತೆರಿಗೆಯಾಗಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ, ಈಗಾಗಲೇ ತನ್ನ ಖರೀದಿಯ ಮೇಲೆ (ಸ್ವೇಷನರಿ, ಕಛೇರಿ ಸಲಕರಣೆ, ಕಲಾವಿದರ ಸೇವೆಗೆ ತೆತ್ತ ಮೊತ್ತ ಇತ್ಯಾದಿ)ಗಳ ಮೇಲೆ ಪಾವತಿಸಿರುವ ಎಸ್‌ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ತೆರಿಗೆಯನ್ನು, ಸಂಸ್ಥೆಯು ತಾನು ತೆರಬೇಕಾಗಿರುವ ತೆರಿಗೆ ಕಡೆಗೆ ಜಮಾ ಮಾಡಬಹುದು. ಆದರೆ, ಹೀಗೆ ಮಾಡುವಾಗ ತಾನು ಖರೀದಿ ಮಾಡುವಾಗ ತೆತ್ತ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಮೊತ್ತವನ್ನು ಮಾತ್ರ ಸರಕನ್ನು ಮಾರಾಟ ಮಾಡಿದ ನಂತರ ತೆರಬೇಕಾಗಿರುವ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯಲ್ಲಿ ಕಳೆಯಬಹುದು. ಸಿಜಿಎಸ್‌ಟಿ ಖಾತೆಗೆ

ತೆತ್ತ ಹಣವನ್ನು ಎಸ್‌ಜಿಎಸ್‌ಟಿ ಎಂದು ಅಥವಾ ಎಸ್‌ಜಿಎಸ್‌ಟಿ ಎಂದು ಪಾವತಿಸಿದ ಹಣವನ್ನು ಸಿಜಿಎಸ್‌ಟಿ ಮೊತ್ತ ಎಂದು ಪರಿಭಾವಿಸಿ, ತೆರಿಗೆಯನ್ನು ಕಳೆಯುವ ಹಾಗಿಲ್ಲ.

**ಪ್ರಶ್ನೆ 13:** ಜಿಎಸ್‌ಟಿ ವ್ಯವಸ್ಥೆಯಿಂದ ದೇಶಕ್ಕೆ ಆಗುವ ಅನುಕೂಲಗಳೇನು?

**ಉತ್ತರ:** ಜಿಎಸ್‌ಟಿಯನ್ನು ಜಾರಿಗೊಳಿಸುವುದು ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯ ಸುಧಾರಣೆಯಲ್ಲಿ ಅತ್ಯಂತ ಮಹತ್ವದ ಹೆಜ್ಜೆ. ವಿವಿಧ ರೀತಿಯ ರಾಜ್ಯ ಮತ್ತು ಕೇಂದ್ರೀಯ ತೆರಿಗೆಗಳನ್ನು ಒಂದೇ ತೆರಿಗೆಯಡಿ ಒಗ್ಗೂಡಿಸಿ, ಈ ಹಿಂದೆ ಪಾವತಿಸಿದ ತೆರಿಗೆಯ ಮೊತ್ತವನ್ನು ಜಮಾ ಎಂದು ಪರಿಗಣಿಸುವುದರ ಮೂಲಕ ತೆರಿಗೆಗಳ ಸರಣಿ ಪರಿಣಾಮವನ್ನು ತಡೆಗಟ್ಟಿ, ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸಲು ಜಿಎಸ್‌ಟಿ ಅವಕಾಶವನ್ನೀಯುತ್ತದೆ. ಬಳಕೆದಾರರ ದೃಷ್ಟಿಯಿಂದ ಹೇಳುವುದಾದಲ್ಲಿ, ಸರಕುಗಳ ಮೇಲೆ ಶೇ 25 ರಿಂದ 30 ರವರೆಗೆ ತೆರಿಗೆ ಕಡಿಮೆಯಾಗುತ್ತದೆ. ಮೇಲಾಗಿ ಜಿಎಸ್‌ಟಿ ಜಾರಿಗೊಳಿಸುವುದರಿಂದ ನಮ್ಮ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಅಧ್ಯಯನಗಳ ಪ್ರಕಾರ ಇದು ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯನ್ನು ಉದ್ದಿಪನಗೊಳಿಸುತ್ತದೆ. ತೆರಿಗೆ ತಳಹದಿಯ ವಿಸ್ತಾರ, ಹೆಚ್ಚಿದ ವ್ಯವಹಾರ ಮತ್ತು ತೆರಿಗೆ ಪಾವತಿಯಲ್ಲಿ ಹೆಚ್ಚಿನ ಪಾಲನೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತೆರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಯೂ ಇದೆ. ಕೊನೆಯದಾಗಿ ತನ್ನ ಪಾರದರ್ಶಕತೆಯಿಂದಾಗಿ ಈ ವ್ಯವಸ್ಥೆಯನ್ನು ನಿರ್ವಹಿಸುವುದು ಸುಲಭವಾಗಲಿದೆ.

**ಪ್ರಶ್ನೆ 14:** ಐಜಿಎಸ್‌ಟಿ ಎಂದರೇನು?

**ಉತ್ತರ:** ಜಿಎಸ್‌ಟಿ ವ್ಯವಸ್ಥೆಯಡಿ, ಅಂತರ ರಾಜ್ಯ ಸರಕು ಮತ್ತು ಸೇವೆಗಳ ಪೂರೈಕೆಗಳ ಮೇಲೆ ಕೇಂದ್ರ ಸರ್ಕಾರವು ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ)ಯನ್ನು ವಿಧಿಸಿ, ಸಂಗ್ರಹಿಸುತ್ತದೆ. ಸಂವಿಧಾನದ 269ಎ ವಿಧಿಯ ಅನ್ವಯ ಅಂತರ ರಾಜ್ಯ ವ್ಯಾಪಾರ ಮತ್ತು

ವಾಣಿಜ್ಯದ ಮೇಲೆ ಕೇಂದ್ರ ಸರ್ಕಾರವು ಜಿಎಸ್‌ಟಿಯನ್ನು ವಿಧಿಸಿ ಸಂಗ್ರಹಿಸಬಹುದಾಗಿದ್ದು, ಹೀಗೆ ಸಂಗ್ರಹಿಸಿದ ತೆರಿಗೆ ಮೊತ್ತವನ್ನು ಸರಕು ಮತ್ತು ಸೇವಾ ಪರಿಷತ್ತಿನ ಶಿಫಾರಸಿನ ಮೇಲೆ ಸಂಸತ್ತು ಜಾರಿಗೆ ತರುವ ಕಾನೂನಿನ ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ.

**ಪ್ರಶ್ನೆ 15 :** ಜಿಎಸ್‌ಟಿ ದರಗಳನ್ನು ಯಾರು ತೀರ್ಮಾನಿಸುತ್ತಾರೆ?

**ಉತ್ತರ:** ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ತೀರ್ಮಾನಿಸುವ ದರದಲ್ಲಿ ವಿಧಿಸಲಾಗುವುದು. ಜಿಎಸ್‌ಟಿ ಪರಿಷತ್ ಶಿಫಾರಿಸಿನ ಆಧಾರದ ಮೇಲೆ ತೆರಿಗೆ ದರಗಳನ್ನು ಅಧಿಸೂಚಿಸಲಾಗುವುದು.

**ಪ್ರಶ್ನೆ 16:** ಜಿಎಸ್‌ಟಿ ಪರಿಷತ್ತಿನ ಪಾತ್ರವೇನು?

**ಉತ್ತರ:** ಜಿಎಸ್‌ಟಿ ಪರಿಷತ್ತು ಕೇಂದ್ರ ಹಣಕಾಸು ಸಚಿವರು (ಪರಿಷತ್ತಿನ ಅಧ್ಯಕ್ಷರು), ರಾಜ್ಯ ಸಚಿವರು (ಆದಾಯ), ಮತ್ತು ರಾಜ್ಯಗಳ ಹಣಕಾಸು/ತೆರಿಗೆ ಸಚಿವರನ್ನು ಸದಸ್ಯರಾಗಿ ಹೊಂದಿದ್ದು, ಈ ಕೆಳಕಂಡ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಫಾರಸ್ಸು ಮಾಡುತ್ತದೆ :

- (i) ಜಿಎಸ್‌ಟಿಯಲ್ಲಿ ಅಂತರ್ಗತವಾಗಬಹುದಾದಂತಹ ಕೇಂದ್ರ/ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿಧಿಸುವ ತೆರಿಗೆ, ಕರಗಳು ಮತ್ತು ಉಪಕರಗಳು
- (ii) ಜಿಎಸ್‌ಟಿ ವ್ಯಾಪ್ತಿಗೆ ತರಬಹುದಾದ/ಹೊರತುಪಡಿಸಬಹುದಾದ ಸರಕು ಮತ್ತು ಸೇವೆಗಳು.



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

- (iii) ಪೆಟ್ರೋಲಿಯಂ, ಕಚ್ಚಾ ತೈಲ, ಹೈಸ್ಪೀಡ್ ಡೀಸೆಲ್, ಮೋಟಾರ್ ಸ್ಪಿರಿಟ್ (ಸಾಮಾನ್ಯವಾಗಿ ಪೆಟ್ರೋಲ್ ಎಂದು ಕರೆಯಲ್ಪಡುತ್ತದೆ), ನ್ಯಾಚುರಲ್ ಗ್ಯಾಸ್ ಮತ್ತು ವಿಮಾನ ಇಂಧನದ ಮೇಲೆ ಜಿಎಸ್‌ಟಿಯನ್ನು ವಿಧಿಸುವ ಜಾರಿ ದಿನಾಂಕ.
- (iv) ಮಾದರಿ ಕಾನೂನುಗಳು, ಐಜಿಎಸ್‌ಟಿಯನ್ನು ವಿಧಿಸುವ ಮತ್ತು ಸಂಗ್ರಹಿಸುವ ವಿಧಿ-ವಿಧಾನಗಳು ಮತ್ತು ಪೂರೈಕೆ ಸ್ಥಳಗಳಿಗೆ ಅನ್ವಯಿಸುವ ತತ್ವಗಳು.
- (v) ಜಿಎಸ್‌ಟಿ ವಿನಾಯ್ತಿ ನೀಡುವ ಸಲುವಾಗಿ ಸರಕು ಮತ್ತು ಸೇವೆಗಳ ವಹಿವಾಟಿನ ಗರಿಷ್ಠಮಿತಿಯ ಬಗ್ಗೆ.
- (vi) ಜಿಎಸ್‌ಟಿ ದರಗಳು ಹಾಗೂ ದರಗಳ ಕನಿಷ್ಠ-ಗರಿಷ್ಠ ಪಟ್ಟಿ
- (vii) ನೈಸರ್ಗಿಕ ಪ್ರಕೋಪಗಳು ಇಲ್ಲವೇ ದುರಂತಗಳ ಸಂದರ್ಭದಲ್ಲಿ ಹೆಚ್ಚುವರಿ ಸಂಪನ್ಮೂಲಗಳಿಗಾಗಿ ನಿರ್ದಿಷ್ಟ ಅವಧಿಗಾಗಿ ವಿಶೇಷ ದರ ಅಥವಾ ದರಗಳು
- (viii) ಪೂರ್ವಾಂಚಲ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸಲುವಾಗಿ ವಿಶೇಷ ಉಪಬಂಧಗಳು; ಮತ್ತು
- (ix) ಪರಿಷತ್ತು ತೀರ್ಮಾನಿಸಿದಂತೆ ಜಿಎಸ್‌ಟಿಗೆ ಸಂಬಂಧ ಪಟ್ಟಂತೆ ಇನ್ನಾವುದೇ ವಿಚಾರದ ಬಗ್ಗೆ.

**ಪ್ರಶ್ನೆ 17:** ಜಿಎಸ್‌ಟಿ ಪರಿಷತ್ತಿನ ಮಾರ್ಗದರ್ಶಿ ತತ್ವವೇನು?

**ಉತ್ತರ:** ಜಿಎಸ್‌ಟಿಗೆ ಸಂಬಂಧಿಸಿದ ಬೇರೆ ಬೇರೆ ಅಂಶಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯಗಳ ನಡುವೆ ಮತ್ತು ಪರಸ್ಪರ ರಾಜ್ಯಗಳ ನಡುವೆ ಸಮನ್ವಯ ಸಾಧಿಸುವುದು ಜಿಎಸ್‌ಟಿ ಪರಿಷತ್ತಿನ ಸಂರಚನೆಯಿಂದ ಸಾಧಿತಗುತ್ತದೆ. 2016ರ ಸಂವಿಧಾನದ 101ನೆಯ ತಿದ್ದುಪಡಿ ಕಾಯಿದೆಯ ಅನುಸಾರ ಜಿಎಸ್‌ಟಿ ಪರಿಷತ್ತು ತನ್ನ ಕಾರ್ಯ ಅನುಷ್ಠಾನದಲ್ಲಿ ಜಿಎಸ್‌ಟಿಯ ಸಮನ್ವಯ ಸಂರಚನೆಯ ತತ್ವದ ಅವಶ್ಯಕತೆಯಿಂದ ನಿರ್ದೇಶಿಸಲ್ಪಡುತ್ತದೆ ಮತ್ತು ಸರಕು ಮತ್ತು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸೇವೆಗಳಿಗೆ ಸಮನ್ವಯಿತ ರಾಷ್ಟ್ರೀಯ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡುತ್ತದೆ.

**ಪ್ರಶ್ನೆ 18:** ಜಿಎಸ್‌ಟಿ ಪರಿಷತ್ತು ಹೇಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ?

**ಉತ್ತರ:** 2016ರ ಸಂವಿಧಾನದ ನೂರ ಒಂದನೇಯ ತಿದ್ದುಪಡಿಯ ಅನುಸಾರ ಜಿಎಸ್‌ಟಿ ಪರಿಷತ್ತಿನ ಪ್ರತಿಯೊಂದು ತೀರ್ಮಾನವು - ಹಾಜರಿದ್ದು ಮತ ಚಲಾಯಿಸುವ ಸದಸ್ಯರುಗಳ 3/4 ರಷ್ಟು ಸಂತುಲಿತ ಮತಗಳಿಂದ ಆಗತಕ್ಕದ್ದು. ಕೇಂದ್ರ ಸರ್ಕಾರದ ಮತವು - ಚಲಾಯಿಸಲಾದ ಮತಗಳಲ್ಲಿ 1/3ರಷ್ಟು ಸಂತುಲತೆಯನ್ನು ಹೊಂದಿದ್ದು ಮತ್ತು ರಾಜ್ಯಗಳು ಚಲಾಯಿತ ಮತಗಳಲ್ಲಿ 2/3 ರಷ್ಟು ಸಂತುಲತೆಯನ್ನು ಆ ಸಭೆಯಲ್ಲಿ ಹೊಂದಿರುತ್ತವೆ. ಜಿಎಸ್‌ಟಿ ಪರಿಷತ್ತಿನ ಒಟ್ಟು ಸದಸ್ಯ ಬಲದ ಅರ್ಧದಷ್ಟು ಇದ್ದಲ್ಲಿ ಅದನ್ನು ಸಭೆಯ ಕೋರಂ ಎಂದು ಪರಿಗಣಿಸಲಾಗುವುದು.

**ಪ್ರಶ್ನೆ 19:** ಉದ್ದೇಶಿತ ಜಿಎಸ್‌ಟಿ ವ್ಯವಸ್ಥೆಯಲ್ಲಿ ಯಾರು ಜಿಎಸ್‌ಟಿಯನ್ನು ಪಾವತಿಸಲು ಬದ್ಧರಾಗಿರುತ್ತಾರೆ?

**ಉತ್ತರ:** ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕು ಮತ್ತು/ಅಥವಾ ಸೇವೆಗಳನ್ನು ಪೂರೈಸುವವಾತನು ತೆರಿಗೆಗೊಳಪಡುವ ವ್ಯಕ್ತಿಯಾಗಿದ್ದು ತೆರಿಗೆಯನ್ನು ಪಾವತಿಸ ಬೇಕಾಗುತ್ತದೆ. ತೆರಿಗೆಗೊಳಪಡುವ ವ್ಯಕ್ತಿಯ ವಹಿವಾಟು ಮೊತ್ತ ಅನುಶಾಶಿಸಿದ ಮಿತಿಯಾದ ರೂ 20 ಲಕ್ಷಗಳನ್ನು ದಾಟಿದಾಗ ತೆರಿಗೆ ಪಾವತಿಯ ಬಾಧ್ಯತೆ ಉದ್ಭವಿಸುತ್ತದೆ. ಇದಕ್ಕೆ ಅಪವಾದವೆಂಬಂತೆ ಕೆಲವು ಉಲ್ಲೇಖಿತ ಸಂದರ್ಭಗಳಲ್ಲಿ ತೆರಿಗೆಗೊಳಪಡುವ ವ್ಯಕ್ತಿಯು ಅನುಶಾಶಿಸಿದ ಮಿತಿಯಾದ ರೂ 20 ಲಕ್ಷಗಳನ್ನು ದಾಟದಿದ್ದರೂ ತೆರಿಗೆ ಪಾವತಿಸಬೇಕಾಗುತ್ತದೆ. ಸರಕು ಮತ್ತು/ಅಥವಾ ಸೇವೆಗಳು ರಾಜ್ಯದೊಳಗೆ ಪೂರೈಕೆಯಾದಾಗ ಕೇಂದ್ರ ಜಿಎಸ್‌ಟಿ/ರಾಜ್ಯ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ

ಹಾಗು ಸರಕು ಮತ್ತು/ಅಥವಾ ಸೇವೆಗಳ ಅಂತರ ರಾಜ್ಯ ಪೂರೈಕೆಯಾದಾಗ ಇಂಟಗ್ರೇಟೆಡ್ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಸಂಬಂಧಿಸಿದ ಕಾಯಿದೆಗಳ ಅನುಬಂಧಗಳಲ್ಲಿ ಗೊತ್ತು ಪಡಿಸಿರುವ ದರಗಳಲ್ಲಿ ಕೇಂದ್ರ ಜಿಎಸ್‌ಟಿ /ರಾಜ್ಯ ಜಿಎಸ್‌ಟಿ ಮತ್ತು ಇಂಟಗ್ರೇಟೆಡ್ ಜಿಎಸ್‌ಟಿಗಳನ್ನು ಪಾವತಿಸಬೇಕಾಗುತ್ತದೆ.

**ಪ್ರಶ್ನೆ 20:** ಜಿಎಸ್‌ಟಿ ವ್ಯವಸ್ಥೆಯಲ್ಲಿ ಸಣ್ಣತೆರಿಗೆದಾರರಿಗೆ ಲಭ್ಯವಿರುವ ಅನುಕೂಲಗಳೇನು?

**ಉತ್ತರ:** ಆರ್ಥಿಕ ವರ್ಷವೊಂದರಲ್ಲಿ 20 ಲಕ್ಷ ರೂಪಾಯಿಗಳು, ಪೂರ್ವಾಂಚಲ ಹಾಗು ವಿಶೇಷ ಪ್ರವರ್ಗ ರಾಜ್ಯಗಳಲ್ಲಿ 10 ಲಕ್ಷ ರೂಪಾಯಿಗಳವರೆಗಿನ ಕ್ರೋಢಿತ ವಹಿವಾಟಿನ ಮೇಲೆ ತೆರಿಗೆದಾರರಿಗೆ ತೆರಿಗೆ ವಿನಾಯಿತಿ ಇರುತ್ತದೆ. ಇದಲ್ಲದೆ ಹಿಂದಿನ ಆರ್ಥಿಕ ವರ್ಷದಲ್ಲಿ ವ್ಯಕ್ತಿಯ ಕ್ರೋಢಿತ ವಹಿವಾಟು ರೂ 50 ಲಕ್ಷಗಳಿಗಿಂತ ಕಡಿಮೆಯಿದ್ದಲ್ಲಿ ಅವರು ಸರಳೀಕೃತ ಸಂಯೋಜಿತ ಯೋಜನೆಯಡಿಯಲ್ಲಿ ಆ ರಾಜ್ಯದಲ್ಲಿನ ವಹಿವಾಟಿನ ಮೊತ್ತದ ಮೇಲೆ ರಿಯಾಯಿತಿ ದರದಲ್ಲಿ ತೆರಿಗೆ ಪಾವತಿಸುವ ಆಯ್ಕೆ ಆರಿಸಿಕೊಳ್ಳಬಹುದು.

[ಕ್ರೋಢಿತ ವಹಿವಾಟು ತೆರಿಗೆ ಪಾವತಿಸಬೇಕಾದ ಪೂರೈಕೆಗಳ ಮೌಲ್ಯ, ತೆರಿಗೆಯಿಂದ ವಿನಾಯಿತಿ ಪಡೆದ ಪೂರೈಕೆಗಳ ಮೌಲ್ಯ, ರಫ್ತಾದ ಸರಕು /ಸೇವೆಗಳ ಮೌಲ್ಯಗಳನ್ನು ಒಳಗೊಂಡಿರುತ್ತದೆ. ಆದರೆ ತೆರಿಗೆ - ಜಿಎಸ್‌ಟಿಯನ್ನು ಒಳಗೊಂಡಿರುವುದಿಲ್ಲ.] ಕ್ರೋಢಿತ ವಹಿವಾಟನ್ನು ಅಖಿಲ ಭಾರತ ಮಟ್ಟದಲ್ಲಿ ಗಣಿಸಲಾಗುವುದು. ಪೂರ್ವಾಂಚಲ ಹಾಗು ವಿಶೇಷ ಪ್ರವರ್ಗ ರಾಜ್ಯಗಳಿಗೆ 10 ಲಕ್ಷ ರೂಪಾಯಿಗಳ ಅನುಶಾಶಿಸಿದ ಮಿತಿ ಇದೆ. ಅನುಶಾಶಿಸಿದ ತೆರಿಗೆ ಮಿತಿಗೆ ಅರ್ಹರಿರುವ ತೆರಿಗೆ ಪಾವತಿದಾರರು ತೆರಿಗೆ ಮಿತಿಯ ಲಾಭದ ಬದಲಾಗಿ ತೆರಿಗೆ ಪಾವತಿಸಿ ಹೂಡುವಳಿ ತೆರಿಗೆ ಜಮೆಯ ಲಾಭ ಪಡೆಯುವ ಆಯ್ಕೆ ಹೊಂದಿರುತ್ತಾರೆ. ಅಂತರ ರಾಜ್ಯ ಪೂರೈಕೆದಾರರು ಅಥವಾ ವಿಪರ್ಯಯ ನೆಲೆಗಟ್ಟಿನಲ್ಲಿ (Reverse Charge)

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ತೆರಿಗೆ ಪಾವತಿಸಬೇಕಾದವರು ಅನುಶಾಸಿಸಿದ ತೆರಿಗೆ ಮಿತಿಯ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ.

**ಪ್ರಶ್ನೆ 21:** ಜಿಎಸ್‌ಟಿ ವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳನ್ನು ಹೇಗೆ ವರ್ಗೀಕರಿಸಲಾಗುತ್ತದೆ?

**ಉತ್ತರ:** ಸುಸಂಗತ ನಾಮಕರಣ ವ್ಯವಸ್ಥೆ(HSN) ಅನುಸಾರ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸರಕುಗಳನ್ನು ವರ್ಗೀಕರಿಸಲಾಗುವುದು. 1.5 ಕೋಟಿಯ ಮೇಲಿರುವ ಹಾಗೂ 5 ಕೋಟಿಗಿಂತಲೂ ಕಡಿಮೆ ವಹಿವಾಟುವುಳ್ಳ ತೆರಿಗೆದಾತರಿಗೆ 2 ಅಂಕಿಯ ಸಂಹಿತೆ ಮತ್ತು ವಹಿವಾಟು 5ಕೋಟಿಗಿಂತಲೂ ಹೆಚ್ಚಿನ ವಹಿವಾಟುವುಳ್ಳ ತೆರಿಗೆದಾತರಿಗೆ 4 ಅಂಕಿಯ ಸಂಹಿತೆಯನ್ನು ಬಳಸಲಾಗುವುದು. 1.5 ಕೋಟಿಗಿಂತಲೂ ಕಡಿಮೆ ಇರುವ ತೆರಿಗೆದಾತರು ತಮ್ಮ ಇನ್ವಾಯಿಸ್‌ಗಳಲ್ಲಿ ಸುಸಂಗತ ನಾಮಕರಣದ ಸಂಹಿತೆಯನ್ನು (HSN Code) ನಮೂದಿಸಬೇಕಾಗಿಲ್ಲ. ಸೇವೆಗಳನ್ನು ಸೇವಾ ಲೆಕ್ಕ ಸಂಹಿತೆ (Services Accounting Code) ಪ್ರಕಾರ ವರ್ಗೀಕರಿಸಲಾಗುವುದು.

**ಪ್ರಶ್ನೆ 22:** ಜಿಎಸ್‌ಟಿಯನ್ನು ಆಮದಿನ ಮೇಲೆ ಹೇಗೆ ವಿಧಿಸಲಾಗುವುದು?

**ಉತ್ತರ:** ಸರಕು ಮತ್ತು ಸೇವೆಗಳ ಆಮದನ್ನು ಅಂತರ ರಾಜ್ಯ ಪೂರೈಕೆಯೆಂದು ಪರಿಗಣಿಸಲಾಗುವುದು ಮತ್ತು ದೇಶದೊಳಕ್ಕೆ ಆಮದಾಗುವ ಸರಕು ಮತ್ತು ಸೇವೆಗಳ ಮೇಲೆ ಐಜಿಎಸ್‌ಟಿಯನ್ನು ವಿಧಿಸಲಾಗುವುದು. ತೆರಿಗೆ ಭಾರವು ಪೂರೈಕೆಯ ಸ್ಥಳ ಸಿದ್ಧಾಂತವನ್ನು ಅನುಸರಿಸಿರುತ್ತದೆ ಮತ್ತು ಆಮದಾದ ಸರಕುಗಳು ಮತ್ತು ಸೇವೆಗಳು ಬಳಕೆಯಾಗುವ ಸ್ಥಳ ಆಧರಿಸಿ ಆ ರಾಜ್ಯಕ್ಕೆ ತೆರಿಗೆ ಆದಾಯವು ಎಸ್‌ಜಿಎಸ್‌ಟಿಯಾಗಿ ಸಂಪ್ರಾಪ್ತವಾಗುವುದು. ಆಮದಾದ ಸರಕು ಮತ್ತು ಸೇವೆಗಳ ಮೇಲೆ ಪಾವತಿಸಲಾದ ಜಿಎಸ್‌ಟಿಯು ಪೂರ್ಣ ಪ್ರಮಾಣದಲ್ಲಿ ವಟಾವಣೆಗೆ ಲಭ್ಯವಿರುತ್ತದೆ.

**ಪ್ರಶ್ನೆ 23:** ಜಿಎಸ್‌ಟಿಯಲ್ಲಿ ರಫ್ತನ್ನು ಹೇಗೆ ಪರಿಭಾವಿಸಲಾಗುವುದು?

**ಉತ್ತರ:** ರಫ್ತನ್ನು ಶೂನ್ಯ ದರದ ಪೂರೈಕೆಯೆಂದು ಪರಿಭಾವಿಸಲಾಗುವುದು. ರಫ್ತಾಗುವ ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ಇರುವುದಿಲ್ಲವಾದರೂ ರಫ್ತುದಾರನು ಹೂಡಿಕೆ ತೆರಿಗೆ ಜಮೆಯನ್ನು ಪಡೆದುಕೊಳ್ಳಬಹುದು ಮತ್ತು ಅದನ್ನು ಮರು ಪಾವತಿಯಾಗಿ ಪಡೆದುಕೊಳ್ಳಬಹುದು. ರಫ್ತುದಾರನಿಗೆ ಹುಟ್ಟುವಳಿಯ ಮೇಲೆ ತೆರಿಗೆ ಪಾವತಿಸಿ, ಐಜಿಎಸ್‌ಟಿಯ ಮರುಪಾವತಿ ಪಡೆಯುವ ಅಥವಾ ಐಜಿಎಸ್‌ಟಿ ಪಾವತಿಸದೆ ಬಾಂಡ್ ಅಡಿಯಲ್ಲಿ ರಫ್ತು ಕೈಗೊಂಡು ಹೂಡುವಳಿ ತೆರಿಗೆ ಜಮೆಯ ಮರುಪಾವತಿ ಪಡೆಯುವ ಆಯ್ಕೆ ಲಭ್ಯವಿದೆ.

**ಪ್ರಶ್ನೆ 24:** ಜಿಎಸ್‌ಟಿಯಲ್ಲಿ ಸಂಯೋಜಿತ ಯೋಜನೆಯ ವ್ಯಾಪ್ತಿ ಏನು?

**ಉತ್ತರ:** ಹಿಂದಿನ ಆರ್ಥಿಕ ವರ್ಷದಲ್ಲಿ ಒಟ್ಟಾರೆ 50 ಲಕ್ಷ ರೂಪಾಯಿಗಳವರೆಗಿನ ಕ್ರೋಢಿತ ವಹಿವಾಟಿರುವ ಸಣ್ಣ ತೆರಿಗೆದಾರರು ಸಂಯೋಜಿತ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯನುಸಾರ ತೆರಿಗೆದಾತನು ಹೂಡಿಕೆ ತೆರಿಗೆ ಜಮೆ ಸೌಲತ್ತನ್ನು ಪಡೆದುಕೊಳ್ಳದೆ ತನ್ನ ವಹಿವಾಟಿನ ಮೇಲೆ ಶೇಕಡವಾರು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ/ ಯುಟಿಜಿಎಸ್‌ಟಿಯ ಸ್ಥಲ ದರವು ಉತ್ಪಾದಕರಿಗೆ ಶೇಕಡ 1 ಕ್ಕಿಂತ, ಇತರರಿಗೆ ಶೇಕಡ 0.5 ಕ್ಕಿಂತ; ಶೆಡ್ಯೂಲ್ II ರ ಪ್ಯಾರ 6(b) ನಲ್ಲಿ ಉಲ್ಲೇಖಿತ ಸೇವೆಯಾದ - ಮನುಷ್ಯ ಬಳಕೆಗೆ ಉಟ ಅಥವಾ ಇನ್ನಾವುದೇ ವಸ್ತುವನ್ನು ಒದಗಿಸುವ ಸೇವೆಗೆ ಶೇಕಡ 2.5 ಕ್ಕಿಂತ ಕಡಿಮೆಯಿರಬಾರದು. ಸಂಯೋಜಿತ ಯೋಜನೆಗೆ ಇಚ್ಛಿಸುವ ತೆರಿಗೆದಾತನು ತನ್ನ ಗ್ರಾಹಕರಿಂದ ಯಾವುದೇ ತೆರಿಗೆಯನ್ನು ಸಂಗ್ರಹಿಸುವಂತಿಲ್ಲ. ಮೇಲೆ ಉಲ್ಲೇಖಿಸಿದ ರೂ 50 ಲಕ್ಷದ ಮಿತಿಯನ್ನು ಸರ್ಕಾರವು ಜಿಎಸ್‌ಟಿ ಪರಿಷತ್ತಿನ ಶಿಪಾರಸ್ಸಿನ ಮೇರೆಗೆ ರೂ 1 ಕೋಟಿಯವರೆಗೆ ಹೆಚ್ಚಿಸಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಅಂತರ ರಾಜ್ಯ ಪೂರೈಕೆ ಅಥವಾ ಮೂಲದಲ್ಲಿ ತೆರಿಗೆ ಸಂಗ್ರಹಿಸಬೇಕಾದ ಇ-ಕಾಮರ್ಸ್ ಆಪರೇಟರ್ ಗಳ ಮೂಲಕ ಪೂರೈಕೆ ಮಾಡುವವರು ಈ ಸಂಯೋಜಿತ ಯೋಜನೆಗೆ ಅರ್ಹರಾಗಿರುವುದಿಲ್ಲ.

ಪ್ರಶ್ನೆ 25: ಸಂಯೋಜಿತ ಯೋಜನೆಯು ಇಚ್ಛಿತವೇ ಅಥವಾ ಕಡ್ಡಾಯವೇ?

ಉತ್ತರ: ಇಚ್ಛಿತ.

ಪ್ರಶ್ನೆ 26: ಜಿಎಸ್‌ಟಿಎನ್ ಎಂದರೇನು ಮತ್ತು ಜಿಎಸ್‌ಟಿ ವ್ಯವಸ್ಥೆಯಲ್ಲಿ ಅದರ ಪಾತ್ರವೇನು?

ಉತ್ತರ: ಜಿಎಸ್‌ಟಿಎನ್ ಎಂಬುದು ಸರಕು ಮತ್ತು ಸೇವಾ ತೆರಿಗೆಯ ಸಂಪರ್ಕ ಜಾಲವು. ಜಿಎಸ್‌ಟಿಯ ಅವಶ್ಯಕತೆಗಳನ್ನು ಈಡೇರಿಸುವ ಸಲುವಾಗಿ ಜಿಎಸ್‌ಟಿಎನ್ ಒಂದು ವಿಶೇಷ ಉದ್ದೇಶ ವಾಹಕವು. ಜಿಎಸ್‌ಟಿಎನ್ ಸಂಪರ್ಕವು ಜಿಎಸ್‌ಟಿಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ತೆರಿಗೆದಾತರು ಮತ್ತು ಇತರೆ ಆಸ್ತಿಯುಳ್ಳವರ ಪಾಲುಗೊಳ್ಳುವಿಕೆಯ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನದ ಮೂಲ ಸೌಕರ್ಯ ಸೇವೆಗಳನ್ನು ಒದಗಿಸುತ್ತದೆ. ಜಿಎಸ್‌ಟಿಎನ್ ನ ಹಲವು ಕಾರ್ಯಗಳಲ್ಲಿ ಇವು ಪ್ರಮುಖವು -

1. ನೊಂದಣಿ ಸೌಲತ್ತು;
2. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳಿಗೆ ವರದಿಗಳ ಸಲ್ಲಿಕೆ;
3. ಅಂತರ ರಾಜ್ಯ ಜಿಎಸ್‌ಟಿಯನ್ನು ಗಣಿಸುವುದು ಮತ್ತು ಚುಕ್ಕೆಗೊಳಿಸುವುದು;
4. ತೆರಿಗೆ ಪಾವತಿಗಳ ವಿವರವನ್ನು ಬ್ಯಾಂಕ್ ಸಂಪರ್ಕ ಜಾಲದೊಂದಿಗೆ ಹೊಂದಿಸುವುದು;

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

5. ತೆರಿಗೆದಾತನ ವರದಿಯ ಮಾಹಿತಿಯನ್ನು ಆಧರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಗೆಬಗೆಯ ನಿರ್ವಹಣಾನುಕೂಲಿ ವರದಿಗಳನ್ನು ನೀಡುವುದು;

6. ತೆರಿಗೆದಾತರ ವಿವರಗಳ ವಿಶ್ಲೇಷಣೆಯನ್ನು ಒದಗಿಸುವುದು; ಮತ್ತು

7. ಹೂಡಿಕೆ ತೆರಿಗೆ ಜಮೆಯ ಹೊಂದಾಣಿಕೆ, ಹಿಂದಿರುಗಿಸುವಿಕೆ ಮತ್ತು ಮರಳಿ ಪಡೆಯುವ ಅನುಕೂಲವನ್ನು ಒದಗಿಸುವುದು.

ಜಿಎಸ್‌ಟಿ ಸಾಮಾನ್ಯ ಪೋರ್ಟಲ್ ಮತ್ತು ನೊಂದಾವಣಿ, ಪಾವತಿ, ರಿಟರ್ನ್ಸ್, ನಿರ್ವಹಣಾನುಕೂಲಿ ವರದಿಗಳಿಗೆ ಸೂಕ್ತ ಅಪ್ಲಿಕೇಶನ್ ಗಳನ್ನು ಜಿಎಸ್‌ಟಿಎನ್ ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ ಜಿಎಸ್‌ಟಿ ಪೋರ್ಟಲ್ ಹಾಗೂ ತೆರಿಗೆ ಆಡಳಿತಕ್ಕಾಗಿ ಹಾಲಿ ಲಭ್ಯವಿರುವ ಮಾಹಿತಿಯಂತೆ ಜ್ಞಾನ ವ್ಯವಸ್ಥೆಯನ್ನು ಜಿಎಸ್‌ಟಿಎನ್ ಸಮನ್ವಯಗೊಳಿಸುತ್ತಿದೆ. ತೆರಿಗೆದಾತರಿಗೆ ವ್ಯವಹರಿಸಲು ಅನುಕೂಲವಾಗುವ ಮುಖಾಮುಖಿಯನ್ನು ಅಭಿವೃದ್ಧಿಪಡಿಸುತ್ತದೆ. ಇಷ್ಟೇ ಅಲ್ಲದೆ ಕರ ನಿರ್ಧರಣೆ, ಲೆಕ್ಕ ಪರಿಶೋಧನೆ, ಮರುಪಾವತಿ, ಮೇಲ್ಮನವಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಮಾದರಿ 2 ರಾಜ್ಯಗಳು) ಹಿನ್ನೆಲೆ ಕಾರ್ಯ ನಿರ್ವಾಹಿಗಳನ್ನು ಜಿಎಸ್‌ಟಿಎನ್ ಅಭಿವೃದ್ಧಿಪಡಿಸುತ್ತಿದೆ. ಕೇಂದ್ರ ಪರೋಕ್ಷ ತೆರಿಗೆ ಮಂಡಳಿ ಅಂದರೆ ಸಿಬಿಇಸಿ ಮತ್ತು ಮಾದರಿ 1 ರಾಜ್ಯಗಳು (15 ರಾಜ್ಯಗಳು) ತಮ್ಮದೇ ಆದ ಜಿಎಸ್‌ಟಿ ಹಿನ್ನೆಲೆ ಕಾರ್ಯ ನಿರ್ವಾಹಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಜಿಎಸ್‌ಟಿ ಮುನ್ನೆಲೆ ಕಾರ್ಯ ನಿರ್ವಾಹಿಗಳನ್ನು ಹಿನ್ನೆಲೆ ಕಾರ್ಯ ನಿರ್ವಾಹಿಗಳ ಜೊತೆಗೆ ಸಮನ್ವಯತೆಯನ್ನು ಪೂರ್ಣಗೊಳಿಸಿ ಮುಂಚಿತವಾಗಿಯೇ ಪರಿಶೀಲಿಸಿ ಸ್ಥಿತ್ಯಂತರ ಬದಲಾವಣೆಯನ್ನು ಸುಗಮಗೊಳಿಸಬೇಕಾಗಿದೆ.

**ಪ್ರಶ್ನೆ 27 :** ಜಿಎಸ್‌ಟಿ ವ್ಯವಸ್ಥೆಯಡಿಯಲ್ಲಿ ತಕರಾರುಗಳನ್ನು ಹೇಗೆ ಬಗೆಹರಿಸಲಾಗುತ್ತದೆ?

**ಉತ್ತರ:** 2016ರ ಸಂವಿಧಾನದ ನೂರ ಒಂದನೆಯ ತಿದ್ದುಪಡಿ ಕಾಯಿದೆಯು ಪ್ರಕಾರ ಜಿಎಸ್‌ಟಿ ಪರಿಷತ್ತು (ಅ) ಭಾರತ ಸರ್ಕಾರ ಮತ್ತು ಒಂದು ಅಥವಾ ಒಂದಕ್ಕಿಂತ ಹೆಚ್ಚು ರಾಜ್ಯಗಳ ನಡುವೆ; ಅಥವಾ (ಬ)ಭಾರತ ಸರ್ಕಾರ ಮತ್ತು ಯಾವುದೇ ರಾಜ್ಯ ಅಥವಾ ರಾಜ್ಯಗಳು ಒಂದು ಕಡೆಗಿದ್ದು/ಪಕ್ಷವಾಗಿದ್ದು, ಇನ್ನೊಂದು ಪಕ್ಷದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ರಾಜ್ಯಗಳು ಇದ್ದಲ್ಲಿ; ಅಥವಾ (ಕ) ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರಾಜ್ಯಗಳ ನಡುವಿನಲ್ಲಿ ತನ್ನ ಶಿಪಾರಸ್ಸುಗಳ ಕುರಿತು ಅವುಗಳ ಅನುಷ್ಠಾನದ ಕುರಿತು ಯಾವುದೇ ತಕರಾರುಗಳ ನ್ಯಾಯ ನಿರ್ಣಯ ಮಾಡಲು ಒಂದು ವ್ಯವಸ್ಥೆಯನ್ನು ಸ್ಥಾಪಿಸಬೇಕಿದೆ.

**ಪ್ರಶ್ನೆ 28:** ಅನುಸರಣೆ ರೇಟಿಂಗ್ ವ್ಯವಸ್ಥೆಯ ಉದ್ದೇಶವೇನು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 149ರ ಅನ್ವಯ ಪ್ರತಿ ನೊಂದಾಯಿತ ವ್ಯಕ್ತಿಗೂ ನಿರ್ದಿಷ್ಟ ಮಾನದಂಡಗಳ ಕುರಿತಾಗಿ ಅವರ ಅನುಸರಣೆ ನಡವಳಿಕೆಯ ದಾಖಲೆಗೆ ಅನುಗುಣವಾಗಿ ಅನುಸರಣೆ ರೇಟಿಂಗ್ ನೀಡಲಾಗುವುದು. ಈ ರೇಟಿಂಗ್ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಾಗಿರುತ್ತದೆ. ಒಬ್ಬ ಸಂಭಾವ್ಯ ಗ್ರಾಹಕ ಪುರೈಕೆದಾರರ ರೇಟಿಂಗ್ ಗಮನಿಸಿ ಪ್ರತ್ಯೇಕ ಪೂರೈಕೆದಾರನೊಡನೆ ವ್ಯವಹರಿಸ ಬೇಕೋ ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಇದು ತೆರಿಗೆ ಪಾವತಿದಾರರಲ್ಲಿ ಆರೋಗ್ಯಕರ ವೈಪೋಷಿ ಬೆಳೆಸುತ್ತದೆ.

**ಪ್ರಶ್ನೆ 29:** ಕಾರ್ಯವಾಹಿ ದಾವೆಗಳು (Actionable Claims) ಜಿಎಸ್‌ಟಿಯಡಿಯಲ್ಲಿ ವಿಧಿತವಾಗುವವೇ?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 2(52)ರ ಅನ್ವಯ ಕಾರ್ಯವಾಹಿ ದಾವೆಗಳು ಸರಕುಗಳೆಂದು ಪರಿಗಣಿಸಲ್ಪಡುತ್ತವೆ. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 7ರೊಡನೆ ಶೆಡ್ಯೂಲ್ III ಯನ್ನು ಓದಲು ಸರಕುಗಳ ಪೂರೈಕೆ ಅಥವಾ ಸೇವೆಗಳ



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪೂರೈಕೆ ಎಂದು ಪರಿಗಣಿಸಲಾಗದ ಚಟುವಟಿಕೆಗಳ ಅಥವಾ ವ್ಯವಹಾರಗಳ ಪಟ್ಟಿ ಪ್ರಾಪ್ತವಾಗುತ್ತದೆ. ಆ ಶೆಡ್ಯೂಲ್ ನಲ್ಲಿ ಲಾಟರಿ, ಬೆಟ್ಟಿಂಗ್ ಹಾಗೂ ಜೂಜಿನ ಹೊರತಾಗಿ ಕಾರ್ಯವಾಹಿ ದಾವೆಗಳನ್ನು ಪಟ್ಟಿ ಮಾಡಲಾಗಿದೆ. ಆದ್ದರಿಂದ ಕೇವಲ ಲಾಟರಿ, ಬೆಟ್ಟಿಂಗ್ ಹಾಗೂ ಜೂಜನ್ನು ಜಿಎಸ್‌ಟಿ ಪರಿಧಿಯ ಅಡಿಯಲ್ಲಿ ಪೂರೈಕೆಗಳೆಂದು ಪರಿಗಣಿಸಲಾಗುವುದು. ಮಿಕ್ಕಲ್ಲಾ ಕಾರ್ಯವಾಹಿ ದಾವೆಗಳು ಜಿಎಸ್‌ಟಿಯಡಿಯಲ್ಲಿ ಪೂರೈಕೆಗಳೆಂದು ಪರಿಗಣಿಸಲಾಗುವುದು.

**ಪ್ರಶ್ನೆ 30:** ಪ್ರತಿಭೂತಿಗಳ (Securities) ವ್ಯವಹಾರ ಜಿಎಸ್‌ಟಿಯಡಿಯಲ್ಲಿ ತೆರಿಗೆಗೆ ವಿಧಿತವಾಗುವುದೇ?

**ಉತ್ತರ:** ಪ್ರತಿಭೂತಿಗಳನ್ನು ನಿರ್ದಿಷ್ಟವಾಗಿ ಸರಕು ಹಾಗೂ ಸೇವೆಗಳ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಆದ್ದರಿಂದ ಪ್ರತಿಭೂತಿಗಳ ವ್ಯವಹಾರ ಜಿಎಸ್‌ಟಿಯಡಿಯಲ್ಲಿ ತೆರಿಗೆಗೆ ವಿಧಿತವಾಗುವುದಿಲ್ಲ.

**ಪ್ರಶ್ನೆ 31:** ಮಾಹಿತಿ ಸಲ್ಲಿಕೆಯ ಪರಿಕಲ್ಪನೆ ಏನು?

**ಉತ್ತರ:** ಮಾಹಿತಿ ಸಲ್ಲಿಕೆಯು ಸ್ವತಂತ್ರ ತೃತೀಯ ಪಕ್ಷಗಳ ಮೂಲಗಳಿಂದ ಲಭ್ಯವಾದ ಮಾಹಿತಿಯಿಂದ ನೊಂದಾಯಿತ ವ್ಯಕ್ತಿಯ ಅನುಸರಣೆಯ ಮಟ್ಟವನ್ನು ಪರಿಶೀಲಿಸುವ ಕಲ್ಪನೆಯನ್ನು ಆಧರಿಸಿದೆ. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 150ರ ಅನ್ವಯ, ನೊಂದಣಿಯ ದಾಖಲೆ ನಿರ್ವಹಿಸುವ ಅಥವಾ ಖಾತೆಗಳ ವಿವರ ಅಥವಾ ಕರ ಪಾವತಿಯ ಮಾಹಿತಿ ಮತ್ತು ವಿವಿಧ ಸರಕು/ಸೇವೆಗಳ ವ್ಯವಹಾರಗಳ ಮಾಹಿತಿ ಅಥವಾ ಬ್ಯಾಂಕ್ ಖಾತೆಗಳ ವ್ಯವಹಾರಗಳ ಮಾಹಿತಿ ಅಥವಾ ವಿದ್ಯುತ್ ಉಪಭೋಗದ ಮಾಹಿತಿ ಅಥವಾ ಸ್ವತ್ತು/ಸರಕು/ಹಕ್ಕುಗಳ ಮಾರಾಟ, ಖರೀದಿ, ವಿನಿಮಯ ಅಥವಾ ಸ್ವತ್ತಿನ ಬಾಧ್ಯತೆ - ಇವುಗಳ ಕುರಿತ ವಿವಿಧ ಪ್ರಚಲಿತ ಕಾನೂನುಗಳ ಅಡಿಯಲ್ಲಿ ಜವಾಬ್ದಾರಿ ಹೊಂದಿರುವ

ಪ್ರಾಧಿಕರಣಗಳು ಸೂಚಿಸಲ್ಪಡುವಂತೆ ನಿರ್ಧಾರಿತ ರೀತಿಯಲ್ಲಿ ನಿರ್ಧಾರಿತ ದಿನಾಂಕದೊಳಗೆ ನಿರ್ಧಾರಿತ ಕಾಲಾವಧಿಗೆ ಸಂಬಂಧ ಪಟ್ಟಂತೆ ಮಾಹಿತಿ ಸಲ್ಲಿಕೆ ಒದಗಿಸಬೇಕಾಗಿದೆ. ಇಲ್ಲವಾದಲ್ಲಿ ಸೆಕ್ಷನ್ 123ರ ಅನ್ವಯ ಜುಲ್ಮಾನೆ ವಿಧಿಸುವ ಸಾಧ್ಯತೆ ಇದೆ.

**ಪ್ರಶ್ನೆ 32:** ವಿವಿಧ ಕಂಪನಿಗಳು ವಿವಿಧ ಲೆಕ್ಕಪತ್ರ ಸಾಪ್ಲಿ ವೇರ್ ಗಳನ್ನು ಬಳಸುತ್ತವೆ ಹಾಗೂ ದಾಖಲೆಗಳನ್ನು ನಿರ್ವಹಿಸಲು ಯಾವುದೇ ಪ್ರತ್ಯೇಕ ಸ್ವರೂಪ ಕಡ್ಡಾಯಗೊಳಿಸಿಲ್ಲ. ಇಲಾಖೆಯು ಈ ಸಂಕೀರ್ಣ ಸಾಪ್ಲಿ ವೇರ್ ಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 153ರ ಅನ್ವಯ ಪ್ರಕರಣದ ಗುಣ ಹಾಗೂ ಸಂಕೀರ್ಣತೆ ಆಧರಿಸಿ, ಸರ್ಕಾರದ ಆದಾಯದ ದೃಷ್ಟಿಯಿಂದ ಇಲಾಖೆಯು ಪರಿಶೀಲನೆ, ವಿಚಾರಣೆ, ತನಿಖೆ ಅಥವಾ ಇನ್ಯಾವುದೇ ಘಟ್ಟದಲ್ಲಿ ತಜ್ಞರ ನೆರವು ಪಡೆಯಬಹುದಾಗಿದೆ.

**ಪ್ರಶ್ನೆ 33:** ಸ್ವೀಕೃತನಿಂದ ಹಿಂತಿರುಗಿಸಲಾದ ಸರಕಿನ ಮೇಲಿನ ತೆರಿಗೆಗೆ ಕುರಿತಂತೆ ಜಿಎಸ್‌ಟಿಯಲ್ಲಿ ಯಾವುದಾದರೂ ಸೂಕ್ತ ಪ್ರಾವಧಾನವಿದೆಯೇ?

**ಉತ್ತರ:** ಇದೆ. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 34 ಇಂತಹ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಪುರೈಸಲಾದ ಸರಕುಗಳು ಸ್ವೀಕೃತನಿಂದ ಹಿಂತಿರುಗಿಸಲಾದಾಗ, ನೊಂದಾಯಿತ ವ್ಯಕ್ತಿ (ಸರಕುಗಳ ಪುರೈಕೆದಾರ) ಸ್ವೀಕೃತನಿಗೆ ಸೂಚಿಸಿದ ವಿವರಗಳುಳ್ಳ ಕ್ರೆಡಿಟ್ ನೋಟ್ ನೀಡಬಹುದು. ಪುರೈಕೆದಾರನು ಕ್ರೆಡಿಟ್ ನೋಟ್ ನ ವಿವರಗಳನ್ನು ಆ ಕ್ರೆಡಿಟ್ ನೋಟ್ ನೀಡಿದ ತಿಂಗಳಿನ ಸಲ್ಲಿಕೆಯಲ್ಲಿ ಘೋಷಿಸಬೇಕು. ಆದರೆ ಈ ಘೋಷಣೆ ಆ ಪುರೈಕೆಯಾದ ವರ್ಷದ ನಂತರದ ಸೆಪ್ಟೆಂಬರ್ ಅಥವಾ ಸಂಬಂಧಿತ ವಾರ್ಷಿಕ ಸಲ್ಲಿಕೆಯ ಕೊನೆಯ ದಿನಾಂಕ - ಇವೆರಡರಲ್ಲಿ ಯಾವುದು ಮುಂಚಿತವೋ ಅದರೊಳಗಾಗಿ ಮಾಡಬೇಕು. ಈ ಕ್ರೆಡಿಟ್ ನೋಟ್ ನ ವಿವರಗಳನ್ನು ಸ್ವೀಕೃತನ ಅದೇ

ತೆರಿಗೆ ಅವಧಿಯ ಅಥವಾ ಅಂತರದ ನ್ಯಾಯಸಮ್ಮತ ಸಲ್ಲಿಕೆಯಲ್ಲಿನ ಸರಿಬೀಳುವ ಹೂಡುವಳಿ ತೆರಿಗೆ ಜಮೆಯ ಕಡಿತದ ಮನವಿಯೊಂದಿಗೆ ಹೊಂದಿಸಲಾಗುವುದು. ಪುರೈಕೆದಾರನ ಹೊರವಳಿ ತೆರಿಗೆ ಬಾಧ್ಯತೆಯಲ್ಲಿನ ಕಡಿತ ಸ್ವೀಕೃತನ ಸರಿಬೀಳುವ ಹೂಡುವಳಿ ತೆರಿಗೆ ಜಮೆಯಲ್ಲಿನ ಕಡಿತದೊಂದಿಗೆ ಹೊಂದಿತವಾದಲ್ಲಿ ಅದನ್ನು ನಿರ್ಣಾಯಕವೆಂದು ಸ್ವೀಕರಿಸಲಾಗುವುದು ಹಾಗೂ ಅದನ್ನು ಇಬ್ಬರಿಗೂ ತಿಳಿಸಲಾಗುವುದು.

**ಪ್ರಶ್ನೆ 34: ಲಾಭ ಕೊಳ್ಳೆ-ವಿರೋಧಿ ನಿಯಮವೆಂದರೇನು?**

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 171ರ ಅನ್ವಯ ಯಾವುದೇ ಸರಕು ಅಥವಾ ಸೇವೆಯ ಪುರೈಕೆಯ ಮೇಲಿನ ತೆರಿಗೆ ದರದಲ್ಲಿನ ಕಡಿತ ಅಥವಾ ಹೂಡುವಳಿ ತೆರಿಗೆ ಜಮೆಯಲ್ಲಿನ ಲಾಭ ಗಾರಹಕರಿಗೆ ಕ್ರಯದ ಸಮವ್ಯಾಪಕ ಕಡಿತದ ಮೂಲಕ ತಲುಪಬೇಕು. ಸರ್ಕಾರವು ಹೂಡುವಳಿ ತೆರಿಗೆ ಜಮೆಯ ಲಾಭದಿಂದಾಗಿ ಅಥವಾ ತೆರಿಗೆ ದರದಲ್ಲಿನ ಕಡಿತದ ಲಾಭದಿಂದಾಗಿ ಕ್ರಯದ ಸಮವ್ಯಾಪಕ ಕಡಿತವು ನಿಜವಾಗಿಯೂ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಒಂದು ಪ್ರಾಧಿಕಾರವನ್ನು ಸ್ಥಾಪಿಸಬಹುದಾಗಿದೆ.

\*\*\*\*\*

## 2. ತೆರಿಗೆ ವಿಧಿಸುವುದು ಮತ್ತು ತೆರಿಗೆ ವಿನಾಯಿತಿ

**ಪ್ರಶ್ನೆ 1:** ಜಿಎಸ್‌ಟಿ ವಿಧಿಸುವ ಅಧಿಕಾರವು ಎಲ್ಲಿಂದ ಪ್ರಾಪ್ತವಾಗಿದೆ?

**ಉತ್ತರ:** ಸಂವಿಧಾನದ 101ನೆಯ ತಿದ್ದುಪಡಿ ಕಾಯ್ದೆ 2016 ಸಂವಿಧಾನದಲ್ಲಿ ಸೇರಿಸಿದ 246(ಎ)ವಿಧಿಯು ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಿಗೆ ಜಿಎಸ್‌ಟಿ - (ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಮತ್ತು ಯುಟಿಜಿಎಸ್‌ಟಿ) ಕುರಿತು ಶಾಸನಾಧಿಕಾರವನ್ನು ನಿಯುಕ್ತಿಗೊಳಿಸಿದೆ. ಆದಾಗ್ಯೂ 246(ಎ) ವಿಧಿಯ 2ನೇ ಉಪ ವಿಧಿಯು 269(ಎ) ವಿಧಿಯೊಳಗೂಡಿ ಅಂತರ ರಾಜ್ಯ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ (ಅಂದರೆ ಐಜಿಎಸ್‌ಟಿ ಕುರಿತಂತೆ) ಶಾಸನ ಮಾಡುವ ಪ್ರತ್ಯೇಕ ಅಧಿಕಾರವನ್ನು ಸಂಸತ್ತಿಗೆ ನೀಡಿದೆ.

**ಪ್ರಶ್ನೆ 2:** ಜಿಎಸ್‌ಟಿಯಡಿಯಲ್ಲಿ ತೆರಿಗೆಯ ಸಂದರ್ಭ ಯಾವುದು?

**ಉತ್ತರ:** ಸರಕು ಮತ್ತು/ಅಥವಾ ಸೇವೆಗಳ ಪೂರೈಕೆಯು ಜಿಎಸ್‌ಟಿಯಡಿಯಲ್ಲಿ ತೆರಿಗೆ ಘಟನೆ/ಸನ್ನಿವೇಶ. ರಾಜ್ಯದೊಳಗಿನ ಪೂರೈಕೆಗಳ ಮೇಲೆ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ /ಯುಟಿಜಿಎಸ್‌ಟಿ ವಿಧಿಸಲಾಗುವುದು. ಅಂತರ ರಾಜ್ಯ ಪೂರೈಕೆಗಳ ಮೇಲೆ ಐಜಿಎಸ್‌ಟಿ ವಿಧಿಸಲಾಗುವುದು.

**ಪ್ರಶ್ನೆ 3:** ಯಾವುದೇ ನಿಮಿತ್ತವಿಲ್ಲದೆ ಕೈಗೊಳ್ಳಲಾದ ಪೂರೈಕೆಗಳು ಸಹ ಜಿಎಸ್‌ಟಿಯಡಿಯಲ್ಲಿ ಪೂರೈಕೆಯ ಪರಿಧಿಯೊಳಗೆ ಬರುವವೇ?

**ಉತ್ತರ:** ಹೌದು, ಆದರೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಶೆಡ್ಯೂಲ್ 1 ರಲ್ಲಿ ಉಲ್ಲೇಖಿತವಾಗಿರುವ ಚಟುವಟಿಕೆಗಳು ಮಾತ್ರ. ಈ ಪ್ರಾವಧಾನವನ್ನು ಐಜಿಎಸ್‌ಟಿ ಹಾಗೂ ಯುಟಿಜಿಎಸ್‌ಟಿ ಕಾಯ್ದೆಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ.

**ಪ್ರಶ್ನೆ 4:** ದತ್ತಿ-ಧರ್ಮಾರ್ಥ ಸಂಸ್ಥೆಗಳಿಂದ ಅವಶ್ಯಕ ಸಾಮಗ್ರಿಗಳನ್ನು ಕೊಡುವುದು ಕೂಡ ತೆರಿಗೆಗೆ ಒಳಪಡುವ ಚಟುವಟಿಕೆಯಾಗುವುದೇ?

**ಉತ್ತರ:** ಜಿಎಸ್‌ಟಿಯಡಿಯಲ್ಲಿ ತೆರಿಗೆಗೆ ಒಳಪಡುವ ಪುರೈಕೆಯಾಗಲು ಆ ವಹಿವಾಟು ವ್ಯಾಪಾರದ ಕ್ರಮದಲ್ಲಿ ಅಥವಾ ವ್ಯಾಪಾರದ ಮುಂದುವರಿಕೆಗೆ ಪೂರಕವಾಗಿ ಇರಬೇಕು. ದತ್ತಿ-ಧರ್ಮಾರ್ಥ ಚಟುವಟಿಕೆಗಳಲ್ಲಿ ಯಾವುದೇ ಪರಸ್ಪರ ಲಾಭ ಇಲ್ಲದಿರುವುದರಿಂದ, ಅವು ಜಿಎಸ್‌ಟಿಯಡಿಯಲ್ಲಿ ಪುರೈಕೆಯಾಗಿ ಪರಿಭಾವಿಸಲಾಗುವುದಿಲ್ಲ.

**ಪ್ರಶ್ನೆ 5:** ವಹಿವಾಟೊಂದು ಸರಕು ಅಥವಾ ಸೇವೆಯ ಪುರೈಕೆಯೆಂದು ಯಾರು ಅಧಿಸೂಚಿತಗೊಳಿಸಬಹುದು?

**ಉತ್ತರ:** ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ಜಿಎಸ್‌ಟಿ ಪರಿಷತ್ತಿನ ಶಿಪಾರಸ್ಸಿನ ಮೇಲೆ ಚಟುವಟಿಕೆಯೊಂದನ್ನು ಸೇವೆಯ ಪುರೈಕೆಯಲ್ಲ, ಕೇವಲ ಸರಕಿನ ಪುರೈಕೆಯೆಂದು ಅಥವಾ ಸರಕಿನ ಪುರೈಕೆಯಲ್ಲ, ಕೇವಲ ಸೇವೆಯ ಪುರೈಕೆಯೆಂದು ಅಥವಾ ಸರಕಿನ ಪುರೈಕೆಯೂ ಅಲ್ಲ, ಸೇವೆಯ ಪುರೈಕೆಯೂ ಅಲ್ಲ ಎಂದು ಅಧಿಸೂಚಿತಗೊಳಿಸಬಹುದು.

**ಪ್ರಶ್ನೆ 6:** ಸಂರಚಿತ ಪುರೈಕೆ ಹಾಗೂ ಮಿಶ್ರಿತ ಪುರೈಕೆ ಎಂದರೇನು? ಇವೆರಡರ ನಡುವಿನ ವ್ಯತ್ಯಾಸವೇನು?

**ಉತ್ತರ:** ಸಂರಚಿತ ಪುರೈಕೆ ಎಂದರೆ ಸರಕು ಅಥವಾ ಸೇವೆಗಳ ಅಥವಾ ಅವೆರಡರ ವಿವಿಧ ಸಂರಚನೆಗಳ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆಗೊಳಪಡುವ ಪುರೈಕೆಗಳನ್ನು ಒಳಗೊಂಡ ಪುರೈಕೆ. ಆ ಬಗೆಯ ಪುರೈಕೆ ಸ್ವಾಭಾವಿಕವಾಗಿ ಒಟ್ಟಿಗಾಗುವಂತಿದ್ದು, ವ್ಯಾಪಾರದ ಸಾಧಾರಣ ಕ್ರಮದಲ್ಲಿ ಒಂದರೊಡನೆ ಇನ್ನೊಂದನ್ನು ಸಮುಚ್ಚಯದಲ್ಲಿ ಪುರೈಸಲಾಗುವಂತಿರಬೇಕು ಹಾಗೂ ಅವುಗಳಲ್ಲಿ ಒಂದು ಪ್ರಧಾನ ಪುರೈಕೆಯಾಗಿರಬೇಕು. ಉದಾಹರಣೆಗೆ ಗ್ರಾಹಕನೊಬ್ಬ ಟಿವಿಯೊಂದನ್ನು ಖರೀದಿಸಿದಾಗ ಅದರೊಡನೆ ವಾರಂಟಿ

ಮತ್ತು ನಿರ್ವಹಣೆಯ ಗುತ್ತಿಗೆ ಸಹ ಪಡೆಯುತ್ತಾನೆ. ಇದೊಂದು ಸಂರಚಿತ ಪೂರೈಕೆ. ಈ ಉದಾಹರಣೆಯಲ್ಲಿ ಟಿವಿಯ ಪೂರೈಕೆ ಮೂಲ ಪೂರೈಕೆಯಾಗಿದ್ದು, ವಾರಂಟಿ ಹಾಗೂ ನಿರ್ವಹಣೆಯ ಸೇವೆಗಳು ಅಧೀನವಾಗಿರುತ್ತವೆ.

ಮಿಶ್ರಿತ ಪೂರೈಕೆ ಎಂದರೆ ಸರಕು ಅಥವಾ ಸೇವೆಗಳ ಅಥವಾ ಅವೆರಡರ ವಿವಿಧ ಸಂರಚನೆಗಳ ಒಂದಕ್ಕಿಂತ ಹೆಚ್ಚಿನ ಪೂರೈಕೆಗಳನ್ನು ಒಂದರ ಸಮುಚ್ಚಯದಲ್ಲಿ ಮತ್ತೊಂದನ್ನು ಒಂದೇ ಬೆಲೆಗೆ ಪೂರೈಸಲಗುತ್ತಿದ್ದರೂ ಸಾಮಾನ್ಯವಾಗಿ ಬೇರೆ ಬೇರೆಯಾಗಿ ಪೂರೈಸಲು ಸಾಧ್ಯವಿರುವಂತ ಪೂರೈಕೆಗಳು. ಉದಾಹರಣೆಗೆ ರೆಫ್ರಿಜಿರೇಟರ್ ಒಂದರೊಡನೆ ನೀರಿನ ಬಾಟಲಿಗಳನ್ನು ಮಾರುತ್ತಿರುವ ಮಾರಾಟಗಾರ. ರೆಫ್ರಿಜಿರೇಟರ್ ಮತ್ತು ನೀರಿನ ಬಾಟಲಿಗಳನ್ನು ಬೇರೆ ಬೇರೆ ಬೆಲೆಗೆ ಸರ್ವೇ ಸಾಮಾನ್ಯವಾಗಿ ಮಾರಬಹುದು.

**ಪ್ರಶ್ನೆ 7:** ಜಿಎಸ್‌ಟಿಯಡಿಯಲ್ಲಿ ಸಂರಚಿತ ಪೂರೈಕೆ ಹಾಗೂ ಮಿಶ್ರಿತ ಪೂರೈಕೆಗಳನ್ನು ಹೇಗೆ ಪರಿಗಣಿಸಲಾಗುವುದು?

**ಉತ್ತರ:** ಸಂರಚಿತ ಪೂರೈಕೆಯನ್ನು ಮೂಲ ಪೂರೈಕೆಯ ಪೂರೈಕೆಯೆಂದೂ ಹಾಗೂ ಮಿಶ್ರಿತ ಪೂರೈಕೆಯನ್ನು ಅವುಗಳಲ್ಲಿ ಅತಿ ಹೆಚ್ಚು ತೆರಿಗೆಯ ದರ ಆಕರ್ಷಿಸುವ ಸರಕು/ಸೇವೆಯ ಪೂರೈಕೆ ಎಂದು ಪರಿಗಣಿಸಲಾಗುವುದು.

**ಪ್ರಶ್ನೆ 8:** ಜಿಎಸ್‌ಟಿಯಡಿಯಲ್ಲಿ ಎಲ್ಲಾ ಸರಕು/ಸೇವೆಗಳು ತೆರಿಗೆಗೆ ಒಳಪಡುವವೇ?

**ಉತ್ತರ:** ಮಾನವ ಸೇವನೆಗೆ ಬಳಸುವ ಮದ್ಯವನ್ನು ಹೊರತು ಪಡಿಸಿ ಎಲ್ಲಾ ಸರಕು/ಸೇವೆಗಳು ಜಿಎಸ್‌ಟಿಯಡಿಯಲ್ಲಿ ತೆರಿಗೆಗೆ ಒಳಪಡುತ್ತವೆ. ಕಚ್ಚಾ ಪೆಟ್ರೋಲಿಯಂ, ಹೈ ಸ್ಪೀಡ್ ಡೀಸೆಲ್, ಮೋಟರ್ ಸ್ಪಿರಿಟ್ (ಪೆಟ್ರೋಲ್), ನೈಸರ್ಗಿಕ ಅನಿಲ ಮತ್ತು ಏವಿಯೇಷನ್ ಟರ್ಬೈನ್ ಫ್ಯೂಯಿಲ್ ಗಳ ಪೂರೈಕೆಯು ಜಿಎಸ್‌ಟಿ ಪರಿಷತ್ತಿನ ಶಿಪಾರಸ್ಸಿನ ಮೇಲೆ ಸರ್ಕಾರವು ಅಧಿಸೂಚಿಸುವ ದಿನಾಂಕದಿಂದ ಜಿಎಸ್‌ಟಿ ತೆರಿಗೆಗೆ ಒಳಪಡುತ್ತವೆ.

**ಪ್ರಶ್ನೆ 9:** ವಿಪರ್ಯಯ ನೆಲೆಗಟ್ಟಿನ ತೆರಿಗೆ (Reverse Charge) ವಿಧಾನ ಎಂದರೇನು?

**ಉತ್ತರ:** ಅಧಿಸೂಚಿಸಲ್ಪಡುವ ಪೂರೈಕೆಗಳ ಮೇಲೆ ತೆರಿಗೆಯ ಬಾಧ್ಯತೆಯು ಸರಕು/ಸೇವೆಗಳ ಪೂರೈಕೆಯ ಪೂರೈಕೆದಾರನ ಮೇಲಿರುವ ಹೊರತು ಸ್ವೀಕೃತನ ಮೇಲಿರುವ ಪ್ರಕ್ರಿಯೆ.

**ಪ್ರಶ್ನೆ 10:** ವಿಪರ್ಯಯ ನೆಲೆಗಟ್ಟಿನ ತೆರಿಗೆ ಕೇವಲ ಸೇವೆಗಳಿಗೆ ಮಾತ್ರ ಅನ್ವಯವಾಗುವುದೇ?

**ಉತ್ತರ:** ಇಲ್ಲ, ವಿಪರ್ಯಯ ನೆಲೆಗಟ್ಟಿನ ತೆರಿಗೆ ಜಿಎಸ್‌ಟಿ ಪರಿಷತ್ತಿನ ಶಿಪಾರಸ್ಸಿನ ಮೇಲೆ ಸರ್ಕಾರವು ಅಧಿಸೂಚಿಸುವ ಸರಕು/ಸೇವೆಗಳ ಪೂರೈಕೆಗಳಿಗೆ ಅನ್ವಯವಾಗುತ್ತದೆ.

**ಪ್ರಶ್ನೆ 11:** ನೋಂದಾಯಿತನಾಗಿರದ ವ್ಯಕ್ತಿಯಿಂದ ಪೂರೈಕೆಗಳನ್ನು ಸ್ವೀಕರಿಸಿದಲ್ಲಿ ಯಾವ ಹೊಣೆ ಇದೆ?

**ಉತ್ತರ:** ನೋಂದಾಯಿತನಾಗಿರದ ವ್ಯಕ್ತಿಯಿಂದ ಪೂರೈಕೆಗಳನ್ನು ಸ್ವೀಕರಿಸಿದಲ್ಲಿ, ಸರಕು/ಸೇವೆಗಳ ಸ್ವೀಕೃತ ನೋಂದಾಯಿತನು ವಿಪರ್ಯಯ ನೆಲೆಗಟ್ಟಿನಲ್ಲಿ ತೆರಿಗೆ ಪಾವತಿಸಬೇಕಾದ ಹೊಣೆಹೊರುತ್ತಾನೆ.

**ಪ್ರಶ್ನೆ 12:** ಪೂರೈಕೆದಾರ/ಸ್ವೀಕೃತದಾರನನ್ನು ಹೊರತುಪಡಿಸಿ ಇನ್ನಾವುದೇ ವ್ಯಕ್ತಿ ಜಿಎಸ್‌ಟಿ ಪಾವತಿಸಬೇಕಾಗಬಹುದೇ?

**ಉತ್ತರ:** ಹೌದು. ಕೇಂದ್ರ/ರಾಜ್ಯ ಸರ್ಕಾರಗಳು ಕೆಲವು ಸೇವಾ ವರ್ಗಗಳನ್ನು ಸೂಚಿಸಿ ಅವುಗಳು ವಿದ್ಯುನ್ಮಾನ ವಾಣಿಜ್ಯೋದ್ಯಮ ನಿರ್ವಹಣಾಕಾರರ ಮೂಲಕ ಪೂರೈಕೆಯಾಗಿದ್ದಲ್ಲಿ ಆ ವಿ-ವಾಣಿಜ್ಯ ನಿರ್ವಹಣಾಕಾರರು ಜಿಎಸ್‌ಟಿ ಪಾವತಿಸಬೇಕೆಂದು ಸೂಚಿಸಬಹುದು ಮತ್ತು ಆಗ ಕಾಯ್ದೆಯ ಎಲ್ಲಾ ಪ್ರಾವಧಾನಗಳು ತಾವೇ ತೆರಿಗೆ ಪಾವತಿಸಬೇಕಾದ ವ್ಯಕ್ತಿ ಎಂಬಂತೆ ವಿ-ವಾಣಿಜ್ಯ ನಿರ್ವಹಣಾಕಾರರ ಮೇಲೆ ಲಾಗು ಆಗುತ್ತವೆ.

**ಪ್ರಶ್ನೆ 13:** ಸಂಯೋಜಿತ ಯೋಜನೆಯಡಿ ತೆರಿಗೆ ಪಾವತಿಸಲು ಆರಿಸಿಕೊಳ್ಳಲು ಮಿತಿ ಏನು?

**ಉತ್ತರ:** ಕಳೆದ ಆರ್ಥಿಕ ವರ್ಷದಲ್ಲಿನ ಕ್ರೋಡಿತ ವಹಿವಾಟು ರೂ.50 ಲಕ್ಷದ ವರೆಗಿನ ಮಿತಿಯಲ್ಲಿದ್ದಲ್ಲಿ ಸಂಯೋಜಿತ ಯೋಜನೆ ಆಯ್ದುಕೊಳ್ಳಬಹುದು. ಪ್ರಸ್ತುತ ಆರ್ಥಿಕ ವರ್ಷದಲ್ಲಿ ವಹಿವಾಟು ರೂ.50 ಲಕ್ಷವಾಗುವವರೆಗೂ ಸಂಯೋಜಿತ ಯೋಜನೆಯ ಲಾಭ ಪಡೆಯಬಹುದು.

**ಪ್ರಶ್ನೆ 14:** ಸಂಯೋಜಿತ ಯೋಜನೆಯಡಿ ತೆರಿಗೆ ದರಗಳೇನು?

**ಉತ್ತರ:** ವಿಭಿನ್ನ ವಲಯಗಳಿಗೆ ವಿವಿಧ ದರಗಳಿವೆ. ಸರಕುಗಳ ಪೂರೈಕೆದಾರರ ಸಾಮಾನ್ಯ ಪ್ರಕರಣಗಳಲ್ಲಿ (ಅಂದರೆ ವ್ಯಾಪಾರಿಗಳು), ಸಂಯೋಜನೆಯ ದರವು ರಾಜ್ಯದಲ್ಲಿನ/ಕೇಂದ್ರಾಡಳಿತ ಪ್ರದೇಶದಲ್ಲಿನ ವಹಿವಾಟಿನ 0.5%. ಉತ್ಪಾದಕರಾದಲ್ಲಿ ಸಂಯೋಜನೆಯ ದರವು ರಾಜ್ಯದಲ್ಲಿನ/ಕೇಂದ್ರಾಡಳಿತ ಪ್ರದೇಶದಲ್ಲಿನ ವಹಿವಾಟಿನ 1%. ರೆಸ್ಕೋರೆಂಟ್ ಸೇವಾ ವಲಯವಾದಲ್ಲಿ ಸಂಯೋಜನೆಯ ದರವು ರಾಜ್ಯದಲ್ಲಿನ/ಕೇಂದ್ರಾಡಳಿತ ಪ್ರದೇಶದಲ್ಲಿನ ವಹಿವಾಟಿನ 2.5%. ಈ ದರಗಳು ಒಂದು ಕಾಯ್ದೆಯಡಿಯಲ್ಲಿ ವಿಧಿಸಲಾಗುವ ದರಗಳು ಮತ್ತು ಅದೇ ದರವು ಇತರ ಕಾಯ್ದೆಯಡಿಯಲ್ಲೂ ವಿಧಿಸಲಾಗುತ್ತದೆ. ಪರಿಣಾಮಕಾರಿಯಾಗಿ, ಸಂಯೋಜನೆಯ ದರಗಳನ್ನು (CGST ಮತ್ತು



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

SGST / UTGST ಎರಡನ್ನೂ ಸೇರಿಸಿ) ಸಾಮಾನ್ಯ ಪೂರೈಕೆದಾರರಿಗೆ, ಉತ್ಪಾದಕರಿಗೆ ಮತ್ತು ರೆಸ್ಪೋರೆಂಟ್ ಸೇವಾ ವಲಯದವರಿಗೆ ಅನುಕ್ರಮವಾಗಿ 1%, 2% ಮತ್ತು 5% ಆಗಿರುತ್ತದೆ.

**ಪ್ರಶ್ನೆ 15:** ಸಂಯೋಜಿತ ಯೋಜನೆಯನ್ನು ಪಡೆಯುವ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ರೂ.50 ಲಕ್ಷಗಳ ವಹಿವಾಟು ಮಿತಿ ದಾಟಿದರೆ (ಉದಾಹರಣೆಗೆ ಡಿಸೆಂಬರ್ನಲ್ಲಿ 50 ಲಕ್ಷಗಳ ವಹಿವಾಟು ದಾಟಿದರೆ), 31 ನೇ ಮಾರ್ಚ್ ತನಕ ಉಳಿದ ವರ್ಷಕ್ಕೆ ಸಂಯೋಜಿತ ಯೋಜನೆಯಡಿ ತೆರಿಗೆ ಪಾವತಿಸಬಹುದೇ?

**ಉತ್ತರ:** ಇಲ್ಲ. ಆ ಆರ್ಥಿಕ ವರ್ಷದಲ್ಲಿ ಎಂದಿನಿಂದ ಆತನ ಕ್ರೋಡಿತ ವಹಿವಾಟು ರೂ.50 ಲಕ್ಷ ದಾಟುವುದೋ ಅಂದಿನಿಂದ ಆತ ಸಂಯೋಜಿತ ಯೋಜನೆಯಿಂದ ಹೊರಗಾಗುತ್ತಾನೆ.

**ಪ್ರಶ್ನೆ 16:** ತೆರಿಗೆದಾರನೊಬ್ಬ ಬಹು ನೋಂದಣಿ ಹೊಂದಿದ್ದು, ಕೆಲವು ನೋಂದಣಿಗಳಿಗೆ ಮಾತ್ರ ಸಂಯೋಜಿತ ಯೋಜನೆಯನ್ನು ಆರಿಸಿಕೊಳ್ಳಲು ಅರ್ಹನಿರುವನೇ?

**ಉತ್ತರ:** ಒಂದೇ PAN ಹೊಂದಿರುವ ಎಲ್ಲಾ ನೋಂದಣಿದಾರರು ಸಂಯೋಜಿತ ಯೋಜನೆಯನ್ನು ಆರಿಸಿಕೊಳ್ಳಬೇಕು. ಒಬ್ಬ ನೊಂದಾಯಿತ ವ್ಯಕ್ತಿ ಹೊರಗುಳಿದರೂ ಮಿಕ್ಕಲ್ಲರೂ ಸಂಯೋಜಿತ ಯೋಜನೆಗೆ ಅನರ್ಹರಾಗುತ್ತಾರೆ.

**ಪ್ರಶ್ನೆ 17:** ಸಂಯೋಜಿತ ಯೋಜನೆಯ ಲಾಭವನ್ನು ಉತ್ಪಾದಕರು ಮತ್ತು ಸೇವಾ ಪೂರೈಕೆದಾರರು ಪಡೆದುಕೊಳ್ಳಬಹುದೇ?

**ಉತ್ತರ:** ಹೌದು. ಸಂಯೋಜಿತ ಯೋಜನೆಯ ಲಾಭವನ್ನು ಉತ್ಪಾದಕರು ಪಡೆದುಕೊಳ್ಳಬಹುದು. ಆದರೆ ಪರಿಷತ್ತಿನ ಶಿಪಾರಸ್ಸಿನ ಮೇಲೆ ಅಧಿಸೂಚಿಸಲಾಗುವ ಸರಕುಗಳ ಉತ್ಪಾದಕರು ಈ ಯೋಜನೆಯ ಲಾಭ ಪಡೆಯಲಾರರು. ಈ ಯೋಜನೆಯು ರೆಸ್ಪೋರೆಂಟ್ ಸೇವಾ ವಲಯದ ಹೊರತಾಗಿ ಸೇವಾ ಪೂರೈಕೆದಾರರಿಗೆ ಲಭ್ಯವಿರುವುದಿಲ್ಲ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಪ್ರಶ್ನೆ 18:** ಸಂಯೋಜಿತ ಯೋಜನೆ ಆಯ್ಕೆಗಳೆಲ್ಲ ಯಾರು ಅರ್ಹರಾಗಿರುವುದಿಲ್ಲ?

**ಉತ್ತರ:** ವಿಶಾಲವಾಗಿ, ಐದು ಬಗೆಯ ನೋಂದಾಯಿತ ವ್ಯಕ್ತಿಯುಗಳು ಸಂಯೋಜಿತ ಯೋಜನೆಗೆ ಅರ್ಹರಿರುವುದಿಲ್ಲ -

- ರೆಸ್ಪಾಂಟ್ ಸೇವೆಯ ಪೂರೈಕೆದಾರರನ್ನು ಹೊರತುಪಡಿಸಿ ಇನ್ನಿತರ ಸೇವೆಗಳ ಪೂರೈಕೆದಾರರು
- CGST/SGST/UTGST ಕಾಯ್ದೆಯಡಿಯಲ್ಲಿ ತೆರಿಗೆ ವಿಧಿತವಾಗದ ಸರಕುಗಳ ಪೂರೈಕೆದಾರರು
- ಸರಕುಗಳ ಅಂತರ ರಾಜ್ಯ ಪೂರೈಕೆದಾರರು
- ವಿದ್ಯುನ್ಮಾನ ವಾಣಿಜ್ಯೋದ್ಯಮ ನಿರ್ವಹಣಾಕಾರರ ಮೂಲಕ ಸರಕುಗಳನ್ನು ಪೂರೈಸುವವರು
- ಕೆಲವು ನಿರ್ದಿಷ್ಟ ಸರಕುಗಳ ಉತ್ಪಾದಕರು

**ಪ್ರಶ್ನೆ 19:** ಸಂಯೋಜಿತ ಯೋಜನೆ ಅಡಿಯಲ್ಲಿ ನೋಂದಾಯಿತ ವ್ಯಕ್ತಿಯು ಹೂಡುವಳಿ ತೆರಿಗೆ ಜಮೆ ಪಡೆಯಬಹುದೇ?

**ಉತ್ತರ:** ಇಲ್ಲ, ಸಂಯೋಜಿತ ಯೋಜನೆ ಅಡಿಯಲ್ಲಿ ನೋಂದಾಯಿತ ವ್ಯಕ್ತಿಯು ಹೂಡುವಳಿ ತೆರಿಗೆ ಜಮೆ ಪಡೆಯಲಾರ.

**ಪ್ರಶ್ನೆ 20:** ಸಂಯೋಜಿತ ಯೋಜನೆ ಅಡಿಯಲ್ಲಿ ನೋಂದಾಯಿತ ವ್ಯಕ್ತಿಯಿಂದ ಖರೀದಿಸುವ ಗ್ರಾಹಕ ಸಂಯೋಜಿತ ತೆರಿಗೆಯನ್ನು ಹೂಡುವಳಿ ತೆರಿಗೆ ಜಮೆ ಪಡೆಯಬಹುದೇ?

**ಉತ್ತರ:** ಇಲ್ಲ. ಸಂಯೋಜಿತ ಯೋಜನೆಯಡಿಯಲ್ಲಿ ನೋಂದಾಯಿತ ವ್ಯಕ್ತಿಯಿಂದ ಖರೀದಿಸುವ ಗ್ರಾಹಕ ಸಂಯೋಜಿತ ತೆರಿಗೆಯನ್ನು ಹೂಡುವಳಿ ತೆರಿಗೆ ಜಮೆ ಪಡೆಯಲಾರ, ಏಕೆಂದರೆ ಸಂಯೋಜಿತ ಯೋಜನೆಯಡಿಯಲ್ಲಿನ ಪೂರೈಕೆದಾರ ತೆರಿಗೆ ಇನ್ವಾಯ್ಸ್ ನೀಡಲಾರ.

**ಪ್ರಶ್ನೆ 21:** ಸಂಯೋಜಿತ ತೆರಿಗೆಯನ್ನು ಗ್ರಾಹಕರಿಂದ ಸಂಗ್ರಹಿಸಬಹುದೇ?

**ಉತ್ತರ:** ಇಲ್ಲ. ಸಂಯೋಜಿತ ಯೋಜನೆಯಡಿಯಲ್ಲಿ ನೋಂದಾಯಿತ ವ್ಯಕ್ತಿಯು ತೆರಿಗೆ ಸಂಗ್ರಹಿಸಲಾರ. ಅಂದರೆ ಸಂಯೋಜಿತ ಯೋಜನೆಯಡಿಯಲ್ಲಿನ ಪೂರೈಕೆದಾರ ತೆರಿಗೆ ಇನ್ಸ್ಟಾಲ್ಮೆಂಟ್ ನೀಡಲಾರ.

**ಪ್ರಶ್ನೆ 22:** ಸಂಯೋಜಿತ ಯೋಜನೆಗೆ ಅರ್ಹತೆ ತಿಳಿಯಲು ಕ್ರೋಢಿತ ವಹಿವಾಟನ್ನು ಹೇಗೆ ಲೆಕ್ಕಾಚಾರ ಹಾಕಬೇಕು?

**ಉತ್ತರ:** ಸೆಕ್ಷನ್ 2(6)ರಲ್ಲಿ ಕ್ರೋಢಿತ ವಹಿವಾಟನ್ನು ಲೆಕ್ಕಾಚಾರ ಹಾಕಬೇಕಾದ ವಿಧಾನ ನೀಡಲಾಗಿದೆ. ಅದರಂತೆ ಕ್ರೋಢಿತ ವಹಿವಾಟು ಎಂದರೆ ಒಂದೇ PAN ಇರುವ ವ್ಯಕ್ತಿಯ ಎಲ್ಲಾ ಹೊರವಳಿ ಪೂರೈಕೆಗಳ ಒಟ್ಟು ಮೌಲ್ಯ (ತೆರಿಗೆ ಪಾವತಿಸಬೇಕಾದ ಪೂರೈಕೆಗಳ ಮೌಲ್ಯ + ತೆರಿಗೆಯಿಂದ ವಿನಾಯಿತಿ ಪಡೆದ ಪೂರೈಕೆಗಳ ಮೌಲ್ಯ + ರಫ್ತಾದ ಸರಕು / ಸೇವೆಗಳ ಮೌಲ್ಯ + ಅಂತರ ರಾಜ್ಯ ಪೂರೈಕೆಗಳ ಮೌಲ್ಯ). ಆದರೆ ಇದು ಕೇಂದ್ರ ತೆರಿಗೆ (ಸಿಜಿಎಸ್ಸಿ), ರಾಜ್ಯ ತೆರಿಗೆ (ಎಸ್ಸಿಎಸ್ಸಿ), ಕೇಂದ್ರಾಡಳಿತ ಪ್ರದೇಶಗಳ ತೆರಿಗೆ (ಯುಟಿಜಿಎಸ್ಸಿ), ಇಂಟಿಗ್ರೇಟೆಡ್ ತೆರಿಗೆ (ಐಜಿಎಸ್ಸಿ) ಮತ್ತು ಪರಿಹಾರ ಸೆಸ್ ಅಡಿ ವಿಧಿಸಿದ ತೆರಿಗೆಗಳನ್ನು ಹೊರತುಪಡಿಸುತ್ತದೆ. ಅಲ್ಲದೆ, ವಿಷಯವು ನೆಲೆಗಟ್ಟಿನಲ್ಲಿ ತೆರಿಗೆ ಪಾವತಿಸ ಬೇಕಾದ ಹೂಡುವಳಿ ಪೂರೈಕೆಯ ಮೌಲ್ಯವನ್ನು ಈ ಲೆಕ್ಕಾಚಾರಕ್ಕೆ ಪರಿಗಣಿಸುವುದಿಲ್ಲ.

**ಪ್ರಶ್ನೆ 23:** ಒಬ್ಬ ವ್ಯಕ್ತಿಯು ಷರತ್ತುಗಳ ಉಲ್ಲಂಘನೆಯಲ್ಲಿ ಸಂಯೋಜಿತ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದರೆ ದಂಡನೆಯ ಪರಿಣಾಮಗಳು ಯಾವುವು?

**ಉತ್ತರ:** ಸಂಯೋಜಿತ ಯೋಜನೆಗೆ ಅರ್ಹನಾಗಿರದಿದ್ದರೂ ವ್ಯಕ್ತಿಯೋರ್ವನು ಯೋಜನೆಯಡಿ ತೆರಿಗೆ ಪಾವತಿಸುತ್ತಿದ್ದರೆ, ಆ ವ್ಯಕ್ತಿಗೆ ದಂಡ ವಿಧಿಸಲಾಗುವುದು ಮತ್ತು ತೆರಿಗೆ ಮತ್ತು ದಂಡ ಲೆಕ್ಕ ಹಾಕಲು ಸೆಕ್ಷನ್ 73 ಮತ್ತು 74 ರ ಪ್ರಾವಧಾನಗಳು ಅನ್ವಯವಾಗುತ್ತವೆ.

**ಪ್ರಶ್ನೆ 24:** ಜಿಎಸ್‌ಟಿ ಕಾಯ್ದೆಯು ಜಿಎಸ್‌ಟಿಯ ವಿಧಿಸುವಿಕೆಯಿಂದ ಪೂರೈಕೆಗಳಿಗೆ ವಿನಾಯಿತಿ ನೀಡಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆಯೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಹೌದು, ಸಾರ್ವಜನಿಕ ಹಿತಾಸಕ್ತಿಯಲ್ಲಿ, ಕೇಂದ್ರ ಅಥವಾ ರಾಜ್ಯ ಸರ್ಕಾರವು ಜಿಎಸ್‌ಟಿ ಪರಿಷತ್ತಿನ ಶಿಪಾರಸ್ಸಿನ ಮೇರೆಗೆ ಸರಕು/ಸೇವೆಗಳ ಪೂರೈಕೆಯನ್ನು ಷರತ್ತುಗಳಿಗೆ ಒಳಪಡಿಸಿ ಅಥವಾ ಷರತ್ತು ರಹಿತವಾಗಿ ಜಿಎಸ್‌ಟಿ ವಿಧಿಯಿಂದ ಪೂರ್ಣ ಅಥವಾ ಭಾಗಶಃ ವಿನಾಯಿತಿ ನೀಡಬಹುದು. ಮತ್ತು ಸರ್ಕಾರವು ಅನಾಧಾರಣ ಸ್ವರೂಪದ ಸಂದರ್ಭಗಳಲ್ಲಿ ವಿಶೇಷ ಆದೇಶದ ಮೂಲಕ ಯಾವುದೇ ಸರಕು/ಸೇವೆಗಳ ಪೂರೈಕೆಗೆ ವಿನಾಯಿತಿ ನೀಡಬಹುದು. ಇದಲ್ಲದೆ ಸಿಜಿಎಸ್ಸಿ ಕಾಯ್ದೆ ಅಡಿಯಲ್ಲಿ ಮಂಜೂರು ಮಾಡಿದ ಯಾವುದೇ ವಿನಾಯಿತಿ ಎಸ್ಸಿಎಸ್ಸಿ ಮತ್ತು ಯುಟಿಜಿಎಸ್ಸಿ ಕಾಯ್ದೆಗಳಲ್ಲಿಯೂ ವಿನಾಯಿತಿಯೆಂದು ಪರಿಗಣಿಸಲಾಗುವುದು.

**ಪ್ರಶ್ನೆ 25:** ಸರಕು/ಸೇವೆಗಳ ಪೂರೈಕೆಯನ್ನು ಜಿಎಸ್‌ಟಿ ವಿಧಿಯಿಂದ ಸಂಪೂರ್ಣವಾಗಿ ವಿನಾಯಿತಿಗೊಳಿಸಿದ್ದಲ್ಲಿ ವ್ಯಕ್ತಿಯು ತೆರಿಗೆ ಪಾವತಿಸಬಹುದೇ?

**ಉತ್ತರ:** ಇಲ್ಲ, ವಿನಾಯಿತಿಗೆ ಒಳಪಟ್ಟ ಸರಕು/ಸೇವೆಗಳ ಪೂರೈಕೆದಾರನು ವಿನಾಯಿತಿಯ ಪರಿಣಾಮ ಕಡಿತಗೊಂಡದರಕ್ಕಿಂತ ಹೆಚ್ಚಾಗಿ ತೆರಿಗೆ ಸಂಗ್ರಹಿಸಲಾರ.

\*\*\*\*\*

### 3. ನೋಂದಣಿ

**ಪ್ರಶ್ನೆ 1:** ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಡಿಯಲ್ಲಿ ನೋಂದಾಯಿಸಿ ಕೊಳ್ಳುವುದರಿಂದ ಸಿಗುವ ಸೌಕರ್ಯಗಳೇನು?

**ಉತ್ತರ:** ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಡಿಯಲ್ಲಿ ನೋಂದಾಯಿಸಿಕೊಳ್ಳುವುದರಿಂದ ವಹಿವಾಟಿಗೆ ಈ ಕೆಳಗಿನ ಸೌಕರ್ಯಗಳು ಲಭಿಸುತ್ತವೆ:

\* ಸರಕು ಅಥವಾ ಸೇವೆಯ ಪೂರೈಕೆದಾರನನ್ನು ಕಾನೂನು ಬದ್ಧವಾಗಿ ಗುರುತಿಸಲಾಗುತ್ತದೆ.

\* ಒಳ ಬರುವ ಸರಕುಗಳ ಅಥವಾ ಸೇವೆಗಳ ಮೇಲೆ ಪಾವತಿ ಮಾಡಿದ ತೆರಿಗೆಯ ಸಮಂಜಸ ಲೆಕ್ಕ ನಿರ್ವಹಣೆ. ಅದನ್ನು ಸರಕು ಅಥವಾ ಸೇವೆ ಅಥವಾ ಅವೆರಡರ ಪೂರೈಕೆಯ ಮೇಲೆ ಜಿಎಸ್‌ಟಿ ಪಾವತಿಸಲು ಉಪಯೋಗಿಸಿಕೊಳ್ಳಬಹುದು.

\* ಕಾನೂನುಬದ್ಧವಾಗಿ ತನ್ನ ಕೊಳ್ಳುಗನಿಂದ ತೆರಿಗೆಯನ್ನು ವಸೂಲಿ ಮಾಡಿಕೊಳ್ಳುವ ಮತ್ತು ತಾನು ಪೂರೈಸಿದ ಸರಕು ಮತ್ತು ಸೇವೆಗಳ ಮೇಲೆ ಜಮೆಯಾದ ತೆರಿಗೆಗಳನ್ನು ವರ್ಗಾಯಿಸುವ ಅವಕಾಶ.

\* ಜಿಎಸ್‌ಟಿ ಕಾಯ್ದೆಗಳಡಿಯಲ್ಲಿ ಲಭ್ಯವಿರುವ ಇತರೆ ಅನುಕೂಲ ಹಾಗೂ ಸೌಕರ್ಯಗಳನ್ನು ಪಡೆಯುವ ಅರ್ಹತೆ.

**ಪ್ರಶ್ನೆ 2:** ಒಬ್ಬ ವ್ಯಕ್ತಿ ಜಿಎಸ್‌ಟಿಯಲ್ಲಿ ನೋಂದಾಯಿಸಿಕೊಳ್ಳದೆ ಹೂಡುವಳಿ ತೆರಿಗೆ ಜಮೆ (ITC)ಯ ಲಾಭ ಪಡೆಯಬಹುದೆ ಮತ್ತು ತೆರಿಗೆ ವಸೂಲಿ ಮಾಡಬಹುದೆ?

**ಉತ್ತರ:** ಇಲ್ಲ. ಒಬ್ಬ ವ್ಯಕ್ತಿ ಜಿಎಸ್‌ಟಿಯಲ್ಲಿ ನೋಂದಾಯಿಸಿಕೊಳ್ಳದೆ ತೆರಿಗೆಯನ್ನು ವಸೂಲಿ ಮಾಡಲು ಆಗುವುದಿಲ್ಲ ಹಾಗೂ ಹೂಡುವಳಿ ತೆರಿಗೆ ಜಮೆಯ ಲಾಭವನ್ನು ಸಹ ಪಡೆಯಲು ಆಗುವುದಿಲ್ಲ.

**ಪ್ರಶ್ನೆ 3:** ನೋಂದಣಿಯ ಕಾರ್ಯಕಾರಿ ದಿನಾಂಕ ಯಾವುದು?

**ಉತ್ತರ:** ಒಬ್ಬ ವ್ಯಕ್ತಿಯು ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಉಗಮವಾದ ದಿನಾಂಕದಿಂದ ಮೂವತ್ತು ದಿನಗಳೊಳಗೆ ತನ್ನ ನೋಂದಣಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ, ನೋಂದಣಿಯ ಕಾರ್ಯಕಾರಿ ದಿನಾಂಕ ಅವನು ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಉಗಮವಾದ ದಿನಾಂಕವಾಗಿರುತ್ತದೆ.

ಅರ್ಜಿದಾರ ನೋಂದಣಿಯ ಅರ್ಜಿಯನ್ನು ತಾನು ನೋಂದಾಯಿಸಿಕೊಳ್ಳಲು ಬಾಧ್ಯನಾದ 30 ದಿನಗಳ ನಂತರ ಸಲ್ಲಿಸಿದ್ದಲ್ಲಿ, ನೋಂದಣಿಯ ಕಾರ್ಯಕಾರಿ ದಿನಾಂಕ ಅವನಿಗೆ ನೋಂದಣಿಯನ್ನು ಕೊಟ್ಟ ದಿನಾಂಕವಾಗಿರುತ್ತದೆ.

ತಾನಾಗಿ ತಾನೇ ನೋಂದಾಯಿಸಿಕೊಂಡ ಪಕ್ಷದಲ್ಲಿ, ಅಂದರೆ ಇನ್ನೂ ಅನುಶಾಶಿಸಿದ ಮಿತಿಯೊಳಗೇ ಇದ್ದು, ಸ್ವತಃ ನೋಂದಾಯಿಸಿಕೊಂಡಲ್ಲಿ, ನೋಂದಣಿಯ ಕಾರ್ಯಕಾರಿ ದಿನಾಂಕ ನೋಂದಣಿಯ ನಿರ್ದೇಶನದ ದಿನಾಂಕವಾಗಿರುತ್ತದೆ.

**ಪ್ರಶ್ನೆ 4:** ಜಿಎಸ್‌ಟಿ ಕಾಯ್ದೆಯಡಿಯಲ್ಲಿ ಯಾರು ಯಾರು ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಇದೆ?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 22ರ ಅನ್ವಯ ಯಾವುದೇ ತೆರಿಗೆಗೊಳಪಡುವ ಪೂರೈಕೆ ಅಂದರೆ ಜಿಎಸ್‌ಟಿಯಡಿಯಲ್ಲಿ ತೆರಿಗೆ ವಿಧಿಸಲಾಗುವ ಸರಕು/ಸೇವೆಯ ಪೂರೈಕೆ ಮಾಡುವ ಪ್ರತಿಯೊಬ್ಬ ಪೂರೈಕೆದಾರ (ತನ್ನ ಕಾರ್ಯಕರ್ತನೊಬ್ಬರೊಳಗೊಂಡು), ಆರ್ಥಿಕ ವರ್ಷವೊಂದರಲ್ಲಿ ಅವನ ಕ್ರೋಢಿತ ವಹಿವಾಟು ಅನುಶಾಶಿಸಿದ ಮಿತಿಯಾದ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದಲ್ಲಿ ಅಂತಹವನು ತಾನು ಯಾವ ರಾಜ್ಯ/ದೆಹಲಿ ಅಥವಾ ಪುದುಚೇರಿಯ ಕೇಂದ್ರಾಡಳಿತ ಪ್ರದೇಶದಿಂದ ತೆರಿಗೆಗೊಳಪಡುವ ಪೂರೈಕೆ ಮಾಡುವನೋ ಅಲ್ಲಿ ನೋಂದಾಯಿಸಿಕೊಳ್ಳಬೇಕು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸಂವಿಧಾನದ ಪರಿಚ್ಛೇದ 279A(4)(g)ಯಲ್ಲಿ ನಮೂದಿಸಿರುವ 11 ವಿಶೇಷ ದರ್ಜೆ ರಾಜ್ಯಗಳಲ್ಲಿ ನೋಂದಣಿ ಬಾಧ್ಯತೆಗೆ ಅನುಶಾಸಿಸಿದ ಮಿತಿ 10 ಲಕ್ಷ ರೂಪಾಯಿಗಳಾಗಿರುತ್ತದೆ.

ಇದಲ್ಲದೆ ಕಾಯ್ದೆಯ ಸೆಕ್ಷನ್ 24ರಡಿ ಕೆಲವು ವರ್ಗದ ಪೂರೈಕೆದಾರರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಿದೆ, ಅವರ ವಾರ್ಷಿಕ ವಹಿವಾಟು 20 ಲಕ್ಷ ಮೀರದಿದ್ದರೂ ಕೂಡ.

ಸೆಕ್ಷನ್ 23ರನ್ವಯ ತನ್ನ ವ್ಯವಸಾಯದ ಉತ್ಪಾದನೆಯ ಪೂರೈಕೆ ಮಾಡುವ ವ್ಯವಸಾಯಗಾರನು ಹಾಗೂ ಕೇವಲ ತೆರಿಗೆಗೊಳಪಡದ ಮತ್ತು ಸಂಪೂರ್ಣ ವಿನಾಯಿ ಪಡೆದ ಸರಕು/ಸೇವೆಗಳ ಪೂರೈಕೆದಾರರು ನೋಂದಣಿಗೊಳ್ಳಲು ಬಾಧ್ಯರಾಗಿರುವುದಿಲ್ಲ.

**ಪ್ರಶ್ನೆ 5: ಕ್ರೋಢಿತ ವಹಿವಾಟು ಎಂದರೇನು?**

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 2(6)ರಲ್ಲಿ ವ್ಯಾಖ್ಯಾನಿಸಿರುವಂತೆ “ಕ್ರೋಢಿತ ವಹಿವಾಟು” ಇವುಗಳ ಒಟ್ಟು ಮೌಲ್ಯವನ್ನು ಒಳಗೊಂಡಿರುತ್ತದೆ -

- (i) ಎಲ್ಲಾ ತೆರಿಗೆ ಪಾವತಿಸಬೇಕಾದ ಪೂರೈಕೆಗಳು
- (ii) ತೆರಿಗೆಯಿಂದ ವಿನಾಯಿತಿ ಪಡೆದ ಎಲ್ಲಾ ಪೂರೈಕೆಗಳು
- (iii) ರಫ್ತಾದ ಸರಕು/ಸೇವೆಗಳು
- (iv) ಎಲ್ಲಾ ಅಂತರ-ರಾಜ್ಯ ಪೂರೈಕೆಗಳು

ಕ್ರೋಢಿತ ವಹಿವಾಟನ್ನು ಅಖಿಲ ಭಾರತ ಮಟ್ಟದಲ್ಲಿ ಗಣಿಸಲಾಗುವುದು ಮತ್ತು ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ, ಐಜಿಎಸ್‌ಟಿ ಕಾಯ್ದೆಗಳಡಿ ವಿಧಿಸುವ ತೆರಿಗೆಗಳನ್ನು ಒಳಗೊಂಡಿರುವುದಿಲ್ಲ. ಕ್ರೋಢಿತ ವಹಿವಾಟು ತೆರಿಗೆಗೊಳಪಡುವ ವ್ಯಕ್ತಿಯು ತನ್ನ ಹೆಸರಿನಲ್ಲಿ ಹಾಗೂ ತನ್ನ ಪ್ರಧಾನ ವ್ಯಕ್ತಿಗಳ ಪರವಾಗಿ ಮಾಡುವ ಪೂರೈಕೆಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕ್ರೋಢಿತ ವಹಿವಾಟು ವಿಪರ್ಯಯ ನೆಲೆಗಟ್ಟಿನ ಆಧಾರದ ಮೇಲೆ ತೆರಿಗೆ ಪಾವತಿಸುವ ಪೂರೈಕೆಗಳ ಮೌಲ್ಯವನ್ನು ಮತ್ತು ಹೂಡುವಳಿ ಪೂರೈಕೆಗಳ ಮೌಲ್ಯವನ್ನು ಒಳಗೊಳ್ಳುವುದಿಲ್ಲ.

ಬಿಡಿಗೇಲಸ ಮುಗಿದ ನಂತರದ ಸರಕುಗಳ ಮೌಲ್ಯ ಬಿಡಿಗೇಲಸಗಾರನ ವಹಿವಾಟಿನಲ್ಲಿ ಒಳಪಡುವುದಿಲ್ಲ. ಮೂಲ-ಪೂರೈಕೆದಾರನಿಂದಾದ ಸರಕಿನ ಪೂರೈಕೆ ಎಂದು ಪರಿಗಣಿಸಲಾಗುವುದರಿಂದ ಮೂಲ-ಪೂರೈಕೆದಾರನ ವಹಿವಾಟಿನಲ್ಲಿ ಒಳಪಡುತ್ತದೆ.

**ಪ್ರಶ್ನೆ 6: ನೋಂದಣಿ ಕಡ್ಡಾಯವಾಗಿರುವ ಪ್ರಕರಣಗಳು ಯಾವುವು?**

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 24ರನ್ವಯ ಈ ಕೆಳಕಂಡ ವರ್ಗದ ವ್ಯಕ್ತಿಗಳು ಅನುಶಾಶಿತ ಮಿತಿಯನ್ನು ಪರಿಗಣಿಸದೆ ಕಡ್ಡಾಯವಾಗಿ ನೋಂದಣಿ ಪಡೆಯಬೇಕು

-

- i. ಯಾವುದೇ ತರಹದ ಅಂತರ-ರಾಜ್ಯ ಪೂರೈಕೆ ಮಾಡುವಂತಹ ವ್ಯಕ್ತಿಗಳು
- ii. ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿಗಳು (Casual Taxable Persons)
- iii. ವಿಪರ್ಯಯ ನೆಲೆಗಟ್ಟಿನಲ್ಲಿ ತೆರಿಗೆ ಪಾವತಿಸಬೇಕಾದ ವ್ಯಕ್ತಿಗಳು
- iv. ಸೆಕ್ಷನ್ 9(5)ರಡಿ ತೆರಿಗೆ ಪಾವತಿಸಬೇಕಾದ ಇ-ಕಾಮರ್ಸ್ ನಿರ್ವಾಹಕರು
- v. ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಗಳು
- vi. ಸೆಕ್ಷನ್ 51ರಡಿ ಮೂಲದಲ್ಲಿ ತೆರಿಗೆ ಕಡಿತಗೊಳಿಸಬೇಕಿರುವ ವ್ಯಕ್ತಿಗಳು
- vii. ಕಾರ್ಯಕರ್ತನಾಗಿ ಅಥವಾ ಆಗದೆಯೇ ಬೇರೆ ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿಗಳ ಪರವಾಗಿ ಸರಕು/ಸೇವೆಗಳನ್ನು ಪೂರೈಸುವವ
- viii. ಸೆಕ್ಷನ್ 52ರಡಿ ಮೂಲದಲ್ಲಿ ತೆರಿಗೆ ಸಂಗ್ರಹಿಸಬೇಕಿರುವ ವ್ಯಕ್ತಿಗಳು
- ix. ಹೂಡುವಳಿ ಸೇವಾ ವಿತರಕರು (ಕಾಯ್ದೆಯಡಿ ಪ್ರತ್ಯೇಕವಾಗಿ ನೋಂದಣಿ ಹೊಂದಿದ್ದರೂ ಹೊಂದಿರದೆ ಇದ್ದರೂ)



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

- x. ಪ್ರತಿ ಇ-ಕಾಮರ್ಸ್ ನಿರ್ವಾಹಕ
- xi. ಭಾರತದಲ್ಲಿ ನೋಂದಾಯಿತನಲ್ಲದ ವ್ಯಕ್ತಿಗೆ ಭಾರತದ ಹೊರಗಿನಿಂದ OIDAR ಸೇವೆ ಪೂರೈಸುವ ಪ್ರತಿ ವ್ಯಕ್ತಿ
- xii. ಪರಿಷತ್ತಿನ ಶಿಫಾರಸ್ಸಿನ ಮೇಲೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಆಗಿಂದಾಗ್ಗೆ ಅಧಿಸೂಚನೆ ಮಾಡುವ ಯಾವುದಾದರೂ ಇತರೆ ವ್ಯಕ್ತಿ ಅಥವಾ ವರ್ಗದ ವ್ಯಕ್ತಿಗಳು

**ಪ್ರಶ್ನೆ 7: ನೋಂದಾಯಿಸಿಕೊಳ್ಳಲು ಇರುವ ಕಾಲಮಿತಿ ಏನು?**

**ಉತ್ತರ:** ಯಾವುದೇ ವ್ಯಕ್ತಿಯು ನೋಂದಣಿ ಪಡೆಯಲು ಬಾಧ್ಯನಾದ ದಿನದಿಂದ 30 ದಿನಗಳೊಳಗೆ ನೋಂದಣಿ ನಿಯಮಗಳಲ್ಲಿ ನೀಡಿರುವ ರೀತಿಯಲ್ಲಿ, ವಿಧಿಸಿರುವ ಷರತ್ತುಗಳಿಗೊಳಪಟ್ಟು ನೋಂದಾಯಿಸಿಕೊಳ್ಳಬೇಕು. ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿಗಳು ಮತ್ತು ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಗಳು ಕನಿಷ್ಠ ಪಕ್ಷ ವ್ಯಾಪಾರ ಪ್ರಾರಂಭಿಸುವ ಐದು ದಿನಗಳ ಮುನ್ನ ನೋಂದಣಿಗೆ ಅರ್ಜಿ ಸಲ್ಲಿಸಬೇಕು.

**ಪ್ರಶ್ನೆ 8: ಒಂದೇ PAN ಸಂಖ್ಯೆಯೊಂದಿಗೆ, ಒಬ್ಬ ವ್ಯಕ್ತಿ ವಿವಿಧ ರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿದ್ದಲ್ಲಿ, ಒಂದೇ ನೋಂದಣಿಯಡಿ ವ್ಯವಹಾರ ನಿರ್ವಹಿಸಬಹುದೇ?**

**ಉತ್ತರ:** ಇಲ್ಲ. ನೋಂದಾಯಿಸಿಕೊಳ್ಳಲು ಬಾಧ್ಯನಾಗುವ ಪ್ರತಿಯೊಬ್ಬ ವ್ಯಕ್ತಿಯು ಯಾವ ಯಾವ ರಾಜ್ಯದಲ್ಲಿ ವಹಿವಾಟು ನಡೆಸುತ್ತಿದ್ದಾನೋ ಅಂತಹ ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕು. - ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 22(1)

**ಪ್ರಶ್ನೆ 9: ಒಂದು ರಾಜ್ಯದಲ್ಲಿ ಹಲವು ವ್ಯಾಪಾರ ಶ್ರೇಣಿ ವ್ಯವಸ್ಥೆಯನ್ನು ಹೊಂದಿರುವ ವ್ಯಕ್ತಿ ಬೇರೆ ಬೇರೆ ನೋಂದಣಿ ಪಡೆಯಬಹುದೇ?**

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಹೌದು. ಸೆಕ್ಷನ್ 25(2)ರನ್ವಯ ಒಂದು ರಾಜ್ಯದಲ್ಲಿ ಹಲವು ವ್ಯಾಪಾರ ಶ್ರೇಣಿ ವ್ಯವಸ್ಥೆಯನ್ನು ಹೊಂದಿರುವ ವ್ಯಕ್ತಿ ಅನುಶಾಸನ ವಿಧಿಸಿದ ರೀತಿಯಲ್ಲಿ ಮತ್ತು ನಿಯಮಗಳಿಗನುಸಾರವಾಗಿ ತನ್ನ ಪ್ರತಿಯೊಂದು ವ್ಯಾಪಾರ ಶ್ರೇಣಿ ವ್ಯವಸ್ಥೆಗೆ ಪ್ರತ್ಯೇಕ ನೋಂದಣಿ ಪಡೆದುಕೊಳ್ಳಬಹುದು.

**ಪ್ರಶ್ನೆ 10:** ಒಬ್ಬ ವ್ಯಕ್ತಿ ಜಿಎಸ್‌ಟಿ ಪಾವತಿಸಬೇಕಾಗಿಲ್ಲದಿದ್ದರೂ ಕೂಡ ಸ್ವತಃ ನೋಂದಾಯಿಸಿಕೊಳ್ಳುವುದಕ್ಕೆ ಯಾವುದಾದರೂ ವ್ಯವಸ್ಥೆ ಇದೆಯೇ?

**ಉತ್ತರ:** ಹೌದು ಇದೆ. ಸೆಕ್ಷನ್ 25(3)ರ ಅನ್ವಯ, ಒಬ್ಬ ವ್ಯಕ್ತಿ ನೋಂದಾಯಿಸಿಕೊಳ್ಳುವ ಬಾಧ್ಯತೆ ಇಲ್ಲದಿದ್ದರೂ ಕೂಡ, ತಾನೇ ಸ್ವತಃ ನೋಂದಾಯಿಸಿಕೊಳ್ಳಬಹುದು ಮತ್ತು ಒಬ್ಬ ತೆರಿಗೆಗೊಳಪಡುವ ವ್ಯಕ್ತಿಗೆ ಅನ್ವಯವಾಗುವ ಈ ಕಾಯ್ದೆಯ ಎಲ್ಲಾ ಅನುಬಂಧಗಳು ಆ ವ್ಯಕ್ತಿಗೂ ಕೂಡ ಅನ್ವಯಿಸುತ್ತವೆ.

**ಪ್ರಶ್ನೆ 11:** ನೋಂದಾಯಿಸಿಕೊಳ್ಳುವುದಕ್ಕೆ PAN ಸಂಖ್ಯೆ ಕಡ್ಡಾಯವೇ?

**ಉತ್ತರ:** ಹೌದು. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 25(6)ರ ಅನ್ವಯ ನೋಂದಣಿಯನ್ನು ಪಡೆಯಬೇಕಾದರೆ ಪ್ರತಿಯೊಬ್ಬ ವ್ಯಕ್ತಿ ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ನೀಡಿದ PAN ಸಂಖ್ಯೆ ಹೊಂದಿರಬೇಕು.

ಆದರೂ, ಸೆಕ್ಷನ್ 25(6)ರ ಪರಂತುಕದ ಅನ್ವಯ, ಸೆಕ್ಷನ್ 51ರಡಿ ಮೂಲದಲ್ಲಿ ತೆರಿಗೆ ಕಡಿತಗೊಳಿಸಬೇಕಾದ ವ್ಯಕ್ತಿ PAN ಬದಲಾಗಿ ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ನೀಡಿದ TAN ಹೊಂದಿರಬೇಕು.

ಸೆಕ್ಷನ್ 27(7)ರನ್ವಯ ಒಬ್ಬ ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಗೆ PAN ಕಡ್ಡಾಯವಲ್ಲ. ಅವನಿಗೆ ನಿಗದಿಪಡಿಸಲಾಗುವ ಬೇರೆ ಯಾವುದೇ ದಾಖಲೆಯ ಪ್ರಮಾಣದ ಮೇಲೆ ನೋಂದಣಿ ಕೊಡಬಹುದು.

**ಪ್ರಶ್ನೆ 12:** ಇಲಾಖೆಯು ಸೂಕ್ತ ಅಧಿಕಾರಿಯ ಮುಖಾಂತರ, ಈ ಕಾಯ್ದೆಯಡಿಯಲ್ಲಿ ಒಬ್ಬ ವ್ಯಕ್ತಿಗೆ ಸ್ವತಃ ನೋಂದಣಿ ನೀಡುವುದಕ್ಕೆ ಮುಂದುವರಿಯಬಹುದೇ?

**ಉತ್ತರ:** ಹೌದು ಸಾಧ್ಯ. ಸೆಕ್ಷನ್ 25(8)ರ ಅನ್ವಯ, ಒಬ್ಬ ವ್ಯಕ್ತಿ ನೋಂದಾಯಿಸಿಕೊಳ್ಳಬೇಕಾದ ಬಾಧ್ಯತೆ ಇದ್ದರೂ ನೋಂದಾಯಿಸಿಕೊಳ್ಳದೇ ಇದ್ದಲ್ಲಿ, ಸೂಕ್ತ ಅಧಿಕಾರಿಯು ಕಾಯ್ದೆಯಡಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮ ಅಥವಾ ಚಾಲ್ತಿಯಲ್ಲಿರುವ ಇನ್ನು ಯಾವುದೇ ಕಾಯ್ದೆಯಡಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮಕ್ಕೆ ಚ್ಯುತಿಯಾಗದೆ ಅಂತಹ ವ್ಯಕ್ತಿಯನ್ನು ನಿಗಾದಿಪಡಿಸುವ ರೀತಿಯಲ್ಲಿ ನೋಂದಾಯಿಸಲು ಮುಂದುವರಿಯಬಹುದು.

**ಪ್ರಶ್ನೆ 13:** ಸೂಕ್ತ ಅಧಿಕಾರಿ ನೋಂದಣಿ ಅರ್ಜಿಯನ್ನು ತಿರಸ್ಕರಿಸಬಹುದೇ?

**ಉತ್ತರ:** ಹೌದು. ಸೆಕ್ಷನ್ 25(10)ರಡಿ ಸೂಕ್ತ ಅಧಿಕಾರಿ ನೋಂದಣಿ ಅರ್ಜಿಯನ್ನು ಪೂರ್ಣ ಪರಿಶೀಲನೆ ಮಾಡಿದ ನಂತರ ಅರ್ಜಿಯನ್ನು ತಿರಸ್ಕರಿಸಬಹುದು.

**ಪ್ರಶ್ನೆ 14:** ಒಬ್ಬ ವ್ಯಕ್ತಿಗೆ ನೀಡಿದ ನೋಂದಣಿ ಶಾಶ್ವತವೇ?

**ಉತ್ತರ:** ಹೌದು. ಒಂದು ಬಾರಿ ನೀಡಿದ ನೋಂದಣಿ ದೃಢೀಕರಣ ಪತ್ರವನ್ನು ಹಿಂದಿರುಗಿಸದಿದ್ದಲ್ಲಿ, ರದ್ದು ಪಡಿಸದೇ ಇದ್ದಲ್ಲಿ, ಅಮಾನತ್ತಿನಲ್ಲಿಡದೇ ಇದ್ದಲ್ಲಿ ಅಥವಾ ಹಿಂತೆಗೆದುಕೊಳ್ಳದೇ ಇದ್ದಲ್ಲಿ ಅದು ಶಾಶ್ವತ.

**ಪ್ರಶ್ನೆ 15:** ಸಂಯುಕ್ತ ರಾಷ್ಟ್ರಗಳ ಸಂಸ್ಥೆಗಳು ಜಿಎಸ್‌ಟಿಯಲ್ಲಿ ನೋಂದಾಯಿಸಿಕೊಳ್ಳುವುದು ಅವಶ್ಯಕವೇ?

**ಉತ್ತರ:** ಹೌದು. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 25(9)ರನ್ವಯ ಎಲ್ಲಾ ಸಂಯುಕ್ತ ರಾಷ್ಟ್ರ ಸಂಸ್ಥೆಗಳು, ದೂತವಾಸ ಅಥವಾ ವಿದೇಶಗಳ ದೂತವಾಸಗಳು ಮತ್ತು ಘೋಷಣೆ ಮಾಡಿರುವ ಇತರ ವರ್ಗದ ವ್ಯಕ್ತಿಗಳು ಜಿಎಸ್‌ಟಿ ಜಾಲತಾಣದ ಮುಖಾಂತರ ಒಂದು ವಿಶೇಷ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ತಿಳಿಸಿದ ವಿಶೇಷ ಗುರುತಿನ ರೂಪುರೇಷೆ ಎಲ್ಲ ರಾಜ್ಯಗಳಲ್ಲೂ ಒಂದೇ ತೆರನಾಗಿರುತ್ತದೆ ಮತ್ತು ಜಿಎಸ್‌ಟಿಐಎನ್ ರೂಪುರೇಷೆಯೊಂದಿಗೆ ಅನುರೂಪತೆ ಹೊಂದಿರುತ್ತದೆ. ಇದು ಕೇಂದ್ರ ಮತ್ತು ರಾಜ್ಯಗಳಿಗೆ ಒಂದೇ ಆಗಿರುತ್ತದೆ. ಈ ವಿಶೇಷ ಗುರುತಿನ ಸಂಖ್ಯೆ ಅವರು ಪಾವತಿಸಿದ ತೆರಿಗೆಯನ್ನು ಹಿಂದಕ್ಕೆ ಪಡೆಯುವುದಕ್ಕೆ ಮತ್ತು ಜಿಎಸ್‌ಟಿ ನಿಯಮಗಳು ಅನುಶಾಸನ ಮಾಡುವಂತಹ ಇನ್ನು ಯಾವುದೇ ಉದ್ದೇಶಕ್ಕಾಗಿ ಬೇಕಾಗುತ್ತದೆ.

**ಪ್ರಶ್ನೆ 16:** ಸಂಯುಕ್ತ ರಾಷ್ಟ್ರಗಳ ಸಂಸ್ಥೆಗಳಿಗೆ ಪೂರೈಕೆ ಮಾಡುವ ವ್ಯಕ್ತಿಯ ಜವಾಬ್ದಾರಿಗಳೇನು?

**ಉತ್ತರ:** ತೆರಿಗೆಗೊಳಪಡುವ ಪೂರೈಕೆದಾರ ಈ ಸಂಸ್ಥೆಗಳಿಗೆ ಮಾಡುವ ಪೂರೈಕೆಗಳ ಇನ್ವಾಯ್ಸ್‌ನಲ್ಲಿ ಆ ಸಂಸ್ಥೆಯ ವಿಶೇಷ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಆ ತರಹದ ಪೂರೈಕೆಗಳನ್ನು ಇನ್ನೊಬ್ಬ ನೋಂದಾಯಿತ ವ್ಯಕ್ತಿಗೆ ಮಾಡಿದ ಪೂರೈಕೆ (B2B)ಎಂದು ಪರಿಗಣಿಸಿ ಆ ಇನ್ವಾಯ್ಸ್ ಗಳನ್ನು ಅಪ್ಲೋಡ್ ಮಾಡಬೇಕು.

**ಪ್ರಶ್ನೆ 17:** ಸರ್ಕಾರಿ ಸಂಸ್ಥೆ ನೋಂದಾಯಿಸಿಕೊಳ್ಳುವುದು ಅವಶ್ಯಕವೇ?

**ಉತ್ತರ:** ಜಿಎಸ್‌ಟಿ ವಿಧಿತವಾಗುವ ಸರಕುಗಳನ್ನು ಹೊರ ಪೂರೈಕೆ ಮಾಡದ ಆದರೆ ಅಂತರ-ರಾಜ್ಯ ಖರೀದಿಗಳನ್ನು ಮಾಡುವ ಸರ್ಕಾರಿ ಪ್ರಾಧಿಕಾರಗಳಿಗೆ/ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಗೆ ಸಂಬಂಧಪಟ್ಟ ರಾಜ್ಯ ತೆರಿಗೆ ಅಧಿಕಾರಿಗಳು ಒಂದು ವಿಶೇಷ ಗುರುತಿನ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸಂಖ್ಯೆಯನ್ನು ಕೊಡುತ್ತಾರೆ (ಹೀಗಾಗಿ ಅವುಗಳಿಗೆ ಜಿಎಸ್‌ಟಿಯಡಿಯಲ್ಲಿ ನೋಂದಾಯಿಸಿಕೊಳ್ಳುವ ಬಾಧ್ಯತೆ ಇರುವುದಿಲ್ಲ).

**ಪ್ರಶ್ನೆ 18:** ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಎಂದರೆ ಯಾರು?

**ಉತ್ತರ:** ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 2(20)ರಲ್ಲಿ ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಎಂದರೆ ಯಾರು ಎನ್ನುವುದನ್ನು ವಿವರಿಸಲಾಗಿದೆ. ಹಾಗೆಂದರೆ, ತನ್ನ ನಿಶ್ಚಿತ ವ್ಯಾಪಾರದ ಸ್ಥಳವಿಲ್ಲದ ರಾಜ್ಯದಲ್ಲಿ ಯಾವಾಗಲೋ ಒಮ್ಮೊಮ್ಮೆ ತನ್ನ ವ್ಯಾಪಾರದ ಕ್ರಮದಲ್ಲಿ ಅಥವಾ ಅದರ ಮುಂದುವರಿಕೆಗೆ ಪ್ರಧಾನನಾಗಿಯೋ ಅಥವಾ ಕಾರ್ಯಕಾರಿಯಾಗಿಯೋ ಅಥವಾ ಇನ್ನೇನಾಗಿಯೋ ವ್ಯಾಪಾರ ಕೈಗೊಳ್ಳುವ ವ್ಯಕ್ತಿ.

**ಪ್ರಶ್ನೆ 19:** ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿ ಎಂದರೆ ಯಾರು?

**ಉತ್ತರ:** ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 2(77)ರಲ್ಲಿ ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿ ಎಂದರೆ ಯಾರು ಎನ್ನುವುದನ್ನು ವಿವರಿಸಲಾಗಿದೆ. ಹಾಗೆಂದರೆ, ತನ್ನ ನಿಶ್ಚಿತ ವ್ಯಾಪಾರದ ಸ್ಥಳವಿಲ್ಲದಿದ್ದರೂ ಭಾರತದಲ್ಲಿ ಯಾವಾಗಲೋ ಒಮ್ಮೊಮ್ಮೆ ತನ್ನ ವ್ಯಾಪಾರದ ಕ್ರಮದಲ್ಲಿ ಅಥವಾ ಅದರ ಮುಂದುವರಿಕೆಗೆ ಪ್ರಧಾನನಾಗಿಯೋ ಅಥವಾ ಕಾರ್ಯಕಾರಿಯಾಗಿಯೋ ಅಥವಾ ಇನ್ನೇನಾಗಿಯೋ ವ್ಯಾಪಾರ ಕೈಗೊಳ್ಳುವ ವ್ಯಕ್ತಿ.

**ಪ್ರಶ್ನೆ 20:** ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಮತ್ತು ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಗೆ ನೀಡಿದ ನೋಂದಣಿ ಪ್ರಮಾಣಪತ್ರ ಯಾವ ಅವಧಿಯವರೆಗೂ ಸಿಂಧುವಾಗಿರುತ್ತದೆ?

**ಉತ್ತರ:** ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 27(1)ರಲ್ಲಿ ನೀಡಿರುವಂತೆ ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಮತ್ತು ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಗೆ ನೀಡಿದ ನೋಂದಣಿ ಪ್ರಮಾಣಪತ್ರ ಜಾರಿಗೆ ಬಂದ ದಿನಾಂಕದಿಂದ 90 ದಿನಗಳವರೆಗೆ ಅಥವಾ ಅದರಲ್ಲಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಮೂದಿಸಿರುವವರೆಗೆ ಸಿಂಧುವಾಗಿರುತ್ತದೆ. ಆದಾಗ್ಯೂ, ಸೂಕ್ತ ಅಧಿಕಾರಿ; ಮೇಲೆ ತಿಳಿಸಿದ ವ್ಯಕ್ತಿಯ ಕೋರಿಕೆಯ ಮೇರೆಗೆ, ಸಿಂಧುತ್ವದ ಅವಧಿಯನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಬಹುದು.

**ಪ್ರಶ್ನೆ 21:** ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಮತ್ತು ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಯು ವಿಶೇಷ ವಿಭಾಗದಲ್ಲಿ ನೋಂದಣಿ ಪಡೆಯಲು ಯಾವುದಾದರೂ ಮುಂಗಡ ತೆರಿಗೆ ಪಾವತಿಸಬೇಕಾಗುತ್ತದೆಯೇ?

**ಉತ್ತರ:** ಹೌದು. ಒಬ್ಬ ಸಾಮಾನ್ಯ ತೆರಿಗೆದಾರ ನೋಂದಣಿ ಪಡೆಯುವುದಕ್ಕೆ ಮುನ್ನ ಯಾವುದೇ ಮುಂಗಡ ಪಾವತಿ ಮಾಡಬೇಕಾಗದೇ ಇದ್ದರೂ, ಒಬ್ಬ ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಮತ್ತು ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಯು ತನ್ನ ನೋಂದಣಿ ಅರ್ಜಿಯನ್ನು ಸಲ್ಲಿಸುವ ಮುನ್ನ ಸೆಕ್ಷನ್ 27(2) ಮತ್ತು ಅದರ ಪರಂತುಕದನ್ವಯ ತನಗೆ ಯಾವ ಅವಧಿಯವರೆಗೆ ನೋಂದಣಿ ಬೇಕಾಗಿದೆಯೋ ಅಲ್ಲಿಯವರೆಗೆ ಪಾವತಿಸಬೇಕಾದ ತೆರಿಗೆಯ ಮೊತ್ತದ ಬಾಧ್ಯತೆಯನ್ನು ಅಂದಾಜು ಮಾಡಿ ಆ ಅಂದಾಜು ಮೊತ್ತಕ್ಕೆ ಸಮನಾದ ಮುಂಗಡ ತೆರಿಗೆಯನ್ನು ಪಾವತಿ ಮಾಡಬೇಕು. ಮೊದಲ 90 ದಿನಗಳ ಅವಧಿಯನ್ನು ಮೀರಿ ನೋಂದಣಿಯನ್ನು ವಿಸ್ತರಿಸಬೇಕಾದಲ್ಲಿ, ಆ ಹೆಚ್ಚುವರಿ ಅವಧಿಗೆ, ಅಂದರೆ 90 ದಿನಗಳಿಗಿಂತಲೂ ಮುಂದೆ ವಿಸ್ತರಿಸುವಂತೆ ಬೇಡಿಕೆ ನೀಡುವ ಅವಧಿಗೆ ತಗಲುವ ಹೆಚ್ಚುವರಿ ತೆರಿಗೆ ಮೊತ್ತ ಎಷ್ಟಾಗಬಹುದು ಎಂದು ಅಂದಾಜು ಮಾಡಿ, ಆ ಮೊತ್ತಕ್ಕೆ ಸಮನಾದ ಹಣವನ್ನು ಪುನಃ ಮುಂಗಡವಾಗಿ ಪಾವತಿ ಮಾಡಬೇಕು.

**ಪ್ರಶ್ನೆ 22:** ನೋಂದಣಿ ಪ್ರಮಾಣಪತ್ರದಲ್ಲಿ ತಿದ್ದುಪಡಿಗಳನ್ನು ಮಾಡಬಹುದೇ?

**ಉತ್ತರ:** ಮಾಡಬಹುದು. ಸೆಕ್ಷನ್ 28ರ ಅನ್ವಯ, ಸೂಕ್ತ ಅಧಿಕಾರಿಯು ನೋಂದಾಯಿತನು ಸಲ್ಲಿಸಿದ ಮಾಹಿತಿಯ ಆಧಾರದ ಮೇಲೆ ಅಥವಾ ತಾನೇ ಖುದ್ದಾಗಿ ಖಚಿತ ಪಡಿಸಿಕೊಂಡ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮಾಹಿತಿಯ ಆಧಾರದ ಮೇಲೆ, ತಿದ್ದುಪಡಿ ಅರ್ಜಿಯ ಸ್ವೀಕೃತಿಯ 15 ಸಾಮಾನ್ಯ ಕೆಲಸದ ದಿನಗಳೊಳಗೆ ನೋಂದಣಿಯ ವಿವರಗಳ ತಿದ್ದುಪಡಿಯನ್ನು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು.

ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಕೆಲವು ಮುಖ್ಯ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಗಳ ತಿದ್ದುಪಡಿ ಮಾಡುವುದಕ್ಕೆ ಮಾತ್ರ ಸೂಕ್ತ ಅಧಿಕಾರಿಯ ಅನುಮತಿ ಬೇಕಾಗುತ್ತದೆ ಮತ್ತು ಇನ್ನು ಇತರ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ನೋಂದಾಯಿತನೇ ಸ್ವತಃ ತಿದ್ದುಪಡಿ ಮಾಡಿಕೊಳ್ಳಬಹುದು.

**ಪ್ರಶ್ನೆ 23: ನೋಂದಣಿ ಪ್ರಮಾಣಪತ್ರಗಳನ್ನು ರದ್ದುಪಡಿಸುವುದು ಸಾಧ್ಯವೇ?**

ಉತ್ತರ: ಹೌದು. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 29ರಲ್ಲಿ ತಿಳಿಸಿರುವಂತಹ ಸಂದರ್ಭಗಳಲ್ಲಿ, ಸೂಕ್ತ ಅಧಿಕಾರಿಯು ಈ ಕಾಯ್ದೆಯಡಿ ನೀಡಿದಂತ ಯಾವುದೇ ಪ್ರಮಾಣಪತ್ರವನ್ನು ರದ್ದುಪಡಿಸಬಹುದು. ಸೂಕ್ತ ಅಧಿಕಾರಿ ತನ್ನ ಸ್ವಂತ ಗೊತ್ತುವಳಿಯ ಮೇಲೆ ಅಥವಾ ನೋಂದಾಯಿತ ತೆರಿಗೆದಾರ ಅಥವಾ ತೆರಿಗೆದಾರ ಮೃತನಾಗಿದ್ದಲ್ಲಿ ಅವನ ಕಾನೂನುಬದ್ಧ ವಾರಸುದಾರರು ಅನುಶಾಸನ ಮಾಡಿದ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿದಾಗ, ಸೂಕ್ತ ಅಧಿಕಾರಿ ನೋಂದಣಿಯನ್ನು ನಿಗದಿಪಡಿಸಿದಂತೆ ರದ್ದುಪಡಿಸಬಹುದು.

ನೋಂದಣಿ ನಿಯಮಗಳ ಪ್ರಕಾರ SCN ಜವಾಬು ಸ್ವೀಕರಿಸಿದ 30ದಿನಗಳೊಳಗೆ (ಅಧಿಕಾರಿ ತಾನೇ ರದ್ದು ಪ್ರಕ್ರಿಯೆ ಪ್ರಾರಂಭಿಸಿದ್ದಲ್ಲಿ) ಅಥವಾ ರದ್ದತಿ ಕೋರಿ ಅರ್ಜಿ ಸ್ವೀಕರಿಸಿದ 30ದಿನಗಳೊಳಗೆ ರದ್ದತಿ ಆದೇಶ ಹೊರಡಿಸಬೇಕು.

**ಪ್ರಶ್ನೆ 24: ಸಿಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ನೋಂದಣಿ ರದ್ದಾದಲ್ಲಿ, ಅದು ಎಸ್‌ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ಕೂಡ ರದ್ದಾದಂತೆಯೇ?**

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಹೌದು. ಒಂದು ಕಾಯ್ದೆ (ಸಿಜಿಎಸ್‌ಟಿ ಕಾಯ್ದೆ ಎಂದು ಇಟ್ಟುಕೊಳ್ಳಿ) ಅಡಿಯಲ್ಲಿ ನೋಂದಣಿ ರದ್ದಾದಲ್ಲಿ ಅದನ್ನು ಇನ್ನೊಂದು ಕಾಯ್ದೆ ಅಡಿಯಲ್ಲೂ ಕೂಡ (ಅಂದರೆ ಎಸ್‌ಜಿಎಸ್‌ಟಿ ಕಾಯ್ದೆ) ರದ್ದಾದಂತೆ ಪರಿಗಣಿಸಲಾಗುತ್ತದೆ (ಸೆಕ್ಷನ್ 29(4)).

**ಪ್ರಶ್ನೆ 25:** ಸೂಕ್ತ ಅಧಿಕಾರಿ ತಾನೇ ಸ್ವತಃ ನೋಂದಣಿಯನ್ನು ರದ್ದು ಪಡಿಸಬಹುದೇ?

**ಉತ್ತರ:** ಹೌದು. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 29ರಲ್ಲಿ ನಿರ್ದಿಷ್ಟ ಪಡಿಸಿರುವ ಸಂದರ್ಭಗಳಲ್ಲಿ ಸೂಕ್ತ ಅಧಿಕಾರಿ ತಾನೇ ಸ್ವತಃ ನೋಂದಣಿ ರದ್ದು ಮಾಡಬಹುದು. ಅಂತಹ ಸಂದರ್ಭಗಳಲ್ಲಿ ಆರು ತಿಂಗಳವರೆಗೆ ನಿರಂತರವಾಗಿ ರಿಟರ್ನ ಸಲ್ಲಿಸದೇ ಇರುವುದು (ಒಬ್ಬ ಸಾಮಾನ್ಯ ತೆರಿಗೆದಾರನಿಗೆ) ಅಥವಾ ಮೂರು ತಿಂಗಳು (ಒಬ್ಬ ಸಂಯೋಜಿತ ತೆರಿಗೆದಾರನಿಗೆ) ಮತ್ತು ನೋಂದಣಿ ದಿನಾಂಕದಿಂದ ಆರು ತಿಂಗಳವರೆಗೆ ವ್ಯಾಪಾರ ಆರಂಭಿಸದೇ ಇರುವುದು ಒಳಗೊಂಡಿವೆ. ಆದಾಗ್ಯೂ, ನೋಂದಣಿಯನ್ನು ರದ್ದು ಮಾಡುವುದಕ್ಕೆ ಮುನ್ನ ಸೂಕ್ತ ಅಧಿಕಾರಿ ನಿಯತ ನ್ಯಾಯ ವ್ಯವಸ್ಥೆಯ ವಿಧಿಗಳನ್ನು ಪಾಲಿಸಬೇಕು (ಸೆಕ್ಷನ್ 29(2)(e)ಯ ಪರಂತುಕ).

**ಪ್ರಶ್ನೆ 26:** ಒಂದು ವೇಳೆ ಉದ್ದೇಶಪೂರ್ವಕವಾಗಿ ತಪ್ಪು-ಮಾಹಿತಿಯನ್ನು ನೀಡಿ, ವಂಚನೆ ಮಾಡಿ ಅಥವಾ ಸತ್ಯಾಂಶಗಳನ್ನು ಮರೆಮಾಚಿ ನೋಂದಣಿ ಪಡೆದಿದ್ದರೆ ಏನಾಗುತ್ತದೆ?

**ಉತ್ತರ:** ಇಂತಹ ವಿಷಯಗಳಲ್ಲಿ, ಸೆಕ್ಷನ್ 29(2)(e)ರ ಅನ್ವಯ ಸೂಕ್ತ ಅಧಿಕಾರಿ ಪೂರ್ವಾನುಮತಿಯ ದಿನಾಂಕದಿಂದ ಜಾರಿಗೆ ಬರುವ ಹಾಗೆ ನೋಂದಣಿಯನ್ನು ರದ್ದು ಪಡಿಸಬಹುದು.

**ಪ್ರಶ್ನೆ 27:** ಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ ಸೇವೆಗಳಿಗೆ ಕೇಂದ್ರೀಕೃತವಾಗಿ ನೋಂದಣಿ ಪಡೆಯುವುದಕ್ಕೆ ಯಾವುದಾದರೂ ಅವಕಾಶಗಳಿವೆಯೇ?



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಇಲ್ಲ. ತಾನು ಪೂರೈಕೆ ಕೈಗೊಳ್ಳುವ ಪ್ರತಿ ರಾಜ್ಯದಲ್ಲೂ ತೆರಿಗೆದಾರ ಪ್ರತ್ಯೇಕ ನೋಂದಣಿ ಪಡೆಯಬೇಕು.

**ಪ್ರಶ್ನೆ 28:** ಒಬ್ಬ ವ್ಯಕ್ತಿ ಒಂದು ರಾಜ್ಯದಲ್ಲಿ ಹಲವು ವ್ಯಾಪಾರ ಶ್ರೇಣಿ ವ್ಯವಸ್ಥೆಯನ್ನು ಹೊಂದಿದ್ದಲ್ಲಿ ಅಂತಹ ಪ್ರತಿಯೊಂದು ಶ್ರೇಣಿ ವ್ಯವಸ್ಥೆಗೂ ಪ್ರತ್ಯೇಕ ನೋಂದಣಿ ಪಡೆಯಬೇಕೇ?

**ಉತ್ತರ:** ಇಲ್ಲ. ಆದರೂ, ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 25(2)ರ ಪರಂತುಕದ ಅನ್ವಯ ತೆರಿಗೆದಾರ ಆ ತರಹದ ಪ್ರತ್ಯೇಕ ವ್ಯಾಪಾರ ಶ್ರೇಣಿ ವ್ಯವಸ್ಥೆಗಳಿಗೆ ಸ್ವತಂತ್ರವಾಗಿ ಪ್ರತ್ಯೇಕ ನೋಂದಣಿ ಪಡೆಯುವ ಅವಕಾಶವಿದೆ.

**ಪ್ರಶ್ನೆ 29:** ಐಎಸ್‌ಡಿ ಎಂದರೆ ಯಾರು?

**ಉತ್ತರ:** ಐಎಸ್‌ಡಿ ಎಂದರೆ ಹೂಡುವಳಿ ಸೇವೆಯ ವಿತರಕರು. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 2(61)ರಲ್ಲಿ ವ್ಯಾಖ್ಯಾನಿಸಲಾಗಿದೆ. ಮೂಲಭೂತವಾಗಿ ಇದು ಹೂಡುವಳಿ ಸೇವೆಗಳನ್ನು ಪಡೆಯುವುದಕ್ಕಾಗಿ ಸಂಬಂಧ ಪಟ್ಟ ತೆರಿಗೆಗೊಳಪಡುವ ಇನ್ವಾಯ್ಸ್ ಸ್ವೀಕರಿಸುವುದಕ್ಕೆ ಮತ್ತು ಪೂರೈಕೆದಾರರ ವಿಭಾಗಗಳಿಗೆ ಸೂಕ್ತ ಪ್ರಮಾಣದಲ್ಲಿ ಜಮೆ ವಿತರಿಸುವುದಕ್ಕಾಗಿ ಇರುವ ಒಂದು ಕಛೇರಿ.

**ಪ್ರಶ್ನೆ 30:** ತೆರಿಗೆದಾರನ ಚಾಲ್ತಿಯಲ್ಲಿರುವ ನೋಂದಣಿಯ ಹೊರತಾಗಿ ಐಎಸ್‌ಡಿಯನ್ನು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕೇ?

**ಉತ್ತರ:** ಹೌದು. ಐಎಸ್‌ಡಿ ನೋಂದಣಿ ತೆರಿಗೆದಾರನ ಒಂದು ಕಛೇರಿಗಾಗಿ ಮಾಡಿಸಲ್ಪಟ್ಟಿರುತ್ತದೆ ಮತ್ತು ಇದು ಸಾಮಾನ್ಯ ನೋಂದಣಿಗಿಂತ ಬೇರೆಯಾಗಿರುತ್ತದೆ.

**ಪ್ರಶ್ನೆ 31:** ಒಬ್ಬ ತೆರಿಗೆದಾನು ಹಲವು ಐಎಸ್‌ಡಿಗಳನ್ನು ಹೊಂದಿರಬಹುದೇ?

**ಉತ್ತರ:** ಹೌದು. ತೆರಿಗೆದಾರನ ಬೇರೆ ಬೇರೆ ಕಛೇರಿಗಳು ಐಎಸ್‌ಡಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು.

**ಪ್ರಶ್ನೆ 32:** ವ್ಯಾಪಾರದ ವರ್ಗಾವಣೆಯಾದಲ್ಲಿ ನೋಂದಣಿಗೆ ಸಂಬಂಧಿಸಿದ ಹಾಗೆ ಹೊಣೆಗಾರಿಕೆಗಳೇನು?

**ಉತ್ತರ:** ವರ್ಗಾಯಿಸಲ್ಪಟ್ಟವನು ಅಥವಾ ಉತ್ತರಾಧಿಕಾರಿ ವರ್ಗಾವಣೆಯ ಹಕ್ಕುದಾರಿಕೆಯು ಜಾರಿಗೆ ಬರುವ ದಿನಾಂಕದಿಂದ ನೋಂದಾಯಿಸಿಕೊಳ್ಳಬೇಕು ಮತ್ತು ಅವನು ಆ ದಿನಾಂಕದಿಂದ ಒಂದು ಹೊಸ ನೋಂದಣಿಯನ್ನು ಪಡೆಯಬೇಕು (ಸೆಕ್ಷನ್ 22(3))

**ಪ್ರಶ್ನೆ 33:** ಸ್ಥಾಯೀ ಕೇಂದ್ರೀಯ ಅಬಕಾರಿ/ಸೇವಾ ತೆರಿಗೆ ಕಾಯ್ದೆಗಳಡಿಯಲ್ಲಿ ಈಗಾಗಲೇ ನೋಂದಾಯಿಸಿಕೊಂಡಿರುವಂತಹ ಎಲ್ಲ ತೆರಿಗೆದಾರರು/ವಿತರಕರು ಮತ್ತೆ ಪುನಃ ನೋಂದಾಯಿಸಿಕೊಳ್ಳಬೇಕಾಗುತ್ತದೆಯೇ?

**ಉತ್ತರ:** ಇಲ್ಲ. ಜಿಎಸ್‌ಟಿಎನ್ ಅಂತಹ ಎಲ್ಲ ತೆರಿಗೆದಾರರನ್ನು/ವಿತರಕರನ್ನು ಜಿಎಸ್‌ಟಿಎನ್ ಜಾಲತಾಣಕ್ಕೆ ವರ್ಗಾಯಿಸುತ್ತದೆ ಮತ್ತು ಜಿಎಸ್‌ಟಿಐಎನ್ ಸಂಖ್ಯೆಯನ್ನು ಗೊತ್ತುಪಡಿಸಲಾದ ದಿನದಂದು ತಾತ್ಕಾಲಿಕ ನೋಂದಣಿ ಪ್ರಮಾಣಪತ್ರದೊಂದಿಗೆ ನೀಡುತ್ತದೆ. ಇಲಾಖೆಯ ಅಧಿಕಾರಿಗಳ ಪರಿಶೀಲನೆಯ ನಂತರ ಆರು ತಿಂಗಳೊಳಗೆ ಶಾಶ್ವತ ನೋಂದಣಿ ಪ್ರಮಾಣಪತ್ರ ನೀಡಲಾಗುವುದು. ತಾತ್ಕಾಲಿಕ ನೋಂದಣಿಯನ್ನು ಶಾಶ್ವತ ನೋಂದಣಿಯಾಗಿಸಲು ಒಂದು ನಿಗದಿಪಡಿಸಿದ ಸಮಯದೊಳಗೆ ನೋಂದಣಿಗೆ ಬೇಕಾದ ಎಲ್ಲ ಅವಶ್ಯಕ ದಾಖಲೆಗಳು ಮತ್ತು ವಿಷಯಗಳನ್ನು ತೆರಿಗೆದಾರನಿಗೆ ಸಲ್ಲಿಸುವಂತೆ ಹೇಳಲಾಗುತ್ತದೆ. ಹೀಗೆ ಮಾಡುವುದಕ್ಕೆ ತಪ್ಪಿದಲ್ಲಿ, ಅವರ ನೋಂದಣಿಯನ್ನು ರದ್ದು ಪಡಿಸಲಾಗುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕೇಂದ್ರೀಯನೋಂದಣಿ ಹೊಂದಿರುವ ಸೇವಾ ತೆರಿಗೆ ತೆರಿಗೆದಾರರು ಯಾವ ಯಾವ ರಾಜ್ಯದಲ್ಲಿ ಅವರ ವ್ಯಾಪಾರ ಇದೆಯೋ ಆಯಾ ರಾಜ್ಯದಲ್ಲಿ ಮತ್ತೆ ಹೊಸದಾಗಿ ನೋಂದಣಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

**ಪ್ರಶ್ನೆ 34:** ಬಿಡಿ ಕೆಲಸಗಾರ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕೇ?

**ಉತ್ತರ:** ಇಲ್ಲ. ಬಿಡಿ ಕೆಲಸಗಾರ ಒಬ್ಬ ಸೇವಾ ಪೂರೈಕೆದಾರ. ಅವನ ವಹಿವಾಟು ಅನುಶಾಸಿಸಿದ ಮೊತ್ತ ದಾಟಿದರೆ ನೋಂದಣಿ ಪಡೆಯುವುದು ಅವಶ್ಯಕವಾಗುತ್ತದೆ.

**ಪ್ರಶ್ನೆ 35:** ಒಬ್ಬ ಬಿಡಿ ಕೆಲಸಗಾರ ತನ್ನ ವ್ಯಾಪಾರ ಸ್ಥಳದಿಂದ ಸರಕಗಳನ್ನು ಪೂರೈಕೆ ಮಾಡುವುದಕ್ಕೆ ಅನುಮತಿ ನೀಡಲಾಗುತ್ತದೆಯೇ?

**ಉತ್ತರ:** ಹೌದು. ಆದರೆ, ಬಿಡಿ ಕೆಲಸಗಾರ ನೋಂದಾಯಿಸಿಕೊಂಡಿದ್ದರೆ ಅಥವಾ ಮೂಲ-ಪೂರೈಕೆದಾರ ಆ ವ್ಯಾಪಾರದ ಸ್ಥಳವನ್ನು ತನ್ನ ಹೆಚ್ಚುವರಿ ವ್ಯಾಪಾರದ ಸ್ಥಳ ಎಂದು ಘೋಷಿಸಿರುವ ಸಂದರ್ಭಗಳಲ್ಲಿ ಮಾತ್ರ.

**ಪ್ರಶ್ನೆ 36:** ನೋಂದಣಿಯ ಸಮಯದಲ್ಲಿ ತೆರಿಗೆದಾರ ತನ್ನ ಎಲ್ಲಾ ವ್ಯಾಪಾರದ ಸ್ಥಳಗಳನ್ನು ಘೋಷಿಸಬೇಕೇ?

**ಉತ್ತರ:** ಹೌದು. ಮುಖ್ಯ ವ್ಯಾಪಾರದ ಸ್ಥಳ ಮತ್ತು ಹೆಚ್ಚುವರಿ ವ್ಯಾಪಾರದ ಸ್ಥಳಗಳನ್ನು ಎನ್ನುವುದನ್ನು ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 2(89) ಮತ್ತು 2(85)ರಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿದೆ. ತೆರಿಗೆದಾರ ತನ್ನ ನೋಂದಣಿ ಅರ್ಜಿಯಲ್ಲಿ ತನ್ನ ಮುಖ್ಯ ವ್ಯಾಪಾರದ ಸ್ಥಳ ಮತ್ತು ತನ್ನ ಇತರ ಹೆಚ್ಚುವರಿ ವ್ಯಾಪಾರದ ಸ್ಥಳಗಳ ವಿವರವನ್ನು ಘೋಷಿಸಬೇಕು.

**ಪ್ರಶ್ನೆ 37:** ಮಾಹಿತಿ ತಂತ್ರಜ್ಞಾನ ಸೌಲಭ್ಯಗಳಿಲ್ಲದ ಸಣ್ಣ-ಪುಟ್ಟ ವಿತರಕರು ಅಥವಾ ವಿತರಕರುಗಳಿಗೆ ಅವರ ವ್ಯಾಪಾರವನ್ನು ಸುಗಮಗೊಳಿಸಲು ಯಾವುದಾದರೂ ವ್ಯವಸ್ಥೆಯಿದೆಯೇ?

**ಉತ್ತರ:** ಮಾಹಿತಿ ತಂತ್ರಜ್ಞಾನದ ಅಭಿರುಚಿಯಿಲ್ಲದಿರುವಂತಹ ತೆರಿಗೆದಾರರ ಅವಶ್ಯಕತೆಗಳಿಗೆ ಸ್ಪಂದಿಸುವುದಕ್ಕೆ ಈ ಕೆಳಗಿನ ಸೌಕರ್ಯಗಳನ್ನು ನೀಡಲಾಗುವುದು:

**ತೆರಿಗೆಯ ಆದಾಯದ ವಿವರಗಳನ್ನು ಸಿದ್ಧಪಡಿಸುವವನು (TRP):** ತೆರಿಗೆ ಪಾವತಿಸುವಂತಹ ವ್ಯಕ್ತಿ ತನ್ನ ನೋಂದಣಿ ಅರ್ಜಿ/ಆದಾಯದ ವಿವರಗಳನ್ನು ತಾನೇ ಸ್ವತಃ ಸಿದ್ಧಪಡಿಸಬಹುದು ಅಥವಾ ಸಹಾಯಕ್ಕಾಗಿ TRPಯನ್ನು ಸಂಪರ್ಕಿಸಬಹುದು. TRP, ತೆರಿಗೆದಾರ ನೀಡಿದ ಮಾಹಿತಿಯ ಆಧಾರದ ಮೇಲೆ, ಮೇಲೆ ತಿಳಿಸಿದ ನೋಂದಣಿ ಅರ್ಜಿ/ಆದಾಯದ ವಿವರಗಳನ್ನು ವಿಧಿವತ್ತಾದ ರೀತಿಯಲ್ಲಿ ಸಿದ್ಧಪಡಿಸುವನು. ಹೀಗೆ TRP ಸಿದ್ಧಪಡಿಸಿದ ಅರ್ಜಿಯ ಕಾನೂನು ರೀತ್ಯಾ ಜವಾಬ್ದಾರಿ ತೆರಿಗೆದಾರನ ಮೇಲೆ ಇರುತ್ತದೆಯೋ ಹೊರತು ಯಾವುದೇ ದೋಷಯುಕ್ತ ಮಾಹಿತಿ ಅಥವಾ ಯಾವುದೇ ದೋಷಗಳಿಗೆ TRP ಬಾಧ್ಯನಾಗಿರುವುದಿಲ್ಲ.

**ಸೌಕರ್ಯ ಕೇಂದ್ರ(FC):** ರುಜು ಹಾಕುವುದಕ್ಕೆ ಅಧಿಕಾರ ಹೊಂದಿರುವ ವ್ಯಕ್ತಿ ರುಜು ಹಾಕಿರುವ ಮತ್ತು ತೆರಿಗೆದಾರ ಕೊಟ್ಟಂತಹ ದಸ್ತಾವೇಜು ಮತ್ತು ದಾಖಲೆ ಪತ್ರಗಳ (ಸಂಕ್ಷಿಪ್ತ ಹಾಳೆಯು ಸೇರಿ) ಅಂಕಿ ಪರಿವರ್ತನೆ ಮತ್ತು/ಅಥವಾ ಅಪ್ಲೋಡ್ ಮಾಡುವ ಜವಾಬ್ದಾರಿ ಹೊಂದಿರುತ್ತದೆ. FC ನೀಡಿದ ಐಡಿ ಮತ್ತು ಪಾಸ್ವರ್ಡ್‌ಗಳನ್ನು ಉಪಯೋಗಿಸಿಕೊಂಡು ದತ್ತಾಂಶವನ್ನು ಕಾಮನ್ ಪೋರ್ಟಲ್ ಅಪ್ಲೋಡ್ ಮಾಡಿದ ಮೇಲೆ, FC ಸ್ವೀಕೃತಿಯ ಒಂದು ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಸಹಿ ಹಾಕಿ ತೆರಿಗೆದಾರನ ವೈಯುಕ್ತಿಕ ದಾಖಲೆಗಾಗಿ ಅವನಿಗೆ ನೀಡಲಾಗುತ್ತದೆ. FCರುಜು ಹಾಕುವುದಕ್ಕೆ ಅಧಿಕಾರ ಹೊಂದಿರುವ ವ್ಯಕ್ತಿ ಸಹಿ ಹಾಕಿ ಕೊಟ್ಟಿರುವ ಸಂಕ್ಷಿಪ್ತ ಹಾಳೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

**ಪ್ರಶ್ನೆ 38:** ಜಿಎಸ್‌ಟಿ ನೋಂದಣಿಯಲ್ಲಿ ಡಿಜಿಟಲ್ ಸಹಿಗೆ ಯಾವುದಾದರೂ ಸೌಕರ್ಯವಿದೆಯೇ?

**ಉತ್ತರ:** ತೆರಿಗೆದಾರರು ಸಲ್ಲಿಸಿದ ಅರ್ಜಿಗಳನ್ನು ಸಿಂಧುವಾದ ಡಿಜಿಟಲ್ ಸಹಿಯನ್ನು ಉಪಯೋಗಿಸಿಕೊಂಡು ಸಹಿ ಮಾಡಿ ಸಲ್ಲಿಸುವುದಕ್ಕೆ ಆಯ್ಕೆಯಿದೆ. ಆಧಾರ್ ಸಂಖ್ಯೆ ಬಳಸಿ ಇ-ಸಹಿ ಮಾಡಬಹುದು ಅಥವಾ DSC ಬಳಸಬಹುದು. ಇದಕ್ಕೆ ತೆರಿಗೆದಾರ ತನ್ನ DSCಯನ್ನು GSTಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಕಂಪನಿ ಹಾಗೂ LLPಗಳು ಕಡ್ಡಾಯವಾಗಿ DSC ಬಳಸಿಯೇ ಸಹಿ ಮಾಡಬೇಕು. ಕೇವಲ Level-2 ಮತ್ತು Level-3 DSC ಪ್ರಮಾಣಪತ್ರವನ್ನೇ ಬಳಸಬೇಕು.

**ಪ್ರಶ್ನೆ 39:** ಆನ್-ಲೈನ್ ಅರ್ಜಿಯ ಮೇಲೆ ನಿರ್ಧಾರ ತೆಗೆದುಕೊಳ್ಳುವುದಕ್ಕಿರುವ ಸಮಯದ ಮಿತಿ ಏನು?

**ಉತ್ತರ:** ಸಲ್ಲಿಸಿರುವ ಮಾಹಿತಿ ಮತ್ತು ಅಪ್ಲೋಡ್ ಮಾಡಲಾದ ದಾಖಲೆಗಳು ಸರಿಯಾಗಿದೆ ಎಂದು ಕಂಡು ಬಂದಲ್ಲಿ, ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳು ಅರ್ಜಿಯನ್ನು ಅನುಮೋದಿಸಿ, ಅನುಮೋದನೆಯನ್ನು ಕಾಮನ್ ಪೋರ್ಟಲ್ ಗೆ ಕಾರ್ಯ ನಡೆಯುವ ಮೂರು ದಿನಗಳೊಳಗೆ ತಿಳಿಸಬೇಕು. ನಂತರ ಈ ಜಾಲತಾಣ ಯಾಂತ್ರಿಕವಾಗಿ ನೋಂದಣಿ ಪ್ರಮಾಣ ಪತ್ರವನ್ನು ಸಿದ್ಧಪಡಿಸುತ್ತದೆ. ಮೂರು ದಿನಗಳೊಳಗೆ ಲೋಪ-ದೋಷ ತಿಳಿಸಿದಲ್ಲಿ ಅರ್ಜಿದಾರ ಏಳು ದಿನಗಳೊಳಗೆ ಸರಿಪಡಿಸಬೇಕು. ತದನಂತರ ಅರ್ಜಿ ಅನುಮೋದಿಸಲು ಅಥವಾ ತಿರಸ್ಕರಿಸಲು ಅಧಿಕಾರಿಗಳಿಗೆ ಏಳು ದಿನಗಳ ಕಾಲಾವಧಿ ಇರುತ್ತದೆ.

ಕಾರ್ಯ ನಡೆಯುವ ಮೂರು ದಿನಗಳೊಳಗಾಗಿ, ಅರ್ಜಿದಾರನಿಗೆ ಎರಡೂ ಅಧಿಕಾರಿಗಳು ಯಾವುದೇ ನ್ಯೂನತೆ ತಿಳಿಸದೇ ಇದ್ದಲ್ಲಿ, ನೋಂದಣಿಯನ್ನು ಕೊಡಲಾಗಿದೆ ಎಂದು ಪರಿಗಣಿಸಲಾಗುತ್ತದೆ

**ಪ್ರಶ್ನೆ 40:** ಆನ್-ಲೈನ್ ಅರ್ಜಿಯ ಬಗ್ಗೆ ಯಾವುದಾದರೂ ಅಕ್ಷೇಪಣೆ ಎತ್ತಿದಲ್ಲಿ ಅರ್ಜಿದಾರನಿಗೆ ಉತ್ತರಿಸಲು ಇರುವ ಸಮಯಾವಾಕಾಶವೇನು?

**ಉತ್ತರ:** ಅರ್ಜಿಯ ಪರಿಶೀಲನೆಯ ಸಮಯದಲ್ಲಿ, ಯಾರಾದರೂ ಒಬ್ಬ ತೆರಿಗೆಯ ಅಧಿಕಾರಿ ಯಾವುದಾದರೂ ಅಕ್ಷೇಪಣೆ ಎತ್ತಿದಲ್ಲಿ ಅಥವಾ ಯಾವುದಾದರೂ ದೋಷವನ್ನು ಕಂಡು ಹಿಡಿದಲ್ಲಿ, ಮೂರು ಸಾಮಾನ್ಯ ಕೆಲಸದ ದಿನಗಳೊಳಗೆ ಅರ್ಜಿದಾರನಿಗೆ ಮತ್ತು ಇನ್ನೊಂದು ಅಧಿಕಾರಿಗೆ ಅದನ್ನು ಕಾಮನ್ ಪೋರ್ಟಲ್ ಮೂಲಕ ತಿಳಿಸಬೇಕು. ಏಳು ದಿನಗಳೊಳಗಾಗಿ ಅರ್ಜಿದಾರ ಆ ಅಕ್ಷೇಪಣೆಗೆ ಉತ್ತರಿಸಬೇಕು/ತಪ್ಪನ್ನು ಸರಿಪಡಿಸಬೇಕು. ಹೆಚ್ಚುವರಿ ದಾಖಲೆ ಅಥವಾ ಸ್ಪಷ್ಟೀಕರಣ ಲಭಿಸಿದ ಮೇಲೆ, ಸಂಬಂಧಪಟ್ಟ ತೆರಿಗೆಯ ಅಧಿಕಾರಿ ಮುಂದಿನ ಏಳು ದಿನಗಳೊಳಗಾಗಿ ಉತ್ತರಿಸಬೇಕು.

**ಪ್ರಶ್ನೆ 41:** ನೋಂದಣಿಯ ನಿರಾಕರಣೆಯ ಪ್ರಕ್ರಿಯೆ ಏನು?

**ಉತ್ತರ:** ನೋಂದಣಿಯನ್ನು ನಿರಾಕರಿಸಿದಲ್ಲಿ, ಒಂದು ತಿಳಿಸುವ ಲಿಖಿತ ಆದೇಶದ ಮೂಲಕ ಅರ್ಜಿದಾರನಿಗೆ ಕಾರಣಗಳನ್ನು ತಿಳಿಸಲಾಗುತ್ತದೆ. ಅರ್ಜಿದಾರ ಅಧಿಕಾರಿಯ ನಿರ್ಣಯದ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಹಕ್ಕು ಪಡೆದಿರುತ್ತಾನೆ. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 26ರ ಅನ್ವಯ, ಒಬ್ಬ ಅಧಿಕಾರಿ ಏನಾದರೂ ನೋಂದಣಿ ಅರ್ಜಿಯನ್ನು ನಿರಾಕರಿಸಿದ್ದಲ್ಲಿ (ಅಂದರೆ ಸಿಜಿಎಸ್‌ಟಿ ಕಾಯ್ದೆ / ಎಸ್‌ಜಿಎಸ್‌ಟಿ ಕಾಯ್ದೆಯಡಿಯಲ್ಲಿ), ಇನ್ನೊಬ್ಬ ತೆರಿಗೆ ಅಧಿಕಾರಿ ಕೂಡು ಅದನ್ನು ನಿರಾಕರಿಸಿಸದ್ದಾನೆ ಎಂದು ಪರಿಗಣಿಸಲಾಗುತ್ತದೆ (ಅಂದರೆ ಸಿಜಿಎಸ್‌ಟಿ ಕಾಯ್ದೆ / ಎಸ್‌ಜಿಎಸ್‌ಟಿ ಕಾಯ್ದೆಯಡಿಯಲ್ಲಿ).

**ಪ್ರಶ್ನೆ 42:** ಅರ್ಜಿಯನ್ನು ವಿಲೇವಾರಿ ಮಾಡಿರುವ ಬಗ್ಗೆ ಯಾವುದಾದರೂ ಸಂದೇಶವಿರುತ್ತದೆಯೇ?

**ಉತ್ತರ:** ಕಾಮನ್ ಪೋರ್ಟಲ್ ಇ-ಮೇಲ್ ಮೂಲಕ ಅಥವಾ SMS ಮೂಲಕ ಅರ್ಜಿದಾರನಿಗೆ ನೋಂದಣಿ ಕೊಟ್ಟಿರುವ ಅಥವಾ ನಿರಾಕರಣೆಯ ವಿಷಯನ್ನು ತಿಳಿಸುತ್ತದೆ. ಈ ಹಂತದಲ್ಲಿ ಅರ್ಜಿದಾರನಿಗೆ ಆಡಳಿತ ವ್ಯಾಪ್ತಿಯ ವಿವರಗಳನ್ನು ತಿಳಿಸಲಾಗುತ್ತದೆ.

**ಪ್ರಶ್ನೆ 43:** ಜಿಎಸ್‌ಟಿಎನ್ ಜಾಲತಾಣದಿಂದ ನೋಂದಣಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದೇ?

**ಉತ್ತರ:** ನೋಂದಣಿಯನ್ನು ಕೊಟ್ಟಿದ್ದಲ್ಲಿ, ಜಿಎಸ್‌ಟಿ ಕಾಮನ್ ಪೋರ್ಟಲ್ ನಿಂದ ನೋಂದಣಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

**ಪ್ರಶ್ನೆ 44:** ನೋಂದಣಿ ರದ್ದತಿ ಆದೇಶವನ್ನು ಹಿಂಪಡೆಯಬಹುದೇ?

**ಉತ್ತರ:** ಹೌದು. ರದ್ದತಿ ಪ್ರಕ್ರಿಯೆಯನ್ನು ಅಧಿಕಾರಿಯೇ ಸ್ವತಃ ಪ್ರಾರಂಭಿಸಿದ್ದಲ್ಲಿ ಹಿಂಪಡೆಯಬಹುದು, ಆದರೆ ತೆರಿಗೆದಾರ ಅಥವಾ ತೆರಿಗೆದಾರನ ಕಾನೂನುಬದ್ಧ ಉತ್ತರಾಧಿಕಾರಿಯ ಮನವಿಯ ಮೇರೆಗೆ ರದ್ದತಿ ಪ್ರಕ್ರಿಯೆ ಪ್ರಾರಂಭಿಸಿದ್ದಲ್ಲಿ ಹಿಂಪಡೆಯಲಾಗದು. ರದ್ದತಿ ಆದೇಶ ತಲುಪಿದ 30 ದಿನಗಳೊಳಗೆ ತೆರಿಗೆದಾರ ರದ್ದತಿ ಆದೇಶ ಹಿಂಪಡೆವಂತೆ ಮನವಿ ಸಲ್ಲಿಸಬಹುದು. ಮನವಿ ಸ್ವೀಕೃತವಾದ ಅಥವಾ ಅವಶ್ಯ ಮಾಹಿತಿ, ವಿವರಣೆ ತಲುಪಿದ 30 ದಿನಗಳೊಳಗೆ ಸೂಕ್ತ ಅಧಿಕಾರಿಯು ನೋಂದಣಿ ರದ್ದತಿ ಆದೇಶವನ್ನು ಹಿಂಪಡೆಯಬಹುದು.

**ಪ್ರಶ್ನೆ 45:** ನೋಂದಣಿ ರದ್ದತಿ ಪ್ರಕ್ರಿಯೆಯಿಂದ ಯಾವ ವ್ಯಕ್ತಿಯ ನೋಂದಣಿ ರದ್ದಾಗುವುದೋ ಆ ವ್ಯಕ್ತಿಯ ಮೇಲೆ ಯಾವುದಾದರೂ ತೆರಿಗೆ ಬಾಧ್ಯತೆ ಹೊರಿಸಲಾಗುವುದೇ?

**ಉತ್ತರ:** ಹೌದು. ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 29(5)ರನ್ವಯ ನೋಂದಣಿ ರದ್ದತಿಯಾದ ಪ್ರತಿ ವ್ಯಕ್ತಿಯೂ ಎಲೆಕ್ಟ್ರಾನಿಕ್ ಕ್ಯಾಶ್/ಕ್ರೆಡಿಟ್ ಲೆಡ್ಜರ್ ವಜಾ ಮೂಲಕ ಆ ಬಗೆಯ ರದ್ದತಿಯ ಹಿಂದಿನ ದಿನದಂದು ಸ್ಟಾಕ್ ಇದ್ದ ಹೂಡುವಳಿಗಳ ಮೇಲಿನ ಹೂಡುವಳಿ ತೆರಿಗೆಗೆ ಸಮನಾದ

ಮೊತ್ತ ಮತ್ತು ಸ್ಟಾಕ್ ಇದ್ದ ಭಾಗಶಃ ಪೂರ್ಣಗೊಂಡ ಅಥವಾ ಪೂರ್ಣಗೊಂಡ ಸರಕುಗಳಲ್ಲಿ ಒಳಗೊಂಡ ಹೂಡುವಳಿಗಳ ಮೇಲಿನ ಹೂಡುವಳಿ ತೆರಿಗೆಗೆ ಸಮನಾದ ಮೊತ್ತ ಮತ್ತು ಬಂಡವಾಳ ಸರಕುಗಳು, ಕಾರ್ಖಾನೆ, ಯಂತ್ರೋಪಕರಣಗಳ ಮೇಲಿನ ಹೂಡುವಳಿ ತೆರಿಗೆಗೆ ಸಮನಾದ ಮೊತ್ತ ಅಥವಾ ಇವುಗಳ ಮೇಲಿನ ಹೂಡುವಳಿ ತೆರಿಗೆ ಮೊತ್ತ - ಯಾವುದು ಹೆಚ್ಚೋ ಅದನ್ನು ಪಾವತಿಸಬೇಕು.

**ಪ್ರಶ್ನೆ 46:** ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಮತ್ತು ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಗಳ ನಡುವೆ ವ್ಯತ್ಯಾಸವೇನು?

**ಉತ್ತರ:** ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 2(20) ಮತ್ತು 2(77)ರಲ್ಲಿ ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ ಮತ್ತು ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ. ಕೆಲವು ವ್ಯತ್ಯಾಸಗಳು ಇಂತಿವೆ -

| ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿ   | ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿ  |
|---|--|
| ತನ್ನ ನಿಶ್ಚಿತ ವ್ಯಾಪಾರದ ಸ್ಥಳವಿಲ್ಲದ ರಾಜ್ಯದಲ್ಲಿ ಯಾವಾಗಲೋ ಒಮ್ಮೊಮ್ಮೆ ತನ್ನ ವ್ಯಾಪಾರದ ಕ್ರಮದಲ್ಲಿ ಅಥವಾ ಅದರ ಮುಂದುವರಿಕೆಗೆ ಪ್ರಧಾನನಾಗಿಯೋ ಅಥವಾ ಕಾರ್ಯಕಾರಿಯಾಗಿಯೋ ಅಥವಾ ಇನ್ನೇನಾಗಿಯೋ ವ್ಯಾಪಾರ ಕೈಗೊಳ್ಳುವ ವ್ಯಕ್ತಿ. | ತನ್ನ ನಿಶ್ಚಿತ ವ್ಯಾಪಾರದ ಸ್ಥಳವಿಲ್ಲದಿದ್ದರೂ ಭಾರತದಲ್ಲಿ ಯಾವಾಗಲೋ ಒಮ್ಮೊಮ್ಮೆ ತನ್ನ ವ್ಯಾಪಾರದ ಕ್ರಮದಲ್ಲಿ ಅಥವಾ ಅದರ ಮುಂದುವರಿಕೆಗೆ ಪ್ರಧಾನನಾಗಿಯೋ ಅಥವಾ ಕಾರ್ಯಕಾರಿಯಾಗಿಯೋ ಅಥವಾ ಇನ್ನೇನಾಗಿಯೋ ವ್ಯಾಪಾರ ಕೈಗೊಳ್ಳುವ ವ್ಯಕ್ತಿ. |
| PAN ಸಂಖ್ಯೆ ಹೊಂದಿರುತ್ತಾನೆ  | PAN ಸಂಖ್ಯೆ ಹೊಂದಿರುವುದಿಲ್ಲ. PAN ಸಂಖ್ಯೆ ಹೊಂದಿದ್ದಲ್ಲಿ ಸಾಂದರ್ಭಿಕ ತೆರಿಗೆಗೊಳಪಡುವ ವ್ಯಕ್ತಿಯಾಗಿ ನೋಂದಣಿ ಪಡೆಯಬಹುದು  |



|   |  |
|---|--|
| ಸಾಮಾನ್ಯ ನೋಂದಣಿ ಅರ್ಜಿ GSTREG 01                              | ವಿಶೇಷ ನೋಂದಣಿ ಅರ್ಜಿ GSTREG 09                     |
| ವ್ಯಾಪಾರದ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಕೈಗೊಳ್ಳಬೇಕಾದ ಪೂರೈಕೆ    | ವ್ಯಾಪಾರದ ಪರಿಶೀಲನೆ ಇಲ್ಲ                           |
| GSTR 1, GSTR 2 ಮತ್ತು GSTR 3ರಲ್ಲಿ ಸಾಮಾನ್ಯ ರಿಟರ್ನ್ ಸಲ್ಲಿಸಬೇಕು | GSTR 5ರಲ್ಲಿ ಪ್ರತ್ಯೇಕ ಸರಳ ರಿಟರ್ನ್ ಸಲ್ಲಿಸಬೇಕು      |
| ಎಲ್ಲಾ ಪೂರೈಕೆಗಳ ಮೇಲೂ ITCಯ ಲಾಭ ಪಡೆಯಬಹುದು                      | ಕೇವಲ ಆಮದು ಪೂರೈಕೆಗಳ ಮೇಲೆ ಮಾತ್ರ ITCಯ ಲಾಭ ಪಡೆಯಬಹುದು |

\*\*\*\*\*

## 4. ಪೂರೈಕೆಯ ಅರ್ಥ ಮತ್ತು ವ್ಯಾಪ್ತಿ

ಪ್ರಶ್ನೆ 1: ಜಿಎಸ್‌ಟಿ ಅಡಿಯಲ್ಲಿ ತೆರಿಗೆಯ ಸಂದರ್ಭ ಯಾವುದು?

ಉತ್ತರ: ಜಿಎಸ್‌ಟಿ ಅಡಿಯಲ್ಲಿ ತೆರಿಗೆಯ ಸಂದರ್ಭ ವ್ಯಾಪಾರದ ಕ್ರಮದಲ್ಲಿ ಅಥವಾ ವ್ಯಾಪಾರದ ಮುಂದವರಿಕೆಗೆ ನಿಮಿತ್ತವೊಂದಕ್ಕಾಗಿ ಮಾಡಲಾದ ಸರಕು/ಸೇವೆಗಳ "ಪೂರೈಕೆ". ಪ್ರಸ್ತುತ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿನ ತೆರಿಗೆಯ ಸಂದರ್ಭಗಳಾದ - ಉತ್ಪಾದನೆ, ಮಾರಾಟ, ಅಥವಾ ಸೇವಾ ಪೂರೈಕೆಗಳು 'ಪೂರೈಕೆ' ಎಂದು ಕರೆಯಲಾಗುವ ತೆರಿಗೆಯ ಸಂದರ್ಭದಲ್ಲಿ ಅಂತರ್ಗತವಾಗಲಿವೆ.

ಪ್ರಶ್ನೆ 2: ಜಿಎಸ್‌ಟಿ ಕಾಯ್ದೆಯಡಿ "ಪೂರೈಕೆ" ಪದದ ಅರ್ಥ ವ್ಯಾಪ್ತಿಯೇನು?

ಉತ್ತರ: "ಪೂರೈಕೆ" ಪದದ ಅರ್ಥ ಬಹಳ ವ್ಯಾಪಕವಾಗಿದೆ ಮತ್ತು ಎಲ್ಲಾ ರೀತಿಯ ಸರಕು/ಸೇವಾ ಪೂರೈಕೆಯ ವಿವಿಧ ಆಯಾಮಗಳಾದ ಮಾರಾಟ, ವರ್ಗಾವಣೆ, ವಿನಿಮಯ, ಅದಲು-ಬದಲು, ಬಾಡಿಗೆ, ಕೊಟ್ಟು ತೆಗೆದುಕೊಳ್ಳುವುದು, ಪರವಾನೆ, ಬಾಡಿಗೆ, ಗುತ್ತಿಗೆ, ಪರವಾನೆ, ವಿಲೇವಾರಿ ಇತ್ಯಾದಿಗಳನ್ನು ವ್ಯಾಪಾರದ ಕ್ರಮದಲ್ಲಿ ಅಥವಾ ವ್ಯಾಪಾರದ ಮುಂದವರಿಕೆಗೆ ನಿಮಿತ್ತವೊಂದಕ್ಕಾಗಿ ಮಾಡುವುದನ್ನು ಅಥವಾ ಸಮ್ಮತಿಸುವುದನ್ನು ಒಳಗೊಂಡಿದೆ. ಇದರಲ್ಲಿ ಸೇವೆಯ ಆಮದು ಕೂಡ ಅಡಕವಾಗಿದೆ. ಜಿಎಸ್‌ಟಿ ಕಾಯಿದೆ ಕೆಲವು ನಿಮಿತ್ತ ರಹಿತ ವಹಿವಾಟುಗಳನ್ನು ಕೂಡ ಪೂರೈಕೆಯ ವ್ಯಾಪ್ತಿಯಲ್ಲಿ ಸೇರಿಸಲು ನಿದರ್ಶಿಸುತ್ತದೆ.

ಪ್ರಶ್ನೆ 3: ತೆರಿಗೆಗೊಳಪಡುವ ಪೂರೈಕೆ ಎಂದರೇನು?

ಉತ್ತರ: ತೆರಿಗೆಗೊಳಪಡುವ ಪೂರೈಕೆ ಎಂದರೆ ಜಿಎಸ್‌ಟಿ ಕಾಯ್ದೆಯಡಿ ಸರಕು ಮತ್ತು ಸೇವಾ ತೆರಿಗೆ ವಿಧಿತವಾಗುವ ಸರಕು/ಸೇವೆಗಳ ಪೂರೈಕೆ.

**ಪ್ರಶ್ನೆ 4:** ಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ “ಪೂರೈಕೆ” ಎಂದು ಪರಿಭಾವಿಸಲು ಇರಬೇಕಾದ ಅವಶ್ಯಕ ಅಂಶಗಳು ಯಾವುವು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ “ಪೂರೈಕೆ” ಎಂದು ಪರಿಭಾವಿಸಲು ಇರಬೇಕಾದ ಅವಶ್ಯಕ ಅಂಶಗಳು ಇಂತಿವೆ -

- i. ಚಟುವಟಿಕೆಯು ಸರಕು/ಸೇವೆಗಳ ಪೂರೈಕೆಯನ್ನು ಒಳಗೊಂಡಿರಬೇಕು;
- ii. ಅನ್ಯತಾ ಅವಕಾಶ ನೀಡಿರದ ಹೊರತು ಪೂರೈಕೆಯು ನಿಮಿತ್ತಕಾಗಿ ಆಗಿರಬೇಕು;
- iii. ಪೂರೈಕೆಯನ್ನು ವ್ಯಾಪಾರದ ಕ್ರಮದಲ್ಲಿ ಅಥವಾ ವ್ಯಾಪಾರದ ಮುಂದುವರಿಕೆಗೆ ಮಾಡಿರಬೇಕು;
- iv. ಪೂರೈಕೆಯು ತೆರಿಗೆಗೊಳಪಡುವ ಪ್ರದೇಶದಲ್ಲಿ ಆಗಿರಬೇಕು;
- v. ಪೂರೈಕೆಯು ತೆರಿಗೆಗೊಳಪಡುವ ಪೂರೈಕೆಯಾಗಿರಬೇಕು;
- vi. ಪೂರೈಕೆಯನ್ನು ತೆರಿಗೆಗೊಳಪಡುವ ವ್ಯಕ್ತಿ ಮಾಡಿರಬೇಕು.

**ಪ್ರಶ್ನೆ 5:** ಜಿಎಸ್‌ಟಿಯಡಿಯಲ್ಲಿ ಮೇಲೆ ತಿಳಿಸಿದ ಒಂದು ಅಥವಾ ಹಲವು ಅಂಶಗಳು ತಪ್ಪಿದ್ದರೂ ಸಹ ವಹಿವಾಟನ್ನು “ಪೂರೈಕೆ” ಎಂದು ಪರಿಗಣಿಸಬಹುದೇ?

**ಉತ್ತರ:** ಹೌದು. ಕೆಲವು ಸಂದರ್ಭಗಳಲ್ಲಿ ಇದು ಸಾಧ್ಯ. ಉದಾಹರಣೆಗೆ: ವ್ಯಾಪಾರದ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಅಲ್ಲದಿದ್ದರೂ ನಿಮಿತ್ತವೊಂದಕ್ಕೆ ಕೈಗೊಳ್ಳಲಾದ ಸೇವೆಯ ಆಮದನ್ನು ಪೂರೈಕೆಯೆಂದು ಪರಿಗಣಿಸಲಾಗುವುದು. (ಸೆಕ್ಷನ್ 7(1)(b)) ಅಥವಾ ಸಿಜಿಎಸ್‌ಟಿ ಕಾಯ್ದೆಯ ಶೆಡ್ಯೂಲ್-1ರಲ್ಲಿ ನಮೂದಿಸಿರುವ ಚಟುವಟಿಕೆಗಳನ್ನು ನಿಮಿತ್ತರಹಿತವಾದಲ್ಲೂ ಸಹ ಪೂರೈಕೆಯೆಂದು ಪರಿಗಣಿಸಲಾಗುವುದು.

**ಪ್ರಶ್ನೆ 6:** ಸೆಕ್ಷನ್ 7ರಲ್ಲಿ ಸರಕಿನ ಆಮದನ್ನು ಬಿಟ್ಟಿರುವುದು ಎದ್ದು ಕಾಣುತ್ತಿದೆ. ಏಕೆ?

**ಉತ್ತರ:** ಸರಕುಗಳ ಆಮದನ್ನು ಸೀಮಾ ಸುಂಕ ಕಾಯ್ದೆ, 1962ರ ಅಡಿಯಲ್ಲಿ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಅದರಲ್ಲಿ ಮೂಲ ಸೀಮಾಸುಂಕದ ಜೊತೆಗೆ ಐಜಿಎಸ್‌ಟಿಯನ್ನು ಹೆಚ್ಚುವರಿ ಸುಂಕವನ್ನಾಗಿ ಸೀಮಾ ಸುಂಕ ಟ್ಯಾರಿಫ್ ಕಾಯ್ದೆ, 1975ರ ಅಡಿ ವಿಧಿಸಲಾಗುತ್ತದೆ.

**ಪ್ರಶ್ನೆ 7:** ಸ್ವಯಂ-ಪೂರೈಕೆಗಳು ಜಿಎಸ್‌ಟಿ ಅಡಿಯಲ್ಲಿ ತೆರಿಗೆಗೆ ವಿಧಿತವಾಗುವವೇ?

**ಉತ್ತರ:** ಸ್ಟಾಕ್ ಟ್ರಾನ್ಸ್‌ಫರ್, ಬ್ರಾಂಚ್ ಟ್ರಾನ್ಸ್‌ಫರ್, ಕನ್ಸೈನ್ಮೆಂಟ್ ಸೇಲ್ ನಂತರ ಅಂತರ ರಾಜ್ಯ ಸ್ವಯಂ-ಪೂರೈಕೆಗಳ ಮೇಲೆ ನಿಮಿತ್ತರಹಿತವಾಗಿದ್ದರೂ ಐಜಿಎಸ್‌ಟಿಯಡಿ ತೆರಿಗೆಗೊಳಪಡುತ್ತವೆ. ಪ್ರತಿ ಪೂರೈಕೆದಾರನು ತಾನು ಪೂರೈಕೆ ಕೈಗೊಳ್ಳುವ ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ನೋಂದಾಯಿತನಾಗಬೇಕೆಂದು ಸೆಕ್ಷನ್ 22ಬಾಧ್ಯತೆ ಹೊರಸುತ್ತದೆ. ವಿಭಿನ್ನ ಬಿಸಿನೆಸ್ ವರ್ಡ್‌ಕಲ್ ಆಗಿ ನೋಂದಾಯಿತರಾಗದಿದ್ದಲ್ಲಿ ರಾಜ್ಯದೊಳಗಿನ ಸ್ವಯಂ-ಪೂರೈಕೆಗಳು ಜಿಎಸ್‌ಟಿ ಅಡಿಯಲ್ಲಿ ತೆರಿಗೆಗೆ ವಿಧಿತವಾಗುವುದಿಲ್ಲ.

**ಪ್ರಶ್ನೆ 8:** ಸರಕಿನ ಪೂರೈಕೆಯೆಂದು ಪರಿಗಣಿಸಲ್ಪಡಲು ವಹಿವಾಟಿನಲ್ಲಿ ಹಕ್ಕಿನ ವರ್ಗಾವಣೆ ಮತ್ತು/ಅಥವಾ ಸ್ವಾಮ್ಯದ ವರ್ಗಾವಣೆ ಅವಶ್ಯಕವೇ?

**ಉತ್ತರ:** ಸರಕಿನ ಪೂರೈಕೆಯೆಂದು ಪರಿಗಣಿಸಲ್ಪಡಲು ವಹಿವಾಟಿನಲ್ಲಿ ಹಕ್ಕಿನ ವರ್ಗಾವಣೆ ಮತ್ತು ಸ್ವಾಮ್ಯದ ವರ್ಗಾವಣೆ ಎರಡೂ ಆಗುವುದು ಅವಶ್ಯಕ. ಹಕ್ಕನ್ನು ವರ್ಗಾಯಿಸದೇ ಇದ್ದಲ್ಲಿ, ಆ ವಹಿವಾಟನ್ನು ಶೆಡ್ಯೂಲ್ II(1)(b)ಯ ಅನ್ವಯ ಸೇವಾ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ, ಅಂದರೆ ಒಪ್ಪಿಗೆಯಾದ ನಂತರದ ಮಾರಾಟದ ಪರಿಗಣನೆ ಅಥವಾ ಕಂತು ಮಾರಾಟಗಳ ವಿಷಯಗಳಲ್ಲಿ ಸ್ವಾಮ್ಯವನ್ನು ಒಡನೆ ವರ್ಗಾಯಿಸಿ, ಹಕ್ಕನ್ನು ಮುಂದಿನ ದಿನಗಳಲ್ಲಿ ವರ್ಗಾಯಿಸಬಹುದು. ಆ ತರಹದ ವಹಿವಾಟುಗಳನ್ನೂ ಸರಕುಗಳ ಪೂರೈಕೆ ಎಂದೇ ಪರಿಗಣಿಸಲಾಗುತ್ತದೆ.

**ಪ್ರಶ್ನೆ 9:** “ವ್ಯಾಪಾರದ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಮಾಡಿದ ಪೂರೈಕೆ” ಎಂದರೇನು?

**ಉತ್ತರ:** ಸೆಕ್ಷನ್ 2(17)ರಲ್ಲಿ ವ್ಯಾಖ್ಯಾನಿಸಲಾಗಿರುವಂತೆ “ವ್ಯಾಪಾರ”ವು ತನ್ನೊಳಗೆ ಆರ್ಥಿಕ ಲಾಭಕ್ಕಾಗಿ ಅಥವಾ ಆರ್ಥಿಕ ಲಾಭಕ್ಕಲ್ಲದೆ ಕೈಗೊಳ್ಳುವ ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಉದ್ಯೋಗ, ಕಸುಬು ಇತರೆ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಮೇಲಿನ ಚಟುವಟಿಕೆಗಳ ಸಂಬಂಧದಲ್ಲಿ ಕೈಗೊಳ್ಳಲಾದ ಅಧೀನ ಅಥವಾ ಪೂರಕ ಚಟುವಟಿಕೆಗಳು ಕೂಡ ವ್ಯಾಪಾರದಲ್ಲಿ ಒಳಗೊಳ್ಳುತ್ತವೆ. ಇಷ್ಟಲ್ಲದೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರವು ಒಂದು ಸಾರ್ವಜನಿಕ ಪ್ರಾಧಿಕಾರದ ರೂಪದಲ್ಲಿ ಕೈಗೊಳ್ಳಲಾಗುವ ಚಟುವಟಿಕೆಯನ್ನೂ ವ್ಯಾಪಾರ ಎಂದು ಭಾವಿಸಲಾಗುವುದು.

ಹೀಗೆ ವ್ಯಾಖ್ಯಾನಿಸಲಾಗಿರುವ ವ್ಯಾಪಾರದ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಕೈಗೊಳ್ಳುವ ಎಲ್ಲಾ ಚಟುವಟಿಕೆಗಳು ಜಿಎಸ್‌ಟಿಯಡಿಯಲ್ಲಿ ಪೂರೈಕೆಗಳಾಗುತ್ತವೆ.

**ಪ್ರಶ್ನೆ 10:** ಒಬ್ಬ ವ್ಯಕ್ತಿ ತನ್ನ ಸ್ವಂತ ಉಪಯೋಗಕ್ಕಾಗಿ ಒಂದು ಕಾರನ್ನು ಕೊಳ್ಳುತ್ತಾನೆ ಮತ್ತು ಒಂದು ವರ್ಷದ ಬಳಿಕ ಒಬ್ಬನೆ ಕಾರು ವಹಿವಾಟು ನಡೆಸುವನಿಗೆ ಮಾರುತ್ತಾನೆ. ಈ ವಹಿವಾಟು ಜಿಎಸ್‌ಟಿಯಡಿಯಲ್ಲಿ ಪೂರೈಕೆ ಎಂದು ಕರೆಯಲ್ಪಡುತ್ತದೆಯೇ? ಕಾರಣ ನೀಡಿ

**ಉತ್ತರ:** ಇಲ್ಲ, ಏಕೆಂದರೆ ಇದು ಆ ವ್ಯಕ್ತಿಯ ವ್ಯಾಪಾರದ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಮಾಡಿದ ಪೂರೈಕೆಯಾಗುವುದಿಲ್ಲ. ಅಲ್ಲದೆ, ಆ ಕಾರನ್ನು ವ್ಯಕ್ತಿಯು ತನ್ನ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಕೊಂಡದ್ದಲ್ಲವಾದ್ದರಿಂದ ಅದನ್ನು ತೆಗೆದುಕೊಳ್ಳುವಾಗ ಯಾವುದೇ ಹೂಡುವಳಿ ತೆರಿಗೆ ಜಮೆ ಪಡೆಯಲು ಅರ್ಹವಾಗಿರಲಿಲ್ಲ.

**ಪ್ರಶ್ನೆ 11:** ಹವಾನಿಯಂತ್ರಕಗಳ ಒಬ್ಬ ವ್ಯಾಪಾರಿ ತನ್ನ ವಹಿವಾಟಿನ ದಾಸ್ತಾನಿನಿಂದ ಒಂದು ಹವಾ ನಿಯಂತ್ರಕವನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತನ್ನ ಮನೆಗೆ ವರ್ಗಾಯಿಸುತ್ತಾನೆ. ಈ ವಹಿವಾಟು ಪೂರೈಕೆ ಎಂದು ಪರಿಗಣಿಸಲ್ಪಡುತ್ತದೆಯೇ?

**ಉತ್ತರ:** ಹೌದು. ಶೆಡ್ಯೂಲ್ 1ರ ಕ್ರಮ ಸಂಖ್ಯೆ 1ರ ಅನ್ವಯ, ಹೂಡುವಳಿ ತೆರಿಗೆ ಜಮೆ ಪಡೆದ ವ್ಯಾಪಾರದ ಸೂತ್ರಗಳನ್ನು ಯಾವುದೇ ನಿಮಿತ್ತವಿಲ್ಲದೆ ಶಾಶ್ವತವಾಗಿ ವರ್ಗಾಯಿಸುವ ಅಥವಾ ವಿಲೇವಾರಿ ಮಾಡುವ ಕ್ರಿಯೆಯೂ ಸಹ ಜಿಎಸ್‌ಟಿಯಡಿಯಲ್ಲಿ ಪೂರೈಕೆಯಾಗುತ್ತದೆ.

**ಪ್ರಶ್ನೆ 12:** ಒಂದು ಕ್ಲಬ್ ಅಥವಾ ಸಂಘ ಅಥವಾ ಸಂಸ್ಥೆ ಅಥವಾ ಅಂತಹ ಯಾವುದಾದರೂ ಸಂಸ್ಥೆ ತನ್ನ ಸದಸ್ಯರಿಗಾಗಿ ನೀಡುವ ಸೇವೆ ಅಥವಾ ಸರಕುಗಳನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ?

**ಉತ್ತರ:** ಹೌದು. ಒಂದು ಕ್ಲಬ್ ಅಥವಾ ಸಂಘ ಅಥವಾ ಸಂಸ್ಥೆ ಅಥವಾ ಅಂತಹ ಯಾವುದಾದರೂ ಸಂಸ್ಥೆ ತನ್ನ ಸದಸ್ಯರಿಗಾಗಿ ನೀಡುವ ಸೇವೆ ಅಥವಾ ಸರಕುಗಳನ್ನು ಪೂರೈಕೆ ಎಂದು ಪರಿಗಣಿಸಲಾಗುತ್ತದೆಯೆ. ಇದು ಸೆಕ್ಷನ್ 2(17)ರಲ್ಲಿ ವ್ಯಾಖ್ಯಾನಿಸಲಾಗಿರುವ “ವ್ಯಾಪಾರ”ದ ಅಡಿ ಒಳಗೊಂಡಿದೆ.

**ಪ್ರಶ್ನೆ 13:** ಜಿಎಸ್‌ಟಿ ಕಾಯ್ದೆಯಡಿ ವಿವಿಧ ಬಗೆಯ ಪೂರೈಕೆಗಳು ಯಾವುವು?

**ಉತ್ತರ:**

- i. ತೆರಿಗೆಗೊಳಪಡುವ ಮತ್ತು ವಿನಾಯ್ತಿಯಾದ ಪೂರೈಕೆಗಳು
- ii. ರಾಜ್ಯದೊಳಗಿನ ಮತ್ತು ಅಂತರ-ರಾಜ್ಯ ಪೂರೈಕೆಗಳು
- iii. ಸಂರಚಿತ ಮತ್ತು ಮಿಶ್ರಿತ ಪೂರೈಕೆಗಳು
- iv. ಶೂನ್ಯ ದರ ಪೂರೈಕೆಗಳು

**ಪ್ರಶ್ನೆ 14:** ಅಂತರ-ರಾಜ್ಯ ಪೂರೈಕೆಗಳು ಮತ್ತು ರಾಜ್ಯದೊಳಗಿನ ಪೂರೈಕೆಗಳು ಯಾವುವು?

**ಉತ್ತರ:** ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 7(1), 7(2) ಮತ್ತು 8(1), 8(2)ರಲ್ಲಿ ಅನುಕ್ರಮವಾಗಿ ಅಂತರ-ರಾಜ್ಯ ಮತ್ತು ರಾಜ್ಯದ ಒಳಗಡೆಯ ಪೂರೈಕೆಗಳನ್ನು ನಿರ್ದಿಷ್ಟವಾಗಿ ವಿವರಿಸಲಾಗಿದೆ. ಸ್ಥೂಲವಾಗಿ, ಪೂರೈಕೆದಾರನ ಸ್ಥಳ ಮತ್ತು ಪೂರೈಕೆಯ ಸ್ಥಳ ಒಂದೇ ರಾಜ್ಯದಲ್ಲಿದ್ದರೆ ಅದನ್ನು ರಾಜ್ಯದೊಳಗಿನ ಪೂರೈಕೆ ಎಂದೂ ಮತ್ತು ಅವು ಬೇರೆ ಬೇರೆ ರಾಜ್ಯಗಳಲ್ಲಿದ್ದರೆ ಅದನ್ನು ಅಂತರ-ರಾಜ್ಯ ಪೂರೈಕೆ ಎಂದೂ ಪರಿಗಣಿಸಲಾಗುತ್ತದೆ.

**ಪ್ರಶ್ನೆ 15:** ಸರಕುಗಳ ಬಳಸುವ ಹಕ್ಕಿನ ವರ್ಗಾವಣೆಯನ್ನು ಸರಕುಗಳ ಪೂರೈಕೆ ಎಂದು ಪರಿಗಣಿಸಲಾಗುವುದೇ ಅಥವಾ ಸೇವಾ ಪೂರೈಕೆ ಎಂದು ಪರಿಗಣಿಸಲಾಗುವುದೇ? ಏಕೆ?

**ಉತ್ತರ:** ಸರಕುಗಳ ಬಳಸುವ ಹಕ್ಕಿನ ವರ್ಗಾವಣೆಯನ್ನು ಸೇವಾ ಪೂರೈಕೆ ಎಂದು ಪರಿಗಣಿಸಲಾಗುವುದು. ಏಕೆಂದರೆ ಅಂತಹ ಪೂರೈಕೆಗಳಲ್ಲಿ ಸ್ವಾಮ್ಯದ ಹಕ್ಕನ್ನು ವರ್ಗಾವಣೆ ಮಾಡಿರುವುದಿಲ್ಲ. ಅಂತಹ ವಹಿವಾಟುಗಳನ್ನು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಶೆಡ್ಯೂಲ್ 2ರಡಿ ನಿರ್ದಿಷ್ಟವಾಗಿ ಸೇವಾ ಪೂರೈಕೆ ಎಂದು ಪರಿಗಣಿಸಲಾಗಿದೆ.

**ಪ್ರಶ್ನೆ 16:** ನಿರ್ದಿಷ್ಟವಧಿಯ ಕೆಲಸಗಳನ್ನು (Works Contract) ಮತ್ತು ಕೇಟರಿಂಗ್ ಅನ್ನು ಸರಕುಗಳ ಪೂರೈಕೆ ಎಂದು ಪರಿಗಣಿಸಲಾಗುವುದೇ ಅಥವಾ ಸೇವಾ ಪೂರೈಕೆ ಎಂದು ಪರಿಗಣಿಸಲಾಗುವುದೇ? ಏಕೆ?

**ಉತ್ತರ:** ನಿರ್ದಿಷ್ಟವಧಿಯ ಕೆಲಸಗಳನ್ನು ಮತ್ತು ಕೇಟರಿಂಗ್ ಅನ್ನು ಸೇವಾ ಪೂರೈಕೆ ಎಂದು ಪರಿಗಣಿಸಲಾಗುವುದು. ಏಕೆಂದರೆ ಅಂತಹ ಪೂರೈಕೆಗಳನ್ನು ಶೆಡ್ಯೂಲ್ 11ರ ಕ್ರಮ ಸಂಖ್ಯೆ 6(a) ಮತ್ತು (b) ಯಲ್ಲಿ ಸೇವಾ ಪೂರೈಕೆ ಎಂದು ಘೋಷಿಸಲಾಗಿದೆ.

**ಪ್ರಶ್ನೆ 17:** ಸಾಫ್ಟ್‌ವೇರ್ ನ ಪೂರೈಕೆಯನ್ನು ಸರಕುಗಳ ಪೂರೈಕೆ ಎಂದು ಪರಿಗಣಿಸಲಾಗುವುದೇ ಅಥವಾ ಸೇವಾ ಪೂರೈಕೆ ಎಂದು ಪರಿಗಣಿಸಲಾಗುವುದೇ?

**ಉತ್ತರ:** ಮಾಹಿತಿ ತಂತ್ರಜ್ಞಾನ ಸಾಫ್ಟ್‌ವೇರ್ ನ ವಿಕಾಸ, ಸಂಯೋಜನೆ, ಪ್ರೋಗ್ರಾಮ್ ಬರೆಯುವಿಕೆ, ವರ್ಧನೆ, ರೂಪಾಂತರ, ಅನುಷ್ಠಾನ - ಇವೆಲ್ಲವುಗಳನ್ನೂ ಶೆಡ್ಯೂಲ್ 11ರ ಕ್ರಮ ಸಂಖ್ಯೆ 5(2)(d)ಯಡಿ ಸೇವಾ ಪೂರೈಕೆ ಎಂದು ಘೋಷಿಸಲಾಗಿದೆ.

**ಪ್ರಶ್ನೆ 18:** ಕಂಪುಗಳಲ್ಲಿ ಪಾವತಿಸಬಹುದಾದ ಸರಕುಗಳನ್ನು ಕೊಂಡಲ್ಲಿ ಆ ವಹಿವಾಟನ್ನು ಸರಕುಗಳ ಪೂರೈಕೆ ಎಂದು ಪರಿಗಣಿಸಲಾಗುವುದೇ ಅಥವಾ ಸೇವಾ ಪೂರೈಕೆ ಎಂದು ಪರಿಗಣಿಸಲಾಗುವುದೇ? ಏಕೆ?

**ಉತ್ತರ:** ಕಂಪುಗಳಲ್ಲಿ ಪಾವತಿಸಬಹುದಾದ ಸರಕುಗಳನ್ನು ಕೊಂಡಲ್ಲಿ ಆ ವಹಿವಾಟನ್ನು ಸರಕುಗಳ ಪೂರೈಕೆ ಎಂದು ಪರಿಗಣಿಸಲಾಗುವುದು ಏಕೆಂದರೆ ಆ ವಹಿವಾಟಿನಲ್ಲಿ ಸ್ವಾಮ್ಯದ ಹಕ್ಕಿನ ವರ್ಗಾವಣೆ ಸೇರಿದೆ, ಅದು ಮುಂದಿನ ದಿನಗಳಲ್ಲಿ ಆಗುವಂತದ್ದಾದರೂ ಕೂಡ.

**ಪ್ರಶ್ನೆ 19:** ಜಿಎಸ್‌ಟಿ ಕಾಯ್ದೆಯಡಿ ಸಂರಚಿತ ಪೂರೈಕೆ ಎಂದರೇನು?

**ಉತ್ತರ:** ಸಂರಚಿತ ಪೂರೈಕೆ ಎಂದರೆ ಸರಕು ಅಥವಾ ಸೇವೆಗಳ ಅಥವಾ ಅವೆರಡರ ವಿವಿಧ ಸಂರಚನೆಗಳ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆಗೊಳಪಡುವ ಪೂರೈಕೆಗಳನ್ನು ಒಳಗೊಂಡ ಪೂರೈಕೆ. ಆ ಬಗೆಯ ಪೂರೈಕೆ ಸ್ವಾಭಾವಿಕವಾಗಿ ಒಟ್ಟಿಗಾಗುವಂತಿದ್ದು, ವ್ಯಾಪಾರದ ಸಾಧಾರಣ ಕ್ರಮದಲ್ಲಿ ಒಂದರೊಡನೆ ಇನ್ನೊಂದನ್ನು ಸಮುಚ್ಚಯದಲ್ಲಿ ಪೂರೈಸಲಾಗುವಂತಿರಬೇಕು ಹಾಗೂ ಅವುಗಳಲ್ಲಿ ಒಂದು ಪ್ರಧಾನ ಪೂರೈಕೆಯಾಗಿರಬೇಕು. ಉದಾಹರಣೆಗೆ ಸರಕುಗಳನ್ನು ಪ್ಯಾಕ್ ಮಾಡಿ ವಿಮೆಯೊಡನೆ ಸಾಗಿಸಿದಾಗ ಆ ಸರಕುಗಳ,



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪ್ಯಾಕಿಂಗ್ ಸಮಾಗ್ರಿಯ, ಸಾಗಣೆಯ ಮತ್ತು ವಿಮೆಯ ಒಟ್ಟು ಪೂರೈಕೆ ಸಂರಚಿತ ಪೂರೈಕೆಯಾಗುತ್ತದೆ ಮತ್ತು ಸರಕಿನ ಪೂರೈಕೆಯು ಮೂಲ ಪೂರೈಕೆಯಾಗುತ್ತದೆ.

**ಪ್ರಶ್ನೆ 20:** ಜಿಎಸ್‌ಟಿಯಡಿಯಲ್ಲಿ ಸಂರಚಿತ ಪೂರೈಕೆಯ ಮೇಲಿನ ತೆರಿಗೆ ಬಾಧ್ಯತೆಯನ್ನು ಹೇಗೆ ನಿರ್ಧರಿಸಲಾಗುವುದು?

**ಉತ್ತರ:** ಸಂರಚಿತ ಪೂರೈಕೆಯನ್ನು ಮೂಲ ಪೂರೈಕೆಯ ಪೂರೈಕೆಯೆಂದು ಪರಿಗಣಿಸಿ ಅದರ ಮೇಲಿನ ತೆರಿಗೆ ಬಾಧ್ಯತೆಯನ್ನು ನಿರ್ಧರಿಸಲಾಗುವುದು.

**ಪ್ರಶ್ನೆ 21:** ಜಿಎಸ್‌ಟಿ ಕಾಯ್ದೆಯಡಿ ಮಿಶ್ರಿತ ಪೂರೈಕೆ ಎಂದರೇನು?

**ಉತ್ತರ:** ಮಿಶ್ರಿತ ಪೂರೈಕೆ ಎಂದರೆ ಸರಕು ಅಥವಾ ಸೇವೆಗಳ ಅಥವಾ ಅವೆರಡರ ವಿವಿಧ ಸಂರಚನೆಗಳ ಒಂದಕ್ಕಿಂತ ಹೆಚ್ಚಿನ ಪೂರೈಕೆಗಳನ್ನು ಒಂದರ ಸಮುಚ್ಚಯದಲ್ಲಿ ಮತ್ತೊಂದನ್ನು ಒಂದೇ ಬೆಲೆಗೆ ಪೂರೈಸಲಗುತ್ತಿದ್ದರೂ ಸಾಮಾನ್ಯವಾಗಿ ಬೇರೆ ಬೇರೆಯಾಗಿ ಪೂರೈಸಲು ಸಾಧ್ಯವಿರುವಂತ ಪೂರೈಕೆಗಳು. ಉದಾಹರಣೆಗೆ ಮಿಟಾಯಿ, ಚಾಕಲೇಟ್, ಒಣಹಣ್ಣುಗಳು, ತಂಪು ಪಾನೀಯ ಮತ್ತು ಹಣ್ಣಿನ ರಸದ ಒಂದು ಪ್ಯಾಕೇಜ್ ಒಂದೇ ಬೆಲೆಗೆ ಮಾರಲ್ಪಡುತ್ತಿದ್ದರೆ ಅದು ಮಿಶ್ರಿತ ಪೂರೈಕೆಯಾಗುತ್ತದೆ. ಇದರ ಪ್ರತಿ ವಸ್ತುವನ್ನು ಪ್ರತ್ಯೇಕವಾಗಿ ಮಾರಲು ಸಾಧ್ಯ. ಇವುಗಳನ್ನು ಪ್ರತ್ಯೇಕವಾಗಿ ಪೂರೈಸಿದರೆ ಆಗ ಮಿಶ್ರಿತ ಪೂರೈಕೆಯಾಗದು.

**ಪ್ರಶ್ನೆ 22:** ಜಿಎಸ್‌ಟಿಯಡಿಯಲ್ಲಿ ಮಿಶ್ರಿತ ಪೂರೈಕೆಯ ಮೇಲಿನ ತೆರಿಗೆ ಬಾಧ್ಯತೆಯನ್ನು ಹೇಗೆ ನಿರ್ಧರಿಸಲಾಗುವುದು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಮಿಶ್ರಿತ ಪೂರೈಕೆಯನ್ನು ಅವುಗಳಲ್ಲಿ ಅತಿ ಹೆಚ್ಚು ತೆರಿಗೆಯ ದರ ಆಕರ್ಷಿಸುವ ಸರಕು/ಸೇವೆಯ ಪೂರೈಕೆ ಎಂದು ಪರಿಗಣಿಸಿ ಅದರ ಮೇಲಿನ ತೆರಿಗೆ ಬಾಧ್ಯತೆಯನ್ನು ನಿರ್ಧರಿಸಲಾಗುವುದು.

**ಪ್ರಶ್ನೆ 23:** ಸರಕುಗಳ ಪೂರೈಕೆಯಾಗಿಯೂ ಅಲ್ಲದೆ, ಸೇವೆಗಳ ಪೂರೈಕೆಯಾಗಿಯೂ ಅಲ್ಲದೆ ಪರಿಗಣಿಸಲಾಗುವ ಚಟುವಟಿಕೆಗಳು ಇವೆಯೇ?

**ಉತ್ತರ:** ಹೌದು. ಶೆಡ್ಯೂಲ್ III ಈ ಬಗೆಯ ಚಟುವಟಿಕೆಗಳ ಪಟ್ಟಿ ಒದಗಿಸುತ್ತದೆ. ಕೆಲವು ಉದಾಹರಣೆಗಳು -

- ಉದ್ಯೋಗದ ಕ್ರಮದಲ್ಲಿ ಉದ್ಯೋಗಿಯು ಉದ್ಯೋಗದಾತನಿಗೆ ಒದಗಿಸುವ ಸೇವೆಗಳು
- ಕಾನೂನಿನಡಿ ಸ್ಥಾಪಿಸಲಾದ ನ್ಯಾಯಾಲಯ ಹಾಗೂ ನ್ಯಾಯಾಧಿಕರಣಗಳ ಸೇವೆಗಳು
- ಸಂಸತ್ತಿನ, ರಾಜ್ಯ ವಿಧಾನ ಸಭೆಗಳ ಸದಸ್ಯರು ಸಲ್ಲಿಸುವ ಸೇವೆಗಳು
- ಶವಸಂಸ್ಕಾರ, ಸಮಾಧಿಕ್ರಿಯೆ, ಚಿತಾಗೃಹ ಅಥವಾ ಶವಾಗಾರದ ಸೇವೆಗಳು
- ಭೂಮಿಯ ಮಾರಾಟ
- ಲಾಟರಿ, ಬೆಟ್ಟಿಂಗ್ ಮತ್ತು ಜೂಜನ್ನು ಹೊರತುಪಡಿಸಿ ಕಾರ್ಯವಾಹಿ ದಾವೆಗಳು

**ಪ್ರಶ್ನೆ 24:** ಜಿಎಸ್‌ಟಿಯಡಿಯಲ್ಲಿ ಶೂನ್ಯ ದರ ಪೂರೈಕೆಗಳು ಎಂದರೇನು?

**ಉತ್ತರ:** ಶೂನ್ಯ ದರ ಪೂರೈಕೆಗಳು ಎಂದರೆ ಸರಕು/ಸೇವೆಗಳ ರಫ್ತು ಅಥವಾ SEZ ವಿಕಾಸ ಪಡೆಸುವವನಿಗೆ / SEZ ಘಟಕಗಳಿಗೆ ಮಾಡಲಾದ ಸರಕು/ಸೇವೆಗಳ ಪೂರೈಕೆ.

**ಪ್ರಶ್ನೆ 25:** ಜಿಎಸ್‌ಟಿಯಡಿಯಲ್ಲಿ ನಿಮಿತ್ತರಹಿತ ಸೇವೆಗಳ ಆಮದು ತೆರಿಗೆಗೆ ಒಳಪಡುವುದೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಸೆಕ್ಷನ್ 7ರ ಅನ್ವಯ ನಿಮಿತ್ತರಹಿತ ಸೇವೆಗಳ ಆಮದು ಜಿಎಸ್‌ಟಿಯಡಿಯಲ್ಲಿ ಪೂರೈಕೆ ಎಂದು ಪರಿಗಣಿಸಲಾಗದು. ಆದರೆ ತೆರಿಗೆಗೊಳಪಡುವ ವ್ಯಕ್ತಿಯು ತನ್ನ ಸಂಬಂಧಿತ ವ್ಯಕ್ತಿಯಿಂದ ಅಥವಾ ಭಾರತದ ಹೊರಗಿನ ತನ್ನ ಇತರೆ ಸ್ಥಾಪನೆಗಳಿಂದ ವ್ಯಾಪಾರದ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಸೇವೆಗಳ ಆಮದು ಮಾಡಿಕೊಂಡಲ್ಲಿ, ಅವು ನಿಮಿತ್ತರಹಿತವಾಗಿದ್ದರೂ ಸಹ ಶೆಡ್ಯೂಲ್ 1ರ ಕ್ರಮ ಸಂಖ್ಯೆ 4ರಡಿ ಅದನ್ನು ಪೂರೈಕೆ ಎಂದು ಪರಿಗಣಿಸಲಾಗುವುದು.

\*\*\*\*

## 5. ಪೂರೈಕೆಯ ಸಮಯ

ಪ್ರಶ್ನೆ 1. “ಪೂರೈಕೆಯ ಸಮಯ” ಎಂದರೆ ಏನು?

ಉತ್ತರ: ಜಿಎಸ್‌ಟಿ ವಿಧಿಸುವ ಬಾಧ್ಯತೆ ಉಗಮವಾಗುವ ನಿರ್ದಿಷ್ಟ ಕಾಲವನ್ನು “ಪೂರೈಕೆಯ ಸಮಯ” ಗೊತ್ತುಪಡಿಸುತ್ತದೆ. ಅದು ಪೂರೈಕೆಯೊಂದು ಯಾವಾಗ ಮಾಡಲಾಯಿತೆಂದು ಭಾವಿಸಲಾಗುವುದು ಎಂಬುದನ್ನೂ ತೋರುತ್ತದೆ. ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಕಾಯ್ದೆಯು ಸರಕುಗಳ ಪೂರೈಕೆಯ ಕುರಿತು ಮತ್ತು ಸೇವೆಗಳ ಪೂರೈಕೆಯ ಕುರಿತು ಪ್ರತ್ಯೇಕ “ಪೂರೈಕೆಯ ಸಮಯ”ವನ್ನು ಒದಗಿಸುತ್ತದೆ.

ಪ್ರಶ್ನೆ 2. ಸರಕುಗಳ ಪೂರೈಕೆ ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ಜಿಎಸ್‌ಟಿಯನ್ನು ಪಾವತಿಸಬೇಕಾದ ಬಾಧ್ಯತೆ ಯಾವಾಗ ಉಗಮವಾಗುತ್ತದೆ?

ಉತ್ತರ: . ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಕಾಯ್ದೆಯು ಸೆಕ್ಷನ್ 12 ಮತ್ತು 13 ಪೂರೈಕೆಯ ಸಮಯವನ್ನು ನೀಡುತ್ತವೆ.

(1) ಸರಕುಗಳ ಪೂರೈಕೆಯಲ್ಲಿ -

ಈ ಕೆಳಗಿನವುಗಳಲ್ಲಿ ಮುಂಚಿತವಾಗಿ ನಡೆದದ್ದು “ಪೂರೈಕೆಯ ಸಮಯ” ವಾಗತಕ್ಕದ್ದು -

- (i) ಪೂರೈಕೆದಾರನು ಇನ್ವಾಯ್ಸ್ ನೀಡಿದ ದಿನಾಂಕ ಅಥವಾ ಪೂರೈಕೆಯೊಂದರ ವಿಚಾರದಲ್ಲಿ ಇನ್ವಾಯ್ಸ್ ನೀಡಲು ಸೆಕ್ಷನ್ 28ರಲ್ಲಿ ಸೂಚಿಸಿರುವ ಕೊನೆಯ ದಿನಾಂಕ
- (ii) ಪೂರೈಕೆದಾರನು ಆ ಪೂರೈಕೆಗೆಂದು ಪಾವತಿ ಸ್ವೀಕರಿಸಿದ ದಿನಾಂಕ

(2) ಸೇವೆಗಳ ಪೂರೈಕೆಯಲ್ಲಿ -

ಈ ಕೆಳಗಿನವುಗಳಲ್ಲಿ ಮುಂಚಿತವಾಗಿ ನಡೆದದ್ದು “ಪೂರೈಕೆಯ ಸಮಯ” ವಾಗತಕ್ಕದ್ದು -

- (i) ಸೆಕ್ಷನ್ 31ರ ಉಪ-ಸೆಕ್ಷನ್ (2)ರಲ್ಲಿ ಸೂಚಿಸಿರುವ ದಿನಾಂಕದೊಳಗೆ ಇನ್ವಾಯ್ಸ್ ನೀಡಿದ್ದಲ್ಲಿ, ಪೂರೈಕೆದಾರನು ಇನ್ವಾಯ್ಸ್ ನೀಡಿದ ದಿನಾಂಕ ಅಥವಾ ಪಾವತಿ ಸ್ವೀಕೃತವಾದ ದಿನಾಂಕ, ಎರಡರಲ್ಲಿ ಮುಂಚಿತವಾದದ್ದು
- (ii) ಸೆಕ್ಷನ್ 31ರ ಉಪ-ಸೆಕ್ಷನ್ (2)ರಲ್ಲಿ ಸೂಚಿಸಿರುವ ದಿನಾಂಕದೊಳಗೆ ಇನ್ವಾಯ್ಸ್ ನೀಡದಿದ್ದಲ್ಲಿ, ಸೇವೆ ಒದಗಿಸಲಾದ ದಿನಾಂಕ ಅಥವಾ ಪಾವತಿ ಸ್ವೀಕೃತವಾದ ದಿನಾಂಕ, ಎರಡರಲ್ಲಿ ಮುಂಚಿತವಾದದ್ದು
- (iii) ಮೇಲಿನವು ಅನ್ವಯಿಸದ ಸನ್ನಿವೇಶಗಳಲ್ಲಿ ಸ್ವೀಕೃತನು ತನ್ನ ಲೆಕ್ಕ ಪುಸ್ತಕಗಳಲ್ಲಿ ಸೇವಾ ಸ್ವೀಕೃತಿಯನ್ನು ತೋರುವ ದಿನಾಂಕ

**ಪ್ರಶ್ನೆ 3:** ಸರಕು ಮತ್ತು ಸೇವೆಗಳ ವಿಚಾರದಲ್ಲಿ ‘ವೌಚರ್’ಗಳ ಪೂರೈಕೆಯಾಗಿದ್ದಾರೆ ‘ಪೂರೈಕೆಯ ಸಮಯ’ ಯಾವುದು?

**ಉತ್ತರ:** ಸರಕು ಮತ್ತು ಸೇವೆಗಳ ವಿಚಾರದಲ್ಲಿ ‘ವೌಚರ್’ಗಳ ಪೂರೈಕೆಯಾಗಿದ್ದಾರೆ ‘ಪೂರೈಕೆಯ ಸಮಯ’ ಇಂತಿರುತ್ತದೆ -

- (i) ವೌಚರ್ ನೀಡಿದ ದಿನಾಂಕ, ಆ ಸಮಯದಲ್ಲಿ ಪೂರೈಕೆಯನ್ನು ಗುರುತಿಸುವುದು ಸಾಧ್ಯವಿದ್ದಲ್ಲಿ
- (ii) ಬೇರೆಲ್ಲಾ ಸಂದರ್ಭಗಳಲ್ಲಿ ವೌಚರ್ ಅನ್ನು ಬಳಸಿಕೊಂಡ ದಿನಾಂಕ

**ಪ್ರಶ್ನೆ 4:** ಪೂರೈಕೆಯ ಸಮಯವನ್ನು ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 12(2), 12(3), 12(4) ಅಥವಾ ಸೆಕ್ಷನ್ 13ರ ಅಂತರ್ಗತ ನಿರ್ದೇಶನು ಸಾಧ್ಯವಾಗದಿದ್ದಲ್ಲಿ, ಪೂರೈಕೆಯ ಸಮಯ ಹೇಗೆ ನಿರ್ಧಾರಿತಗೊಳ್ಳುವುದು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಸೆಕ್ಷನ್ 12(5) ಹಾಗೂ 13(5)ರಲ್ಲಿ ಒಂದು ಕಳೆದುಳಿದ ಅವಕಾಶವಿದ್ದು ನಿಯತಕಾಲಿಕ ಸಲ್ಲಿಕೆ ಸಲ್ಲಿಸಬೇಕಿದ್ದಲ್ಲಿ, ಆ ನಿಯತಕಾಲಿಕ ಸಲ್ಲಿಕೆ ಸಲ್ಲಿಸುವ ದಿನಾಂಕವನ್ನು ಪೂರೈಕೆಯ ಸಮಯ ಎಂದು ಪರಿಗಣಿಸುತ್ತದೆ. ಬೇರೆಲ್ಲಾ ಸಂದರ್ಭಗಳಲ್ಲಿ ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ/ಐಜಿಎಸ್‌ಟಿ ಪಾವತಿಯಾದ ದಿನಾಂಕವಾಗಿರುತ್ತದೆ.

**ಪ್ರಶ್ನೆ 5:** "ಪಾವತಿಯನ್ನು ಸ್ವೀಕರಿಸಿದ ದಿನಾಂಕ" ಎಂದರೇನು ?

**ಉತ್ತರ:** ಪೂರೈಕೆದಾರರ ಲೆಕ್ಕ ಪುಸ್ತಕದಲ್ಲಿ ಪಾವತಿಯನ್ನು ನಮೂದಿಸಿರುವ ದಿನಾಂಕ ಅಥವಾ ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯವಾದ ದಿನಾಂಕ - ಇವೆರಡರಲ್ಲಿ ಮುಂಚಿನ ದಿನಾಂಕ.

**ಪ್ರಶ್ನೆ 6.** ಮೊದಲೇ ಅರೆ ಪಾವತಿಯನ್ನು ಮಾಡಿರುವ ಸಂದರ್ಭದಲ್ಲಿ ಅಥವಾ ಅಂತಹ ಅರೆ ಪಾವತಿಗೆ ಇನ್ವಾಯಿಸ್ ಜಾರಿಯಾಗಿರುವ ಸಂದರ್ಭದಲ್ಲಿ, "ಪೂರೈಕೆ ಸಮಯ"ವು ಇಡೀ ಪೂರೈಕೆಯನ್ನು ಒಳಗೊಂಡಿರುತ್ತದೆಯೇ?

**ಉತ್ತರ:** ಇಲ್ಲ. ಇನ್ವಾಯಿಸ್ ಗೆ ಅನುಗುಣವಾಗಿ ಅಥವಾ ಅರೆ ಪಾವತಿಗೆ ಅನುಗುಣವಾಗಿ, ಪೂರೈಕೆ ಮಾಡಲಾಗಿದೆ ಎಂದು ಭಾವಿಸಲಾಗುವುದು.

**ಪ್ರಶ್ನೆ 7:** ಸರಕುಗಳ ಮೇಲೆ ವಿಪರ್ಯಯ ನೆಲೆಗಟ್ಟಿನಲ್ಲಿ ಪಾವತಿಸಬೇಕಾದ ತೆರಿಗೆಯ ಸಂದರ್ಭದಲ್ಲಿ "ಪೂರೈಕೆಯ ಸಮಯ" ಯಾವುದು ?

**ಉತ್ತರ:** ಈ ಕೆಳಕಂಡವುಗಳಲ್ಲಿ ಅತಿ ಮುಂಚಿತವಾದುದು "ಪೂರೈಕೆಯ ಸಮಯ" ವಾಗುತ್ತದೆ -

ಎ) ಸರಕುಗಳನ್ನು ಸ್ವೀಕರಿಸಿದ ದಿನಾಂಕ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಬಿ) ಪಾವತಿಯನ್ನು ಮಾಡಿರುವ ದಿನಾಂಕ

ಸಿ) ಪೂರೈಕೆದಾರನು ಇನ್ವಾಯಿಸ್ ನೀಡಿದ ದಿನಾಂಕದ 30 ದಿನಗಳ ನಂತರದ ದಿನಾಂಕ

ಪ್ರಶ್ನೆ 8: ಸೇವೆಗಳ ಮೇಲೆ ವಿಪರ್ಯಯ ನೆಲೆಗಟ್ಟಿನಲ್ಲಿ ಪಾವತಿಸಬೇಕಾದ ತೆರಿಗೆಯ ಸಂದರ್ಭದಲ್ಲಿ “ಪೂರೈಕೆಯ ಸಮಯ” ಯಾವುದು ?

ಉತ್ತರ: ಈ ಕೆಳಕಂಡವುಗಳಲ್ಲಿ ಅತಿ ಮುಂಚಿತವಾದುದು “ಪೂರೈಕೆಯ ಸಮಯ” ವಾಗುತ್ತದೆ -

ಎ) ಪಾವತಿಯನ್ನು ಮಾಡಿರುವ ದಿನಾಂಕ

ಬಿ) ಪೂರೈಕೆದಾರನು ಇನ್ವಾಯಿಸ್ ನೀಡಿದ ದಿನಾಂಕದ 60 ದಿನಗಳ ನಂತರದ ದಿನಾಂಕ

ಪ್ರಶ್ನೆ 9: ಬಡ್ಡಿ, ತಡೆ ಶುಲ್ಕ, ದಂಡ ಅಥವಾ ವಿಳಂಬ ಪಾವತಿಯಿಂದ ಮೌಲ್ಯ ಹೆಚ್ಚಳವಾದಲ್ಲಿ “ಪೂರೈಕೆಯ ಸಮಯ” ಯಾವುದಾಗುತ್ತದೆ?

ಉತ್ತರ: ಮೌಲ್ಯವು ಬಡ್ಡಿ, ತಡೆ ಶುಲ್ಕ, ದಂಡ ಅಥವಾ ವಿಳಂಬ ಪಾವತಿಯಿಂದ ಹೆಚ್ಚಳವಾದಲ್ಲಿ “ಪೂರೈಕೆಯ ಸಮಯ”ವು ಪೂರೈಕೆದಾರನು ಅಂತಹುದನ್ನು ಸ್ವೀಕರಿಸಿದ ದಿನಾಂಕವಾಗಿರುತ್ತದೆ.

ಪ್ರಶ್ನೆ 10: ಪೂರೈಕೆಯು ತೆರಿಗೆ ದರ ಪರಿಷ್ಕರಣೆಯ ಮುನ್ನ ಅಥವಾ ತದನಂತರದಲ್ಲಿ ಪುರ್ಣಗೊಂಡರೆ “ಪೂರೈಕೆಯ ಸಮಯ”ದಲ್ಲಿ ಬದಲಾವಣೆಯಾಗುವುದೇ?

ಉತ್ತರ: ಹೌದು. ಅಂತಹ ಸಂದರ್ಭದಲ್ಲಿ ಸೆಕ್ಷನ್ 14ರ ಪ್ರಾವಧಾನಗಳು ಲಾಗು ಆಗುತ್ತವೆ.

**ಪ್ರಶ್ನೆ 11:** ಪೂರೈಕೆಯು ತೆರಿಗೆ ದರ ಪರಿಷ್ಕರಣೆಯ ಮುನ್ನ ಪುರ್ಣಗೊಂಡರೆ “ಪೂರೈಕೆಯ ಸಮಯ” ಏನಾಗುತ್ತದೆ?

**ಉತ್ತರ:** ಅಂತಹ ಸಂದರ್ಭದಲ್ಲಿ “ಪೂರೈಕೆಯ ಸಮಯ”ವು -

- (i) ಪೂರೈಕೆಯ ಇನ್ವಾಯ್ಸ್ ಹಾಗೂ ಪಾವತಿಯ ಸ್ವೀಕೃತಿ ಎರಡೂ ತೆರಿಗೆ ದರ ಪರಿಷ್ಕರಣೆಯ ನಂತರವಾದಲ್ಲಿ “ಪೂರೈಕೆಯ ಸಮಯ”ವು ಪಾವತಿಯ ಸ್ವೀಕೃತಿಯ ದಿನಾಂಕ ಅಥವಾ ಇನ್ವಾಯ್ಸ್ ನೀಡಿದ ದಿನಾಂಕಗಳಲ್ಲಿ ಯಾವುದು ಮುಂಚಿತವೋ ಅದಾಗಿರುತ್ತದೆ.
- (ii) ಇನ್ವಾಯ್ಸ್ ತೆರಿಗೆ ದರ ಪರಿಷ್ಕರಣೆಯ ಮುನ್ನ ನೀಡಲಾಗಿದ್ದು, ಪಾವತಿಯ ಸ್ವೀಕೃತಿ ತೆರಿಗೆ ದರ ಪರಿಷ್ಕರಣೆಯ ನಂತರವಾದಲ್ಲಿ “ಪೂರೈಕೆಯ ಸಮಯ”ವು ಇನ್ವಾಯ್ಸ್ ನೀಡಿದ ದಿನಾಂಕವಾಗಿರುತ್ತದೆ.
- (iii) ಪಾವತಿಯ ಸ್ವೀಕೃತಿ ತೆರಿಗೆ ದರ ಪರಿಷ್ಕರಣೆಯ ಮುನ್ನವಾಗಿದ್ದು, ಇನ್ವಾಯ್ಸ್ ತೆರಿಗೆ ದರ ಪರಿಷ್ಕರಣೆಯ ನಂತರ ನೀಡಿದ್ದಲ್ಲಿ “ಪೂರೈಕೆಯ ಸಮಯ”ವು ಪಾವತಿಯ ಸ್ವೀಕೃತಿಯ ದಿನಾಂಕವಾಗಿರುತ್ತದೆ.

**ಪ್ರಶ್ನೆ 12:** ಪೂರೈಕೆಯು ತೆರಿಗೆ ದರ ಪರಿಷ್ಕರಣೆಯ ನಂತರ ಪುರ್ಣಗೊಂಡರೆ “ಪೂರೈಕೆಯ ಸಮಯ” ಏನಾಗುತ್ತದೆ?

**ಉತ್ತರ:** ಅಂತಹ ಸಂದರ್ಭದಲ್ಲಿ “ಪೂರೈಕೆಯ ಸಮಯ”ವು -

- (i) ಪಾವತಿಯ ಸ್ವೀಕೃತಿ ತೆರಿಗೆ ದರ ಪರಿಷ್ಕರಣೆಯ ನಂತರವಾಗಿದ್ದು, ಇನ್ವಾಯ್ಸ್ ತೆರಿಗೆ ದರ ಪರಿಷ್ಕರಣೆಯ ಮುನ್ನ ನೀಡಿದ್ದಲ್ಲಿ “ಪೂರೈಕೆಯ ಸಮಯ”ವು ಪಾವತಿಯ ಸ್ವೀಕೃತಿಯ ದಿನಾಂಕವಾಗಿರುತ್ತದೆ.
- (ii) ಪೂರೈಕೆಯ ಇನ್ವಾಯ್ಸ್ ಹಾಗೂ ಪಾವತಿಯ ಸ್ವೀಕೃತಿ ಎರಡೂ ತೆರಿಗೆ ದರ ಪರಿಷ್ಕರಣೆಯ ಮುನ್ನವಾದಲ್ಲಿ “ಪೂರೈಕೆಯ ಸಮಯ”ವು ಪಾವತಿಯ ಸ್ವೀಕೃತಿಯ



ದಿನಾಂಕ ಅಥವಾ ಇನ್ವಾಯ್ಸ್ ನೀಡಿದ ದಿನಾಂಕಗಳಲ್ಲಿ ಯಾವುದು ಮುಂಚಿತವೋ ಅದಾಗಿರುತ್ತದೆ.

- (iii) ಇನ್ವಾಯ್ಸ್ ತೆರಿಗೆ ದರ ಪರಿಷ್ಕರಣೆಯ ನಂತರ ನೀಡಲಾಗಿದ್ದು, ಪಾವತಿಯ ಸ್ವೀಕೃತಿ ತೆರಿಗೆ ದರ ಪರಿಷ್ಕರಣೆಯ ಮುನ್ನವಾಗಿದ್ದಲ್ಲಿ “ಪೂರೈಕೆಯ ಸಮಯ”ವು ಇನ್ವಾಯ್ಸ್ ನೀಡಿದ ದಿನಾಂಕವಾಗಿರುತ್ತದೆ.

**ಪ್ರಶ್ನೆ 13:** ದಿನಾಂಕ 1.6.2017 ರಿಂದ ಅನ್ವಯವಾಗುವಂತೆ ತೆರಿಗೆ ದರವನ್ನು 18% ಯಿಂದ 20% ಗೆ ಹೆಚ್ಚಿಸಲಾಗುವುದು ಎಂದು ಭಾವಿಸಿದರೆ, ಏಪ್ರಿಲ್ 2017ಕ್ಕೆ ಮುಂಚಿತವಾಗಿ ಇನ್ವಾಯ್ಸ್ ಜಾರಿಯಾಗಿದ್ದು, ಸೇವೆಗಳನ್ನು ಒದಗಿಸಲಾಗಿದ್ದರೆ ಮತ್ತು ಪಾವತಿಯು ಜೂನ್ 2017 ರಲ್ಲಿ ತೆರಿಗೆ ದರ ಪರಿಷ್ಕರಣೆಯ ನಂತರ ಪಡೆಯಲಾಗಿದ್ದರೆ ಯಾವ ತೆರಿಗೆ ದರವು ಅನ್ವಯವಾಗುತ್ತದೆ?

**ಉತ್ತರ:** 1.6.2017ಕ್ಕಿಂತ ಮುಂಚಿತವಾಗಿ ಸೇವೆಗಳನ್ನು ಒದಗಿಸಿರುವುದರಿಂದ 18%ನ ಹಳೆಯ ದರವೇ ಅನ್ವಯವಾಗುತ್ತದೆ.

**ಪ್ರಶ್ನೆ 14:** ದಿನಾಂಕ 1.6.2017 ರಿಂದ ಅನ್ವಯವಾಗುವಂತೆ ತೆರಿಗೆ ದರವನ್ನು 18% ಯಿಂದ 20% ಗೆ ಹೆಚ್ಚಿಸಲಾಗುವುದು ಎಂದು ಭಾವಿಸಿದರೆ, ತೆರಿಗೆ ದರ ಪರಿಷ್ಕರಣೆಯ ನಂತರ ಸರಕುಗಳ ಪೂರೈಕೆಯಾಗಿ ಜೂನ್ 2017ರಲ್ಲಿ ಇನ್ವಾಯ್ಸ್ ನೀಡಲಾಗುವುದು ಆದರೆ ಏಪ್ರಿಲ್ 2017ಕ್ಕೆ ಮುಂಚಿತವಾಗಿ ಸಂಪೂರ್ಣ ಮುಂಗಡ ಪಾವತಿ ಸ್ವೀಕೃತಿಯಾಗಿದ್ದರೆ ಯಾವ ತೆರಿಗೆ ದರವು ಅನ್ವಯವಾಗುತ್ತದೆ?

**ಉತ್ತರ:** 20%ನ ಹೊಸ ದರವು ಅನ್ವಯವಾಗುವುದು ಏಕೆಂದರೆ ಸರಕುಗಳ ಪೂರೈಕೆ ಹಾಗೂ ಇನ್ವಾಯ್ಸ್ ನೀಡಲಾಗಿರುವುದು 1.6.2017ರ ನಂತರ.

**ಪ್ರಶ್ನೆ 15:** ಸರಕುಗಳ ಪೂರೈಕೆಯಲ್ಲಿ ಯಾವ ಕಾಲಾವಧಿಯೊಳಗೆ ಇನ್ವಾಯ್ಸ್ ನೀಡಬೇಕು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 31ರ ಅನ್ವಯ ಒಬ್ಬ ನೋಂದಾಯಿತ ತೆರಿಗೆದಾತನು ಸರಕಿನ ಮೌಲ್ಯ, ಪ್ರಮಾಣ, ವರ್ಣನೆ, ವಿಧಿಸಲಾದ ತೆರಿಗೆ ಮತ್ತು ಇನ್ನಿತರ ಸೂಚಿತ ವಿವರಗಳನ್ನೊಳಗೊಂಡ ತೆರಿಗೆ ಇನ್ವಾಯ್ಸ್ ಅನ್ನು ಈ ಕೆಳಕಂಡ ಸಮಯದಲ್ಲಿ ಅಥವಾ ಅದಕ್ಕೂ ಮುನ್ನ ನೀಡತಕ್ಕದ್ದು -

- (i) ಪೂರೈಕೆಯು ಸರಕಿನ ಚಲನೆ ಒಳಗೊಂಡಿದ್ದರೆ, ಸ್ವೀಕೃತನಿಗೆ ಪೂರೈಸಲು ಸರಕನ್ನು ತೆರವುಗೊಳಿಸುವ ಸಮಯ
- (ii) ಮಿಕ್ಕ ಸಂದರ್ಭಗಳಲ್ಲಿ ಸ್ವೀಕೃತನಿಗೆ ಸರಕುಗಳನ್ನು ತಲುಪಿಸುವ ಅಥವಾ ಒದಗಿಸುವ ಸಮಯ

**ಪ್ರಶ್ನೆ 16:** ಸೇವೆಗಳ ಪೂರೈಕೆಯಲ್ಲಿ ಯಾವ ಕಾಲಾವಧಿಯೊಳಗೆ ಇನ್ವಾಯ್ಸ್ ನೀಡಬೇಕು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 31ರ ಅನ್ವಯ ಒಬ್ಬ ನೋಂದಾಯಿತ ತೆರಿಗೆದಾತನು ಸೇವಾ ಪೂರೈಕೆಯ ನಂತರ ಅಥವಾ ಮುನ್ನ ಸೂಚಿತ ಸಮಯದೊಳಗೆ ಪೂರೈಕೆಯ ಮೌಲ್ಯ, ವರ್ಣನೆ, ವಿಧಿಸಲಾದ ತೆರಿಗೆ ಮತ್ತು ಇನ್ನಿತರ ಸೂಚಿತ ವಿವರಗಳನ್ನೊಳಗೊಂಡ ತೆರಿಗೆ ಇನ್ವಾಯ್ಸ್ ಅನ್ನು ನೀಡತಕ್ಕದ್ದು

**ಪ್ರಶ್ನೆ 17:** ಸತತವಾಗಿ ಪೂರೈಕೆಯಾಗುವ ಸರಕುಗಳ ಸಂಬಂಧದಲ್ಲಿ ಯಾವ ಕಾಲಾವಧಿಯೊಳಗೆ ಇನ್ವಾಯ್ಸ್ ನೀಡಬೇಕು?

**ಉತ್ತರ:** ಸತತವಾಗಿ ಪೂರೈಕೆಯಾಗುವ ಸರಕುಗಳ ಸಂಬಂಧದಲ್ಲಿ ಅನುಕ್ರಮ ರೀತ್ಯಾ ಲೆಕ್ಕ ವಿವರಣೆಗಳನ್ನು ಅಥವಾ ಪಾವತಿಗಳನ್ನು ಒಳಗೊಂಡಿದ್ದರೆ, ಆ ಬಗೆಯ ಪ್ರತಿ ಲೆಕ್ಕ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಿವರಣೆ ಅಥವಾ ಪಾವತಿಯ ಸಮಯದಲ್ಲಿ ಅಥವಾ ಅದಕ್ಕೂ ಮುನ್ನ ಇನ್ವಾಯ್ಸ್ ನೀಡಬೇಕು.

**ಪ್ರಶ್ನೆ 18:** ಸತತವಾಗಿ ಪೂರೈಕೆಯಾಗುವ ಸೇವೆಗಳ ಸಂಬಂಧದಲ್ಲಿ ಯಾವ ಕಾಲಾವಧಿಯೊಳಗೆ ಇನ್ವಾಯ್ಸ್ ನೀಡಬೇಕು?

**ಉತ್ತರ:** ಸತತವಾಗಿ ಪೂರೈಕೆಯಾಗುವ ಸೇವೆಗಳ ಸಂಬಂಧದಲ್ಲಿ -

(a) ಒಪ್ಪಂದದಿಂದ ಪಾವತಿಯ ಗಡುವು ದಿನಾಂಕ ಪತ್ತೆಹಚ್ಚಬಹುದಾದಲ್ಲಿ, ಸ್ವೀಕೃತನು ಪಾವತಿ ಮಾಡಬೇಕಿರುವ ಮುನ್ನ ಅಥವಾ ನಂತರ ಆದರೆ ಈ ಕುರಿತು ಸೂಚಿಸಲ್ಪಡುವ ಕಾಲಾವಧಿಯೊಳಗೆ ಪೂರೈಕೆದಾರನಿಗೆ ಪಾವತಿಯಾಗಲಿ ಅಥವಾ ಆಗದಿರಲಿ ಇನ್ವಾಯ್ಸ್ ನೀಡಬೇಕು.

(b) ಒಪ್ಪಂದದಿಂದ ಪಾವತಿಯ ಗಡುವು ದಿನಾಂಕ ಪತ್ತೆಹಚ್ಚಲಾಗದಿದ್ದಲ್ಲಿ, ಪೂರೈಕೆದಾರ ಪಾವತಿ ಪಡೆದ ಪ್ರತಿ ಬಾರಿಯೂ ಪಾವತಿಯ ಮುನ್ನ ಅಥವಾ ನಂತರ ಆದರೆ ಈ ಕುರಿತು ಸೂಚಿಸಲ್ಪಡುವ ಕಾಲಾವಧಿಯೊಳಗೆ ಇನ್ವಾಯ್ಸ್ ನೀಡಬೇಕು.

(c) ಪಾವತಿಯು ಯಾವುದಾದರೂ ಘಟನೆಯ ಪೂರ್ಣಗೊಳ್ಳುವಿಕೆಗೆ ಸಂಬಂಧಿಸಿದ್ದರೆ, ಆ ಘಟನೆಯ ಪೂರ್ಣಗೊಳ್ಳುವಿಕೆಯ ಮುನ್ನ ಅಥವಾ ನಂತರ ಆದರೆ ಈ ಕುರಿತು ಸೂಚಿಸಲ್ಪಡುವ ಕಾಲಾವಧಿಯೊಳಗೆ ಇನ್ವಾಯ್ಸ್ ನೀಡಬೇಕು.

**ಪ್ರಶ್ನೆ 19:** ಮಂಜೂರಾತಿಯ ಮೇರೆಗೆ ಮಾರಾಟಕ್ಕೆಂದು ತೆಗೆದುಕೊಂಡ ಅಥವಾ ಕಳಿಸಲಾದ ಸರಕುಗಳ ಸಂಬಂಧದಲ್ಲಿ ಯಾವ ಕಾಲಾವಧಿಯೊಳಗೆ ಇನ್ವಾಯ್ಸ್ ನೀಡಬೇಕು?

**ಉತ್ತರ:** ಮಂಜೂರಾತಿಯ ಮೇರೆಗೆ ಮಾರಾಟಕ್ಕೆಂದು ತೆಗೆದುಕೊಂಡ ಅಥವಾ ಕಳಿಸಲಾದ ಸರಕುಗಳ ಸಂಬಂಧದಲ್ಲಿ ಪೂರೈಕೆಯ ಮುನ್ನ ಅಥವಾ ಪೂರೈಕೆಯ ಸಮಯದಲ್ಲಿ ಅಥವಾ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮಂಜುರಾತಿಯ ದಿನಾಂಕದಿಂದ ಆರು ತಿಂಗಳೊಳಗೆ - ಯಾವುದು ಮುಂಚಿತವೋ ಆ ಸಮಯದೊಳಗೆ ಇನ್ವಾಯ್ಸ್ ನೀಡಬೇಕು.

\*\*\*\*\*

## 6. ಜಿಎಸ್‌ಟಿಯಡಿಯಲ್ಲಿ ಮೌಲ್ಯಮಾಪನ

**ಪ್ರಶ್ನೆ 1:** ಜಿಎಸ್‌ಟಿ ವಿಧಿಸಲು ತೆರಿಗೆ ಯೋಗ್ಯ ಪೂರೈಕೆಯ ಮೌಲ್ಯವನ್ನು ಹೇಗೆ ನಿರ್ಧರಿಸಬೇಕು?

**ಉತ್ತರ:** ಸರಕು ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ತೆರಿಗೆ ಯೋಗ್ಯ ಪೂರೈಕೆಯ ಮೌಲ್ಯವು ಸಾಮಾನ್ಯವಾಗಿ “ವ್ಯವಹಾರ ಮೌಲ್ಯ”ವಾಗಿರುತ್ತದೆ. “ವ್ಯವಹಾರ ಮೌಲ್ಯ” ಅಂದರೆ ವ್ಯಾಪಾರಿಗಳ ನಡುವೆ ಯಾವ ಸಂಬಂಧವೂ ಇಲ್ಲದಿದ್ದರೆ ಮತ್ತು ಬೆಲೆಯೊಂದೇ ನಿರ್ಧಾರಣೆಯ ಮಾಪಕವಾಗಿದ್ದರೆ, ಆಗ ಪಾವತಿಸಿರುವ ಅಥವಾ ಪಾವತಿಸಬೇಕಾದ ಮೌಲ್ಯವಾಗಿರುತ್ತದೆ. ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 15 ವ್ಯವಹಾರ ಮೌಲ್ಯದಲ್ಲಿ ಸೇರಬೇಕಾದ ಮತ್ತು ಹೊರತು ಪಡಿಸಬೇಕಾದವುಗಳನ್ನು ಕುರಿತು ವಿಸ್ತರಿಸುತ್ತದೆ. ಉದಾಹರಣೆಗೆ, ವ್ಯವಹಾರ ಮೌಲ್ಯವು ಮರುಪಾವತಿಗೊಳ್ಳುವ ರೇವಣಿ ಮತ್ತು ಪೂರೈಕೆಯ ಸಮಯದಲ್ಲಿನ ಷರತ್ತುಬದ್ಧ ರಿಯಾಯಿತಿಗಳನ್ನು ಒಳಗೊಳ್ಳುವುದಿಲ್ಲ.

**ಪ್ರಶ್ನೆ 2:** “ವ್ಯವಹಾರ ಮೌಲ್ಯ” ಅಂದರೆ ಏನು?

**ಉತ್ತರ:** ವ್ಯಾಪಾರಿಗಳ ನಡುವೆ ಯಾವ ಸಂಬಂಧವೂ ಇಲ್ಲದಿದ್ದರೆ ಮತ್ತು ಬೆಲೆ ಒಂದೇ ನಿರ್ಧಾರಣೆಯ ಮಾಪಕವಾಗಿದ್ದರೆ, ಆಗ ಸರಕು/ಸೇವೆಗಳ ಪೂರೈಕೆಗೆ ಸಂಬಂಧಿಸಿದಂತೆ ಪಾವತಿಸಿರುವ ಅಥವಾ ಪಾವತಿಸಬೇಕಾದ ಬೆಲೆಯನ್ನು “ವ್ಯವಹಾರ ಮೌಲ್ಯ” ಎನ್ನುತ್ತೇವೆ. ಇದು ಪೂರೈಕೆದಾರ ಪಾವತಿಸಬೇಕಾದ ಆದರೆ ಪೂರೈಕೆಯ ಸ್ವೀಕೃತನಿಂದ ಪಾವತಿಸಲಾದ ಮೊತ್ತವನ್ನು ಸಹ ಒಳಗೊಳ್ಳುತ್ತದೆ.

**ಪ್ರಶ್ನೆ 3:** ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿಯಡಿಯಲ್ಲಿ ಸರಕುಗಳು ಮತ್ತು ಸೇವೆಗಳಿಗೆ ಅನ್ವಯಿಸುವಂತೆ ಬೇರೆ ಬೇರೆ ಮೌಲ್ಯಮಾಪನ ಪ್ರಾವಧಾನಗಳು ಇವೆಯೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಇಲ್ಲ. ಎಲ್ಲಾ ಮೂರೂ ತೆರಿಗೆಗಳಿಗೂ ಸರಕು ಮತ್ತು ಸೇವೆಗಳಿಗೆ ಅನ್ವಯಿಸುವಂತೆ ಸೆಕ್ಷನ್ 15 ಸಾಮಾನ್ಯವಾದುದು.

**ಪ್ರಶ್ನೆ 4:** ಪೂರೈಕೆಯ ಮೌಲ್ಯಮಾಪನವನ್ನು ನಿರ್ಧರಿಸಲು ಒಪ್ಪಂದದ ಮೌಲ್ಯ ಒಂದೇ ಸಾಲದೆ?

**ಉತ್ತರ:** ಒಪ್ಪಂದದ ಮೌಲ್ಯವನ್ನು ನಿರ್ದಿಷ್ಟವಾಗಿ “ವ್ಯವಹಾರ ಮೌಲ್ಯ” ಎಂದು ಕರೆಯಲಾಗುವುದು ಮತ್ತು ತೆರಿಗೆಯ ಲೆಕ್ಕ ಹಾಕಲು ಅದೇ ಮೂಲ. ಆದಾಗ್ಯೂ, ಬೆಲೆಯು ವ್ಯಾಪಾರಿಗಳ ನಡುವಿನ ಸಂಬಂಧದಿಂದ ಪ್ರಭಾವಿತಗೊಂಡಿದ್ದು ಅಥವಾ ನಿಮಿತ್ತವಿಲ್ಲದೆಯೇ ಕೈಗೊಂಡ ಪೂರೈಕೆ ಎಂದು ಪರಿಗಣಿಸಲಾಗುವ ಸಂದರ್ಭಗಳಲ್ಲಿ ವ್ಯವಹಾರದಲ್ಲಿ ಒಪ್ಪಂದದ ಮೌಲ್ಯ/ಬೆಲೆಯೇ ಇಲ್ಲದಾಗ ಮೌಲ್ಯವನ್ನು ಮೌಲ್ಯಮಾಪನ ನಿಯಮಗಳ ಮೂಲಕ ನಿರ್ಧರಿಸಬೇಕಾಗುತ್ತದೆ.

**ಪ್ರಶ್ನೆ 5:** ಎಲ್ಲಾ ಪ್ರಕರಣಗಳಲ್ಲೂ ಮೌಲ್ಯಮಾಪನ ನಿಯಮಗಳ ಅಗತ್ಯವಿದೆಯೇ?

**ಉತ್ತರ:** ಇಲ್ಲ. ಸೆಕ್ಷನ್ 15(1) ರಡಿ ಮೌಲ್ಯ ನಿರ್ಣಯ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ಮಾತ್ರ ಮೌಲ್ಯಮಾಪನ ನಿಯಮಗಳ ಅಗತ್ಯವಿರುತ್ತದೆ.

**ಪ್ರಶ್ನೆ 6:** ಸೆಕ್ಷನ್ 15(1)ರಡಿ ಘೋಷಿಸಲಾದ ವ್ಯವಹಾರ ಮೌಲ್ಯವನ್ನು ಒಪ್ಪಬಹುದೇ?

**ಉತ್ತರ:** ಹೌದು, ಸೆಕ್ಷನ್ 15(2) ರಲ್ಲಿ ನಮೂದಿಸಿರುವ ಎಲ್ಲ ಅಂಶಗಳನ್ನು ಒಳಗೊಂಡಿದ್ದಲ್ಲಿ ಆ ವ್ಯವಹಾರ ಮೌಲ್ಯವನ್ನು ಒಪ್ಪಬಹುದು. ಅದಲ್ಲದೆ, ಪೂರೈಕೆದಾರ ಮತ್ತು ಸ್ವೀಕೃತದಾರರ ನಡುವಿನ ಸಂಬಂಧ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರದಿದ್ದಲ್ಲಿ ಕೂಡ ಆ ವ್ಯವಹಾರ ಮೌಲ್ಯವನ್ನು ಒಪ್ಪಬಹುದು.

**ಪ್ರಶ್ನೆ 7:** ವ್ಯವಹಾರ ಮೌಲ್ಯದಲ್ಲಿ ಪೂರೈಕೆಯಾದ ನಂತರದ ರಿಯಾಯತಿಗಳನ್ನು ಮತ್ತು ಪುರಸ್ಕಾರಗಳನ್ನು ಸೇರಿಸಬೇಕೆ?

**ಉತ್ತರ:** ಹೌದು. ಪೂರೈಕೆಯಾದ ನಂತರದ ರಿಯಾಯತಿಗಳನ್ನು ಒಪ್ಪಂದದ ಮೇರೆಗೆ ಪೂರೈಕೆಯಾಗುವ ಮೊದಲೇ ಘೋಷಿಸಿಲ್ಲದಿದ್ದರೆ ಮತ್ತು ಸಂಬಂಧಿತ ಇನ್ವಾಯಿಸ್‌ನೊಂದಿಗೆ ಲಗತ್ತಿಸದಿದ್ದರೆ ಅವುಗಳ ಮೌಲ್ಯವನ್ನು ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕು. ಅವುಗಳನ್ನು ಸೆಕ್ಷನ್ 15 ಮಾನ್ಯ ರಿಯಾಯಿಯಾಗಿ ಪರಿಗಣಿಸುತ್ತದೆ.

**ಪ್ರಶ್ನೆ 8:** ಪೂರೈಕೆಯ ಸಮಯದಲ್ಲಿ ಅಥವಾ ಮುಂಚಿತವಾಗಿ ಘೋಷಿತವಾಗಿರುವ ರಿಯಾಯತಿಗಳನ್ನು ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕೆ?

**ಉತ್ತರ:** ಇಲ್ಲ. ವ್ಯವಹಾರದಲ್ಲಿ, ಸಾಮಾನ್ಯವಾಗಿ ಅಂತಹ ರಿಯಾಯತಿಗಳನ್ನು ಕೊಡುತ್ತಿದ್ದರೆ ಮತ್ತು ಅವನ್ನು ಇನ್ವಾಯಿಸ್‌ನಲ್ಲಿ ಸರಿಯಾಗೇ ಅಂಕಿತ ಮಾಡಿದ್ದರೆ, ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕಾಗಿಲ್ಲ.

**ಪ್ರಶ್ನೆ 9:** ಮೌಲ್ಯಮಾಪನ ನಿಯಮಗಳು ಯಾವಾಗ ಅನ್ವಯಿಸುತ್ತವೆ?

**ಉತ್ತರ:** ಮೌಲ್ಯಮಾಪನ ನಿಯಮಗಳು ಕೆಳಕಂಡ ಸಂದರ್ಭಗಳಲ್ಲಿ ಅನ್ವಯಿಸುತ್ತವೆ -

- ನಿಮಿತ್ತವು ಸಂಪೂರ್ಣ ಅಥವಾ ಭಾಗಶಃ ನಗದು ರೂಪದಲ್ಲಿ ಇಲ್ಲದಿರುವಾಗ ;
- ವ್ಯಾಹಾರದಲ್ಲಿ ಸಂಬಂಧವು (ನೆಂಟಿಸ್ತಿಕೆ) ಅಡಗಿದ್ದರೆ ಅಥವಾ ನಿರ್ದಿಷ್ಟ ವರ್ಗದ ಪೂರೈಕೆದಾರರಿಂದ ಪೂರೈಕೆ ಒದಗಿದ್ದರೆ ;
- ಘೋಷಿಸಿರುವ ವ್ಯವಹಾರ ಮೌಲ್ಯವು ನಂಬಲು ಅರ್ಹವಾಗಿಲ್ಲದಿದ್ದರೆ

**ಪ್ರಶ್ನೆ 10:** ಸೆಕ್ಷನ್ 15(2)ರ ಅನ್ವಯ ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕಾದ ಬೇರೆ ಪರಿಮಾಣಗಳು ಯಾವುವು?

**ಉತ್ತರ:** ಸೆಕ್ಷನ್ 15(2)ರ ಅನ್ವಯ ಈ ಕೆಳಕಂಡ ಪರಿಮಾಣಗಳನ್ನು ವ್ಯವಹಾರ ಮೌಲ್ಯದಲ್ಲಿ ಸೇರಿಸಬೇಕು -

1. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ/ಐಜಿಎಸ್‌ಟಿ ಅಥವಾ ಜಿಎಸ್‌ಟಿ ಪರಿಹಾರ ಕಾಯ್ದೆಯ ಹೊರತುಪಡಿಸಿ ಬೇರೆ ಯಾವುದೇ ಕಾಯ್ದೆಯಡಿ ವಿಧಿಸಲಾಗುವ ತೆರಿಗೆ, ಶುಲ್ಕ, ಸೆಸ್, ಚಾರ್ಜ್ ಮುಂತಾದವುಗಳು ಪೂರೈಕೆದಾರನು ಸ್ವೀಕೃತದಾರನಿಂದ ಪ್ರತ್ಯೇಕವಾಗಿ ವಸೂಲಿ ಮಾಡುತ್ತಿದ್ದಲ್ಲಿ
2. ಪೂರೈಕೆಯೊಂದಕ್ಕೆ ಸಂಬಂಧಿಸಿದಂತೆ ಸ್ವೀಕೃತದಾರನು ಪಾವತಿಸಿರುವ ಹಾಗು ಬೆಲೆಯಲ್ಲಿ ಸೇರಿಸದೇ ಇರುವ ಆದರೆ ಪೂರೈಕೆದಾರ ಪಾವತಿಸಬೇಕಾದ ಯಾವುದೇ ಮೊತ್ತ
3. ಕಮಿಷನ್ ಅಥವಾ ಪ್ಯಾಕಿಂಗ್ ಚಾರ್ಜ್ ನಂತಹ ಇತರೆ ಖರ್ಚುಗಳು; ಪೂರೈಕೆಯ ಸಂಬಂಧಿತವಾಗಿ ಪೂರೈಕೆಯ ವೇಳೆಯಲ್ಲಿ ಅಥವಾ ಡೆಲಿವರಿಯ ಮುನ್ನ ಕೈಗೊಂಡ ಯಾವುದೇ ಕಾರ್ಯಕ್ಕೆ ಪೂರೈಕೆದಾರ ಸ್ವೀಕೃತದಾರನಿಂದ ಪಡೆದ ಮೊತ್ತ
4. ಬಡ್ಡಿ ಅಥವಾ ತಡೆ ಶುಲ್ಕ ಅಥವಾ ಪೂರೈಕೆಯ ಕುರಿತಾದ ಪಾವತಿಯಲ್ಲಿನ ತಡೆಗಾಗಿ ತೆರೆದ ದಂಡ
5. ಬೆಲೆಗೆ ನೇರವಾಗಿ ಸಂಬಂಧಿಸಿದ ಸಬ್‌ಸಿಡಿಗಳು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನೀಡುವ ಸಬ್‌ಸಿಡಿಗಳನ್ನು ಹೊರತು ಪಡಿಸಿ

\*\*\*\*



## 7. ಜಿಎಸ್‌ಟಿಯಲ್ಲಿ ತೆರಿಗೆ ಪಾವತಿಗಳು

**ಪ್ರಶ್ನೆ 1:** ಜಿಎಸ್‌ಟಿ ಪದ್ಧತಿಯಲ್ಲಿ ಯಾವ ಯಾವ ಪಾವತಿಗಳನ್ನು ಮಾಡಬೇಕು?

**ಉತ್ತರ:** ಜಿಎಸ್‌ಟಿ ಪದ್ಧತಿಯಲ್ಲಿ, ರಾಜ್ಯದೊಳಗಿನ ಪೂರೈಕೆಗಳಿಗೆ ಅನ್ವಯಿಸುವಂತೆ, ಕೇಂದ್ರಜಿಎಸ್‌ಟಿ (ಕೇಂದ್ರ ಸರ್ಕಾರದ ಖಾತೆಗೆ ಸಂದಾಯವಾಗುವ ಸಿಜಿಎಸ್‌ಟಿ) ಮತ್ತು ರಾಜ್ಯ ಜಿಎಸ್‌ಟಿ (ರಾಜ್ಯ ಸರ್ಕಾರದ ಖಾತೆಗೆ ಸಂದಾಯವಾಗುವ ಎಸ್‌ಜಿಎಸ್‌ಟಿ) ಪಾವತಿಸಬೇಕು. ಅಂತರ-ರಾಜ್ಯ ಪೂರೈಕೆಗಳಿಗೆ ಅನ್ವಯಿಸುವಂತೆ, ಸಂಘಟಿತ ಜಿಎಸ್‌ಟಿ (ಸಿಜಿಎಸ್‌ಟಿ ಹಾಗೂ ಎಸ್‌ಜಿಎಸ್‌ಟಿ ಅಂಶಗಳು ಒಳಗೊಂಡಿರುವಂತೆ) ಪಾವತಿಸ ಬೇಕಾಗುತ್ತದೆ. ಅದಲ್ಲದೆ, ಕೆಲವು ವರ್ಗದ ನೋಂದಾಯಿತ ವ್ಯಕ್ತಿಗಳು ಮೂಲದಲ್ಲಿ ಕಳೆದಿರುವಂತಹ (TDS) ಮತ್ತು ಮೂಲದಲ್ಲಿ ಸಂಗ್ರಹಿಸಿರುವ (TCS) ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಅಲ್ಲದೆ, ಎಲ್ಲಿ ಅನ್ವಯವಾಗುವುದೋ ಅಲ್ಲಿ ಬಡ್ಡಿ, ದಂಡ, ಶುಲ್ಕ ಮತ್ತು ಇನ್ನಿತರ ಪಾವತಿಗಳನ್ನು ಮಾಡಬೇಕಾಗಬಹುದು.

**ಪ್ರಶ್ನೆ 2:** ಜಿಎಸ್‌ಟಿಯನ್ನು ಪಾವತಿಸಬೇಕಾದ ಬಾಧ್ಯತೆ ಯಾರದು?

**ಉತ್ತರ:** ಸಾಮಾನ್ಯವಾಗಿ ಸರಕು ಅಥವಾ ಸೇವೆಗಳ ಪೂರೈಕೆದಾರರು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಆಮದು ಮತ್ತು ಇನ್ನಿತರ ಅಧಿಸೂಚಿತ ಪೂರೈಕೆಗಳಲ್ಲಿ, ವಿಪರ್ಯಾಯ ನೆಲೆಗಟ್ಟಿನ ತೆರಿಗೆ (Reverse Charge) ಕ್ರಮದಲ್ಲಿ ಸರಕು/ಸೇವೆಗಳನ್ನು ಪಡೆಯುವವರು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಮತ್ತು, ಸೂಚಿಸಲಾಗುವ ಅಂತರ-ರಾಜ್ಯ ಸೇವಾ ಪೂರೈಕೆಗಳಲ್ಲಿ ತನ್ಮೂಲಕ ಪೂರೈಕೆಯಾದ ಸರಕು ಅಥವಾ ಸೇವೆಗಳ ಮೇಲೆ ವಿ-ವಾಣಿಜ್ಯ ನಿರ್ವಹಣಾಕಾರನು ತೆರಿಗೆ ಪಾವತಿಸಬೇಕಾಗುತ್ತದೆ. ಸರ್ಕಾರಿ ಇಲಾಖೆಗಳು ಸೂಚಿತ ಮಿತಿಗಿಂತ (ಸೆಕ್ಷನ್ 51(1)(d)ಯ ಅನ್ವಯ ಒಂದೇ ಗುತ್ತಿಗೆಯಡಿ 2.5 ಲಕ್ಷ) ಹೆಚ್ಚಿನ ಪಾವತಿಯನ್ನು ಮಾರುವವನಿಗೆ ಮಾಡುತ್ತಿದ್ದಲ್ಲಿ ಅದರ ಮೇಲೆ ಮೂಲದಲ್ಲೇ ತೆರಿಗೆ ಕಳೆದು ಸರ್ಕಾರಕ್ಕೆ ಪಾವತಿಸಬೇಕು. ವಿ-ವಾಣಿಜ್ಯ ನಿರ್ವಹಣಾಕಾರ ತನ್ಮೂಲಕವಾಗುವ ಪೂರೈಕೆಗಳ

ಮೇಲೆ ವಾಸ್ತವಿಕ ಪುರೈಕೆದಾರನಿಂದ ಆ ಪುರೈಕೆಯ ನಿವ್ವಳ ಮೌಲ್ಯದ (ಸೆಕ್ಷನ್ 9(5)ರ ಅನ್ವಯ ನಿರ್ವಹಣಾಕಾರ ತೆರಿಗೆ ಪಾವತಿಸಬೇಕಾದ ಪುರೈಕೆಗಳ ಹೊರತುಪಡಿಸಿ ಎಲ್ಲಾ ತೆರಿಗೆಗೊಳಪಡುವ ಪುರೈಕೆಗಳ ಒಟ್ಟು ಮೊತ್ತ) ಮೇಲೆ ಮೂಲದಲ್ಲೇ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕು.

**ಪ್ರಶ್ನೆ 3:** ಜಿಎಸ್‌ಟಿ ಪಾವತಿಸ ಬೇಕಾದ ಬಾಧ್ಯತೆ ಯಾವಾಗ ಉಗಮವಾಗುತ್ತದೆ?

**ಉತ್ತರ:** ಸರಕುಗಳಿಗೆ ಸಂಬಂಧಿಸಿ ಸೆಕ್ಷನ್ 12ರ ಅನ್ವಯ ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಸೆಕ್ಷನ್ 13ರ ಅನ್ವಯ ಪುರೈಕೆಯ ಸಮಯದಲ್ಲಿ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ಪಾವತಿಯನ್ನು ಪಡೆಯುವ ಅಥವಾ ಇನ್ವಾಯಿಸ್ ಜಾರಿಗೊಳಿಸುವ ಅಥವಾ ಪುರೈಕೆ ಸಮಾಪ್ತಿಯಾಗುವ ಸಮಯ - ಈ ಮೂರರಲ್ಲಿ ಯಾವುದು ಅತಿ ಮುಂಚಿತವೂ ಅದನ್ನು ಪರಿಗಣಿಸಲಾಗುವುದು. ವಿಭಿನ್ನ ಪರಿಸ್ಥಿತಿಗಳನ್ನೊಳಗೊಂಡ ಹಲವಾರು ತೆರಿಗೆ ಸಂದರ್ಭಗಳನ್ನು ಮೇಲಿನ ಸೆಕ್ಷನ್ ಗಳಲ್ಲಿ ವಿವರಿಸಲಾಗಿದೆ.

**ಪ್ರಶ್ನೆ 4:** ಜಿಎಸ್‌ಟಿ ಪಾವತಿ ಪ್ರಕ್ರಿಯೆಯ ಮುಖ್ಯ ಲಕ್ಷಣಗಳು ಯಾವುವು?

**ಉತ್ತರ:** ಜಿಎಸ್‌ಟಿ ಕಾಯ್ದೆಗಳಡಿ ಪಾವತಿ ಪ್ರಕ್ರಿಯೆಯ ಮುಖ್ಯ ಲಕ್ಷಣಗಳು ಇಂತಿವೆ:

- ಜಿಎಸ್‌ಟಿಎನ್ ಸಾಮಾನ್ಯ ಪೋರ್ಟಲ್ ಮುಖೇಣ ಮಾನವ ಹಸ್ತಕ್ಷೇಪ ರಹಿತ ಎಲೆಕ್ಟ್ರಾನಿಕ್ ಪದ್ಧತಿಯಲ್ಲಿ ತಯಾರಾಗುವ ಪಾವತಿಗಳ ಚಲಾನ್ ಪ್ರಪತ್ರಗಳು;
- ತೆರಿಗೆದಾರರಿಗೆ ಅನುಕೂಲವಾಗುವಂತೆ ಯಾವಾಗ, ಎಲ್ಲಿಯಾದರೂ, ಯಾವ ಪ್ರಕಾರದಲ್ಲಿ ಯಾದರೂ ಪಾವತಿಸಬಹುದಾದ ತೆರಿಗೆ ಪದ್ಧತಿ;
- ಆನ್-ಲೈನ್ ನಲ್ಲಿ ಪಾವತಿಸುವ ಸೌಲಭ್ಯ;
- ಎಲೆಕ್ಟ್ರಾನಿಕ್ ಪ್ರಪತ್ರಗಳಲ್ಲಿ ತರ್ಕಬದ್ಧ ತೆರಿಗೆ ಸಂಗ್ರಹಣೆ;

- ಸರ್ಕಾರದ ಖಾತೆಗೆ ಶೀಘ್ರ ತೆರಿಗೆ ಪಾವತಿ ಕ್ರಮ;
- ಕಾಗದ ರಹಿತ ವ್ಯವಹಾರಗಳು;
- ಶೀಘ್ರಲೆಕ್ಕ ಮಾಹಿತಿ ಮತ್ತು ವರದಿ;
- ಎಲೆಕ್ಟ್ರಾನಿಕ್ ಪದ್ಧತಿಯಲ್ಲಿ ಎಲ್ಲಾ ಪಾವತಿಗಳ ಹೊಂದಾಣಿಕೆ;
- ಬ್ಯಾಂಕುಗಳಿಗೆ ಸರಳೀಕರಿಸಿದ ಪದ್ಧತಿಗಳು ;
- ಡಿಜಿಟಲ್ ಚಲಾನ್ ಗಳ ಶೇಖರಣೆ .

### ಪ್ರಶ್ನೆ 5: ಪಾವತಿಯನ್ನು ಹೇಗೆ ಮಾಡಬಹುದು?

ಉತ್ತರ: ಈ ಕೆಳಕಂಡ ರೀತಿಗಳಲ್ಲಿ ಪಾವತಿಯನ್ನು ಮಾಡಬಹುದು -

- ಸಾಮಾನ್ಯ ಪೋರ್ಟಲ್‌ನಲ್ಲಿರುವ ತೆರಿಗೆದಾರರ ಕ್ರೆಡಿಟ್‌ಲೆಡ್ಜರ್‌ನ ವಜಾ ಮುಖಾಂತರ - ತೆರಿಗೆಯನ್ನು ಮಾತ್ರ ಪಾವತಿಸಬಹುದು. ಬಡ್ಡಿ, ದಂಡ ಮತ್ತು ಶುಲ್ಕಗಳನ್ನು ಈ ಮುಖಾಂತರ ಪಾವತಿಸಲಾಗುವುದಿಲ್ಲ. ಹೂಡುವಳಿಗಳ ಮೇಲೆ ಪಾವತಿಸಿದ ತೆರಿಗೆಯ ಜಮೆಯನ್ನು ಹೂಡುವಳಿ ತೆರಿಗೆ ಜಮೆಯಾಗಿ (ITC) ಪಡೆದು ಹೊರವಳಿ ತೆರಿಗೆ ಬಾಧ್ಯತೆಗೆ ಅದನ್ನು ಬಳಸಿಕೊಳ್ಳಬಹುದು. ಆದರೆ ಸಿಜಿಎಸ್‌ಟಿಯಲ್ಲಿ ದೊರೆತ ಐಟಿಸಿಯನ್ನು ಎಸ್‌ಜಿಎಸ್‌ಟಿ ಪಾವತಿಗಾಗಿ ಮತ್ತು ಅದೇ ರೀತಿ ಎಸ್‌ಜಿಎಸ್‌ಟಿಯಲ್ಲಿ ಲಭ್ಯವಾದ ಐಟಿಸಿಯನ್ನು ಸಿಜಿಎಸ್‌ಟಿ ಪಾವತಿಗಾಗಿ ಉಪಯೋಗಿಸುವ ಸೌಲಭ್ಯ ಇಲ್ಲ. ಐಜಿಎಸ್‌ಟಿಯ ಐಟಿಸಿಯನ್ನು ಐಜಿಎಸ್‌ಟಿ, ಸಿಜಿಎಸ್‌ಟಿ, ಎಸ್‌ಜಿಎಸ್‌ಟಿಯ ಪಾವತಿಗೆ ಕ್ರಮವಾಗಿ ಉಪಯೋಗಿಸಿಕೊಳ್ಳಬಹುದು.
- ಸಾಮಾನ್ಯ ಪೋರ್ಟಲ್‌ನಲ್ಲಿರುವ ತೆರಿಗೆದಾರರ ನಗದು (ಕ್ಯಾಶ್) ಲೆಡ್ಜರ್‌ನ ವಜಾ ಮುಖಾಂತರ - ನಗದು ಲೆಡ್ಜರ್‌ನಲ್ಲಿ ವಿಭಿನ್ನ ವಿಧಾನಗಳಲ್ಲಿ ಮುಂಗಡ ಭರಿಸಬಹುದು: ಈ-ಪಾವತಿ(ಇಂಟರ್‌ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ), ಪ್ರಚಲ ಕಾಲ ಸಮಗ್ರ ಪಾವತಿ (ಆರ್‌ಟಿಜಿಎಸ್) / ರಾಷ್ಟ್ರೀಯ ಎಲೆಕ್ಟ್ರಾನಿಕ್ ನಗದು ವರ್ಗಾವಣೆ (ಎನ್‌ಈಎಫ್‌ಟಿ); ಜಿಎಸ್‌ಟಿ ಮುಂಗಡ ಸ್ವೀಕರಿಸುವ ಪ್ರಾಧಿಕೃತ ಬ್ಯಾಂಕುಗಳ ಶಾಖೆಗಳ ಕೌಂಟರ್ ನಲ್ಲಿ ಪಾವತಿ.

**ಪ್ರಶ್ನೆ 6:** ಪೂರೈಕೆದಾರರು ಯಾವಾಗ ತೆರಿಗೆ ಪಾವತಿ ಮಾಡಬೇಕು?

**ಉತ್ತರ:** ಸಾಮಾನ್ಯ ಪೂರೈಕೆದಾರರು ಮಾಸಿಕವಾಗಿ, ಮುಂಬರುವ ತಿಂಗಳಿನ 20ನೇ ತಾರೀಖಿನೊಳಗೆ, ತೆರಿಗೆಯನ್ನು ಪಾವತಿಸಬೇಕು. ನಗದು ಲೆಡ್ಜರ್‌ನಲ್ಲಿ ಮೊದಲು ಮುಂಗಡ ಭರಿಸಿ, ನಂತರ ಮಾಸಿಕ ಪಾವತಿ ಮಾಡುವಾಗ ಲೆಡ್ಜರ್‌ನಿಂದ ವಜಾ ಮಾಡತಕ್ಕದ್ದು ಮತ್ತು ತಮ್ಮ ಮಾಸಿಕ ರಿಟರ್ನ್ ನಲ್ಲಿ ಪ್ರಸ್ತುತ ಡೆಬಿಟ್ ನಮೂದನೆಯನ್ನು ತೋರಿಸತಕ್ಕದ್ದು. ಪಾವತಿಯನ್ನು ಕ್ರೆಡಿಟ್ ಲೆಡ್ಜರ್‌ನ ವಜಾ ಮೂಲಕವೂ ಮಾಡಬಹುದು. ಮಾರ್ಚ್ ತಿಂಗಳಿನ ಪಾವತಿಯನ್ನು ಏಪ್ರಿಲ್ ತಿಂಗಳ 20 ರೊಳಗೆ ಮಾಡತಕ್ಕದ್ದು. ಸಂಯೋಜಿತ ಯೋಜನೆಯಡಿಯ ತೆರಿಗೆದಾರರು ತ್ರಿಮಾಸಿಕವಾಗಿ ತೆರಿಗೆಯನ್ನು ಪಾವತಿಸಬೇಕು.

**ಪ್ರಶ್ನೆ 7:** ತೆರಿಗೆ ಪಾವತಿಸುವ ಸಮಯವನ್ನು ಮುಂದೂಡಬಹುದೇ ಅಥವಾ ಮಾಸಿಕ ಕಂತುಗಳಲ್ಲಿ ಪಾವತಿಸಬಹುದೇ?

**ಉತ್ತರ:** ಇಲ್ಲ, ಸ್ವ-ಆಕಲನ ತೆರಿಗೆ ಪಾವತಿ ಪ್ರಕರಣಗಳಿಗೆ ಅಂತಹ ಅನುಮತಿ ಇಲ್ಲ. ಬೇರೆ ಪ್ರಕರಣಗಳಲ್ಲಿ ಕಾಲಾವಧಿಯ ವಿಸ್ತರಣವನ್ನು ಅಥವಾ ಕಂತುಗಳಲ್ಲಿ ಪಾವತಿಗಳನ್ನು ಸೌಕರ್ಯವನ್ನು ಸಕ್ಷಮ ಅಧಿಕಾರಿಗಳು ಕಲ್ಪಿಸಿಕೊಡಬಹುದು. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ ಸೆಕ್ಷನ್ 80ರ ಅನ್ವಯ).

**ಪ್ರಶ್ನೆ 8:** ತೆರಿಗೆದಾರನು ರಿಟರ್ನ್ ಸಲ್ಲಿಸಿ ತೆರಿಗೆಯ ಪಾವತಿ ಮಾಡದಿದ್ದರೆ ಏನಾಗುತ್ತದೆ?

**ಉತ್ತರ:** ಅಂತಹ ಪ್ರಕರಣಗಳಲ್ಲಿ ಸಲ್ಲಿಸಿರುವ ರಿಟರ್ನ್ ಸಪ್ರಮಾಣಿತವೆಂದು ಪರಿಗಣಿಸಲಾಗುವುದಿಲ್ಲ. ಸೆಕ್ಷನ್ 2(117)ರ ಅನ್ವಯ ಸಪ್ರಮಾಣಿತ ರಿಟರ್ನ್ ಎಂದರೆ - ಸ್ವ-

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಆಕಲಿತ ತೆರಿಗೆಯನ್ನು ಸೆಕ್ಷನ್ 39(1)ರಡಿ ಸಲ್ಲಿಸಿರುವ ರಿಟರ್ನಲ್ಲಿ ಘೋಷಿಸಿ, ಅದನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿಯಾಗಿರಬೇಕು.

ಕೇವಲ ಸಪ್ರಮಾಣಿತ ರಿಟರ್ನ್ ಆಧಾರದ ಮೇಲೆ ಸ್ವೀಕೃತನಿಗೆ ITCಯ ಲಾಭ ಕೊಡಲಾಗುತ್ತದೆ. ಅಂದರೆ ಪೂರೈಕೆದಾರರು ತಮ್ಮ ಸ್ವ-ಆಕಲಿತ ತೆರಿಗೆಯನ್ನು ಪೂರ್ಣವಾಗಿ ಪಾವತಿಸಿ, ರಿಟರ್ನ್ ಸಲ್ಲಿಸಿದಲ್ಲಿ ಮತ್ತು ಸರಕು/ಸೇವೆಗಳ ಸ್ವೀಕೃತನು ಕೂಡ ತಮ್ಮ ತೆರಿಗೆ ರಿಟರ್ನ್ ಸಲ್ಲಿಸಿದಲ್ಲಿ ಮಾತ್ರವೇ ಸ್ವೀಕೃತನಿಗೆ ITCಯ ಲಾಭ ದೊರಕುವುದು.

**ಪ್ರಶ್ನೆ 9:** ಚೆಕ್ಕ್ ಸಲ್ಲಿಸುವ ದಿನಾಂಕ ಅಥವಾ ಪಾವತಿಯಾದ ದಿನಾಂಕ ಅಥವಾ ಸರ್ಕಾರದ ಖಾತೆಗೆ ಮೊತ್ತ ಜಮೆಯಾಗುವ ದಿನಾಂಕ - ಇವುಗಳಲ್ಲಿ ಯಾವುದನ್ನು ತೆರಿಗೆ ಬಾಕಿ ಜಮೆಯಾದ ದಿನಾಂಕವೆಂದು ಪರಿಗಣಿಸಲಾಗುವುದು?

**ಉತ್ತರ:** ಸರ್ಕಾರದ ಖಾತೆಗೆ ಮೊತ್ತ ಜಮೆಯಾಗುವ ದಿನಾಂಕವನ್ನು ತೆರಿಗೆ ಬಾಕಿ ಜಮೆಯಾದ ದಿನಾಂಕವೆಂದು ಪರಿಗಣಿಸಲಾಗುವುದು.

**ಪ್ರಶ್ನೆ 10:** ಈ-ಲೆಡ್ಜರ್‌ಗಳು ಎಂದರೇನು?

**ಉತ್ತರ:** ಪ್ರತಿಯೊಬ್ಬ ನೋಂದಾಯಿತ ತೆರಿಗೆದಾರರಿಗೆ ಅನ್ವಯಿಸುವಂತೆ ನಗದು ಅಥವಾ ಜಮೆಯ (ಐಟಿಸಿ) ವಿವರಣೆಗಳನ್ನೊಳಗೊಂಡ ಸೂಚಿಗಳನ್ನು ಈ-ಲೆಡ್ಜರ್‌ಗಳು ಅಥವಾ ಎಲೆಕ್ಟ್ರಾನಿಕ್-ಲೆಡ್ಜರ್ ಎನ್ನುವರು. ಪ್ರತಿಯೊಬ್ಬ ತೆರಿಗೆದಾರರಿಗೂ ಅನ್ವಯಿಸುವಂತೆ ಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ರಿಜಿಸ್ಟರ್ ಕೂಡ ಇರುತ್ತದೆ. ತೆರಿಗೆದಾರರು ಸಾಮಾನ್ಯ ಪೋರ್ಟಲ್‌ನಲ್ಲಿ ನೋಂದಾಯಿತರಾದ ಕೂಡಲೇ ಎರಡು ಈ-ಲೆಡ್ಜರ್‌ಗಳು (ನಗದು ಮತ್ತು ಐಟಿಸಿ) ಮತ್ತು ಒಂದು ಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ರಿಜಿಸ್ಟರ್ ತೆರೆಯಲಾಗುತ್ತದೆ ಮತ್ತು ತೆರಿಗೆದಾರರ ಡ್ಯಾಷ್ ಬೋರ್ಡ್‌ನ ಮೇಲೆ ಎಲ್ಲಾ ಸಮಯದಲ್ಲೂ ಇವು ಕಾಣಿಸಿಗುತ್ತವೆ.

**ಪ್ರಶ್ನೆ 11:** ಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ರಿಜಿಸ್ಟರ್ ಎಂದರೇನು?

**ಉತ್ತರ:** ಎಲೆಕ್ಟ್ರಾನಿಕ್ ತೆರಿಗೆ ಬಾಧ್ಯತೆ ರಿಜಿಸ್ಟರ್, ತೆರಿಗೆದಾರರಿಂದ ಯಾವುದೇ ನಿರ್ದಿಷ್ಟ ತಿಂಗಳಿನಲ್ಲಿ ಸಂದಾಯ ಮಾಡಬೇಕಾದ ಪೂರ್ಣ ತೆರಿಗೆ ಬಾಧ್ಯತೆಯನ್ನು (ನಿವ್ವಳಗೊಂಡ ನಂತರ) ತೋರಿಸುತ್ತದೆ.

**ಪ್ರಶ್ನೆ 12:** ನಗದು ಲೆಡ್ಜರ್ ಎಂದರೇನು?

**ಉತ್ತರ:** ತೆರಿಗೆದಾರರಿಂದ ಜಮೆ ಮಾಡಲಾದ ಎಲ್ಲಾ ನಗದು ವಿವರಣೆಗಳನ್ನು ಮತ್ತು ತೆರಿಗೆದಾರರ ವತಿಯಿಂದ ಮಾಡಲಾದ ಟಿಡಿಎಸ್/ಟಿಸಿಎಸ್ ವಿವರಣೆಗಳನ್ನು ಪ್ರದರ್ಶಿಸುತ್ತದೆ. ಪ್ರಚಲಿತ ಸಮಯದ ಆಧಾರ ಮೇಲೆ ಈ ಮಾಹಿತಿ ದೊರಕುತ್ತದೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ಯಾವ ಪಾವತಿಯನ್ನು ಬೇಕಾದರೂ ಈ ಲೆಡ್ಜರ್ ಮುಖಾಂತರ ಮಾಡಬಹುದು.

**ಪ್ರಶ್ನೆ 13:** ಜಮೆ (ಐಟಿಸಿ) ಲೆಡ್ಜರ್ ಎಂದರೇನು?

**ಉತ್ತರ:** ಮಾಸಿಕ ರಿಟರ್ನಿನಲ್ಲಿ ಸಲ್ಲಿಸಿರುವಂತೆ ಸ್ವ-ಆಕಲಿತ ಹೂಡುವಳಿ ತೆರಿಗೆ ಜಮೆಯನ್ನು ಐಟಿಸಿ ಲೆಡ್ಜರ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಲೆಡ್ಜರ್‌ನಲ್ಲಿ ಇರುವ ಐಟಿಸಿಯನ್ನು ಕೇವಲ ತೆರಿಗೆ ಪಾವತಿಗೆ ಮಾತ್ರ ಉಪಯೋಗಿಸಬಹುದು. ಬಡ್ಡಿ, ದಂಡ, ಶುಲ್ಕ ಮುಂತಾದ ಮೊತ್ತಗಳ ಪಾವತಿಗೆ ಉಪಯೋಗಿಸಲು ಸಾಧ್ಯವಿಲ್ಲ.

**ಪ್ರಶ್ನೆ 14:** ಜಿಎಸ್‌ಟಿಎನ್ ಮತ್ತು ಅಧಿಕೃತ ಬ್ಯಾಂಕುಗಳ ನಡುವಿನ ಸಂಬಂಧವೇನು?

**ಉತ್ತರ:** ಜಿಎಸ್‌ಟಿಎನ್ ಮತ್ತು ಬ್ಯಾಂಕಿನ ಸಿಬಿಎಸ್ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್‌ಗಳ ಮಧ್ಯೆ ಪ್ರಚಲಿತ ಸಮಯದ ದ್ವಿಮಾರ್ಗ ಸಂಬಂಧವು ನಿರ್ಮಿತವಾಗಿರುತ್ತದೆ, ಪಾವತಿಗಳನ್ನು ಪಡೆಯಲು ಮತ್ತು ಪರಿಕ್ಷಿಸುವ ಸಲುವಾಗಿ, ಎಲೆಕ್ಟ್ರಾನಿಕ್ ಸ್ಟ್ರಿಂಗ್ ಮೂಲಕ ಸಿಬಿಐಎನ್ ಅನ್ನು ಬ್ಯಾಂಕುಗಳಿಗೆ ಅಳವಡಿಸಲಾಗಿರುತ್ತದೆ ಮತ್ತು ತೆರಿಗೆ ಸಂದಾಯ ಸಲ್ಲಿಕೆಯನ್ನು ಖಚಿತಪಡಿಸುತ್ತ, ಬ್ಯಾಂಕಿನ ಮುಖಾಂತರ ಸ್ವಯಂ ಸೃಷ್ಟಿಯಾದ ಚಲಾನ್ ಗುರುತು ಸಂಖ್ಯೆಯನ್ನು (ಸಿಬಿಐಎನ್) ಸಾಮಾನ್ಯ ಪೋರ್ಟಲ್ ಗೆ ಆಗಿಂದಾಗ್ಯೆ ಕಳಿಸಲಾಗುವುದು. ತೆರಿಗೆದಾರ, ಬ್ಯಾಂಕಿನ ಸಿಬ್ಬಂದಿ ಯಾರೊಬ್ಬರ ಮಾನವ ಹಸ್ತಕ್ಷೇಪವೂ ಇಲ್ಲದೆ ಈ ಪ್ರಕ್ರಿಯೆ ಸಾಗುತ್ತದೆ.

**ಪ್ರಶ್ನೆ 15:** ತೆರಿಗೆದಾರರೊಬ್ಬರು ಬಹು ಬಾರಿಯಲ್ಲಿ ಚಲಾನ್ ಒಂದನ್ನು ರಚಿಸಬಹುದೇ?

**ಉತ್ತರ:** ಹೌದು. ಜಿಎಸ್‌ಟಿಎನ್ ಪೋರ್ಟಲ್‌ಗೆ ಲಾಗ್-ಇನ್ ಆದ ನಂತರ ತೆರಿಗೆದಾರರು ಅಥವಾ ಅವರಿಂದ ಅಧಿಕೃತರಾದ ವ್ಯಕ್ತಿ ಪಾವತಿ ವಿವರಣೆಗಳನ್ನು ಸಲ್ಲಿಸಬೇಕಾಗುತ್ತದೆ. ಚಲಾನ್‌ನ್ನು ಮಧ್ಯದಲ್ಲಿಯೇ ಮುಂದಿನ ಉಪಯೋಗಕ್ಕಾಗಿ ಕಾಪಾಡಿಕೊಳ್ಳಬಹುದು. ಆದಾಗ್ಯೂ, ಚಲಾನ್ ಅನ್ನು ಒಮ್ಮೆ ಪೂರ್ತಿಯಾಗಿ ಸಮಾಪ್ತಿ ಮಾಡಿದರೆ, ಮತ್ತು ಸಿಬಿಐಎನ್ ಸೃಷ್ಟಿಯಾದರೆ ತೆರಿಗೆದಾರರಿಂದ ಯಾವ ವಿಧದಲ್ಲಿಯೂ ಮಾರ್ಪಾಟು ಮಾಡಲು ಸಾಧ್ಯವಾಗುವುದಿಲ್ಲ.

**ಪ್ರಶ್ನೆ 16.** ಆನ್-ಲೈನ್‌ನಲ್ಲಿ ನಿರ್ಮಿತವಾದ ಚಲಾನ್‌ನ್ನು ಮಾರ್ಪಾಟು ಪಡಿಸಬಹುದೇ?

**ಉತ್ತರ:** ಇಲ್ಲ. ಜಿಎಸ್‌ಟಿಎನ್ ಪೋರ್ಟಲ್ ಗೆ ಲಾಗ್-ಇನ್ ಆದ ನಂತರ ಚಲಾನ್ ಪಾವತಿ ವಿವರಣೆಗಳನ್ನು ತೆರಿಗೆದಾರರು ಅಥವಾ ಅವರಿಂದ ಅಧಿಕೃತರಾದ ವ್ಯಕ್ತಿ ಕೊಡಬೇಕಾಗುತ್ತದೆ. ಈ ಮಧ್ಯೆ ಅದನ್ನು ಕಾಪಾಡಿಕೊಳ್ಳಬಹುದು. ಆದರೆ ಒಮ್ಮೆ ಸಿಬಿಐಎನ್ ಸೃಜಿತವಾದರೆ ಮತ್ತೆ ಮಾರ್ಪಾಟು ಮಾಡಲಾಗದು.

**ಪ್ರಶ್ನೆ 17:** ಚಲಾನ್‌ಗೆ ಸಂಬಂಧಿಸಿದಂತೆ ಮಾನ್ಯತೆ ಅವಧಿಯೂ ಇದೆಯೇ?

**ಉತ್ತರ:** ಹೌದು. ಚಲಾನ್ ಸೃಷ್ಟಿಯಾದ 15 ದಿನಗಳವರೆಗೂ ಮಾನ್ಯವಾಗಿರುತ್ತದೆ, ನಂತರದಲ್ಲಿ ಸಿಸ್ಟಮ್‌ನಿಂದ ಹೊರ ಹಾಕಲ್ಪಡುತ್ತದೆ. ಆದಾಗ್ಯೂ, ತೆರಿಗೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಇನ್ನೊಂದು ಚಲಾನ್ ಸೃಷ್ಟಿಸಿಕೊಳ್ಳಬಹುದು.

**ಪ್ರಶ್ನೆ 18:** ಸಿಪಿಐಎನ್ ಎಂದರೇನು?

**ಉತ್ತರ:** ಚಲಾನ್ ಸೃಷ್ಟಿಯ ಕಾಲದಲ್ಲಿ ಕೊಡಲಾಗುವ ಸಿಪಿಐಎನ್ ಎಂದರೆ ಕಾಮನ್ ಪೋರ್ಟಲ್ ಐಡೆಂಟಿಫಿಕೇಷನ್ ಸಂಖ್ಯೆ. ಸಿಪಿಐಎನ್ ಚಲಾನ್ ಅನ್ನು ಪತ್ತೆ ಹಚ್ಚಲು ಇರುವ ಅನನ್ಯ 14 ಡಿಜಿಟ್ ಸಂಖ್ಯೆ. ಮೇಲೆ ಹೇಳಿರುವಂತೆ ಚಲಾನ್ ಸೃಷ್ಟಿಯಾದ 15 ದಿನಗಳವರೆಗೂ ಸಿಪಿಐಎನ್ ಮಾನ್ಯವಾಗಿರುತ್ತದೆ.

**ಪ್ರಶ್ನೆ 19:** ಸಿಐಎನ್ ಎಂದರೇನು? ಅದರ ಮಹತ್ವವೇನು?

**ಉತ್ತರ:** ಸಿಐಎನ್ ಎಂದರೆ ಚಲಾನ್ ಐಡೆಂಟಿಫಿಕೇಷನ್ ಸಂಖ್ಯೆ . ಅದು ಸಿಪಿಐಎನ್ 14 ಡಿಜಿಟ್ ಮತ್ತು ಬ್ಯಾಂಕ್ ಕೋಡ್ 3 ಡಿಜಿಟ್ ಒಳಗೊಂಡ 17 ಡಿಜಿಟ್ ಸಂಖ್ಯೆ. ಅಧಿಕೃತ ಬ್ಯಾಂಕುಗಳು ಅಥವಾ ಭಾರತೀಯ ರಿಜರ್ವ್ ಬ್ಯಾಂಕ್ (ಆರ್‌ಬಿಐ) ಮೂಲಕ ನಿಜ ರೂಪದಲ್ಲಿ ಪಾವತಿಯನ್ನು ಪಡೆದು, ಸಂಬಂಧಿತ ಸರ್ಕಾರದ ಖಾತೆಗೆ ವರ್ಗಾವಣೆ ಮಾಡಿದಾಗ ಸಿಐಎನ್ ಸಂಖ್ಯೆಯೂ ಸೃಷ್ಟಿಯಾಗುತ್ತದೆ. ಸಂಬಂಧಿತ ಸರ್ಕಾರದ ಖಾತೆಗೆ ಹಣ ಸಂದಾಯವಾಗಿರುವುದನ್ನು ಸೂಚಿಸುತ್ತದೆ. ತೆರಿಗೆದಾರರಿಗೆ ಮತ್ತು ಜಿಎಸ್‌ಟಿಎನ್ ಗೆ ಅಧಿಕೃತ ಬ್ಯಾಂಕ್ ಮೂಲಕ ಸಿಐಎನ್ ಮಾಹಿತಿ ನೀಡಲಾಗುವುದು.



**ಪ್ರಶ್ನೆ 20:** ತೆರಿಗೆದಾರನು ಮುಂಚಿನ ತಿಂಗಳುಗಳಿಗೆ ಸಂಬಂಧಿಸಿದಂತೆ ತೆರಿಗೆ ಬಾಧ್ಯತೆಯನ್ನು ಹೊಂದಿದ್ದರೆ, ಯಾವ ಕ್ರಮದಲ್ಲಿ ತೆರಿಗೆಯನ್ನು ಪಾವತಿಸಬೇಕು?

**ಉತ್ತರ:** ಪ್ರಸ್ತುತ ರಿಟರ್ನ್ ಅವಧಿಯನ್ನು ಮೀರಿದ ತೆರಿಗೆ ಬಾಧ್ಯತೆಯೂ ಇದ್ದರೆ, ತೆರಿಗೆಯನ್ನು ಯಾವ ಕ್ರಮದಲ್ಲಿ ಪಾವತಿಸಬೇಕು ಎಂಬುದನ್ನು ಸೆಕ್ಷನ್ 49(8)ರಲ್ಲಿ ವಿವರಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ, ಮೊದಲು ಮುಂಚಿನ ಅವಧಿಯ ಸ್ವ-ಆಕಲಿತ ತೆರಿಗೆ ಮತ್ತು ಬಡ್ಡಿಯನ್ನು, ನಂತರ ಪ್ರಸ್ತುತ ಅವಧಿಯ ಸ್ವ-ಆಕಲಿತ ತೆರಿಗೆ ಮತ್ತು ಬಡ್ಡಿಯನ್ನು ಮತ್ತು ತದನಂತರ, ಸೆಕ್ಷನ್ 73 ಅಥವಾ 74 ರಡಿಯಲ್ಲಿ ಖಚಿತಪಡಿಸಲಾದ ಬೇಡಿಕೆಯ ಮೊತ್ತವನ್ನೂ ಸೇರಿದಂತೆ ಪಾವತಿಸಬೇಕಾದ ಇನ್ನಿತರ ಯಾವುದೇ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಕ್ರಮವನ್ನು ಕಡ್ಡಾಯವಾಗಿ ಪಾಲಿಸಬೇಕು.

**ಪ್ರಶ್ನೆ 21:** ಮೇಲೆ ಹೇಳಿರುವ “ಇನ್ನಿತರ ಯಾವುದೇ ಮೊತ್ತ” ಎಂದರೇನು?

**ಉತ್ತರ:** “ಇನ್ನಿತರ ಯಾವುದೇ ಮೊತ್ತ” ಎಂದರೆ ಕಾಯ್ದೆ ಅಥವಾ ನಿಯಮಗಳ ಅಡಿಯಲ್ಲಿ ಪಾವತಿಸಬೇಕಾದ ಯಾವುದೇ ಬಡ್ಡಿ, ದಂಡ, ಶುಲ್ಕ ಮತ್ತು ಇತರ ಮೊತ್ತ.

**ಪ್ರಶ್ನೆ 22:** ಈ-ಎಫ್‌ಪಿಬಿ ಎಂದರೇನು?

**ಉತ್ತರ:** ಈ-ಎಫ್‌ಪಿಬಿ ಎಂದರೆ ಎಲೆಕ್ಟ್ರಾನಿಕ್ ಫೋಕಲ್ ಪಾಯಿಂಟ್ ಬ್ಯಾಂಚ್. ಜಿಎಸ್‌ಟಿ ಪಾವತಿಗಳನ್ನು ವಸೂಲು ಮಾಡಲು ಅಧಿಕೃತವಾದ ಬ್ಯಾಂಕುಗಳನ್ನು ಗುರುತಿಸಲಾಗಿವೆ. ಭಾರತದಾದ್ಯಂತದ ವ್ಯವಹಾರಗಳಿಗೆಂದು ಪ್ರತಿಯೊಂದು ಅಧಿಕೃತ ಬ್ಯಾಂಕು ತನ್ನ ಒಂದು ಶಾಖೆಯನ್ನು ಈ-ಎಫ್‌ಪಿಬಿ ಆಗಿ ನಾಮಾಂಕಿಸುತ್ತದೆ. ಈ ರೀತಿ ನಾಮಾಂಕಿತಗೊಂಡ ಈ-ಎಫ್‌ಪಿಬಿ ಎಲ್ಲಾ ಸರ್ಕಾರಗಳಿಗೂ ಅನ್ವಯವಾಗುವಂತೆ ಪ್ರತಿಯೊಂದು ಪ್ರಮುಖ ಶೀರ್ಷೆಯಡಿಯೂ ಖಾತೆಗಳನ್ನು ತೆರೆಯಬೇಕಾಗುತ್ತದೆ. ಒಟ್ಟು 38 ಖಾತೆಗಳನ್ನು (ಸಿಜಿಎಸ್‌ಟಿ, ಐಜಿಎಸ್‌ಟಿ ಗೆ ಅನ್ವಯಿಸುವಂತೆ ಪ್ರತ್ಯೇಕ ಒಂದು ಮತ್ತು ಎಸ್‌ಜಿಎಸ್‌ಟಿ ಗೆ

ಅನ್ವಯಿಸುವಂತೆ ಪ್ರತ್ಯೇಕ ಒಂದು ಖಾತೆಯನ್ನು ಪ್ರತ್ಯೇಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೂ ಅನ್ವಯಿಸುವಂತೆ) ತೆರೆಯಬೇಕು. ಜಿಎಸ್‌ಟಿ ಸಂಬಂಧವಾಗಿ ಈ-ಎಫ್‌ಪಿಬಿಗೆ ಸಂದಾಯವಾದ ಯಾವುದೇ ಮೊತ್ತವನ್ನು ಈ-ಎಫ್‌ಪಿಬಿ ಮೂಲಕ ಚಾಲಿತ ಸರಿಯಾದ ಖಾತೆಗೆ ವರ್ಗಾವಣೆ ಮಾಡಲಾಗುವುದು. ಎನ್‌ಈಎಫ್‌ಟಿ / ಆರ್‌ಟಿಜಿಎಸ್ ವ್ಯವಹಾರಗಳಿಗೆ ಆರ್‌ಬಿಐ ಈ-ಎಫ್‌ಪಿಬಿಯಾಗಿ ಕಾರ್ಯ ವಹಿಸುತ್ತದೆ.

**ಪ್ರಶ್ನೆ 23: ಟಿಡಿಎಸ್ ಎಂದರೇನು?**

**ಉತ್ತರ:** ಟಿಡಿಎಸ್ ಎಂದರೆ ಮೂಲದಲ್ಲಿಯೇ ತೆರಿಗೆ ಕಡಿತ. ಸೆಕ್ಷನ್ 51ರ ಅನ್ವಯ, ಇದು ಪೂರೈಕೆದಾರರಿಗೆ 2.5 ಲಕ್ಷಕ್ಕಿಂತಲೂ ಹೆಚ್ಚಾದ ಗುತ್ತಿಗೆ ಹಣ ಸಂದಾಯ ಮಾಡುವಂತಹ ಸರ್ಕಾರ ಮತ್ತು ಸರ್ಕಾರದ ಉಪಕ್ರಮಗಳು ಹಾಗೂ ಅಧಿಸೂಚಿಸುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಅಂತಹ ಗುತ್ತಿಗೆಯಡಿಯಿನ ಸಂದಾಯಗಳನ್ನು ಮಾಡುವಾಗ ಸಂಬಂಧಿತ ಸರ್ಕಾರ/ ಪ್ರಾಧಿಕಾರವು ಪೂರ್ಣ ಮೊತ್ತದಲ್ಲಿ ಶೇಕಡಾ 1% ಮೊತ್ತವನ್ನು ಕಳೆದು ಅದನ್ನು ಸರಿಯಾದ ಜಿಎಸ್‌ಟಿ ಖಾತೆಗೆ ಜಮೆ ಮಾಡತಕ್ಕದ್ದು.

**ಪ್ರಶ್ನೆ 24: ಪೂರೈಕೆದಾರರು ತಮ್ಮ ತೆರಿಗೆ ರಿಟರ್ನ್ ಸಲ್ಲಿಸುವಾಗ ಈ ಟಿಡಿಎಸ್ ಅನ್ನು ಹೇಗೆ ಬಳಸುವರು?**

**ಉತ್ತರ:** ಟಿಡಿಎಸ್ ಎಂದು ಕಡಿತಗೊಂಡ ಯಾವುದೇ ಮೊತ್ತವು ಸಂಬಂಧಿತ ಪೂರೈಕೆದಾರರ ಎಲೆಕ್ಟ್ರಾನಿಕ್ ನಗದು ಲೆಡ್ಜರ್‌ನಲ್ಲಿ ಸೇರುವುದು. ಅವರು ಈ ಮೊತ್ತವನ್ನು ತಮ್ಮ ತೆರಿಗೆ, ಬಡ್ಡಿ, ಶುಲ್ಕ ಮತ್ತು ಇನ್ನಿತರ ಯಾವುದೇ ಮೊತ್ತದ ಪಾವತಿಗೆ ಉಪಯೋಗಿಸಿಕೊಳ್ಳಬಹುದು.

**ಪ್ರಶ್ನೆ 25: ಟಿಡಿಎಸ್ ಕಳೆದಿರುವವರು ಅಂತಹ ಟಿಡಿಎಸ್ ಅನ್ನು ಹೇಗೆ ನಿಭಾಯಿಸುವರು?**

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಟಿಡಿಎಸ್ ಕಳೆದಿರುವವರು ಅಂತಹ ಟಿಡಿಎಸ್ ಅನ್ನು ಈ ಕೆಳಕಂಡಂತೆ ನಿಭಾಯಿಸುವರು -

1. ಅಂತಹ ತೆರಿಗೆ ಕಡಿತ ಮಾಡಿರುವವರು ಕಡ್ಡಾಯವಾಗಿ ಸೆಕ್ಷನ್ 24ರಡಿ ನೋಂದಾಯಿತರಾಗಬೇಕು.
2. ಟಿಡಿಎಸ್ ವಸೂಲು ಮಾಡಿದ ತಿಂಗಳಿನ ಮುಂದಿನ ತಿಂಗಳ 10ನೇ ದಿನಾಂಕದೊಳಗೆ ಆ ಟಿಡಿಎಸ್ ಮೊತ್ತವನ್ನು ಜಿಎಸ್‌ಟಿಆರ್-7 ರಲ್ಲಿ ಲೆಕ್ಕ ತೋರಿಸಿ, ಸರ್ಕಾರಕ್ಕೆ ಪಾವತಿಸಬೇಕು.
3. ಪೂರೈಕೆದಾರರ ನಗದು ಲೆಡ್ಜರ್ ನಲ್ಲಿ ಅಂತಹ ಟಿಡಿಎಸ್ ಮೊತ್ತವು ಸೇರಲಾಗುತ್ತದೆ.
4. ಪೂರೈಕೆದಾರರಿಗೆ ಟಿಡಿಎಸ್ ಮೊತ್ತದ ಕಡಿತದ 5 ದಿನದೊಳಗಾಗಿ ಟಿಡಿಎಸ್ ಪ್ರಮಾಣ ಪತ್ರವನ್ನು ಜಾರಿಗೊಳಿಸಬೇಕಾಗುತ್ತದೆ, ಇಲ್ಲವೇ ದಿನಕ್ಕೆ ರೂ.100ರಂತೆ ಗರಿಷ್ಠ ರೂ.5000ವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

**ಪ್ರಶ್ನೆ 26:** ಮೂಲದಲ್ಲಿ ತೆರಿಗೆ ವಸೂಲಿ (TCS) ಎಂದರೇನು?

**ಉತ್ತರ:** ಸೆಕ್ಷನ್ 89ರ ಅನ್ವಯ ವಿ-ವಾಣಿಜ್ಯ ನಿರ್ವಹಣಾಕಾರ ತನ್ಮೂಲಕ ಪೂರೈಕೆಯಾದ ಸರಕು ಅಥವಾ ಸೇವೆಗಳ ವಿಚಾರದಲ್ಲಿ ತಾನೇ ಗ್ರಾಹಕನಿಂದ ನಿಮಿತ್ತವನ್ನು ಸಂಗ್ರಹಿಸುವಲ್ಲಿ ವಾಸ್ತವಿಕ ಪೂರೈಕೆದಾರನಿಂದ ಆ ಪೂರೈಕೆಯ ನಿವ್ವಳ ಮೌಲ್ಯದ ಶೇಕಡಾ 1ಕ್ಕಿಂತ ಹೆಚ್ಚಿರದ ಮೊತ್ತವನ್ನು ವಸೂಲಿ ಮಾಡಬೇಕು. ಈ ರೀತಿಯಾಗಿ ವಸೂಲಿ ಮಾಡಿದ ಮೊತ್ತವನ್ನು ಮೂಲದಲ್ಲಿ ತೆರಿಗೆ ವಸೂಲಿ (TCS) ಎಂದು ಕರೆಯಲಾಗುತ್ತದೆ. ವಿ-ವಾಣಿಜ್ಯ ನಿರ್ವಹಣಾಕಾರ ಮೂಲಕ ಹಿಡಿದಿರುವಂತಹ ಈ ಮೊತ್ತವನ್ನು ಸಂಬಂಧಿತ ಜಿಎಸ್‌ಟಿ ಖಾತೆಗೆ ಮುಂದಿನ ತಿಂಗಳ 10 ನೇ ತಾರೀಖಿನ ಒಳಗೆ ವರ್ಗಾಯಿಸ ಬೇಕಾಗುತ್ತದೆ. ಪೂರೈಕೆದಾರರ ನಗದು ಲೆಡ್ಜರ್ ನಲ್ಲಿ ಅಂತಹ ಟಿಡಿಎಸ್ ಮೊತ್ತವು ಸೇರಲಾಗುತ್ತದೆ.

**ಪ್ರಶ್ನೆ 27:** “ತೆರಿಗೆಗೊಳಪಡುವ ಪೂರೈಕೆಯ ನಿವ್ವಳ ಮೌಲ್ಯ” ಎಂದರೇನು?

**ಉತ್ತರ:** “ತೆರಿಗೆಗೊಳಪಡುವ ಪೂರೈಕೆಯ ನಿವ್ವಳ ಮೌಲ್ಯ” ಎಂದರೆ ತಿಂಗಳೊಂದರಲ್ಲಿ ತನ್ಮೂಲಕ ಪೂರೈಕೆ ಮಾಡಿದ ಎಲ್ಲಾ ನೋಂದಾಯಿತ ವ್ಯಕ್ತಿಗಳ ತೆರಿಗೆಗೊಳಪಡುವ ಸರಕು/ಸೇವೆಗಳ ಪೂರೈಕೆಗಳ ಒಟ್ಟು ಮೌಲ್ಯದಿಂದ (ಸಂಪೂರ್ಣವಾಗಿ ವಿ-ವಾಣಿಜ್ಯ ನಿರ್ವಹಣಾಕಾರನೇ ತೆರಿಗೆ ಪಾವತಿಸಬೇಕಾದ ಸೇವೆಗಳನ್ನು ಹೊರತುಪಡಿಸಿ) ಆ ತಿಂಗಳಲ್ಲಿ ಹಿಂತಿರುಗಿಸಲ್ಪಟ್ಟ ತೆರಿಗೆಗೊಳಪಡುವ ಪೂರೈಕೆಗಳ ಒಟ್ಟು ಮೌಲ್ಯವನ್ನು ಕಳೆದು ಲಭ್ಯವಾಗುವ ಮೌಲ್ಯ.

**ಪ್ರಶ್ನೆ 26:** ಜಿಎಸ್‌ಟಿಎನ್ ನಲ್ಲಿ ಜಿಎಸ್‌ಟಿಯನ್ನು ಪಾವತಿಸಲು ಕ್ರೆಡಿಟ್‌ಕಾರ್ಡ್ ನ್ನು ಮುಂಚಿತವಾಗಿ ನೋಂದಾಯಿಸುವುದು ಅವಶ್ಯಕವೇ?

**ಉತ್ತರ:** ಹೌದು. ತೆರಿಗೆದಾರರು ತೆರಿಗೆ ಪಾವತಿಗೆ ಉಪಯೋಗ ಮಾಡುವ ತಮ್ಮ ಕ್ರೆಡಿಟ್‌ಕಾರ್ಡ್ ಅನ್ನು ಮುಂಚಿತವಾಗಿಯೇ ಸಾಮಾನ್ಯ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಕ್ರೆಡಿಟ್ ಕಾರ್ಡ್ ಸೇವೆಯನ್ನು ಪೂರೈಸುವ ಪೂರೈಕೆದಾರರಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಶೀಲಿಸುವ ಸಲುವಾಗಿ ಜಿಎಸ್‌ಟಿಎನ್ ಬ್ಯಾಂಕುಗಳಲ್ಲಿ ಪ್ರತ್ಯೇಕ ವ್ಯವಸ್ಥೆಗಳನ್ನು ನಿರ್ಮಿಸಲು ಜಿಎಸ್‌ಟಿಎನ್ ಯೋಜಿಸಬಹುದು. ಕ್ರೆಡಿಟ್ ಕಾರ್ಡ್‌ಗಳ ಮೂಲಕ ಯಾವುದೇ ಮೊತ್ತದ ಪರಿಮಿತಿ ಇಲ್ಲದೆಯೇ ವ್ಯವಹಾರವನ್ನು ಸುಲಭವಾಗಿ ಮಾಡಲು ಇದು ಅನುವು ಮಾಡಿಕೊಡುತ್ತದೆ.

\*\*\*\*\*

## 8. ಇ-ಕಾಮರ್ಸ್

ಪ್ರಶ್ನೆ 1 : ಇ-ಕಾಮರ್ಸ್ (ವಿದ್ಯುನ್ಮಾನ ವಾಣಿಜ್ಯೋದ್ಯಮ) ಎಂದರೇನು?

ಉತ್ತರ: ಡಿಜಿಟಲ್ ಸರಕುಗಳನ್ನು ಒಳಗೊಂಡು ಸರಕುಗಳ ಮತ್ತು/ಅಥವಾ ಸೇವೆಗಳ ಅಥವಾ ಅವೆರಡರ ಪೂರೈಕೆ, ಒಂದು ಡಿಜಿಟಲ್ ಅಥವಾ ವಿದ್ಯುನ್ಮಾನ ಮಾಹಿತಿ ಸಂಪರ್ಕ ಜಾಲದ ಮುಖಾಂತರ ಆಗುವುದನ್ನು ಇ-ಕಾಮರ್ಸ್ (ವಿ-ವಾಣಿಜ್ಯ) ಎಂದು ವ್ಯಾಖ್ಯಾನಿಸಲಾಗಿದೆ.

ಪ್ರಶ್ನೆ 2 : ಇ-ಕಾಮರ್ಸ್ (ವಿ-ವಾಣಿಜ್ಯ) ನಿರ್ವಹಣಾಕಾರ ಯಾರು?

ಉತ್ತರ: ಯಾವುದೇ ವ್ಯಕ್ತಿ ಇ-ಕಾಮರ್ಸ್(ವಿ-ವಾಣಿಜ್ಯ)ಕ್ಕಾಗಿ ಒಂದು ಡಿಜಿಟಲ್ ಅಥವಾ ವಿದ್ಯುನ್ಮಾನ ವ್ಯವಸ್ಥೆಯ ಅಥವಾ ಸೌಲಭ್ಯದ ಸ್ವಾಯತ್ತೆಯನ್ನು ಹೊಂದಿರುವವನು, ನಿರ್ವಹಣೆ ನಡೆಸುತ್ತಿರುವವನು ಅಥವಾ ನಿಯಂತ್ರಿಸುತ್ತಿರುವವನು ಎಂದು ಇ-ಕಾಮರ್ಸ್ (ವಿ-ವಾಣಿಜ್ಯ) ನಿರ್ವಹಣಾಕಾರನನ್ನು ವ್ಯಾಖ್ಯಾನಿಸಲಾಗಿದೆ.

ಪ್ರಶ್ನೆ 3 : ವಿ-ವಾಣಿಜ್ಯ ನಿರ್ವಹಣಾಕಾರ ನೊಂದಾಯಿಸಿಕೊಳ್ಳಬೇಕಾದದ್ದು ಕಡ್ಡಾಯವೇ?

ಉತ್ತರ: ಹೌದು. ವಿ-ವಾಣಿಜ್ಯ ನಿರ್ವಹಣಾಕಾರರಿಗೆ ಅನುಶಾಶಿತ ಮಿತಿ ವಿನಾಯ್ತಿಯ ಲಾಭ ಲಭ್ಯವಿರುವುದಿಲ್ಲ ಮತ್ತು ಅವರು ಪೂರೈಕೆ ಮಾಡಿದ ಮೊಬಲಗನ್ನು ಪರಿಗಣಿಸದೆ ನೊಂದಾಯಿಸಿಕೊಳ್ಳಲೇಬೇಕು.

ಪ್ರಶ್ನೆ 4 : ವಿ-ವಾಣಿಜ್ಯೋದ್ಯಮದ ಮೂಲಕ ಸರಕು ಮತ್ತು ಸೇವೆಗಳ ಪೂರೈಕೆ ಕೈಗೊಳ್ಳುವ ಪೂರೈಕೆದಾರನು ಅನುಶಾಶಿತ ಮಿತಿ ವಿನಾಯ್ತಿಯ ಲಾಭಕ್ಕೆ ಅರ್ಹನಿರುವನೇ?

**ಉತ್ತರ:** ಇಲ್ಲ. ವಿ-ವಾಣಿಜ್ಯ ನಿರ್ವಹಣಾಕಾರರಿಗೆ ಅನುಶಾಶಿತ ಮಿತಿ ವಿನಾಯ್ತಿಯ ಲಾಭ ಲಭ್ಯವಿರುವುದಿಲ್ಲ ಮತ್ತು ಅವರು ಪೂರೈಕೆ ಮಾಡಿದ ಮೊಬಲಗನ್ನು ಪರಿಗಣಿಸದೆ ನೊಂದಾಯಿಸಿಕೊಳ್ಳಲೇಬೇಕು. ಆದರೆ ಇದು ಕೇವಲ ಮೂಲದಲ್ಲೇ ತೆರಿಗೆ ಕಡಿತಗೊಳಿಸಬೇಕಾದ ವಿ-ವಾಣಿಜ್ಯ ನಿರ್ವಹಣಾಕಾರರ ಮೂಲಕ ಪೂರೈಕೆ ಮಾಡಿದಲ್ಲಿ ಅನ್ವಯವಾಗುತ್ತದೆ.

**ಪ್ರಶ್ನೆ 5:** ವಾಸ್ತವಿಕ ಪೂರೈಕೆದಾರನ ಬದಲಾಗಿ ವಿ-ವಾಣಿಜ್ಯ ನಿರ್ವಹಣಾಕಾರನು ತನ್ಮೂಲಕ ಪೂರೈಕೆಯಾದ ಸರಕು ಅಥವಾ ಸೇವೆಗಳ ಮೇಲೆ ತೆರಿಗೆ ವಾವತಿಸಬೇಕೆ?

**ಉತ್ತರ:** ಹೌದು. ಆದರೆ ಇದು ಕೇವಲ ಕೆಲವು ಸೂಚಿಸಲ್ಪಡುವ ಪೂರೈಕೆಗಳ ವಿಚಾರದಲ್ಲಿ. ಆ ಬಗೆಯ ಪ್ರಕರಣಗಳಲ್ಲಿ ತೆರಿಗೆಯನ್ನು ವಿ-ವಾಣಿಜ್ಯ ನಿರ್ವಹಣಾಕಾರನು ಪಾವತಿಸಬೇಕಾಗಿದ್ದು, ಕಾನೂನಿನ ಎಲ್ಲ ಪ್ರಾವಧಾನಗಳು ತಾನೇ ತೆರಿಗೆ ಪಾವತಿಸಬೇಕಾದವನು ಎಂಬಂತೆ ವಿ-ವಾಣಿಜ್ಯ ನಿರ್ವಹಣಾಕಾರನಿಗೆ ಅನ್ವಯವಾಗುತ್ತದೆ.

**ಪ್ರಶ್ನೆ 6:** ಸೂಚಿಸಲ್ಪಡುವ ಪೂರೈಕೆಗಳ ವಿಚಾರದಲ್ಲಿ ತನ್ಮೂಲಕ ಪೂರೈಕೆಯಾದ ಸರಕು ಅಥವಾ ಸೇವೆಗಳ ಮೇಲೆ ತೆರಿಗೆ ವಾವತಿಸಬೇಕಾದ ವಿ-ವಾಣಿಜ್ಯ ನಿರ್ವಹಣಾಕಾರನಿಗೆ ಅನುಶಾಶಿತ ಮಿತಿ ವಿನಾಯ್ತಿಯ ಲಾಭ ಲಭ್ಯವಿರುವುದೇ?

**ಉತ್ತರ:** ಇಲ್ಲ. ಸೂಚಿಸಲ್ಪಡುವ ಪೂರೈಕೆಗಳ ವಿಚಾರದಲ್ಲಿ ತನ್ಮೂಲಕ ಪೂರೈಕೆಯಾದ ಸರಕು ಅಥವಾ ಸೇವೆಗಳ ಮೇಲೆ ತೆರಿಗೆ ವಾವತಿಸಬೇಕಾದ ವಿ-ವಾಣಿಜ್ಯ ನಿರ್ವಹಣಾಕಾರನಿಗೆ ಅನುಶಾಶಿತ ಮಿತಿ ವಿನಾಯ್ತಿಯ ಲಾಭ ಲಭ್ಯವಿರುವುದಿಲ್ಲ.

**ಪ್ರಶ್ನೆ 7:** ಮೂಲದಲ್ಲಿ ತೆರಿಗೆ ವಸೂಲಿ (TCS) ಎಂದರೇನು?

**ಉತ್ತರ:** ವಿ-ವಾಣಿಜ್ಯ ನಿರ್ವಹಣಾಕಾರ ತನ್ಮೂಲಕ ಪುರೈಕೆಯಾದ ಸರಕು ಅಥವಾ ಸೇವೆಗಳ ವಿಚಾರದಲ್ಲಿ ತಾನೇ ಗ್ರಾಹಕನಿಂದ ನಿಮಿತ್ತವನ್ನು ಸಂಗ್ರಹಿಸುವಲ್ಲಿ ವಾಸ್ತವಿಕ ಪುರೈಕೆದಾರನಿಂದ ಆ ಪುರೈಕೆಯ ನಿವ್ವಳ ಮೌಲ್ಯದ ಶೇಕಡಾ 1ಕ್ಕಿಂತ ಹೆಚ್ಚಿರದ ಮೊತ್ತವನ್ನು ವಸೂಲಿ ಮಾಡಬೇಕು. ಈ ರೀತಿಯಾಗಿ ವಸೂಲಿ ಮಾಡಿದ ಮೊತ್ತವನ್ನು ಮೂಲದಲ್ಲಿ ತೆರಿಗೆ ವಸೂಲಿ (TCS) ಎಂದು ಕರೆಯಲಾಗುತ್ತದೆ.

**ಪ್ರಶ್ನೆ 8:** ಸರಕುಗಳನ್ನು ಹಿಂತಿರುಗಿಸುವ ಪ್ರಕ್ರಿಯೆ ವಿ-ವಾಣಿಜ್ಯ ಉದ್ಯಮದಲ್ಲಿ ಸರ್ವೇ ಸಾಮಾನ್ಯ. ಈ ಬಗೆಯ ಹಿಂಪಡೆಯುವಿಕೆಗಳನ್ನು ಹೇಗೆ ಸರಿಪಡಿಸಬಹುದು?

**ಉತ್ತರ:** ವಿ-ವಾಣಿಜ್ಯ ನಿರ್ವಹಣಾಕಾರ ತೆರಿಗೆಗೊಳಪಡುವ ಪುರೈಕೆಯ ನಿವ್ವಳ ಮೌಲ್ಯದ ಮೇಲೆ ಮಾತ್ರ ಮೂಲದಲ್ಲಿ ತೆರಿಗೆ ವಸೂಲಿ ಮಾಡಬೇಕು. ಹಾಗಾಗಿ ಹಿಂಪಡೆಯುವಿಕೆಗಳ ಮೌಲ್ಯವನ್ನು ತೆರಿಗೆಗೊಳಪಡುವ ಪುರೈಕೆಯ ಕ್ರೋಡಿತ ಮೌಲ್ಯದಲ್ಲಿ ಸರಿಪಡಿಸಬಹುದು.

**ಪ್ರಶ್ನೆ 9:** “ತೆರಿಗೆಗೊಳಪಡುವ ಪುರೈಕೆಯ ನಿವ್ವಳ ಮೌಲ್ಯ” ಎಂದರೇನು?

**ಉತ್ತರ:** “ತೆರಿಗೆಗೊಳಪಡುವ ಪುರೈಕೆಯ ನಿವ್ವಳ ಮೌಲ್ಯ” ಎಂದರೆ ತಿಂಗಳೊಂದರಲ್ಲಿ ತನ್ಮೂಲಕ ಪುರೈಕೆ ಮಾಡಿದ ಎಲ್ಲಾ ನೋಂದಾಯಿತ ವ್ಯಕ್ತಿಗಳ ತೆರಿಗೆಗೊಳಪಡುವ ಸರಕು/ಸೇವೆಗಳ ಪುರೈಕೆಗಳ ಒಟ್ಟು ಮೌಲ್ಯದಿಂದ (ಸಂಪೂರ್ಣವಾಗಿ ವಿ-ವಾಣಿಜ್ಯ ನಿರ್ವಹಣಾಕಾರನೇ ತೆರಿಗೆ ಪಾವತಿಸಬೇಕಾದ ಸೇವೆಗಳನ್ನು ಹೊರತುಪಡಿಸಿ) ಆ ತಿಂಗಳಲ್ಲಿ ಹಿಂತಿರುಗಿಸಲ್ಪಟ್ಟ ತೆರಿಗೆಗೊಳಪಡುವ ಪುರೈಕೆಗಳ ಒಟ್ಟು ಮೌಲ್ಯವನ್ನು ಕಳೆದು ಲಭ್ಯವಾಗುವ ಮೌಲ್ಯ.

**ಪ್ರಶ್ನೆ 10:** ಪ್ರತಿಯೊಬ್ಬ ವಿ-ವಾಣಿಜ್ಯ ನಿರ್ವಹಣಾಕಾರನೂ ವಾಸ್ತವಿಕ ಪುರೈಕೆದಾರನ ಪರವಾಗಿ ಮೂಲದಲ್ಲಿ ತೆರಿಗೆ ವಸೂಲಿ ಮಾಡಬೇಕೆ?

**ಉತ್ತರ:** ಹೌದು. ತಾನೇ ಗ್ರಾಹಕನಿಂದ ನಿಮಿತ್ತವನ್ನು ಸಂಗ್ರಹಿಸುವಲ್ಲಿ ಪ್ರತಿಯೊಬ್ಬ ವಿ-ವಾಣಿಜ್ಯ ನಿರ್ವಹಣಾಕಾರನೂ ವಾಸ್ತವಿಕ ಪುರೈಕೆದಾರನ ಪರವಾಗಿ ಮೂಲದಲ್ಲಿ ತೆರಿಗೆ ವಸೂಲಿ ಮಾಡಬೇಕು.

**ಪ್ರಶ್ನೆ 11:** ವಿ-ವಾಣಿಜ್ಯ ನಿರ್ವಹಣಾಕಾರನು ಯಾವ ಸಮಯದಲ್ಲಿ ಈ ಬಗೆಯ ವಸೂಲಿ ಮಾಡಬೇಕು?

**ಉತ್ತರ:** ವಿ-ವಾಣಿಜ್ಯ ನಿರ್ವಹಣಾಕಾರನು ಪೂರೈಕೆಯಾದ ತಿಂಗಳಿನಲ್ಲಿ ಈ ಬಗೆಯ ವಸೂಲಿ ಮಾಡಬೇಕು

**ಪ್ರಶ್ನೆ 12:** ವಸೂಲಿ ಮಾಡಿದ ತೆರಿಗೆಯನ್ನು ಯಾವ ಸಮಯದೊಳಗೆ ವಿ-ವಾಣಿಜ್ಯ ನಿರ್ವಹಣಾಕಾರನು ಸರ್ಕಾರದ ಖಾತೆಗೆ ಜಮೆ ಮಾಡಬೇಕು?

**ಉತ್ತರ:** ವಿ-ವಾಣಿಜ್ಯ ನಿರ್ವಹಣಾಕಾರ ವಸೂಲಿ ಮಾಡಿದ ಮೊತ್ತವನ್ನು ವಸೂಲಿ ಮಾಡಿದ ನಿರ್ದಿಷ್ಟ ತಿಂಗಳು ಮುಗಿದ 10 ದಿನಗಳೊಳಗೆ ಸಂಬಂಧಪಟ್ಟ ಸರ್ಕಾರದ ಖಾತೆಗೆ ಜಮಾ ಮಾಡಬೇಕು.

**ಪ್ರಶ್ನೆ 13:** ವಾಸ್ತವಿಕ ಪೂರೈಕೆದಾರರು ಈ TCSನ ಜಮೆಯನ್ನು ಹೇಗೆ ಪಡೆಯಬಹುದು?

**ಉತ್ತರ:** ವಿ-ವಾಣಿಜ್ಯ ನಿರ್ವಹಣಾಕಾರನ ಮೂಲಕ ಸೂಕ್ತ ಸರ್ಕಾರಿ ಖಾತೆಗೆ ಜಮೆ ಮಾಡಿದ TCS ಮೊತ್ತವು ವಿ-ವಾಣಿಜ್ಯ ನಿರ್ವಹಣಾಕಾರನು ಸಲ್ಲಿಸಿದ ಮಾಹಿತಿ ವಿವರದ ಪ್ರಕಾರ ವಾಸ್ತವಿಕ ನೋಂದಾಯಿತ ಪೂರೈಕೆದಾರರ ನಗದು ಲೆಡ್ಜರ್‌ನಲ್ಲಿ ಗುರುತಾಗಿರುತ್ತದೆ.



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಾಸ್ತವಿಕ ಪೂರೈಕೆದಾರರಿಂದ ಪೂರೈಕೆಯಾದ ಸರಕು/ಸೇವೆಗಳ ತೆರಿಗೆ ಬಾಧ್ಯತೆಯ ಸಮಯದಲ್ಲಿ ಇದನ್ನು ಬಳಸಬಹುದು.

**ಪ್ರಶ್ನೆ 14:** ವಿ-ವಾಣಿಜ್ಯ ನಿರ್ವಹಣಾಕಾರ ಯಾವುದಾದರೂ ಮಾಹಿತಿ-ವಿವರಗಳ ನೀಡಬೇಕೇ? ಅಂತಹ ಮಾಹಿತಿ-ವಿವರಗಳಲ್ಲಿ ಯಾವ ಯಾವ ವಿವರಗಳ ನೀಡಬೇಕು?

**ಉತ್ತರ:** ಹೌದು, ಪ್ರತಿಯೊಬ್ಬ ವಿ-ವಾಣಿಜ್ಯ ನಿರ್ವಹಣಾಕಾರ ಒಂದು ಮಾಹಿತಿ ವಿವರದ ಪಟ್ಟಿಯನ್ನು ವಿದ್ಯುನ್ಮಾನದ ಮೂಲಕ ನೀಡಬೇಕು. ಅದರಲ್ಲಿ ನಿರ್ದಿಷ್ಟ ತಿಂಗಳಿನಲ್ಲಿ ತನ್ಮೂಲಕ ಪೂರೈಸಲಾದ ಹಾಗೂ ಹಿಂತಿರುಗಿಸಲಾದ ಸರಕುಗಳ ಮತ್ತು/ಅಥವಾ ಸೇವೆಗಳ ವಿವರಗಳು ಮತ್ತು ಮೂಲದಲ್ಲಿ ವಸೂಲಿ ಮಾಡಿದ ತೆರಿಗೆಯ ಮೊತ್ತದ ವಿವರಗಳನ್ನು ನಮೂದಿಸಿ ನಿರ್ದಿಷ್ಟ ತಿಂಗಳು ಕಳೆದ 10 ದಿನಗಳೊಳಗಾಗಿ ಸಲ್ಲಿಸಬೇಕು. ವಿ-ವಾಣಿಜ್ಯ ನಿರ್ವಹಣಾಕಾರ ತೆರಿಗೆ ಪಾವತಿಸಲಾದ ಆರ್ಥಿಕ ವರ್ಷದ ನಂತರದ ಡಿಸೆಂಬರ್ 31ರೊಳಗೆ ಒಂದು ವಾರ್ಷಿಕ ರಿಟರ್ನ್ ಕೂಡ ಸಲ್ಲಿಸಬೇಕಾಗಿರುತ್ತದೆ.

**ಪ್ರಶ್ನೆ 15:** ವಿ-ವಾಣಿಜ್ಯದ ವ್ಯವಸ್ಥೆಯಲ್ಲಿ ಹೊಂದಿಸುವ ಪರಿಕಲ್ಪನೆ ಏನು ಮತ್ತು ಇದು ಹೇಗೆ ಕಾರ್ಯ ಸಿದ್ಧಿಯಾಗುತ್ತದೆ?

**ಉತ್ತರ:** ಒಂದು ನಿರ್ದಿಷ್ಟ ತಿಂಗಳಿನಲ್ಲಿ ಪ್ರತಿಯೊಬ್ಬ ವಿ-ವಾಣಿಜ್ಯ ನಿರ್ವಹಣಾಕಾರ ಮಾಡಿದ ಪೂರೈಕೆಗಳ ಮತ್ತು ವಸೂಲಿ ಮಾಡಿದ ಮೊತ್ತದ ಕುರಿತು ಆತನು ತನ್ನ ಮಾಹಿತಿ ವಿವರಣಾ ಪಟ್ಟಿಯಲ್ಲಿ ನಮೂದಿಸಿದ ವಿವರಗಳನ್ನು, ವಾಸ್ತವ ಪೂರೈಕೆದಾರನು ಸಲ್ಲಿಸಿದ ನಿರ್ದಿಷ್ಟ ತಿಂಗಳಲ್ಲಿ ಅಥವಾ ಹಿಂದಿನ ತಿಂಗಳುಗಳಲ್ಲಿನ ಸಪ್ರಮಾಣಿತ ರಿಟರ್ನ್ ಗಳಲ್ಲಿ ಹೊರಸಾಗಿಸಿದ ಪೂರೈಕೆಗಳ ವಿವರಗಳೊಡನೆ ಹೊಂದಿಸಲಾಗುವುದು. ಒಂದು ವೇಳೆ ವಿ-ವಾಣಿಜ್ಯ ನಿರ್ವಹಣಾಕಾರ ಸಲ್ಲಿಸಿದ ವಿವರಗಳು ಮತ್ತು ವಾಸ್ತವ ಪೂರೈಕೆದಾರ ಸಲ್ಲಿಸಿದ ಸಪ್ರಮಾಣ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಿವರಗಳು ತಾಳೆ ಹೊಂದದಿದ್ದಲ್ಲಿ ಇಬ್ಬರಿಗೂ ಕೂಡ ವಿವರಗಳಲ್ಲಿ ಕಂಡು ಬಂದ ವ್ಯತ್ಯಾಸಗಳನ್ನು ತಿಳಿಸಲಾಗುತ್ತದೆ.

**ಪ್ರಶ್ನೆ 16:** ಒಂದು ವೇಳೆ ವಿವರಗಳು ಹೊಂದಾಣಿಕೆ ಆಗದೆ ಹಾಗೆಯೇ ಉಳಿದು ಬಿಟ್ಟರೆ ಏನಾಗುತ್ತದೆ?

**ಉತ್ತರ:** ಯಾವ ಹಣ ಸಂದಾಯದ ವಿವರಗಳು ಹೊಂದಾಣಿಕೆಯಾಗಿಲ್ಲವೆಂದು ತಿಳಿಸಲಾಗಿದ್ದು, ಆ ಬಗೆಯಲ್ಲಿ ತಿಳಿಸಲಾದ ತಿಂಗಳಿನ ಸಪ್ರಮಾಣಿತ ರಿಟರ್ನಲ್ಲಿ ಆ ದೋಷವನ್ನು ಸರಿಪಡಿಸಲಾಗದಿದ್ದಲ್ಲಿ, ದೋಷ ಕಂಡುಬಂದ ನಿರ್ದಿಷ್ಟ ತಿಂಗಳಿನ ನಂತರದ ಮುಂದಿನ ತಿಂಗಳಿನ ಹೊರಗುಳಿ ಪೂರೈಕೆಯ ಭಾದ್ಯತೆಗೆ ದೋಷಪೂರಿತ ಪೂರೈಕೆಯ ಮೌಲ್ಯವನ್ನು ಸೇರಿಸಲಾಗುತ್ತದೆ. ಯಾವ ಸಂಬಂಧಪಟ್ಟ ವಾಸ್ತವ ಮಾರಾಟಗಾರನ ಸಪ್ರಮಾಣಿತ ರಿಟರ್ನಲ್ಲಿ ಈ ವ್ಯತ್ಯಾಸ ಕಂಡು ಬಂದಿದೆಯೋ ಮತ್ತು ಅದನ್ನು ಹೊರಗುಳಿ ಪೂರೈಕೆಯ ಭಾದ್ಯತೆಗೆ ಸೇರಿಸಲಾಗಿದೆಯೋ ಆತ ಆ ಮಾರಾಟಕ್ಕೆ ಸಂಬಂಧಪಟ್ಟ ತೆರಿಗೆಯನ್ನು ಅಂತಹ ತೆರಿಗೆ ಪಾವತಿಸದೇ ಇದ್ದ ದಿನದಿಂದ ವಾಸ್ತವವಾಗಿ ಪಾವತಿಸುವ ದಿನಾಂಕದವರೆಗಿನ ಬಡ್ಡಿಯ ಸಮೇತ ಪಾವತಿಸಬೇಕಾಗುತ್ತದೆ.

**ಪ್ರಶ್ನೆ 17:** ತೆರಿಗೆ ಅಧಿಕಾರಿಗಳಿಗೆ ಈ ಬಗೆಯಲ್ಲಿ ಯಾವುದಾದರೂ ಹೆಚ್ಚಿನ ಅಧಿಕಾರಗಳು ನೀಡಲಾಗಿದೆಯೇ?

**ಉತ್ತರ:** ಉಪ ಆಯುಕ್ತರು ಅಥವಾ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳು ವಿ-ವಾಣಿಜ್ಯ ನಿರ್ವಹಣಾಕಾರನಿಗೆ ಸೂಚಿತ ವಿವರಗಳನ್ನು ನೀಡುವಂತೆ ನೋಟೀಸ್ ನೀಡಬಹುದು. ಈ ಬಗೆಯ ನೋಟೀಸ್ ಜಾರಿಯಾದ ದಿನದಿಂದ 15 ದಿನದೊಳಗೆ (ರಜಾ ದಿನ ಹೊರತು ಪಡಿಸಿ) ವಿವರಗಳನ್ನು ನೀಡಬೇಕು.

\*\*\*\*\*

## 9. ಬಿಡಿಗೇಲಸ

**ಪ್ರಶ್ನೆ 1:** “ಬಿಡಿಗೇಲಸ” ಎಂದರೇನು?

**ಉತ್ತರ:** “ಬಿಡಿಗೇಲಸ” ಎಂದರೆ ಒಬ್ಬ ವ್ಯಕ್ತಿ ತನ್ನ ಸ್ವಾಮ್ಯವಲ್ಲದ ಮತ್ತೊಬ್ಬ ನೊಂದಾಯಿತ ತೆರಿಗೆಗಾರನ ಸ್ವಾಮ್ಯದ ವಸ್ತುವನ್ನು ಯಾವುದಾದರೂ ಸಂಸ್ಕರಣೆಗೆ ಅಥವಾ ಪ್ರಕ್ರಿಯೆಯ ಕೆಲಸದ ಜವಾಬ್ದಾರಿ ತೆಗೆದುಕೊಳ್ಳುವುದು. ಮತ್ತೊಬ್ಬ ವ್ಯಕ್ತಿಯ ಸ್ವಾಮ್ಯದ ಸರಕನ್ನು ಸಂಸ್ಕರಿಸುವ ಅಥವಾ ಉಪಚರಿಸುವ ವ್ಯಕ್ತಿಯನ್ನು “ಬಿಡಿ-ಕೆಲಸಗಾರ” ಎಂದು ಮತ್ತು ಸರಕಿನ ಸ್ವಾಮ್ಯ ಹೊಂದಿರುವವನನ್ನು “ಮೂಲ ಪೂರೈಕೆದಾರ” ಎನ್ನುತ್ತೇವೆ.

ಈ ವ್ಯಾಖ್ಯಾನವು 23ನೇ ಮಾರ್ಚ್, 1986ರ ಅಧಿಸೂಚನೆ ಸಂಖ್ಯೆ. 214/86-CEರಲ್ಲಿ ನೀಡಿರುವ ವ್ಯಾಖ್ಯಾನಕ್ಕಿಂತ ಹೆಚ್ಚು ವ್ಯಾಪಕವಾಗಿದೆ. ಆ ಅಧಿಸೂಚನೆಯಲ್ಲಿನ ವ್ಯಾಖ್ಯಾನ ಬಿಡಿಗೇಲಸದ ಪ್ರಕ್ರಿಯೆಯನ್ನು ಕೂಡ ಒಂದು ಉತ್ಪಾದನಾ ಪ್ರಕ್ರಿಯೆಯೇ ಎನ್ನುವುದನ್ನು ಖಚಿತಪಡಿಸುತ್ತದೆ. ಹೀಗೆ, ಬಿಡಿಗೇಲಸದ ವ್ಯಾಖ್ಯಾನವೇ ಜಿಎಸ್‌ಟಿಯಡಿ ಬಿಡಿಗೇಲಸಕ್ಕೆ ಸಂಬಂಧಪಟ್ಟ ತೆರಿಗೆಯ ಮೂಲ ಯೋಜನೆಯಲ್ಲಿನ ಬದಲಾವಣೆಯನ್ನು ಅಭಿವ್ಯಕ್ತಿಸುತ್ತದೆ.

**ಪ್ರಶ್ನೆ 2:** ತೆರಿಗೆಗೊಳಪಡುವ ವ್ಯಕ್ತಿಯಿಂದ ಬಿಡಿಗೇಲಸಗಾರನಿಗೆ ಕಳುಹಿಸಿದ ಸರಕುಗಳನ್ನು ಪೂರೈಕೆ ಎಂದು ಪರಿಭಾವಿಸಿ ಜಿಎಸ್‌ಟಿ ವಿಧಿಸಲಾಗುವುದೇ? ಏಕೆ?

**ಉತ್ತರ:** ಪೂರೈಕೆಯು ಮಾರಾಟ, ವಿನಿಮಯ, ಗುತ್ತಿಗೆ, ಅದಲು-ಬದಲು ಮುಂತಾದ ಎಲ್ಲಾ ಕಾರ್ಯಚಟುವಟಿಕೆಗಳನ್ನು ತನ್ನಲ್ಲಿ ಒಳಗೊಂಡಿರುವುದರಿಂದ ಇದನ್ನೂ ಪೂರೈಕೆಯೆಂದು ಪರಿಗಣಿಸಲಾಗುವುದು. ಆದರೆ ಮೂಲ ಪೂರೈಕೆದಾರ ಮೊದಲೇ ಸೂಚಿಸಿ ನಿಗದಿ ಪಡಿಸಿದ ಷರತ್ತುಗಳನ್ನು ಪೂರೈಸಿ ತೆರಿಗೆ ಪಾವತಿಸದೆಯೇ ಬಿಡಿಗೇಲಸಕ್ಕೆ ಯಾವುದೇ ಹೂಡುವಳಿ/ಬಂಡವಾಳ ಸರಕನ್ನು ಕಳುಹಿಸಬಹುದು. ಈ ರೀತಿ ಕಳುಹಿಸಿದ ಹೂಡುವಳಿ/ಬಂಡವಾಳ ಸರಕುಗಳನ್ನು ಕಳುಹಿಸಿದ ದಿನದಿಂದ ಒಂದು/ಮೂರು ವರ್ಷಗಳ ಒಳಗೆ ಅಥವಾ ಬಿಡಿಗೇಲಸ ಮುಗಿದ ನಂತರ ಹಿಂಪಡೆಯಬೇಕು. ಇಲ್ಲವಾದಲ್ಲಿ ಅವುಗಳನ್ನು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕಳುಹಿಸಿದ ದಿನದಿಂದ ಒಂದು/ಮೂರು ವರ್ಷಗಳ ನಂತರದಲ್ಲಿ ಅವುಗಳನ್ನು ಪೂರೈಕೆ ಎಂದು ಪರಿಭಾವಿಸಿ ಭಾರತದ ಒಳಗಾದರೆ ತೆರಿಗೆ ಪಾವತಿಸಬೇಕು, ಭಾರತದ ಹೊರಗಾದರೆ ತೆರಿಗೆ ಪಾವತಿಸಿ ಅಥವಾ ಪಾವತಿಸದೇ ನಿಮಯಗಳಿಗೆ ಅನುಸಾರ ರಫ್ತು ಎಂದು ಪರಿಗಣಿಸಬೇಕು.

**ಪ್ರಶ್ನೆ 3: ಬಿಡಿಗಲಸಗಾರ ನೋಂದಾಯಿಸಿಕೊಳ್ಳಬೇಕೇ?**

**ಉತ್ತರ:** ಹೌದು. ಬಿಡಿಗಲಸಗಾರ ಸೇವೆಯನ್ನು ಒದಗಿಸುತ್ತಿರುವುದರಿಂದ, ಅವನ ವಹಿವಾಟಿನ ಒಟ್ಟು ಮೊತ್ತ ಅನುಶಾಶಿಸಿದ ಮಿತಿಯನ್ನು ಮೀರಿದಲ್ಲಿ, ಅವನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

**ಪ್ರಶ್ನೆ 4: ಬಿಡಿಗಲಸಗಾರನ ಸ್ಥಳದಿಂದ ನೇರವಾಗಿ ಗ್ರಾಹಕನಿಗೆ ಪೂರೈಕೆಯಾದ ಮೂಲ-ಪೂರೈಕೆದಾರನ ಸರಕುಗಳನ್ನು ಬಿಡಿಗಲಸಗಾರನ ಕ್ರೋಡಿತ ವಹಿವಾಟಿನ ಮೊತ್ತದಲ್ಲಿ ಸೇರಿಸಬೇಕೇ?**

**ಉತ್ತರ:** ಇಲ್ಲ. ಅದನ್ನು ಮೂಲ-ಪೂರೈಕೆದಾರನ ಕ್ರೋಡಿತ ವಹಿವಾಟಿನ ಮೊತ್ತದಲ್ಲಿ ಸೇರಿಸಬೇಕು. ಆದರೆ ಬಿಡಿಗಲಸಗಾರನು ಬಿಡಿಗಲಸ ಮಾಡಲು ಉಪಯೋಗಿಸಿದ ಸರಕು/ಸೇವೆಗಳ ಮೌಲ್ಯ ಬಿಡಿಗಲಸಗಾರನಿಂದ ಪೂರೈಕೆಯಾದ ಸೇವೆಯ ಮೌಲ್ಯದಲ್ಲಿ ಸೇರಿಸಬೇಕು.

**ಪ್ರಶ್ನೆ 5: ಮೂಲ-ಪೂರೈಕೆದಾರ ತನ್ನ ಸ್ಥಳಕ್ಕೆ ತರದೆಯೇ ಹೂಡುವಳಿ ಮತ್ತು ಬಂಡವಾಳ ಸರಕುಗಳನ್ನು ಬಿಡಿಗಲಸಗಾರನ ಸ್ಥಳಕ್ಕೆ ನೇರವಾಗಿ ಕಳುಹಿಸಬಹುದೇ?**

**ಉತ್ತರ:** ಹೌದು, ಮೂಲ-ಪೂರೈಕೆದಾರ ಆ ರೀತಿ ಕಳುಹಿಸಬಲ್ಲ. ಹೂಡುವಳಿ ಮತ್ತು ಬಂಡವಾಳ ಸರಕುಗಳ ಮೇಲಿನ ಹೂಡುವಳಿ ತೆರಿಗೆ ಜಮೆಯನ್ನು ಸಹ ಮೂಲ-ಪೂರೈಕೆದಾರ ಪಡೆಯಬಲ್ಲ. ಆದರೆ ಹೂಡುವಳಿ ಮತ್ತು ಬಂಡವಾಳ ಸರಕುಗಳು ಅನುಕ್ರಮವಾಗಿ ಒಂದು

ಮತ್ತು ಮೂರು ವರ್ಷಗಳ ಒಳಗೆ ಹಿಂತಿರುಗಿ ಬರಬೇಕು, ಇಲ್ಲವಾದಲ್ಲಿ ಮೂಲ ವಹಿವಾಟನ್ನು ಪೂರೈಕೆ ಎಂದು ಭಾವಿಸಿ ಮೂಲ-ಪೂರೈಕೆದಾರನ ಮೇಲೆ ತೆರಿಗೆಯ ಬಾಧ್ಯತೆ ವಹಿಸಲಾಗುವುದು.

**ಪ್ರಶ್ನೆ 6:** ಮೂಲ ಪೂರೈಕೆದಾರನು ತನ್ನ ಸ್ಥಳಕ್ಕೆ ಸರಕುಗಳನ್ನು ಮರಳಿ ತರದೆ ಬಿಡಿಗೇಲಸಗಾರನ ಸ್ಥಳದಿಂದಲೇ ನೇರವಾಗಿ ಸರಕುಗಳ ಪೂರೈಕೆ ಕೈಗೊಳ್ಳಬಹುದೇ?

**ಉತ್ತರ:** ಕೈಗೊಳ್ಳಬಹುದು; ಆದರೆ ಬಿಡಿಗೇಲಸಗಾರನು ನೋಂದಾಯಿತನಾಗದಿದ್ದಲ್ಲಿ, ಅವನ ಸ್ಥಳವನ್ನು ಮೂಲ-ಪೂರೈಕೆದಾರನು ತನ್ನ ವ್ಯಾಪಾರದ ಹೆಚ್ಚುವರಿ ಸ್ಥಳವೆಂದು ಘೋಷಿಸಿರಬೇಕು. ಬಿಡಿಗೇಲಸಗಾರನು ನೋಂದಾಯಿತನಾಗಿದ್ದಲ್ಲಿ ಸರಕುಗಳನ್ನು ನೇರವಾಗಿ ಅವನ ಸ್ಥಳದಿಂದಲೇ ಪೂರೈಸಬಹುದು. ಆಯುಕ್ತರು ಕೂಡ ನೇರವಾಗಿ ಬಿಡಿಗೇಲಸಗಾರನ ಸ್ಥಳದಿಂದಲೇ ಪೂರೈಸಬಲ್ಲ ಬಿಡಿಗೇಲಸಕ್ಕೆ ಕಳಿಸಿದ ಸರಕುಗಳನ್ನು ಅಧಿಸೂಚಿಸಬಹುದು.

**ಪ್ರಶ್ನೆ 7:** ಯಾವ ಸಂದರ್ಭಗಳಲ್ಲಿ ಮೂಲ ಪೂರೈಕೆದಾರನು ತನ್ನ ಸ್ಥಳಕ್ಕೆ ಸರಕುಗಳನ್ನು ಮರಳಿ ತರದೆ, ಬಿಡಿಗೇಲಸಗಾರನ ಸ್ಥಳವನ್ನು ತನ್ನ ವ್ಯಾಪಾರದ ಹೆಚ್ಚುವರಿ ಸ್ಥಳವೆಂದು ಘೋಷಿಸದೆ, ಬಿಡಿಗೇಲಸಗಾರನ ಸ್ಥಳದಿಂದಲೇ ನೇರವಾಗಿ ಸರಕುಗಳ ಪೂರೈಕೆ ಕೈಗೊಳ್ಳಬಹುದೇ?

**ಉತ್ತರ:** ಮೂಲ ಪೂರೈಕೆದಾರನು ತನ್ನ ಸ್ಥಳಕ್ಕೆ ಸರಕುಗಳನ್ನು ಮರಳಿ ತರದೆ, ಬಿಡಿಗೇಲಸಗಾರನ ಸ್ಥಳವನ್ನು ತನ್ನ ವ್ಯಾಪಾರದ ಹೆಚ್ಚುವರಿ ಸ್ಥಳವೆಂದು ಘೋಷಿಸದೆ, ಬಿಡಿಗೇಲಸಗಾರನ ಸ್ಥಳದಿಂದಲೇ ನೇರವಾಗಿ ಸರಕುಗಳ ಪೂರೈಕೆಯನ್ನು ಎರಡು ಸಂದರ್ಭಗಳಲ್ಲಿ ಕೈಗೊಳ್ಳಬಹುದು - ಬಿಡಿಗೇಲಸಗಾರನು ನೋಂದಾಯಿತನಾಗಿದ್ದಲ್ಲಿ ಅಥವಾ ಆಯುಕ್ತರು ನೇರವಾಗಿ ಬಿಡಿಗೇಲಸಗಾರನ ಸ್ಥಳದಿಂದಲೇ ಪೂರೈಸಬಲ್ಲ ಸರಕು ಎಂದು ಅಧಿಸೂಚಿಸಿರುವ ಸರಕಿನ ಪೂರೈಕೆ ಮಾಡುತ್ತಿದ್ದಲ್ಲಿ.

**ಪ್ರಶ್ನೆ 8:** ಬಿಡಿಗಲಸಗಾರನಿಗೆ ಕಳುಹಿಸಿದ ಹೂಡುವಳಿ/ಬಂಡವಾಳ ಸರಕುಗಳ ವಿಚಾರದಲ್ಲಿ ITCಯ ಕುರಿತಾದ ಪ್ರಾವಧಾನಗಳು ಏನು?

**ಉತ್ತರ:** ಮೂಲ-ಪೂರೈಕೆದಾರನು ಹೂಡುವಳಿ/ಬಂಡವಾಳ ಸರಕುಗಳನ್ನು ತನ್ನ ವ್ಯವಹಾರದ ಸ್ಥಳದಿಂದ ಬಿಡಿಗಲಸಗಾರನಿಗೆ ಕಳುಹಿಸಿದ್ದಲ್ಲಿ ಅಥವಾ ನೇರವಾಗಿ ಬಿಡಿಗಲಸಗಾರನ ವ್ಯವಹಾರದ ಸ್ಥಳಕ್ಕೆ ಕಳುಹಿಸಿದ್ದಲ್ಲಿ ಕೂಡ, ಅವುಗಳ ಮೇಲೆ ಪಾವತಿಸಿದ ತೆರಿಗೆಯ ಜಮೆಯನ್ನು (ITC) ಪಡೆದುಕೊಳ್ಳಬಹುದು. ಆದರೆ ಬಿಡಿಗಲಸ ಮುಗಿದ ನಂತರ ಹೂಡುವಳಿ/ಬಂಡವಾಳ ಸರಕುಗಳನ್ನು ಅನುಕ್ರಮವಾಗಿ ಕಳುಹಿಸಿದ ಒಂದು/ಮೂರು ವರ್ಷಗಳ ಒಳಗೆ ಹಿಂಪಡೆಯಬೇಕು

**ಪ್ರಶ್ನೆ 9:** ಸೂಚಿಸಲಾದ ಕಾಲಾವಧಿಯೊಳಗೆ ಹೂಡುವಳಿ ಅಥವಾ ಬಂಡವಾಳ ಸರಕುಗಳನ್ನು ಬಿಡಿಗಲಸಗಾರನ ವ್ಯವಹಾರದ ಸ್ಥಳದಿಂದ ಹಿಂಪಡೆಯದಿದ್ದಲ್ಲಿ ಏನಾಗುತ್ತದೆ?

**ಉತ್ತರ:** ಸೂಚಿಸಲಾದ ಕಾಲಾವಧಿಯೊಳಗೆ ಹೂಡುವಳಿ ಅಥವಾ ಬಂಡವಾಳ ಸರಕುಗಳನ್ನು ಬಿಡಿಗಲಸಗಾರನ ವ್ಯವಹಾರದ ಸ್ಥಳದಿಂದ ಹಿಂಪಡೆಯದಿದ್ದಲ್ಲಿ, ಅವುಗಳನ್ನು ಮೂಲ-ಪೂರೈಕೆದಾರ ಕಳುಹಿಸಿದ ದಿನದಂದು (ನೇರವಾಗಿ ಬಿಡಿಗಲಸಗಾರನ ವ್ಯವಹಾರ ಸ್ಥಳಕ್ಕೆ ಬಂದಿದ್ದಲ್ಲಿ, ಸ್ವೀಕೃತವಾದ ದಿನದಂದು) ಪೂರೈಕೆಯು ನಡೆದಿದೆ ಎಂದು ಪರಿಗಣಿಸಿ, ಮೂಲ-ಪೂರೈಕೆದಾರನು ತೆರಿಗೆ ಪಾವತಿಸಬೇಕಾಗುತ್ತದೆ.

**ಪ್ರಶ್ನೆ 10:** ಜಿಗ್ಸ್, ಫಿಕ್ಸುರ್ಸ್ ನಂತಹ ಕೆಲವು ಬಂಡವಾಳ ಸರಕುಗಳು ತಮ್ಮ ಬಳಕೆಯ ನಂತರ ಏನಕ್ಕೂ ಬಳಸಲಾಗುವು, ಸಾಧಾರಣವಾಗಿ ಅವನ್ನು ಚಿಂದಿಯೆಂದು ಮಾರಲಾಗುತ್ತದೆ. ಬಿಡಿಗಲಸದ ಪ್ರಾವಧಾನಗಳ ಅಡಿ ಇದನ್ನು ಹೇಗೆ ಪರಿಗಣಿಸಲಾಗುವುದು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಮೂರು ವರ್ಷಗಳ ಒಳಗೆ ಹಿಂಪಡೆಯಬೇಕೆಂಬ ಷರತ್ತು ಮೌಲ್ಡ್, ಡೈಸ್, ಜಿಗ್ಸ್, ಫಿಕ್ಷುರ್ಸ್ ಅಥವಾ ಉಪಕರಣಗಳಿಗೆ ಅನ್ವಯವಾಗುವುದಿಲ್ಲ.

**ಪ್ರಶ್ನೆ 11:** ಬಿಡಿಗಲಸದಲ್ಲಿ ಉತ್ಪನ್ನಗೊಂಡ ತ್ಯಾಜ್ಯ ಹಾಗೂ ಚಿಂದಿಯನ್ನು ಹೇಗೆ ಪರಿಗಣಿಸಲಾಗುವುದು?

**ಉತ್ತರ:** ಬಿಡಿಗಲಸದಲ್ಲಿ ಉತ್ಪನ್ನಗೊಂಡ ತ್ಯಾಜ್ಯ ಹಾಗೂ ಚಿಂದಿಯನ್ನು ಬಿಡಿಗಲಸಗಾರ ನೋಂದಾಯಿತನಾಗಿದ್ದರೆ ತನ್ನ ವ್ಯವಹಾರದ ಸ್ಥಳದಿಂದ ತಾನೇ ತೆರಿಗೆ ಪಾವತಿಸಿ ಪೂರೈಸಬಹುದು. ನೋಂದಾಯಿತನಾಗದಿದ್ದಲ್ಲಿ ಅದನ್ನು ಮೂಲ ಪೂರೈಕೆದಾರ ತೆರಿಗೆ ಪಾವತಿಸಿ ಪೂರೈಸಬೇಕಾಗುತ್ತದೆ.

**ಪ್ರಶ್ನೆ 12:** ಮಧ್ಯಂತರ ಸರಕುಗಳನ್ನು ಸಹ ಬಿಡಿಗಲಸಕ್ಕೆ ಕಳುಹಿಸಬಹುದೇ?

**ಉತ್ತರ:** ಹೌದು, ಬಿಡಿಗಲಸಕ್ಕೆ ಸಂಬಂಧಿಸಿದಂತೆ “ಹೂಡುವಳಿ”ಯಲ್ಲಿ ಮೂಲ ಪೂರೈಕೆದಾರನಿಂದ ಯಾವುದೇ ಪರಿಷ್ಕರಣೆ ಅಥವಾ ಉಪಚಾರಗೊಂಡು ಮಧ್ಯಂತರ ಸರಕಾಗಿ ಮಾರ್ಪಾಟಾದ ಹೂಡುವಳಿಯೂ ಕೂಡ ಒಳಗೊಂಡಿರುತ್ತದೆ.

**ಪ್ರಶ್ನೆ 13:** ಬಿಡಿಗಲಸಕ್ಕೆ ಸಂಬಂಧಿಸಿದಂತೆ ಸರಿಯಾದ ಲೆಕ್ಕ ನಿರ್ವಹಣೆಯ ಜವಾಬ್ದಾರಿ ಯಾರದ್ದು?

**ಉತ್ತರ:** ಬಿಡಿಗಲಸಕ್ಕೆ ಸಂಬಂಧಿಸಿದ ಹೂಡುವಳಿ ಮತ್ತು ಬಂಡವಾಳ ಸರಕುಗಳ ಸರಿಯಾದ ಲೆಕ್ಕ ನಿರ್ವಹಣೆಯ ಜವಾಬ್ದಾರಿ ಸಂಪೂರ್ಣವಾಗಿ ಮೂಲ ಪೂರೈಕೆದಾರನದ್ದೇ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಪ್ರಶ್ನೆ 14:** ಬಿಡಿಗಲಸದ ಪ್ರಾವಧಾನಗಳು ಎಲ್ಲಾ ಬಗೆಯ ಸರಕುಗಳಿಗೆ ಅನ್ವಯವಾಗುವವೇ?

**ಉತ್ತರ:** ಇಲ್ಲ, ಬಿಡಿಗಲಸದ ಪ್ರಾವಧಾನಗಳು ಕೇವಲ ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿಯು ತೆರಿಗೆಗೊಳಪಡುವ ಸರಕುಗಳನ್ನು ಬಿಡಿಗಲಸಕ್ಕೆ ಕಳುಹಿಸಿದಲ್ಲಿ ಮಾತ್ರ ಅನ್ವಯವಾಗುತ್ತವೆ. ವಿನಾಯ್ತಿಗೊಂಡ ಅಥವಾ ತೆರಿಗೆಗೊಳಪಡದ ಸರಕುಗಳಿಗೆ ಅಥವಾ ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿಯಲ್ಲದ ಸಂದರ್ಭಗಳಲ್ಲಿ ಈ ಪ್ರಾವಧಾನಗಳು ಅನ್ವಯವಾಗುವುದಿಲ್ಲ.

**ಪ್ರಶ್ನೆ 15:** ಮೂಲ ಪೂರೈಕೆದಾರನು ಬಿಡಿಗಲಸದ ಪ್ರಾವಧಾನಗಳನ್ನು ಪಾಲಿಸಬೇಕಾದದ್ದು ಕಡ್ಡಾಯವೇ?

**ಉತ್ತರ:** ಇಲ್ಲ. ಮೂಲ ಪೂರೈಕೆದಾರನು ಹೂಡುವಳಿ ಮತ್ತು ಬಂಡವಾಳ ಸರಕುಗಳನ್ನು ಜಿಎಸ್‌ಟಿ ಪಾವತಿಸಿ ಕಳುಹಿಸಿದಲ್ಲಿ ಈ ವಿಶೇಷ ಪ್ರಾವಧಾನಗಳನ್ನು ಪಾಲಿಸಬೇಕಾದದ್ದಿಲ್ಲ. ಆ ಪ್ರಕರಣದಲ್ಲಿ ಬಿಡಿಗಲಸಗಾರನು ಹೂಡುವಳಿ ತೆರಿಗೆ ಜಮೆ ಪಡೆದುಕೊಂಡು, ಪರಿಷ್ಕರಿಸಿದ ಸರಕನ್ನು ಜಿಎಸ್‌ಟಿ ಪಾವತಿಸಿ ಹಿಂತಿರುಗಿಸುವನು.

**ಪ್ರಶ್ನೆ 16:** ಬಿಡಿಗಲಸಗಾರ ಮತ್ತು ಮೂಲ ಪೂರೈಕೆದಾರ ಒಂದೇ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರಬೇಕೇ?

**ಉತ್ತರ:** ಇಲ್ಲ, ಬಿಡಿಗಲಸದ ಪ್ರಾವಧಾನಗಳು ಐಜಿಎಸ್‌ಟಿ ಹಾಗೂ ಯುಟಿಜಿಎಸ್‌ಟಿ ಕಾಯ್ದೆಯಡಿ ಅಳವಡಿಸಿಕೊಳ್ಳಲಾಗಿದೆ ಆದ್ದರಿಂದ ಬಿಡಿಗಲಸಗಾರ ಮತ್ತು ಮೂಲ ಪೂರೈಕೆದಾರ ಒಂದೇ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರಬೇಕಾಗಿಲ್ಲ.

\*\*\*\*\*



## 10. ಹೂಡುವಳಿ ತೆರಿಗೆ ಜಮೆ (ಐಟಿಸಿ)

ಪ್ರಶ್ನೆ 1: ಹೂಡುವಳಿ ತೆರಿಗೆ ಎಂದರೇನು?

ಉತ್ತರ: ಹೂಡುವಳಿ ತೆರಿಗೆ ಎಂದರೆ ನೋಂದಾಯಿತ ವ್ಯಕ್ತಿಗೆ ಮಾಡಲಾದ ಸರಕು/ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾದ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಅಥವಾ ಐಜಿಎಸ್‌ಟಿ. ವಿಪರ್ಯಯ ನೆಲೆಗಟ್ಟಿನ ಮೇಲೆ ಪಾವತಿಸಲಾದ ತೆರಿಗೆ ಮತ್ತು ಸರಕುಗಳ ಆಮದಿನ ಮೇಲೆ ವಿಧಿಸಲಾದ ಐಜಿಎಸ್‌ಟಿಯನ್ನು ಸಹ ಇದು ಒಳಗೊಳ್ಳುತ್ತದೆ. ಆದರೆ ಸಂಯೋಜಿತ ಯೋಜನೆಯಡಿ ಪಾವತಿಸಿದ ಯಾವುದೇ ತೆರಿಗೆಯನ್ನು ಇದು ಒಳಗೊಳ್ಳುವುದಿಲ್ಲ.

ಪ್ರಶ್ನೆ 2: ವಿಪರ್ಯಯ ನೆಲೆಗಟ್ಟಿನ ಮೇಲೆ ಪಾವತಿಸಲಾದ ಜಿಎಸ್‌ಟಿಯನ್ನು ಹೂಡುವಳಿ ತೆರಿಗೆ ಎಂದು ಪರಿಗಣಿಸಲಾಗುವುದೇ?

ಉತ್ತರ: ಹೌದು. ಹೂಡುವಳಿ ತೆರಿಗೆಯ ವ್ಯಾಖ್ಯಾನವು ವಿಪರ್ಯಯ ನೆಲೆಗಟ್ಟಿನ ಮೇಲೆ ಪಾವತಿಸಲಾದ ಜಿಎಸ್‌ಟಿಯನ್ನು ತನ್ನೊಳಗೆ ಒಳಗೊಂಡಿದೆ.

ಪ್ರಶ್ನೆ 3: ಹೂಡುವಳಿ ತೆರಿಗೆಯು ಹೂಡುವಳಿ ಸರಕುಗಳು, ಹೂಡುವಳಿ ಸೇವೆಗಳು ಮತ್ತು ಬಂಡವಾಳ ಸರಕುಗಳ ಮೇಲೆ ಪಾವತಿಸಲಾದ ತೆರಿಗೆ (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ/ಐಜಿಎಸ್‌ಟಿ)ಯನ್ನು ಒಳಗೊಂಡಿದೆಯೇ?

ಉತ್ತರ: ಹೌದು, ಹೂಡುವಳಿ ಸರಕುಗಳು, ಹೂಡುವಳಿ ಸೇವೆಗಳು ಮತ್ತು ಬಂಡವಾಳ ಸರಕುಗಳ ಮೇಲೆ ಪಾವತಿಸಲಾದ ತೆರಿಗೆಯನ್ನು ಒಳಗೊಂಡಿದೆ. ಬಂಡವಾಳ ಸರಕುಗಳ ಮೇಲೆ ಪಾವತಿಸಿದ ತೆರಿಗೆಯ ಜಮೆಯನ್ನು ಒಂದೇ ಕಂತಿನಲ್ಲಿ ಪಡೆಯಬಹುದಾಗಿದೆ.

**ಪ್ರಶ್ನೆ 4:** ಜಿಎಸ್‌ಟಿಯಡಿಯಲ್ಲಿ ಸರಕು/ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾದ ಎಲ್ಲಾ ಹೂಡುವಳಿ ತೆರಿಗೆಯ ಜಮೆ ಲಭ್ಯವಿರುವುದೇ?

**ಉತ್ತರ:** ಒಬ್ಬ ನೋಂದಾಯಿತ ವ್ಯಕ್ತಿಯು ತನ್ನ ವ್ಯಾಪಾರದ ಕ್ರಮದಲ್ಲಿ ಅಥವಾ ಅದರ ಮುಂದುವರಿಕೆಗಾಗಿ ಬಳಸುವ ಅಥವಾ ಬಳಸಲು ಉದ್ದೇಶಿಸಿರುವ ಸರಕು/ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾದ ಹೂಡುವಳಿ ತೆರಿಗೆಯ ಜಮೆಯನ್ನು ಸೂಚಿಸಲಾಗಿರುವ ಷರತ್ತುಗಳಿಗೆ ಒಳಪಟ್ಟು ಪಡೆಯಬಹುದು.

**ಪ್ರಶ್ನೆ 5:** ITC ಪಡೆಯಲು ಪೂರೈಸಬೇಕಾದ ಷರತ್ತುಗಳು ಯಾವುವು?

**ಉತ್ತರ:** ಕೆಳಕಂಡ ನಾಲ್ಕು ಷರತ್ತುಗಳನ್ನು ಪೂರೈಸಿದ್ದಲ್ಲಿ ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿಯು ITC ತೆಗೆದುಕೊಳ್ಳಬಹುದು -

- ತೆರಿಗೆ ಇನ್ವಾಯ್ಸ್, ಡೆಬಿಟ್ ನೋಟ್ ಅಥವಾ ಇನ್ಯಾವುದೇ ಸೂಚಿತ ತೆರಿಗೆ ಪಾವತಿಸಿದ ದಾಖಲೆ ಪತ್ರ ಹೊಂದಿರಬೇಕು
- ಸರಕು/ಸೇವೆಗಳನ್ನು ಪಡೆದಿರಬೇಕು
- ಪೂರೈಕೆದಾರನು ಆ ಪೂರೈಕೆಯ ಮೇಲಿನ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಯಾಗಿರಬೇಕು
- ಸೆಕ್ಷನ್ 39ರಡಿ ರಿಟರ್ನ್ ಸಲ್ಲಿಸಿಯಾಗಿರಬೇಕು

**ಪ್ರಶ್ನೆ 6:** ಒಂದು ಇನ್ವಾಯ್ಸ್ ನಲ್ಲಿನ ಸರಕುಗಳ ಲಾಟ್ ಅಥವಾ ಕಂತುಗಳಲ್ಲಿ ಪೂರೈಕೆಯಾದಲ್ಲಿ ನೋಂದಾಯಿತ ವ್ಯಕ್ತಿಯು ITCಗೆ ಹೇಗೆ ಅರ್ಹನಾಗಿರುತ್ತಾನೆ?

**ಉತ್ತರ:** ನೋಂದಾಯಿತ ವ್ಯಕ್ತಿಯು ಕೇವಲ ಕೊನೆಯ ಲಾಟ್ ಅಥವಾ ಕಂತಿನ ಸ್ವೀಕೃತಿಯ ನಂತರ ITCಗೆ ಅರ್ಹನಾಗಿರುತ್ತಾನೆ.

**ಪ್ರಶ್ನೆ 7:** ವ್ಯಕ್ತಿಯೊಬ್ಬನು ಪೂರೈಕೆಯ ನಿಮಿತ್ತದ ಮೊತ್ತ ಮತ್ತು ತೆರಿಗೆಯ ಮೊತ್ತವನ್ನು ಪೂರೈಕೆದಾರನಿಗೆ ಪಾವತಿ ಮಾಡದೆ ITC ತೆಗೆದುಕೊಳ್ಳಬಹುದೇ?

**ಉತ್ತರ:** ಹೌದು, ತೆಗೆದುಕೊಳ್ಳಬಹುದು. ಆದರೆ ನಿಮಿತ್ತದ ಮೊತ್ತ ಮತ್ತು ತೆರಿಗೆಯ ಮೊತ್ತವನ್ನು ಪೂರೈಕೆದಾರನಿಗೆ ಇನ್ವಾಯ್ಸ್ ನೀಡಲಾದ ದಿನಾಂಕದಿಂದ 180 ದಿನಗಳೊಳಗೆ ಪಾವತಿಸಬೇಕು. ಈ ಷರತ್ತು ವಿಪರ್ಯಾಯ ನೆಲೆಗಟ್ಟಿನ ಮೇಲೆ ತೆರಿಗೆ ಪಾವತಿಸುವ ಸಂದರ್ಭಗಳಿಗೆ ಅನ್ವಯವಾಗುವುದಿಲ್ಲ.

**ಪ್ರಶ್ನೆ 8:** ಇನ್ವಾಯ್ಸ್ ನೀಡಲಾದ ದಿನಾಂಕದಿಂದ 180 ದಿನಗಳೊಳಗೆ ನಿಮಿತ್ತದ ಮೊತ್ತವನ್ನು ಪಾವತಿ ಮಾಡದಿದ್ದಲ್ಲಿ ನೋಂದಾಯಿತ ವ್ಯಕ್ತಿ ತೆಗೆದುಕೊಂಡ ITC ಏನಾಗುವುದು?

**ಉತ್ತರ:** ತೆಗೆದುಕೊಂಡ ITCಯ ಮೊತ್ತವನ್ನು ವ್ಯಕ್ತಿಯ ಹೊರವಳಿ ತೆರಿಗೆ ಬಾಧ್ಯತೆಗೆ ಸೇರಿಸಲಾಗುವುದು ಮತ್ತು ಅದರ ಮೇಲೆ ಬಡ್ಡಿಯನ್ನು ಸಹ ಪಾವತಿಸಬೇಕಾಗುವುದು. ಅದಾಗ್ಯೂ, ನಿಮಿತ್ತದ ಮೊತ್ತ ಮತ್ತು ತೆರಿಗೆಯನ್ನು ಪಾವತಿಸಿದಲ್ಲಿ ಪುನಃ ITC ತೆಗೆದುಕೊಳ್ಳಬಹುದು.

**ಪ್ರಶ್ನೆ 9:** ಸರಕುಗಳನ್ನು ತೆರಿಗೆಗೊಳಪಡುವ ವ್ಯಕ್ತಿಗಲ್ಲದೆ ಬೇರೆ ವ್ಯಕ್ತಿಗೆ ತಲುಪಿಸಲಾಗಿದ್ದಲ್ಲಿ ITC ಯಾರಿಗೆ ಲಭ್ಯವಾಗುತ್ತದೆ? ("Bill to - Ship to" ಮಾದರಿಯ ಪ್ರಕರಣಗಳು)

**ಉತ್ತರ:** ನೋಂದಾಯಿತ ವ್ಯಕ್ತಿಯ ನಿರ್ದೇಶನ ಮೇರೆಗೆ ಅನ್ಯ ವ್ಯಕ್ತಿಗೆ ಸರಕುಗಳನ್ನು ತಲುಪಿಸಿದ್ದಲ್ಲಿ ಸರಕುಗಳನ್ನು ನೋಂದಾಯಿತ ವ್ಯಕ್ತಿಯೇ ಸ್ವೀಕರಿಸಿದ್ದಾನೆ ಎಂದು ಪರಿಗಣಿಸಲಾಗುವುದು. ಹಾಗಾಗಿ ಯಾರ ನಿರ್ದೇಶನದ ಮೇರೆಗೆ ಸರಕುಗಳನ್ನು ತಲುಪಿಸಲಾಯಿತೋ ಆ ವ್ಯಕ್ತಿಗೆ ITC ಲಭ್ಯವಾಗುತ್ತದೆ.

**ಪ್ರಶ್ನೆ 10:** ITC ತೆಗೆದುಕೊಳ್ಳಲು ಇರುವ ಕಾಲಮಿತಿ ಏನು? ಅದಕ್ಕೆ ಕಾರಣಗಳೇನು?

**ಉತ್ತರ:** ನೋಂದಾಯಿತ ವ್ಯಕ್ತಿಯು ITC ಪಡೆಯಲು ಇಚ್ಛಿಸುವ ಇನ್ವಾಯ್ಸ್ ಅಥವಾ ಡೆಬಿಟ್ ನೋಟ್ ಯಾವ ಆರ್ಥಿಕ ವರ್ಷಕ್ಕೆ ಸೇರಿರುವುದೋ ಆ ಆರ್ಥಿಕ ವರ್ಷದ ನಂತರದ ಸೆಕ್ಷನ್ 39ರಡಿ ಸಲ್ಲಿಸಬೇಕಾದ ಸೆಪ್ಟೆಂಬರ್ ತಿಂಗಳ ರಿಟರ್ನ್ ಸಲ್ಲಿಕೆಯ ದಿನದ ನಂತರ ಅಥವಾ ವಾರ್ಷಿಕ ರಿಟರ್ನ್ ಸಲ್ಲಿಕೆಯ ದಿನದ ನಂತರ (ಯಾವುದು ಮುಂಚಿತವೋ ಅದು) ITC ಪಡೆಯಲಾರ. ಹಾಗಾಗಿ, ITC ಪಡೆಯಲು ಇರುವ ಕಾಲಮಿತಿ ಮುಂದಿನ ಆರ್ಥಿಕ ವರ್ಷದ ಅಕ್ಟೋಬರ್ 20 ಅಥವಾ ವಾರ್ಷಿಕ ರಿಟರ್ನ್ ಸಲ್ಲಿಸುವ ದಿನಾಂಕ, ಎರಡರಲ್ಲಿ ಯಾವುದು ಮುಂಚಿತವೋ ಅದು.

ಈ ಕಾಲಮಿತಿಗೆ ಕಾರಣ ಏನೆಂದರೆ ಮುಂದಿನ ಆರ್ಥಿಕ ವರ್ಷದ ಸೆಪ್ಟೆಂಬರ್ ರಿಟರ್ನ್ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಹಾಗೆಯೇ ವಾರ್ಷಿಕ ರಿಟರ್ನ್‌ನ್ನು ಸೆಪ್ಟೆಂಬರ್ ತಿಂಗಳೊಳಗೆ ಸಲ್ಲಿಸಿಯಾಗಿದ್ದರೆ, ಅದರ ನಂತರ ಯಾವ ಬದಲಾವಣೆಗೂ ಅವಕಾಶವಿರುವುದಿಲ್ಲ.

**ಪ್ರಶ್ನೆ 11:** ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿಯು ಬಂಡವಾಳ ಸರಕುಗಳ ಬೆಲೆಯ ತೆರಿಗೆಯ ಅಂಶದ ಮೇಲೆ ಆದಾಯ ತೆರಿಗೆ ಕಾಯ್ದೆ, 1961ರಡಿ ಸವಕಳಿಯನ್ನು ಪಡೆದುಕೊಂಡಿದ್ದರೆ, ITC ಪಡೆಯಬಹುದೇ?

**ಉತ್ತರ:** ಯಾವ ತೆರಿಗೆಯ ಅಂಶದ ಮೇಲೆ ಸವಕಳಿ ಪಡೆಯಲಾಗಿದೆಯೋ ಅದರ ಮೇಲೆ ITC ಪಡೆಯುವ ಹಾಗಿಲ್ಲ.

**ಪ್ರಶ್ನೆ 12:** ಜಿಎಸ್‌ಟಿಯಡಿಯಲ್ಲಿ ತೆರಿಗೆಗೊಳಪಡುವ ಸರಕು ಅಥವಾ ಸೇವೆಯ ಪೂರೈಕೆಯಲ್ಲಿ ಬಳಕೆಯಾಗುವ ಪ್ರತಿ ಹೂಡುವಳಿಯ ಜಮೆ ಪಡೆಯಬಹುದೇ?

**ಉತ್ತರ:** ಹೌದು, ಕಾನೂನಿನಲ್ಲಿ ಪಟ್ಟಿಮಾಡಲಾಗಿರುವ ಕೆಲವುಗಳನ್ನು ಹೊರತುಪಡಿಸಿ ಎಲ್ಲದರ ಮೇಲೂ ಜಮೆ ಪಡೆಯಬಹುದಾಗಿದೆ. ವೈಯಕ್ತಿಕ ಬಳಕೆಯ ಸಾಮಗ್ರಿ, ಯಾವ ಹೂಡುವಳಿ ಸರಕುಗಳಿಂದ ಅಚಲ ಸಂಪತ್ತು ನಿರ್ಮಾಣವಾಗುವುದೋ ಅವು (ಕಾರ್ಖಾನೆ ಮತ್ತು ಯಂತ್ರಗಳನ್ನು ಹೊರತುಪಡಿಸಿ), ದೂರಸಂಪರ್ಕ ಕಟ್ಟಡಗಳು, ಫ್ಯಾಕ್ಟರಿ ಪರಿಸರದ ಹೊರಗೆ ಹಾಕುವ ಪೈಪ್ಲೈನ್ ಇತ್ಯಾದಿ ಮತ್ತು ತೆರಿಗೆ ಸೋರಿಕೆ ಪತ್ತೆಯಿಂದ ಪಾವತಿಸಲಾದ ತೆರಿಗೆ - ಇವುಗಳ ಮೇಲೆ ಪ್ರಮುಖವಾಗಿ ಜಮೆ ಪಡೆಯಲಾಗದು.

**ಪ್ರಶ್ನೆ 13:** ಮಾಹಿತಿ ತಂತ್ರಜ್ಞಾನದ ವ್ಯವಹಾರದಲ್ಲಿರುವ ತೆರಿಗೆಗೊಳಪಡುವ ವ್ಯಕ್ತಿಯೊಬ್ಬ ತನ್ನ ಕಾರ್ಯವಾಹಕ ನಿರ್ದೇಶಕರಿಗೆಂದು ಮೋಟಾರ್ ವಾಹನ ಖರೀದಿಸಿದಲ್ಲಿ ಅದರ ಮೇಲೆ ಪಾವತಿಸಿದ ಜಿಎಸ್‌ಟಿಯ ITC ಪಡೆಯಬಹುದೇ?

**ಉತ್ತರ:** ಇಲ್ಲ. ಮೋಟಾರ್ ವಾಹನದ ಮೇಲಿನ ITCಯನ್ನು ತೆರಿಗೆಗೊಳಪಡುವ ವ್ಯಕ್ತಿ ಪ್ರಯಾಣಿಕರ ಅಥವಾ ಸರಕುಗಳ ಸಾಗಣಿಕೆಯ ವ್ಯಾಪರದಲ್ಲಿದ್ದರೆ ಅಥವಾ ಮೋಟಾರ್ ವಾಹನಗಳ ಪ್ರಶಿಕ್ಷಣೀಯ ವ್ಯಾಪರದಲ್ಲಿದ್ದರೆ ಮಾತ್ರ ಪಡೆಯಬಹುದು.

**ಪ್ರಶ್ನೆ 14:** ಹಲವು ಕಾರಣಗಳಿಂದಾಗಿ ಸರಕುಗಳು ನಾಶವಾಗುತ್ತವೆ ಅಥವಾ ಕಳೆದುಹೋಗುತ್ತವೆ, ಆ ಬಗೆಯ ಸರಕುಗಳ ITC ಪಡೆಯಬಹುದೇ?

**ಉತ್ತರ:** ಇಲ್ಲ. ಕಳೆದುಹೋದ, ಕಳುವಾದ, ನಾಶವಾದ ಅಥವಾ ಲೆಕ್ಕದಿಂದ ತೊಡೆದುಹಾಕಲಾದ ಸರಕುಗಳ ITC ಪಡೆಯಲಾಗದು. ಇದಲ್ಲದೆ, ಉಚಿತ ನಮೂನೆ ಅಥವಾ ಕಾಣಿಕೆಯಾಗಿ ಪಡೆದ ಸರಕುಗಳ ITC ಸಹ ಪಡೆಯಲಾಗದು.

**ಪ್ರಶ್ನೆ 15:** ನೋಂದಾಯಿತ ವ್ಯಕ್ತಿಯು ವ್ಯಾಪಾರದ ಉದ್ದೇಶಕ್ಕೆ ಕಟ್ಟಡ ಕಟ್ಟುವಲ್ಲಿ ಬಳಕೆಯಾದ ಸರಕು/ಸೇವೆಗಳ ITC ಪಡೆಯಬಹುದೇ?

**ಉತ್ತರ:** ಇಲ್ಲ. ಕಾರ್ಖಾನೆ/ಯಂತ್ರೋಪಕರಣಗಳನ್ನು ಹೊರತುಪಡಿಸಿ ಅಚಲ ಸಂಪತ್ತಿನ ಕಟ್ಟುವಿಕೆಯಲ್ಲಿ ಬಳಕೆಯಾಗುವ ಸರಕು/ಸೇವೆಗಳ ಜಮೆ ಲಭ್ಯವಿಲ್ಲ. ಕಾರ್ಖಾನೆ/ಯಂತ್ರೋಪಕರಣಗಳು ಕೇವಲ ಭೂಮಿಗೆ ಅಡಿಪಾಯ ಅಥವಾ ಕಟ್ಟಲಾದ ಬೆಂಬಲಗಳ ಮೂಲಕ ಭದ್ರಪಡಿಸಿದ ಸಲಕರಣೆ, ಉಪಕರಣ ಹಾಗೂ ಯಂತ್ರೋಪಕರಣಗಳನ್ನು ಒಳಗೊಂಡು ಭೂಮಿ ಹಾಗೂ ಕಟ್ಟಡಗಳನ್ನು ತಮ್ಮ ಪರಿಧಿಯಿಂದ ಹೊರಗಿಟ್ಟಿವೆ.

**ಪ್ರಶ್ನೆ 16:** ಹೊಸದಾಗಿ ನೋಂದಾಯಿತನಾದ ವ್ಯಕ್ತಿಯ ITC ಅರ್ಹತೆ ಏನು?

**ಉತ್ತರ:** ನೋಂದಣಿ ದೊರೆತ ದಿನದ ಹಿಂದಿನ ದಿನದಂದು ಸ್ಟಾಕ್ ಇರುವ ಹೂಡುವಳಿಗಳ ಹಾಗೂ ಭಾಗಶಃ ಪೂರ್ಣಗೊಂಡ ಅಥವಾ ಪೂರ್ಣಗೊಂಡ ಸರಕುಗಳಲ್ಲಿನ ಹೂಡುವಳಿಗಳ ಜಮೆಯನ್ನು ಹೊಸದಾಗಿ ನೋಂದಾಯಿತನಾದ ವ್ಯಕ್ತಿ ಪಡೆಯಬಹುದು. ನೋಂದಣಿ ಪಡೆಯಲು ಬಾಧ್ಯನಾದ ದಿನದ 30 ದಿನಗಳೊಳಗೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಲ್ಲಿ ನೋಂದಣಿ ಪಡೆಯಲು ಬಾಧ್ಯನಾದ ದಿನದ ಹಿಂದಿನ ದಿನದಂದು ಸ್ಟಾಕ್ ಇರುವ ಹೂಡುವಳಿಗಳ ಹಾಗೂ ಭಾಗಶಃ ಪೂರ್ಣಗೊಂಡ ಅಥವಾ ಪೂರ್ಣಗೊಂಡ ಸರಕುಗಳಲ್ಲಿನ ಹೂಡುವಳಿಗಳ ಜಮೆಯನ್ನು ಹೊಸದಾಗಿ ನೋಂದಾಯಿತನಾದ ವ್ಯಕ್ತಿ ಪಡೆಯಬಹುದು.

**ಪ್ರಶ್ನೆ 17:** ವ್ಯಕ್ತಿಯೊಬ್ಬನು 1ನೇ ಆಗಸ್ಟ್ 2017ರಂದು ತೆರಿಗೆ ಪಾವತಿಸಲು ಬಾಧ್ಯನಾಗುತ್ತಾನೆ, 15ನೇ ಆಗಸ್ಟ್ 2017ರಂದು ನೋಂದಣಿ ಪಡೆದುಕೊಳ್ಳುತ್ತಾನೆ. ಆತ \_\_\_\_\_ ರಂದು ಸ್ಟಾಕ್ ಇದ್ದಂತೆ ಹೂಡುವಳಿಗಳ ಮೇಲಿನ ಜಮೆಗೆ ಅರ್ಹನಾಗುತ್ತಾನೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

(ಅ) 1ನೇ ಆಗಸ್ಟ್ 2017 (ಬ) 31ನೇ ಜುಲೈ 2017 (ಕ) 15ನೇ ಆಗಸ್ಟ್ 2017 (ಡ) ಹಿಂದಿನ ಅವಧಿಗೆ ಜಮೆ ಪಡೆಯಲಾರ

ಉತ್ತರ: (ಬ) 31ನೇ ಜುಲೈ 2017

**ಪ್ರಶ್ನೆ 18:** ಸ್ವೇಚ್ಛೆಯಿಂದ ನೋಂದಣಿ ಪಡೆಯುವವನ ಸ್ವಾಕ್ಷರಿಸಿರುವ ಹೂಡುವಳಿಗಳ ಮೇಲಿನ ITC ಅರ್ಹತೆ ಏನು?

ಉತ್ತರ: ಸ್ವೇಚ್ಛೆಯಿಂದ ನೋಂದಣಿ ಪಡೆಯುವವನ ನೋಂದಣಿಯ ಹಿಂದಿನ ದಿನದಂದು ಸ್ಟಾಕ್ ಇರುವ ಹೂಡುವಳಿಗಳ ಹಾಗೂ ಭಾಗಶಃ ಪೂರ್ಣಗೊಂಡ ಅಥವಾ ಪೂರ್ಣಗೊಂಡ ಸರಕುಗಳಲ್ಲಿನ ಹೂಡುವಳಿಗಳ ಜಮೆಯನ್ನು ಪಡೆಯಬಹುದು.

**ಪ್ರಶ್ನೆ 19:** ನೋಂದಾಯಿತ ತೆರಿಗೆ ಬಾಧ್ಯ ವ್ಯಕ್ತಿಯ ಸಂಘಟನೆಯಲ್ಲಿ ಬದಲಾವಣೆಯಾದ ಸಂದರ್ಭದಲ್ಲಿ ITCಯ ಅರ್ಹತೆ ಏನಾಗುತ್ತದೆ?

ಉತ್ತರ: ತನ್ನ ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್‌ನಲ್ಲಿ ಬಳಕೆಯಾಗದೆ ಉಳಿದ ಜಮೆಯನ್ನು ಹೊಸದಾಗಿ ಸಂಘಟಿತಗೊಂಡಿರುವ ವ್ಯಕ್ತಿಗೆ ವರ್ಗಾಯಿಸುವ ಅವಕಾಶ ನೀಡಲಾಗಿದೆ, ಬಾಧ್ಯತೆಗಳನ್ನು ವರ್ಗಾಯಿಸುವ ಪ್ರಾವಧಾನ ಮಾಡಿಕೊಂಡಿದ್ದಲ್ಲಿ

**ಪ್ರಶ್ನೆ 20:** ತೆರಿಗೆಗೊಳಪಡುವ ವ್ಯಕ್ತಿ ಸ್ವೀಕರಿಸುವ ಸರಕು ಮತ್ತು ಸೇವೆಗಳು ತೆರಿಗೆಗೊಳಪಡುವ ಹಾಗೂ ತೆರಿಗೆಗೊಳಪಡದ ಪೂರೈಕೆಗಳೆರಡರಲ್ಲೂ ಬಳಕೆಯಾಗುತ್ತಿದ್ದಲ್ಲಿ ಆ ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿಯ ITC ಅರ್ಹತೆ ಏನು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ತೆರಿಗೆಗೊಳಪಡುವ ಪೂರೈಕೆಗಳಿಗೆ ಬಳಕೆಯಾದ ಹೂಡುವಳಿ ಸರಕು ಮತ್ತು ಸೇವೆಗಳ ಜಮೆಯನ್ನು ಮಾತ್ರ ತೆರಿಗೆಗೊಳಪಡುವ ವ್ಯಕ್ತಿಯು ಪಡೆಯಬಹುದು. ಇದನ್ನು ಕಂಡುಹಿಡಿಯುವ ವಿಧಾನ ನಿಯಮಗಳಲ್ಲಿ ನೀಡಲಾಗಿದೆ.

**ಪ್ರಶ್ನೆ 21:** ಕೇವಲ ತೆರಿಗೆಗೊಳಪಡುವ ಪೂರೈಕೆಗಳಿಗೆ ಬಳಕೆಯಾದ ಹೂಡುವಳಿ ಸರಕು ಮತ್ತು ಸೇವೆಗಳ ಜಮೆಯನ್ನು ನೀಡುವುದಾದರೆ ರಫ್ತಾಗುವ ವಿನಾಯ್ತಿ ಪಡೆದ ಪೂರೈಕೆಗಳ ಮೇಲಿನ ಹೂಡುವಳಿ ತೆರಿಗೆ ಜಮೆ ನಷ್ಟವಾಗುವುದಿಲ್ಲವೆ?

**ಉತ್ತರ:** ತೆರಿಗೆಗೊಳಪಡುವ ಪೂರೈಕೆಗಳಲ್ಲಿ ಶೂನ್ಯ ದರ ಪೂರೈಕೆಗಳು ಒಳಗೊಂಡಿವೆ. ಐಜಿಎಸ್‌ಟಿ ಕಾಯ್ದೆಯಡಿ ವ್ಯಾಖ್ಯಾನಿಸಲಾಗಿರುವ ಶೂನ್ಯ ದರ ಪೂರೈಕೆಗಳು ತನ್ನಲ್ಲಿ ರಫ್ತಾಗುವ ವಿನಾಯ್ತಿ ಪಡೆದ ಪೂರೈಕೆಗಳನ್ನೂ ಒಳಗೊಂಡಿದೆ.

**ಪ್ರಶ್ನೆ 22:** ಈ ಕೆಳಗಿನ ಯಾವ ಪೂರೈಕೆಗಳನ್ನು ತೆರಿಗೆ ಜಮೆಯ ಲಾಭವನ್ನು ಪಡೆಯಲು ಪರಿಗಣಿಸಲಾಗುತ್ತದೆ?

(ಅ) ಶೂನ್ಯ ದರ ಪೂರೈಕೆಗಳು

(ಬ) ವಿನಾಯ್ತಿ ಪಡೆದ ಪೂರೈಕೆಗಳು

(ಕ) ಮೇಲಿನವೆರಡೂ

**ಉತ್ತರ:** (ಅ) ಶೂನ್ಯ ದರ ಪೂರೈಕೆಗಳು



**ಪ್ರಶ್ನೆ 23:** ತೆರಿಗೆಗೊಳಪಡುವ ವ್ಯಕ್ತಿ ಸ್ವೀಕರಿಸುವ ಸರಕು ಮತ್ತು ಸೇವೆಗಳು ಭಾಗಶಃ ವ್ಯಾಪಾರದ ಉದ್ದೇಶಕ್ಕೆ ಹಾಗೂ ಭಾಗಶಃ ಇತರೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದಲ್ಲಿ ಆ ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿಯು ITC ಅರ್ಹತೆ ಏನು?

**ಉತ್ತರ:** ವ್ಯಾಪಾರದ ಉದ್ದೇಶಕ್ಕೆ ಬಳಕೆಯಾದ ಹೂಡುವಳಿ ಸರಕು ಮತ್ತು ಸೇವೆಗಳ ಜಮೆಯನ್ನು ಮಾತ್ರ ತೆರಿಗೆಗೊಳಪಡುವ ವ್ಯಕ್ತಿಯು ಪಡೆಯಬಹುದು. ಇದನ್ನು ಕಂಡುಹಿಡಿಯುವ ವಿಧಾನ ನಿಯಮಗಳಲ್ಲಿ ನೀಡಲಾಗಿದೆ.

**ಪ್ರಶ್ನೆ 24:** ಸಂಯೋಜಿತ ಯೋಜನೆಯಡಿ ತೆರಿಗೆ ಪಾವತಿಸುತ್ತಿದ್ದ ವ್ಯಕ್ತಿಯ ವಹಿವಾಟು ಸಂಯೋಜನೆಯ ಮಿತಿ ದಾಟಿ ಆತ ಸಾಮಾನ್ಯ ತೆರಿಗೆಗೊಳಪಡುವ ವ್ಯಕ್ತಿಯಾದಲ್ಲಿ ಆತನ ITC ಅರ್ಹತೆ ಏನು?

**ಉತ್ತರ:** ಸಂಯೋಜನೆಯ ಮಿತಿ ದಾಟಿದ ದಿನದ ಹಿಂದಿನ ದಿನದಂದು ಸ್ಟಾಕ್ ಇರುವ ಹೂಡುವಳಿಗಳ ಹಾಗೂ ಭಾಗಶಃ ಪೂರ್ಣಗೊಂಡ ಅಥವಾ ಪೂರ್ಣಗೊಂಡ ಸರಕುಗಳಲ್ಲಿನ ಹೂಡುವಳಿಗಳ ಜಮೆಯನ್ನು (ಸೂಚಿಸಲಾದ ಶೇಕಡಾವಾರು ಮೊತ್ತದಿಂದ ಕಡಿತಗೊಳಿಸಿ) ಪಡೆಯಬಹುದು. ಇದನ್ನು ಕಂಡುಹಿಡಿಯುವ ವಿಧಾನ ನಿಯಮಗಳಲ್ಲಿ ನೀಡಲಾಗಿದೆ.

**ಪ್ರಶ್ನೆ 25:** ಬ್ಯಾಂಕಿಂಗ್ ಕಂಪನಿಗಳಿಗೆ ಏನಾದರೂ ವಿಶೇಷ ಪ್ರಾವಧಾನಗಳಿವೆಯೇ?

**ಉತ್ತರ:** ಬ್ಯಾಂಕಿಂಗ್ ಕಂಪನಿ ಅಥವಾ ನಾನ್-ಬ್ಯಾಂಕಿಂಗ್ ಆರ್ಥಿಕ ಕಂಪನಿಗಳನ್ನು ಒಳಗೊಂಡ ಆರ್ಥಿಕ ಸಂಸ್ಥೆಗಳು ನಿರ್ದಿಷ್ಟಪಡಿಸಲಾದ ಸೇವೆಗಳ ಪೂರೈಕೆಯಲ್ಲಿ ತೊಡಗಿದ್ದಾರೆ ಅನುಗುಣವಾಗಿ ಅಥವಾ ಅರ್ಹ ITCಯು 50% ಪಡೆಯಬಹುದು.

**ಪ್ರಶ್ನೆ 26:** ಶ್ರೀಯುತ ಎ ನೋಂದಾಯಿತ ತೆರಿಗೆ ಬಾಧ್ಯ ವ್ಯಕ್ತಿಯು ಸಂಯೋಜಿತ ಯೋಜನೆಯಲ್ಲಿ ಜುಲೈ 30, 2017ರವರೆಗೆ ತೆರಿಗೆ ಪಾವತಿಸುತ್ತಿದ್ದು ಜುಲೈ 31, 2017ರಿಂದ ಸಾಮಾನ್ಯ ತೆರಿಗೆಗೊಳಪಡುವ ವ್ಯಕ್ತಿಯಾದರೆ, ಅವರ ITC ಅರ್ಹತೆ ಏನು?

**ಉತ್ತರ:** ಜುಲೈ 30, 2017ರಂದು ಸ್ಟಾಕ್ ಇರುವ ಹೂಡುವಳಿಗಳ ಹಾಗೂ ಭಾಗಶಃ ಪೂರ್ಣಗೊಂಡ ಅಥವಾ ಪೂರ್ಣಗೊಂಡ ಸರಕುಗಳಲ್ಲಿನ ಹೂಡುವಳಿಗಳ ಜಮೆಯನ್ನು (ಸೂಚಿಸಲಾದ ಶೇಕಡಾವಾರು ಮೊತ್ತದಿಂದ ಕಡಿತಗೊಳಿಸಿ) ಪಡೆಯಬಹುದು.

**ಪ್ರಶ್ನೆ 27:** ಶ್ರೀಯುತ ಬಿ ಜೂನ್ 5, 2017ರಂದು ಸ್ಟೇಜ್‌ಯಿಂದ ನೋಂದಣಿಗೆ ಅರ್ಜಿ ಸಲ್ಲಿಸಿ ಜೂನ್ 22, 2017 ರಂದು ನೋಂದಣಿ ಪಡೆದುಕೊಂಡಲ್ಲಿ \_\_\_\_\_ ರಂದು ಸ್ಟಾಕ್‌ಲ್ಲಿರುವ ಹೂಡುವಳಿಗಳ ಮೇಲಿನ ITCಗೆ ಅರ್ಹರಾಗುತ್ತಾರೆ.

**ಉತ್ತರ:** ಜೂನ್ 22, 2017 ರಂದು ಸ್ಟಾಕ್ ಇರುವ ಹೂಡುವಳಿಗಳ ಹಾಗೂ ಭಾಗಶಃ ಪೂರ್ಣಗೊಂಡ ಅಥವಾ ಪೂರ್ಣಗೊಂಡ ಸರಕುಗಳಲ್ಲಿನ ಹೂಡುವಳಿಗಳ ಜಮೆಯನ್ನು ಪಡೆಯಬಹುದು. ಶ್ರೀಯುತ ಬಿ ಬಂಡವಾಳ ಸರಕುಗಳ ಮೇಲೆ ಜಮೆ ಪಡೆಯಲಾರರು.

**ಪ್ರಶ್ನೆ 28:** ನೋಂದಾಯಿತ ವ್ಯಕ್ತಿಯು ಸಂಯೋಜಿತ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ ಅಥವಾ ಅವನು ಪೂರೈಸುವ ಸರಕು/ಸೇವೆಗಳು ಸಂಪೂರ್ಣವಾಗಿ ವಿನಾಯ್ತಿ ಪಡೆದರೆ ಅವನ ಬಳಿ ಇರುವ ITC ಏನಾಗುತ್ತದೆ?

**ಉತ್ತರ:** ನೋಂದಾಯಿತ ವ್ಯಕ್ತಿಯು ಆ ರೀತಿಯ ಬದಲಾವಣೆಗೆ ಹಿಂದಿನ ದಿನದಂದು ಸ್ಟಾಕ್ ಇದ್ದ ಹೂಡುವಳಿಗಳ ಮೇಲಿನ ITCಗೆ ಸಮನಾದ ಮೊತ್ತವನ್ನು ಪಾವತಿಸಬೇಕು. ಬಂಡವಾಳ ಸರಕುಗಳ ವಿಚಾರದಲ್ಲಿ ಪಾವತಿಸಬೇಕಾದ ಮೊತ್ತವನ್ನು ಸೂಚಿಸಲಾದ ಶೇಕಡಾವಾರು ಅಂಶಗಳಿಂದ ಕಡಿತಗೊಳಿಸಿ ನಿರ್ಧರಿಸಲಾಗುವುದು. ಪಾವತಿಯನ್ನು ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ನಲ್ಲಿ ಬಾಕಿಯಿದ್ದರೆ ಅದನ್ನು ವಜಾಗೊಳಿಸಿ ಅಥವಾ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಜಾಗೊಳಿಸಿ ಮಾಡಬಹುದು. ಅದಾಗ್ಯೂ ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ನಲ್ಲಿ ಜಮೆಯು ಬಾಕಿ ಇದ್ದರೆ ಅದು ಕೈತಪ್ಪಿ ಹೋಗುವುದು.

**ಪ್ರಶ್ನೆ 29:** ITC ಪಡೆಯಲು ಯಾವುದಾದರೂ ಕಾಲಮಿತಿ ಇದೆಯೇ?

**ಉತ್ತರ:** ಹೊಸ ನೋಂದಣಿ, ಸಂಯೋಜಿತ ಯೋಜನೆಯಿಂದ ಬದಲಾವಣೆ, ವಿನಾಯ್ತಿ ಪೂರೈಕೆಯಿಂದ ತೆರಿಗೆಗೊಳಪಡುವ ಪೂರೈಕೆಗಳಿಗೆ ಬದಲಾವಣೆ - ಈ ಪ್ರಕರಣಗಳಲ್ಲಿ ಸಂಬಂಧಿಸಿದ ವ್ಯಕ್ತಿಯು ಆ ಬಗೆಯ ಪೂರೈಕೆಗಳಿಗೆ ಸಂಬಂಧಿಸಿದ ಇನ್ವಾಯ್ಸ್ ದಿನಾಂಕದ ಒಂದು ವರ್ಷದ ನಂತರ ITC ಪಡೆಯಲಾರರು.

**ಪ್ರಶ್ನೆ 30:** ಸ್ವೀಕೃತನ ಹೂಡುವಳಿ ಪೂರೈಕೆಗಳ ವಿವರ ಪೂರೈಕೆದಾರನ ಸಪ್ರಮಾಣಿತ ರಿಟರ್ನ್ ನಲ್ಲಿನ ಹೊರವಳಿ ಪೂರೈಕೆಗಳ ವಿವರಗಳೊಡನೆ ಹೊಂದಾಣಿಕೆಯಾಗದಿದ್ದರೆ ಏನಾಗುತ್ತದೆ?

**ಉತ್ತರ:** ಹೊಂದಿಸಿ ನೋಡಿದಾಗ ಲೋಪ-ದೋಷಗಳಿದ್ದಲ್ಲಿ ಅವುಗಳ ವಿವರ ಪೂರೈಕೆದಾರ ಹಾಗೂ ಸ್ವೀಕೃತದಾರ ಇಬ್ಬರಿಗೂ ತಿಳಿಸಲಾಗುವುದು. ಲೋಪ-ದೋಷ ಸರಿಪಡಿಸದೆ ಇದ್ದಲ್ಲಿ ಲೋಪ-ದೋಷ ಕಂಡು ಬಂದ ತಿಂಗಳಿನ ಮುಂದಿನ ತಿಂಗಳಲ್ಲಿ ಸ್ವೀಕೃತನ ಹೊರವಳಿ ತೆರಿಗೆ ಬಾಧ್ಯತೆಗೆ ITCಯ ಮೊತ್ತವನ್ನು ಸೇರಿಸಲಾಗುವುದು.

**ಪ್ರಶ್ನೆ 31:** ITC ಕೇವಲ ಇನ್ವಾಯ್ಸ್ ಹೊಂದಾಣಿಕೆಯಾದ ಮೇಲೆಯೇ ಪಡೆಯಬೇಕೆ?

**ಉತ್ತರ:** ಇಲ್ಲ. ITCಯನ್ನು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ನೀಡಲಾಗುವುದು. ಇನ್ವಾಯ್ಸ್ ಹೊಂದಿಸಿ ಲೋಪ-ದೋಷಗಳ ವಿವರ ಪೂರೈಕೆದಾರ ಹಾಗೂ ಸ್ವೀಕೃತದಾರ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಇಬ್ಬರಿಗೂ ತಿಳಿಸಲಾಗುವುದು. ಲೋಪ-ದೋಷ ಸರಿಪಡಿಸದೆ ಇದ್ದಲ್ಲಿ ITCಯನ್ನು ತಂತಾನಾಗಿಯೇ ಹಿಂಪಡೆಯಲಾಗುವುದು.

**ಪ್ರಶ್ನೆ 32:** ತಾತ್ಕಾಲಿಕವಾಗಿ ನೀಡಲಾದ ITCಯನ್ನು ಎಲ್ಲಾ ಬಾಧ್ಯತೆಗಳ ಪಾವತಿಗೆ ಬಳಸಬಹುದೇ?

**ಉತ್ತರ:** ಇಲ್ಲ, ರಿಟರ್ನ್ ನಲ್ಲಿ ಸ್ವಯಂ ಆಕಲಿತ ತೆರಿಗೆಯ ಬಾಧ್ಯತೆಗಳ ಪಾವತಿಗೆ ಮಾತ್ರ ಬಳಸಬಹುದು.

**ಪ್ರಶ್ನೆ 33:** ತೆರಿಗೆಗೊಳಪಡುವ ವ್ಯಕ್ತಿ ITC ಪಡೆದು ಕೊಂಡಿರುವ ಬಂಡವಾಳ ಸರಕುಗಳನ್ನು ಪೂರೈಸಿದಾಗ ತೆರಿಗೆಯ ಪರಿಣಾಮವೇನು?

**ಉತ್ತರ:** ITC ಪಡೆದು ಕೊಂಡಿರುವ ಬಂಡವಾಳ ಸರಕು ಅಥವಾ ಕಾರ್ಖಾನೆ ಅಥವಾ ಯಂತ್ರೋಪಕರಣಗಳ ಪೂರೈಕೆಯಲ್ಲಿ, ನೋಂದಾಯಿತ ವ್ಯಕ್ತಿಯು ಅವುಗಳ ಮೇಲೆ ಪಡೆದಿರುವ ITCಯ ಮೊತ್ತವನ್ನು ಸೂಚಿಸಲಾದ ಶೇಕಡಾವಾರು ಅಂಶಗಳಿಂದ ಕಳೆದು ಉಳಿದಷ್ಟು ಅಥವಾ ಅವುಗಳ ವ್ಯವಹಾರ ಮೌಲ್ಯದ ಮೇಲಿನ ತೆರಿಗೆ - ಎರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ಪಾವತಿಸಬೇಕಾಗುತ್ತದೆ.

**ಪ್ರಶ್ನೆ 34:** ನೋಂದಾಯಿತ ವ್ಯಕ್ತಿಯಿಂದ ITC ಪಡೆಯಲಾದ ಬಂಡವಾಳ ಸರಕುಗಳ ಪೂರೈಕೆಯಾದಾಗ ತೆರಿಗೆಯ ಪರಿಣಾಮವೇನು?

**ಉತ್ತರ:** ನೋಂದಾಯಿತ ವ್ಯಕ್ತಿಯು ಅವುಗಳ ಮೇಲೆ ಪಡೆದಿರುವ ITCಯ ಮೊತ್ತವನ್ನು ಸೂಚಿಸಲಾದ ಶೇಕಡಾವಾರು ಅಂಶಗಳಿಂದ ಕಳೆದು ಉಳಿದಷ್ಟು ಅಥವಾ ಅವುಗಳ ವ್ಯವಹಾರ ಮೌಲ್ಯದ ಮೇಲಿನ ತೆರಿಗೆ - ಎರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪಾವತಿಸಬೇಕಾಗುತ್ತದೆ. ರಿಫ್ರಾಕ್ಟರಿ ಬ್ರಿಕ್, ಮೌಲ್ಡ್, ಡೈಸ್, ಜಿಗ್ಸ್ ಮತ್ತು ಫಿಕ್ಸಿಂಗ್ ಗಳನ್ನು  
ಚಿಂದಿ ಎಂದು ಪೂರೈಸಿದಲ್ಲಿ ವ್ಯಕ್ತಿಯು ಅವುಗಳ ವ್ಯವಹಾರ ಮೌಲ್ಯದ ಮೇಲೆ ತೆರಿಗೆ  
ಪಾವತಿಸಬೇಕು.

\*\*\*\*\*

## 11. ಜಿಎಸ್‌ಟಿ ಅಡಿಯಲ್ಲಿ ಹೂಡುವಳಿ ಸೇವೆಗಳ ಹಂಚಿಕೆದಾರರ ಪರಿಕಲ್ಪನೆ

**ಪ್ರಶ್ನೆ 1:** ಹೂಡುವಳಿ ಸೇವೆಗಳ ಹಂಚಿಕೆದಾರರು (ISD) ಎಂದರೇನು?

**ಉತ್ತರ:** ISD ಎಂದರೆ ಸರಕು/ಸೇವಾ ಪೂರೈಕೆದಾರನ ಒಂದು ಕಛೇರಿ; ಹೂಡುವಳಿ ಸೇವೆಗಳ ತೆರಿಗೆ ಇನ್ವಾಯಿಸ್ ಪಡೆದು, ಹಾಗೆ ಪಡೆದ ಹೂಡುವಳಿ ಸೇವೆಗಳ ಮೇಲಿನ ಸಿಜಿಎಸ್‌ಟಿ/ಎನ್‌ಜಿಎಸ್‌ಟಿ/ಐಜಿಎಸ್‌ಟಿ/ಯುಟಿಜಿಎಸ್‌ಟಿಗಳ ಜಮೆಯನ್ನು ತನ್ನದೇ PAN ಸಂಖ್ಯೆ ಉಳ್ಳ ಸರಕು/ಸೇವಾ ಪೂರೈಕೆದಾರರಲ್ಲಿ ವಿತರಿಸಲು ಒಂದು ನಿರ್ದಿಷ್ಟ ದಾಖಲೆಪತ್ರವನ್ನು ನೀಡುವ ಕಛೇರಿಯನ್ನು ಹೂಡುವಳಿ ಸೇವೆಗಳ ಹಂಚಿಕೆದಾರರು (ISD) ಎಂದು ಹೇಳಲಾಗುವುದು.

**ಪ್ರಶ್ನೆ 2:** ಐಎಸ್‌ಡಿಯಾಗಿ ನೋಂದಾಯಿಸಿಕೊಳ್ಳಲು ಏನೇನು ಅವಶ್ಯಕತೆಗಳಿವೆ?

**ಉತ್ತರ:** ಕಛೇರಿಯು ಪ್ರತ್ಯೇಕ ನೋಂದಣಿ ಹೊಂದಿದ್ದರೂ ಐಎಸ್‌ಡಿಯಾಗಿ ಪ್ರತ್ಯೇಕ ನೋಂದಣಿ ಪಡೆಯುವುದು ಅವಶ್ಯಕ. ಐಎಸ್‌ಡಿಗಳ ನೋಂದಾಯಿತಿಗೆ ಅನುಶಾಶಿತ ಮಿತಿ ಅನ್ವಯವಾಗುವುದಿಲ್ಲ. ಈಗ ಪ್ರಚಲಿತ ಸೇವಾ ತೆರಿಗೆಯಡಿಯಲ್ಲಿ ನೋಂದಾಯಿತ ಐಎಸ್‌ಡಿಗಳನ್ನು ಜಿಎಸ್‌ಟಿ ಪದ್ಧತಿಗೆ ವರ್ಗಾಯಿಸಲಾಗುವುದಿಲ್ಲ. ಈಗ ಇರುವ ಎಲ್ಲಾ ಐಎಸ್‌ಡಿಗಳು ಜಿಎಸ್‌ಟಿಯಲ್ಲಿ ಐಎಸ್‌ಡಿಗಳಾಗಿ ಮತ್ತೆ ಹೊಸದಾಗಿ ನೋಂದಾಯಿಸಿಕೊಳ್ಳಬೇಕು.

**ಪ್ರಶ್ನೆ 3:** ISDಯಿಂದ ಜಮೆ ವಿತರಿಸಲು ಯಾವ ದಾಖಲೆಗಳು ಬೇಕು?

**ಉತ್ತರ:** ಜಮೆಯ ವಿತರಣೆಯು ಅದಕ್ಕಂದೇ ಪ್ರತ್ಯೇಕವಾಗಿ ರಚಿಸಿದ ದಾಖಲೆಯ ಮುಳಕವಾಗುತ್ತದೆ. ಈ ದಾಖಲೆಪತ್ರವು ವಿತರಣೆಯಾಗುತ್ತಿರುವ ಹೂಡುವಳಿ ತೆರಿಗೆ ಜಮೆಯ ಮೊತ್ತವನ್ನು ಒಳಗೊಂಡಿರುತ್ತದೆ.

**ಪ್ರಶ್ನೆ 4: ISD ಹೂಡುವಳಿ ತೆರಿಗೆ ಜಮೆಯನ್ನು ಎಲ್ಲಾ ಪೂರೈಕೆದಾರರಿಗೂ ವಿತರಿಸಬಹುದೇ?**

**ಉತ್ತರ:** ಇಲ್ಲ. ಹೂಡುವಳಿ ಸೇವೆಗಳ ಹೂಡುವಳಿ ತೆರಿಗೆ ಜಮೆಯನ್ನು ತಮ್ಮ ವ್ಯಾಪಾರದ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಆ ಹೂಡುವಳಿ ಸೇವೆಗಳನ್ನು ಬಳಸಿಕೊಂಡ ನೋಂದಾಯಿತ ಪೂರೈಕೆದಾರರಿಗೆ ಮಾತ್ರ ವಿತರಿಸಬಹುದು.

**ಪ್ರಶ್ನೆ 5: ಹಲವು ವೇಳೆ ಪೂರೈಕೆದಾರರು ತಮ್ಮ ವ್ಯಾಪಾರ ಕ್ರಮದಲ್ಲಿ ಅಥವಾ ಮುಂದುವರಿಕೆಗೆ ಬಳಸಿದ ಸೇವೆಯ ಪ್ರಮಾಣವನ್ನು ಪ್ರತಿಯೊಬ್ಬರೂ ಇಂತಿಷ್ಟೇ ಬಳಸಿದರು ಎಂದು ಪರಸ್ಪರ ಹೊಂದಿಸುವುದು ಸಾಧ್ಯವಾಗುವುದಿಲ್ಲ. ಆಗ ಆ ಜಮೆಯ ವಿತರಣೆಯನ್ನು ISD ಹೇಗೆ ಮಾಡಬೇಕು?**

**ಉತ್ತರ:** ಈ ಬಗೆಯ ಸಂದರ್ಭಗಳಲ್ಲಿ ವಿತರಣೆಯು ಸೂತ್ರವನ್ನು ಆಧರಿಸಿ ಮಾಡತಕ್ಕದ್ದು. ಮೊದಲನೆಯದಾಗಿ, ಜಮೆಯನ್ನು ಕೇವಲ ಯಾವ ಪೂರೈಕೆದಾರರು ಹೂಡುವಳಿ ಸೇವೆಯನ್ನು ಬಳಸಿದ್ದಾರೆಂದು ತಿಳಿದುಬರುವುದೋ, ಆ ಪೂರೈಕೆದಾರರಿಗೆ ಮಾತ್ರ ವಿತರಿಸಲಾಗುವುದು. ಎರಡನೆಯದಾಗಿ, ಕೇವಲ ಕಾರ್ಯನಿರ್ವಹಿಸುತ್ತಿರುವ ಘಟಕಗಳಿಗೆ ಮಾತ್ರ ಜಮೆ ವಿತರಿಸಲಾಗುವುದು. ಮೂರನೆಯದಾಗಿ, ಆ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವೀಕೃತದಾರನ ವಹಿವಾಟನ್ನು ಎಲ್ಲಾ ಸ್ವೀಕೃತದಾರರ ಕ್ರೋಡಿತ ವಹಿವಾಟಿಗೆ ಹೊಲಿಸಿ, ಅದಕ್ಕೆ ಅನುಗುಣವಾಗಿ ಜಮೆಯನ್ನು ವಿತರಿಸಲಾಗುವುದು. ಕೊನೆಯದಾಗಿ, ವಿತರನೆಗೊಂಡ ಜಮೆಯ ಮೊತ್ತವು ವಿತರಿಸಲು ಲಭ್ಯವಿದ್ದ ಜಮೆಯ ಮೊತ್ತವನ್ನು ಮೀರಿರಬಾರದು.

**ಪ್ರಶ್ನೆ 6: ISDಯ ಉದ್ದೇಶಕ್ಕೆ ಲೆಕ್ಕ ಹಾಕುವ ವಹಿವಾಟು ಏನನ್ನು ಒಳಗೊಂಡಿರುತ್ತದೆ?**

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ISDಯ ಉದ್ದೇಶಕ್ಕೆ ಲೆಕ್ಕ ಹಾಕುವ ವಹಿವಾಟು ಸಂವಿಧಾನದ ಏಳನೇ ಶೆಡ್ಯೂಲ್ ಪಟ್ಟಿ 1ರ 84ನೇ ದಾಖಲಾತಿ ಹಾಗೂ ಪಟ್ಟಿ 2ರ 51 ಹಾಗೂ 54ನೇ ದಾಖಲಾತಿಗಳಡಿ ವಿಧಿಸಲಾಗುವ ಯಾವುದೇ ತೆರಿಗೆ ಅಥವಾ ಸುಂಕವನ್ನು ಒಳಗೊಂಡಿರುವುದಿಲ್ಲ.

**ಪ್ರಶ್ನೆ 7: ISD ರಿಟರ್ನ್ ಸಲ್ಲಿಸಬೇಕೆ?**

**ಉತ್ತರ:** ಹೌದು. ಪ್ರತಿ ತಿಂಗಳ ನಂತರದ ತಿಂಗಳಿನ 13 ನೇ ತಾರೀಖಿನೊಳಗೆ ISD ಮಾಸಿಕ ರಿಟರ್ನ್ ಸಲ್ಲಿಸಬೇಕು.

**ಪ್ರಶ್ನೆ 8: ಕಂಪನಿಯೊಂದು ಬಹು ISDಗಳನ್ನು ಹೊಂದಿರಬಹುದೇ?**

**ಉತ್ತರ:** ಹೌದು, ಮಾರಾಟ ವಿಭಾಗ, ಭದ್ರತೆ ವಿಭಾಗ ಹೀಗೆ ವಿವಿಧ ವಿಭಾಗಗಳ ಕಛೇರಿಗಳು ಪ್ರತ್ಯೇಕ ISD ನೋಂದಣಿ ಪಡೆಯಬಹುದು.

**ಪ್ರಶ್ನೆ 9: ISDಯಿಂದ ತಪ್ಪಾಗಿ/ಅಧಿಕವಾಗಿ ವಿತರಿಸಲಾದ ಜಮೆಯನ್ನು ವಸೂಲಿ ಮಾಡಲಿರುವ ಪ್ರಾವಧಾನಗಳು ಏನು?**

**ಉತ್ತರ:** ಸೆಕ್ಷನ್ 73/74ರಡಿ ಕ್ರಮ ಕೈಗೊಂಡು ISDಯಿಂದ ತಪ್ಪಾಗಿ/ಅಧಿಕವಾಗಿ ವಿತರಿಸಲಾದ ಜಮೆಯನ್ನು ಬಡ್ಡಿ ಸಹಿತ ವಸೂಲಿ ಮಾಡಬಹುದು.

**ಪ್ರಶ್ನೆ 10: ಸಿಜಿಎಸ್‌ಟಿ ಹಾಗೂ ಐಜಿಎಸ್‌ಟಿ ಜಮೆಯನ್ನು ISDಯು ವಿವಿಧ ರಾಜ್ಯಗಳಲ್ಲಿ ಇರುವ ಸ್ಟೀಕ್ಯೂತರಿಗೆ ಐಜಿಎಸ್‌ಟಿ ಜಮೆಯಾಗಿ ವಿತರಿಸಬಹುದೇ?**



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಹೌದು. ಸಿಜಿಎಸ್‌ಟಿ ಹಾಗೂ ಐಜಿಎಸ್‌ಟಿ ಜಮೆಯನ್ನು ISDಯು ವಿವಿಧ ರಾಜ್ಯಗಳಲ್ಲಿ ಇರುವ ಸ್ವೀಕೃತರಿಗೆ ಐಜಿಎಸ್‌ಟಿ ಜಮೆಯಾಗಿ ವಿತರಿಸಬಹುದು.

**ಪ್ರಶ್ನೆ 11:** ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಜಮೆಯನ್ನು ISDಯು ವಿವಿಧ ರಾಜ್ಯಗಳಲ್ಲಿ ಇರುವ ಸ್ವೀಕೃತರಿಗೆ ಐಜಿಎಸ್‌ಟಿ ಜಮೆಯಾಗಿ ವಿತರಿಸಬಹುದೇ?

**ಉತ್ತರ:** ಹೌದು. ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಜಮೆಯನ್ನು ISDಯು ವಿವಿಧ ರಾಜ್ಯಗಳಲ್ಲಿ ಇರುವ ಸ್ವೀಕೃತರಿಗೆ ಐಜಿಎಸ್‌ಟಿ ಜಮೆಯಾಗಿ ವಿತರಿಸಬಹುದು.

**ಪ್ರಶ್ನೆ 12:** ಸಿಜಿಎಸ್‌ಟಿ ಹಾಗೂ ಐಜಿಎಸ್‌ಟಿ ಜಮೆಯನ್ನು ISDಯು ಸ್ವೀಕೃತರಿಗೆ ಸಿಜಿಎಸ್‌ಟಿ ಜಮೆಯಾಗಿ ವಿತರಿಸಬಹುದೇ?

**ಉತ್ತರ:** ಹೌದು. ಸಿಜಿಎಸ್‌ಟಿ ಹಾಗೂ ಐಜಿಎಸ್‌ಟಿ ಜಮೆಯನ್ನು ISDಯು ಅದೇ ರಾಜ್ಯದಲ್ಲಿ ಇರುವ ಸ್ವೀಕೃತರಿಗೆ ಸಿಜಿಎಸ್‌ಟಿ ಜಮೆಯಾಗಿ ವಿತರಿಸಬಹುದು.

**ಪ್ರಶ್ನೆ 13:** ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಜಮೆಯನ್ನು ISDಯು ಸ್ವೀಕೃತರಿಗೆ ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಜಮೆಯಾಗಿ ವಿತರಿಸಬಹುದೇ?

**ಉತ್ತರ:** ಹೌದು. ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಜಮೆಯನ್ನು ISDಯು ಅದೇ ರಾಜ್ಯದಲ್ಲಿ ಇರುವ ಸ್ವೀಕೃತರಿಗೆ ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಜಮೆಯಾಗಿ ವಿತರಿಸಬಹುದು.

**ಪ್ರಶ್ನೆ 14:** ಸಾಮಾನ್ಯ ಜಮೆಯನ್ನು ISDಯ ಎಲ್ಲಾ ಸ್ವೀಕೃತದಾರರ ನಡುವೆ ಹೇಗೆ ವಿತರಿಸಲಾಗುವುದು?

**ಉತ್ತರ:** ಎಲ್ಲರಿಂದಲೂ ಬಳಿಸಲಾದ ಸೇವೆಗಳ ಸಾಮಾನ್ಯ ಜಮೆಯನ್ನು ಸ್ವೀಕೃತದಾರರ ನಡುವೆ ಪ್ರೋ-ರಟಾ ಆಧಾರದ ಮೇಲೆ ವಿತರಿಸಲಾಗುವುದು ಅಂದರೆ ಪ್ರತಿ ಸ್ವೀಕೃತದಾರನ ವಹಿವಾಟನ್ನು ಎಲ್ಲಾ ಸ್ವೀಕೃತದಾರರ ಕ್ರೋಡಿತ ವಹಿವಾಟಿಗೆ ಹೊಲಿಸಿ, ಅದಕ್ಕೆ ಅನುಗುಣವಾಗಿ ವಿತರಿಸಲಾಗುವುದು.

**ಪ್ರಶ್ನೆ 15:** ISDಯು ಸಿಜಿಎಸ್‌ಟಿ ಹಾಗೂ ಐಜಿಎಸ್‌ಟಿ ಜಮೆಯನ್ನು ಬೇರೆ ರಾಜ್ಯಗಳಲ್ಲಿ ಇರುವ ಸ್ವೀಕೃತರಿಗೆ \_\_\_\_\_ ಜಮೆಯಾಗಿ ವಿತರಿಸಬಹುದು.

(ಅ) ಐಜಿಎಸ್‌ಟಿ (ಬ) ಸಿಜಿಎಸ್‌ಟಿ (ಕ) ಎಸ್‌ಜಿಎಸ್‌ಟಿ

**ಉತ್ತರ:** (ಅ) ಐಜಿಎಸ್‌ಟಿ

**ಪ್ರಶ್ನೆ 16:** ISDಯು ಸಿಜಿಎಸ್‌ಟಿ ಜಮೆಯನ್ನು ಬೇರೆ ರಾಜ್ಯದೊಳಗೆ \_\_\_\_\_ ಜಮೆಯಾಗಿ ವಿತರಿಸಬಹುದು.

(ಅ) ಐಜಿಎಸ್‌ಟಿ (ಬ) ಸಿಜಿಎಸ್‌ಟಿ (ಕ) ಎಸ್‌ಜಿಎಸ್‌ಟಿ (ಡ)ಮೇಲಿನ

ಯಾವುದಾದರೂ

**ಉತ್ತರ:** (ಬ) ಸಿಜಿಎಸ್‌ಟಿ

**ಪ್ರಶ್ನೆ 17:** ಒಬ್ಬ ಪೂರೈಕೆದಾರನಿಗಿಂತ ಹೆಚ್ಚು ಪೂರೈಕೆದಾರರಿಂದ ಉಪಯೋಗಿಸಲಾದ ಸೇವೆಗಳ ಮೇಲೆ ಪಾವತಿಸಿದ ತೆರಿಗೆಯ ಜಮೆಯನ್ನು \_\_\_\_\_

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

(ಅ) ಆ ಸೇವೆಗಳನ್ನು ಉಪಯೋಗಿಸಿದ ಪೂರೈಕೆದಾರರ ನಡುವೆ ಆ ರಾಜ್ಯಗಳಲ್ಲಿನ ವಹಿವಾಟಿಗೆ ಅನುಗುಣವಾಗಿ ಪ್ರೊ-ರಾಟ ಆಧಾರದಲ್ಲಿ ವಿತರಿಸಬಹುದು

(ಬ) ಎಲ್ಲಾ ಪೂರೈಕೆದಾರರ ನಡುವೆ ಸಮನಾಗಿ ವಿತರಿಸಬಹುದು

(ಕ) ಒಬ್ಬ ಪೂರೈಕೆದಾರನಿಗೆ ಮಾತ್ರ ವಿತರಿಸಲಾಗುವುದು

(ಡ) ವಿತರಿಸಲಾಗದು

ಉತ್ತರ: (ಅ) ಆ ಸೇವೆಗಳನ್ನು ಉಪಯೋಗಿಸಿದ ಪೂರೈಕೆದಾರರ ನಡುವೆ ಆ ರಾಜ್ಯಗಳಲ್ಲಿನ ವಹಿವಾಟಿಗೆ ಅನುಗುಣವಾಗಿ ಪ್ರೊ-ರಾಟ ಆಧಾರದಲ್ಲಿ ವಿತರಿಸಬಹುದು

ಪ್ರಶ್ನೆ 18: ಅಧಿಕವಾಗಿ ವಿತರಿಸಲಾದ ಜಮೆಯನ್ನು ಇಲಾಖೆಯು ISDಯಿಂದ ವಸೂಲಿ ಮಾಡಬಹುದೇ?

ಉತ್ತರ: ಇಲ್ಲ. ಅಧಿಕವಾಗಿ ವಿತರಿಸಲಾದ ಜಮೆಯನ್ನು ಇಲಾಖೆಯು ಬಡ್ಡಿ ಸಹಿತವಾಗಿ ಸ್ವೀಕೃತನಿಂದ ವಸೂಲಿ ಮಾಡಬಹುದು ಆದರೆ ISDಯಿಂದ ವಸೂಲಿ ಮಾಡಲಾಗದು. ಜಮೆಯ ವಸೂಲಿಗೆ ಸೆಕ್ಷನ್ 73/74ರ ಪ್ರಾವಧಾನಗಳು ಅನ್ವಯವಾಗುತ್ತವೆ.

ಪ್ರಶ್ನೆ 19: ಕಾಯ್ದೆಯ ಪ್ರಾವಧಾನಗಳನ್ನು ಉಲ್ಲಂಘಿಸಿ ಜಮೆಯನ್ನು ವಿತರಿಸಲಾದಲ್ಲಿ ಪರಿಣಾಮಗಳೇನು?

ಉತ್ತರ: ಕಾಯ್ದೆಯ ಪ್ರಾವಧಾನಗಳನ್ನು ಉಲ್ಲಂಘಿಸಿ ಜಮೆಯನ್ನು ವಿತರಿಸಲಾದಲ್ಲಿ ಸ್ವೀಕೃತನಿಂದ ಇಲಾಖೆಯು ಆ ಜಮೆಯನ್ನು ಬಡ್ಡಿ ಸಹಿತವಾಗಿ ವಸೂಲಿ ಮಾಡುತ್ತದೆ.

\*\*\*\*\*

## 12. ರಿಟನ್ಯಾ ಸಲ್ಲಿಸುವ ಪ್ರಕ್ರಿಯೆ ಮತ್ತು ITC ಹೊಂದಾಣಿಕೆ

ಪ್ರಶ್ನೆ 1: ರಿಟನ್ಯಾ ಸಲ್ಲಿಸುವ ಉದ್ದೇಶವೇನು?

ಉತ್ತರ:

- ಎ) ತೆರಿಗೆ ಆಡಳಿತಕ್ಕೆ ಮಾಹಿತಿಯನ್ನು ವರ್ಗಾಯಿಸುವ ವಿಧಾನ
- ಬಿ) ತೆರಿಗೆದಾರನ ಅನುಸರಣೆ ಪರಿಶೀಲನೆಗೆ ಅನುಕೂಲ
- ಸಿ) ನಿಗದಿತ ಅವಧಿಗೆ ತೆರಿಗೆದಾರ ಸ್ವಯಂ-ಆಕಲನ ಕೈಗೊಂಡು ತೆರಿಗೆ ಬಾಧ್ಯತೆ ಘೋಷಿಸಲು ಮತ್ತು ಅದನ್ನು ಪರಿಶೀಲಿಸಲು
- ಡಿ) ಸೂಕ್ತ ನೀತಿ ರೂಪಿಸಲು ಬೇಕಾದ ನಿಜಸಂಗತಿ ಮತ್ತು ಅಂಕಿ ಅಂಶಗಳನ್ನು ಪಡೆಯಲು
- ಇ) ಲೆಕ್ಕಪಾಸಣೆಯ ನಿರ್ವಹಣೆಗೆ ಮತ್ತು ತೆರಿಗೆ ವಂಚನೆ ರೀತಿನೀತಿಗಳ ವಿರುದ್ಧ ಕ್ರಮಕೈಗೊಳ್ಳಲು ಸಹಾಯಕ

ಪ್ರಶ್ನೆ 2: ಜಿಎಸ್‌ಟಿಯಲ್ಲಿ ಯಾರು ರಿಟನ್ಯಾ ಸಲ್ಲಿಸಬೇಕು?

ಉತ್ತರ: ಅನುಶಾಶಿತ ಮಿತಿಯನ್ನು ಮೀರಿದ ಪ್ರತಿಯೊಬ್ಬ ನೋಂದಾಯಿತ ತೆರಿಗೆದಾರರು ರಿಟನ್ಯಾ ಸಲ್ಲಿಸಬೇಕು. ನೋಂದಾಯಿತ ತೆರಿಗೆದಾರರು ಮಾಸಿಕ (ಸಾಧಾರಣ ಪೂರೈಕೆದಾರ) ರಿಟರ್ನ್; ತ್ರೈಮಾಸಿಕ ರಿಟರ್ನ್ (ಸಂಯೋಜಿತ ಯೋಜನೆಯಡಿ ಬರುವ ಪೂರೈಕೆದಾರ) ಸಲ್ಲಿಸಬೇಕು. ISD ಪ್ರತಿ ತಿಂಗಳು ವಿತರಿಸಿದ ಜಮೆಯ ಮಾಹಿತಿಯನ್ನು ವಿವರಿಸಿ ಮಾಸಿಕ ರಿಟರ್ನ್ ಸಲ್ಲಿಸಬೇಕು. ಮೂಲದಲ್ಲಿ ತೆರಿಗೆ ಕಡಿತಗೊಳಿಸಬೇಕಿರುವ (TDS) ಮತ್ತು ಮೂಲದಲ್ಲಿ ತೆರಿಗೆ ಸಂಗ್ರಹಿಸಬೇಕಿರುವ (TCS) ತೆರಿಗೆದಾರರು ಅದರ ವಿವರ ನೀಡುವ ಮಾಸಿಕ ರಿಟರ್ನ್ ಸಲ್ಲಿಸಬೇಕು. ಅನಿವಾಸಿ ತೆರಿಗೆಗೊಳಪಡುವ ವ್ಯಕ್ತಿಯು ಚಟುವಟಿಕೆ ಕೈಗೊಂಡ ಅವಧಿಯ ರಿಟರ್ನ್ ಸಲ್ಲಿಸಬೇಕು.

**ಪ್ರಶ್ನೆ 3:** ರಿಟರ್ನ್ಸ್‌ನಲ್ಲಿ ಯಾವ ರೀತಿಯ ಹೊರವಳಿ ಪೂರೈಕೆಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಬೇಕು?

**ಉತ್ತರ:** ಸಾಮಾನ್ಯ ತೆರಿಗೆದಾರ ಆ ತಿಂಗಳಲ್ಲಿ ಕೈಗೊಂಡ ಹೊರವಳಿ ಪೂರೈಕೆಗಳ ಕುರಿತ ವಿವರಗಳನ್ನು ಜಿಎಸ್‌ಟಿಆರ್-1 ನಲ್ಲಿ ಸಲ್ಲಿಸಬೇಕು. ಇಲ್ಲಿ ಹೊರವಳಿ ಪೂರೈಕೆಗಳೆಂದರೆ ನೋಂದಾಯಿತ ವ್ಯಕ್ತಿಗೆ ಮಾಡಿದ ಹೊರವಳಿ ಪೂರೈಕೆಗಳು, ನೋಂದಾಯಿತನಲ್ಲದ ವ್ಯಕ್ತಿ (ಗ್ರಾಹಕ)ನಿಗೆ ಮಾಡಿದ ಹೊರವಳಿ ಪೂರೈಕೆಗಳು, ಕ್ರೆಡಿಟ್ ನೋಟ್/ಡೆಬಿಟ್ ನೋಟ್ ವಿವರಗಳು, ಶೂನ್ಯ ದರ ಪೂರೈಕೆಗಳು, ವಿನಾಯ್ತಿ ಪಡೆದಿರುವ ಪೂರೈಕೆಗಳು, ಜಿಎಸ್‌ಟಿಯೇತರ ಪೂರೈಕೆಗಳು ಮತ್ತು ಭವಿಷ್ಯದಲ್ಲಿ ಮಾಡಲಿರುವ ಪೂರೈಕೆಗಳ ಸಂಬಂಧ ಸ್ವೀಕರಿಸಿದ ಮುಂಗಡಗಳು.

**ಪ್ರಶ್ನೆ 4:** ಜಿಎಸ್‌ಟಿಆರ್-1 ನೊಂದಿಗೆ ಇನ್‌ವಾಯ್ಸ್‌ಗಳ ಛಾಯಾಪ್ರತಿಗಳನ್ನು ಸಲ್ಲಿಸಬೇಕೆ?

**ಉತ್ತರ:** ಇಲ್ಲ, ಜಿಎಸ್‌ಟಿಆರ್-1 ನೊಂದಿಗೆ ಇನ್‌ವಾಯ್ಸ್‌ಗಳ ಛಾಯಾಪ್ರತಿಗಳನ್ನು ಸಲ್ಲಿಸಬೇಕಿಲ್ಲ. ಇನ್‌ವಾಯ್ಸ್‌ನಲ್ಲಿನ ಕೆಲವು ನಿರ್ದಿಷ್ಟ ಮಾಹಿತಿಗಳನ್ನು ಮಾತ್ರ ಸಲ್ಲಿಸಬೇಕು.

**ಪ್ರಶ್ನೆ 5:** ಎಲ್ಲಾ ಇನ್‌ವಾಯ್ಸ್‌ಗಳನ್ನೂ ರಿಟರ್ನ್‌ ನೊಂದಿಗೆ ಅಪ್‌ಲೋಡ್ ಮಾಡಬೇಕೆ?

**ಉತ್ತರ:** ಇಲ್ಲ. ಪೂರೈಕೆಯು ಅಂತರ-ರಾಜ್ಯವೋ ಅಥವಾ ರಾಜ್ಯದೊಳಗಿನದೋ ಮತ್ತು B2Bಯೋ ಅಥವಾ B2Cಯೋ ಎಂಬುದರ ಮೇಲೆ ನಿರ್ಧರಿತವಾಗುತ್ತದೆ.

B2B ಪೂರೈಕೆಗಳಲ್ಲಿ ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ಎಲ್ಲಾ ಪೂರೈಕೆಗಳ ಇನ್ವಾಯ್ಸ್ ಅಪ್‌ಲೋಡ್ ಮಾಡಬೇಕು ಏಕೆಂದರೆ ಸ್ವೀಕೃತದಾರ ITC ಪಡೆಯುತ್ತಾನೆ, ಆದ್ದರಿಂದ ಇನ್ವಾಯ್ಸ್ ಹೊಂದಾಣಿಕೆಯಾಗಬೇಕು.

B2C ಪೂರೈಕೆಗಳಲ್ಲಿ ಗ್ರಾಹಕ ITC ಪಡೆಯುವುದಿಲ್ಲವಾದ್ದರಿಂದ ಇನ್ವಾಯ್ಸ್ ಅಪ್‌ಲೋಡ್ ಮಾಡಬೇಕಿಲ್ಲ. ಆದರೆ, ಗುರಿ ಆಧಾರಿತ ತೆರಿಗೆ ಪದ್ಧತಿ ಕಾರ್ಯಗತಗೊಳಿಸಲು ಅಂತರ-ರಾಜ್ಯ ಪೂರೈಕೆಗಳ ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಇನ್ವಾಯ್ಸ್ ಅಪ್‌ಲೋಡ್ ಮಾಡಬೇಕು. ಅಂತರ-ರಾಜ್ಯ ಪೂರೈಕೆಗಳ ರೂ. 2.5 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಮತ್ತು ರಾಜ್ಯದೊಳಗಿನ ಪೂರೈಕೆಗಳ ಸಂಕ್ಷಿಪ್ತ ವರದಿ ಸಲ್ಲಿಸಿದರೆ ಸಾಕು.

**ಪ್ರಶ್ನೆ 6:** ಇನ್‌ವಾಯ್ಸ್‌ನಲ್ಲಿ ಪ್ರತಿಯೊಂದು ವಸ್ತುವಿನ ವಿವರಣೆ ಸಲ್ಲಿಸಬೇಕೆ?

**ಉತ್ತರ:** ಇಲ್ಲ. ವಸ್ತುವಿನ ವಿವರಣೆ ಸಲ್ಲಿಸಬೇಕಿಲ್ಲ. ಸರಕುಗಳ ಪೂರೈಕೆಯಲ್ಲಿ HSN ಕೋಡ್ ಮತ್ತು ಸೇವೆಗಳ ಪೂರೈಕೆಯಲ್ಲಿ ಅಕೌಂಟಿಂಗ್ ಕೋಡ್ ಸಲ್ಲಿಸಿದರೆ ಸಾಕು. ಈ ಕೋಡ್ ಗಳ ಕನಿಷ್ಠ ಎಷ್ಟು ಸಂಖ್ಯೆಗಳನ್ನು ಸಲ್ಲಿಸಬೇಕೆಂಬುದು ಕಳೆದ ವರ್ಷದ ವಹಿವಾಟಿನ ಮೇಲೆ ನಿರ್ಭರವಾಗಿರುತ್ತದೆ.

**ಪ್ರಶ್ನೆ 7:** ಪ್ರತಿಯೊಂದು ವ್ಯವಹಾರದ ಮೊತ್ತವನ್ನು ಪ್ರತ್ಯೇಕವಾಗಿ ನಮೂದಿಸಬೇಕೆ? ಒಂದು ವೇಳೆ ಯಾವ ನಿಮಿತ್ತವೂ ಇಲ್ಲದ ಪುರೈಕೆಯಾಗಿದ್ದಲ್ಲಿ?

**ಉತ್ತರ:** ಹೌದು. ವ್ಯವಹಾರದ ಮೊತ್ತವಷ್ಟೇ ಅಲ್ಲದೆ ತೆರಿಗೆಗೆ ಪರಿಗಣಿಸುವ ಮೊತ್ತವನ್ನೂ ನಮೂದಿಸಬೇಕು. ಕೆಲವು ಪ್ರಕರಣಗಳಲ್ಲಿ ಇವು ಬೇರೆ ಬೇರೆಯಾಗಿರುತ್ತವೆ. ಒಂದು ವೇಳೆ ಯಾವ ನಿಮಿತ್ತವೂ ಇಲ್ಲದ ಶೆಡ್ಯೂಲ್ 1ನಲ್ಲಿ ಹೇಳಿರುವಂತೆ ಪುರೈಕೆಯಾಗಿದ್ದಲ್ಲಿ ಸೂಚಿತವಾಗಿರುವಂತೆ ತೆರಿಗೆಗೆ ಪರಿಗಣಿಸುವ ಮೊತ್ತವನ್ನು ಲೆಕ್ಕ ಹಾಕಿ ನಮೂದಿಸಬೇಕು.

**ಪ್ರಶ್ನೆ 8:** ಪೂರೈಕೆದಾರ ಸಲ್ಲಿಸಲು ಮರೆತಿರುವ ಅಥವಾ ತಪ್ಪಿರುವ ವಿವರಗಳನ್ನು ಸ್ವೀಕೃತಿದಾರ ತನ್ನ ಜಿಎಸ್‌ಟಿಆರ್-2 ನಲ್ಲಿ ನಮೂದಿಸಬಹುದೇ?

**ಉತ್ತರ:** ಹೌದು. ಸ್ವೀಕೃತಿದಾರ ಪೂರೈಕೆದಾರ ಸಲ್ಲಿಸಲು ಮರೆತಿರುವ ಅಥವಾ ತಪ್ಪಿರುವ ವಿವರಗಳನ್ನು ತಾನೇ ಸಲ್ಲಿಸಬಹುದು. ಆ ಇನ್‌ವಾಯ್ಸ್‌ಗಳಿಗೆ ಸಂಬಂಧಿಸಿದ ಜಮೆಯನ್ನು ಹೊಂದಾಣಿಕೆಗೆ ಒಳಪಟ್ಟು ತಾತ್ಕಾಲಿಕವಾಗಿ ನೀಡಲಾಗುವುದು. ಹೊಂದಿಸಿ ನೋಡಿದಾಗ ಒಂದು ವೇಳೆ ಪೂರೈಕೆದಾರ ಇನ್‌ವಾಯ್ಸ್ ನಮೂದಿಸಿಲ್ಲ ಎಂದರೆ ಇಬ್ಬರಿಗೂ ಸೂಚನೆ ನೀಡಲಾಗುವುದು. ಲೋಪ ತಿದ್ದುಪಡಿಯಾದಲ್ಲಿ ತಾತ್ಕಾಲಿಕವಾಗಿ ನೀಡಿದ್ದ ಜಮೆಯನ್ನು ಪ್ರಮಾಣೀಕರಿಸಲಾಗುವುದು. ಆದರೆ ಲೋಪ ತಾಳೆಯಾಗದೆ ಆಗೇ ಉಳಿದರೆ ತಾತ್ಕಾಲಿಕವಾಗಿ ನೀಡಿದ್ದ ಜಮೆಯನ್ನು ಹಿಂಪಡೆಯಲಾಗುವುದು.

**ಪ್ರಶ್ನೆ 9:** ತೆರಿಗೆದಾರ ಜಿಎಸ್‌ಟಿಆರ್-2ರಲ್ಲಿ ಏನಾದರೂ ನಮೂದಿಸಬೇಕೆ ಅಥವಾ ಎಲ್ಲವೂ ಜಿಎಸ್‌ಟಿಆರ್-1 ನಿಂದ ಆಟೋ-ಪಾಪುಲೇಟ್ (ತಂತಾನೇ ನಮೂದಾಗುವುದು) ಆಗಿರುವುದೇ?

**ಉತ್ತರ:** ಜಿಎಸ್‌ಟಿಆರ್-2 ನಲ್ಲಿ ಬಹುತೇಕ ವಿಷಯಗಳು ತಂತಾನೇ ನಮೂದಾಗಿರುತ್ತವೆ. ಆದರೆ ಕೆಲವು ಸಂಗತಿಗಳನ್ನು ತೆರಿಗೆದಾರನೇ ಭರ್ತಿ ಮಾಡಬೇಕು. ಉದಾಹರಣೆಗೆ ಆಮದು ಮಾಡಿಕೊಂಡ ವಿವರಗಳು, ನೋಂದಾಯಿಸದೇ ಇರುವ ಅಥವಾ ಸಂಯೋಜಿತ ಯೋಜನೆ ಅಡಿಯ ಪೂರೈಕೆದಾರನಿಂದ ಪಡೆದದ್ದು, ವಿನಾಯಿತಿ/ಜಿಎಸ್‌ಟಿ ವ್ಯಾಪ್ತಿಗೆ ಬಾರದ/ದರ ರಹಿತ ಜಿಎಸ್‌ಟಿ ಪೂರೈಕೆಗಳು.

**ಪ್ರಶ್ನೆ 10:** ಇನ್‌ವಾಯ್ಸ್‌ಗಳು ಹೊಂದಿಕೆಯಾಗದಿದ್ದಲ್ಲಿ ಏನು? ITC ನೀಡಲಾಗುವುದೇ ಅಥವಾ ನಿರಾಕರಿಸಲಾಗುವುದೇ? ನಿರಾಕರಿಸಿದಲ್ಲಿ ಪೂರೈಕೆದಾರನ ಮೇಲೆ ಏನು ಕ್ರಮ ಕೈಗೊಳ್ಳಲಾಗುವುದು?

**ಉತ್ತರ:** ಜಿಎಸ್‌ಟಿಆರ್-2 ಇನ್‌ವಾಯ್ಸ್‌ಗಳು ಜಿಎಸ್‌ಟಿಆರ್-1 ಇನ್‌ವಾಯ್ಸ್‌ಗಳೊಡನೆ ಹೊಂದಾಣಿಕೆ ಆಗದೇ ಹೋದಲ್ಲಿ, ಆ ಬಗೆಯ ಲೋಪವನ್ನು ಪೂರೈಕೆದಾರನಿಗೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ತಿಳಿಸಲಾಗುವುದು. ಇಬ್ಬರಿಗೂ ತಿಳಿಸಿದ ಮೇಲೂ ಲೋಪ ತಿದ್ದುಪಡಿಯಾಗದಿದ್ದರೆ ITCಯನ್ನು ಹಿಂಪಡೆಯಲಾಗುವುದು.

ಹೊಂದಾಣಿಕೆ ಆಗದೇ ಇರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು ಸ್ವೀಕೃತನಿಂದ ತಪ್ಪಾಗಿರಬಹುದು. ಆಗ ಕ್ರಮಕೈಗೊಳ್ಳುವ ಅಗತ್ಯ ಇರುವುದಿಲ್ಲ. ಎರಡನೆಯದಾಗಿ ಪೂರೈಕೆದಾರ ಪೂರೈಕೆ ಕೈಗೊಂಡು ಇನ್‌ವಾಯ್ಸ್ ನೀಡಿ, ಅಪ್ಪೋಡ್ ಮಾಡದೆ ಇರಬಹುದು. ಆಗ ಸ್ವೀಕೃತನು ಪಡೆದಿರುವ ITCಯು ಅವನ ಹೊರವಳಿ ತೆರಿಗೆ ಬಾಧ್ಯತೆಗೆ ಸೇರಿಸಲ್ಪಡುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಪೂರೈಕೆದಾರ ತೆರಿಗೆ ಪಾವತಿಸದೇ ಮಾಡಿರುವ ಪೂರೈಕೆಗಳ ಎಲ್ಲಾ ಪ್ರಕರಣಗಳಲ್ಲೂ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.

**ಪ್ರಶ್ನೆ 11:** ಪೂರೈಕೆದಾರನು ತನ್ನ ತಪ್ಪನ್ನು ತಿಳಿದುಕೊಂಡು ಸರಿಯಾದ ಮಾಹಿತಿ ನೀಡಿದಲ್ಲಿ ಹಿಂತಿರುಗಿಸಲಾದ ITCಯ ಕುರಿತು ಕಾನೂನು ಏನೆನ್ನುತ್ತದೆ?

**ಉತ್ತರ:** ಪೂರೈಕೆದಾರ ತಾನು ಯಾವುದೇ ತಿಂಗಳಿನ ಜಿಎಸ್‌ಟಿಆರ್-3ರಲ್ಲಿ ಮಾಹಿತಿ ನೀಡಲು ತಪ್ಪಿದ್ದ ಹಾಗೂ ಅಪ್ಪೋಡ್ ಮಾಡಿರದ ಇನ್ವಾಯ್ಸ್ ಮಾಹಿತಿಯನ್ನು ಮುಂದಿನ ಆರ್ಥಿಕ ವರ್ಷದ ಸೆಪ್ಟೆಂಬರ್ ಮುನ್ನ ಯಾವುದೇ ಸಮಯದಲ್ಲಿ ನೀಡಿ, ಇನ್ವಾಯ್ಸ್ ಅಪ್ಪೋಡ್ ಮಾಡಿ, ತೆರಿಗೆಯ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬಹುದು. ಸ್ವೀಕೃತನು ತನ್ನ ಹೊರವಳಿ ತೆರಿಗೆ ಬಾಧ್ಯತೆಯನ್ನು ಆ ಸಮಾನ ಮೊತ್ತಕ್ಕೆ ಪೂರಕವಾಗಿ ಕಡಿತಗೊಳಿಸಲು ಅರ್ಹನಾಗುತ್ತಾನೆ. ITC ಹಿಂತಿರುಗಿಸಲಾದಾಗ ಪಾವತಿಸಿದ್ದ ಬಡ್ಡಿಯನ್ನು ಅವನ ಎಲೆಕ್ಟಾನಿಕ್ ಕ್ಯಾಶ್ ಲೆಡ್ಜರ್ ಮರುಪಾವತಿಸಲಾಗದು.

**ಪ್ರಶ್ನೆ 12:** ಜಿಎಸ್‌ಟಿಆರ್-2ನ ವಿಶೇಷ ಲಕ್ಷಣವೇನು?



**ಉತ್ತರ:** ಪೂರೈಕೆದಾರನು ತನ್ನ ಜಿಎಸ್‌ಟಿಆರ್-1ನಲ್ಲಿ ನೀಡಿರುವ ವಿವರಗಳ ಆಧಾರದ ಮೇಲೆ ಸ್ವೀಕೃತನು ಸ್ವೀಕರಿಸಿರುವ ಪೂರೈಕೆಯ ವಿವರಗಳು ಜಿಎಸ್‌ಟಿಆರ್-2ಲ್ಲಿ ತಂತಾನಾಗಿಯೇ ತುಂಬಲ್ಪಟ್ಟಿತ್ತಿರುತ್ತವೆ.

**ಪ್ರಶ್ನೆ 13:** ಸಂಯೋಜಿತ ಯೋಜನೆಯಡಿಯ ತೆರಿಗೆದಾರರು ಕೂಡ ಜಿಎಸ್‌ಟಿಆರ್-1 ಹಾಗೂ ಜಿಎಸ್‌ಟಿಆರ್-2 ಸಲ್ಲಿಸಬೇಕೆ?

**ಉತ್ತರ:** ಇಲ್ಲ. ಸಂಯೋಜಿತ ಯೋಜನೆಯಡಿಯ ತೆರಿಗೆದಾರರು ಹೂಡುವಳಿ ಹಾಗೂ ಹೊರವಳಿ ಪೂರೈಕೆಗಳ ಮಾಹಿತಿ ಸಲ್ಲಿಸಬೇಕಿಲ್ಲ. ತ್ರೈಮಾಸಿಕದ ನಂತರ ಮುಂದಿನ ತಿಂಗಳ 18ರ ಒಳಗಾಗಿ ಜಿಎಸ್‌ಟಿಆರ್-4ರಲ್ಲಿ ತ್ರೈಮಾಸಿಕ ರಿಟರ್ನ್ ಸಲ್ಲಿಸಬೇಕು. ಅವರು ಯಾವುದೇ ಹೂಡುವಳಿ ತೆರಿಗೆ ಜಮೆ ಪಡೆಯಲು ಅರ್ಹರಲ್ಲದ ಕಾರಣ, ಜಿಎಸ್‌ಟಿಆರ್-2 ಸಲ್ಲಿಸುವುದರಲ್ಲಿ ಅರ್ಥವಿಲ್ಲ. ಹಾಗೆಯೇ ಸಂಯೋಜಿತ ಯೋಜನೆಯಡಿ ಪಾವತಿಸಿದ ತೆರಿಗೆಯ ಜಮೆ ಉಪಲಬ್ಧವಿಲ್ಲದ ಕಾರಣ ಜಿಎಸ್‌ಟಿಆರ್-1 ಸಲ್ಲಿಸುವುದರಲ್ಲಿಯೂ ಅರ್ಥವಿಲ್ಲ. ತಮ್ಮ ರಿಟರ್ನ್ಸ್‌ನಲ್ಲಿ ಇವರು ತಮ್ಮ ಹೊರವಳಿ ಪೂರೈಕೆಗಳ ಹಾಗೂ ತೆರಿಗೆ ಪಾವತಿಯ ಸಾರಾಂಶ ಮಾಹಿತಿ ಒದಗಿಸಬೇಕು. ತಮ್ಮ ತ್ರೈಮಾಸಿಕ ರಿಟರ್ನ್ ನಲ್ಲಿಯೇ ತಮ್ಮ ಖರೀದಿಗಳ ಮಾಹಿತಿ ನೀಡಬೇಕು. ಅದರಲ್ಲಿ ಬಹುಪಾಲು ತಂತಾನಾಗಿಯೇ ತುಂಬಲ್ಪಟ್ಟಿತ್ತಿರುತ್ತದೆ.

**ಪ್ರಶ್ನೆ 14:** ಹೂಡುವಳಿ ಸೇವಾ ವಿತರಕರು (ISDs) ತಮ್ಮ ರಿಟರ್ನ್ ನೊಂದಿಗೆ ಹೂಡುವಳಿ ಹಾಗೂ ಹೊರವಳಿ ಪೂರೈಕೆಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಬೇಕೆ?

**ಉತ್ತರ:** ಇಲ್ಲ. ಹೂಡುವಳಿ ಸೇವಾ ವಿತರಕರು ಕೇವಲ ಜಿಎಸ್‌ಟಿಆರ್-6ನಲ್ಲಿ ರಿಟರ್ನ್ ಸಲ್ಲಿಸಬೇಕು. ಈ ರಿಟರ್ನ್ ಸೇವಾ ಪೂರೈಕೆದಾರರಿಂದ ಇವರು ಪಡೆದ ಜಮೆಯ ವಿವರ ಹಾಗೂ ಇವರಿಂದ ವಿತರಣೆಗೊಂಡು ಸ್ವೀಕೃತ ಘಟಕಗಳಿಗೆ ಲಭಿಸಿದ ಜಮೆಯ ವಿವರ ಒಳಗೊಂಡಿರುತ್ತದೆ. ರಿಟರ್ನ್ ನಲ್ಲಿಯೇ ಈ ಮಾಹಿತಿ ಲಭ್ಯವಿರುವುದರಿಂದ ಹೂಡುವಳಿ ಹಾಗೂ ಹೊರವಳಿ ಪೂರೈಕೆಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಬೇಕಿಲ್ಲ.

**ಪ್ರಶ್ನೆ 15:** ತನ್ನ ಪರವಾಗಿ ಮೂಲದಲ್ಲೇ ಕಡಿತಗೊಂಡ ತೆರಿಗೆ (TDS)ಯ ಜಮೆಯನ್ನು ತೆರಿಗೆದಾರ ಹೇಗೆ ಪಡೆಯಬಹುದು? ಜಮೆ ಪಡೆಯಲು ತೆರಿಗೆ ಕಡಿತಗೊಳಿಸಿದವರಿಂದ TDS ಪ್ರಮಾಣಪತ್ರ ಒದಗಿಸಬೇಕೆ?

**ಉತ್ತರ:** ಜಿಎಸ್‌ಟಿಯಡಿಯಲ್ಲಿ ತೆರಿಗೆ ಕಡಿತಗೊಳಿಸಿದವ ಒಂದು ತಿಂಗಳಿನಲ್ಲಿ ಯಾರ ಯಾರ ತೆರಿಗೆ ಕಡಿತಗೊಳಿಸಿರುವ ಎಂಬ ವಿವರ ಮುಂದಿನ ತಿಂಗಳ 10ರೊಳಗೆ ಸಲ್ಲಿಸಬೇಕಾದ ಜಿಎಸ್‌ಟಿಆರ್-7ರಲ್ಲಿ ಸಲ್ಲಿಸುತ್ತಾನೆ. ಈ ಬಗೆಯ ಕಡಿತಗಳ ವಿವರ ಕಡಿತಗೊಂಡವರ ಜಿಎಸ್‌ಟಿಆರ್-2ರಲ್ಲಿ ತಂತಾನಾಗಿಯೇ ತುಂಬಲ್ಪಟ್ಟಿರುತ್ತದೆ. ಮೂಲದಲ್ಲೇ ಕಡಿತಗೊಂಡ ತೆರಿಗೆ (TDS)ಯ ಜಮೆಯನ್ನು ಪಡೆಯಲು ತೆರಿಗೆದಾರ ಜಿಎಸ್‌ಟಿಆರ್-2ರಲ್ಲಿನ ಮಾಹಿತಿಯನ್ನು ದೃಢೀಕರಿಸಬೇಕು. ಯಾವುದೇ ಭೌತಿಕ ಪ್ರಮಾಣಪತ್ರ ಬೇಕಿರುವುದಿಲ್ಲ. ತೆರಿಗೆದಾರನ ಮಾಹಿತಿಗೆ ಮಾತ್ರ ಪ್ರಮಾಣಪತ್ರ ಬೇಕಿರುವುದು, ಅದನ್ನು ಕಾಮನ್ ಪೋರ್ಟಲ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

**ಪ್ರಶ್ನೆ 16:** ಯಾವ ರೀತಿಯ ತೆರಿಗೆದಾರರು ವಾರ್ಷಿಕ ರಿಟರ್ನ್ ಸಲ್ಲಿಸಬೇಕು?

**ಉತ್ತರ:** ISDs, ಸಾಂದರ್ಭಿಕ/ಅನಿವಾಸಿ ತೆರಿಗೆದಾರರು, ಸಂಯೋಜಿತ ಯೋಜನೆಯಡಿಯ ತೆರಿಗೆದಾರರು, TDS/TCS ಕಡಿತಗೊಳಿಸುವವರುಗಳನ್ನು ಹೊರತುಪಡಿಸಿ ಜಿಎಸ್‌ಟಿಆರ್-1 ರಿಂದ ಜಿಎಸ್‌ಟಿಆರ್-3ರಲ್ಲಿ ರಿಟರ್ನ್ ಸಲ್ಲಿಸುವ ಎಲ್ಲಾ ತೆರಿಗೆದಾರರು ವಾರ್ಷಿಕ ರಿಟರ್ನ್ ಸಲ್ಲಿಸಬೇಕು.

**ಪ್ರಶ್ನೆ 17:** ವಾರ್ಷಿಕ ರಿಟರ್ನ್ ಮತ್ತು ಅಂತಿಮ ರಿಟರ್ನ್ ಎರಡೂ ಒಂದೆಯೇ?

**ಉತ್ತರ:** ಇಲ್ಲ. ಸಾಮಾನ್ಯ ತೆರಿಗೆದಾರನಾಗಿ ತೆರಿಗೆ ಪಾವತಿಸುತ್ತಿರುವ ಎಲ್ಲರು ವಾರ್ಷಿಕ ರಿಟರ್ನ್ ಸಲ್ಲಿಸಬೇಕು. ನೋಂದಣಿಯ ರದ್ದತಿಗೆ ಅರ್ಜಿ ಹಾಕಿರುವವರು ಮಾತ್ರ ಅಂತಿಮ ರಿಟರ್ನ್ ಸಲ್ಲಿಸಬೇಕು. ರದ್ದತಿಯ ದಿನಾಂಕದಿಂದ ಅಥವಾ ರದ್ದತಿ ಆದೇಶದ ದಿನಾಂಕದಿಂದ ಮೂರು ತಿಂಗಳ ಒಳಗಾಗಿ ಅಂತಿಮ ರಿಟರ್ನ್ ಸಲ್ಲಿಸಬೇಕು.

**ಪ್ರಶ್ನೆ 18:** ರಿಟರ್ನ್ ಸಲ್ಲಿಸಿಯಾಗಿದ್ದಲ್ಲಿ ಯಾವುದಾದರೂ ಬದಲಾವಣೆ ಮಾಡಬೇಕಿದ್ದರೆ ಹೇಗೆ?

**ಉತ್ತರ:** ಜಿಎಸ್‌ಟಿಯಲ್ಲಿ ರಿಟರ್ನ್ ಗಳು ವೈಯಕ್ತಿಕ ವಹಿವಾಟಿನ ಮಾಹಿತಿಯನ್ನು ಒಳಗೊಂಡು ನಿರ್ಮಿಸಲ್ಪಟ್ಟಿರುವುದರಿಂದ ಬದಲಾವಣೆಯ ಅವಶ್ಯಕತೆ ಇರುವುದಿಲ್ಲ. ಯಾವುದೇ ಬದಲಾವಣೆಯ ಅವಶ್ಯಕತೆ ಇನ್ವಾಯ್ಸ್/ಕ್ರೆಡಿಟ್ ನೋಟ್/ಡೆಬಿಟ್ ನೋಟ್ ಗಳಲ್ಲಿನ ಬದಲಾವಣೆಯಿಂದಾಗಿ ಮೂಡಬಹುದು. ಸಲ್ಲಿಸಲಾದ ರಿಟರ್ನ್ ಬದಲಿಸುವ ಬದಲು ಆ ಇನ್ವಾಯ್ಸ್ ಅಥವಾ ಕ್ರೆಡಿಟ್ ನೋಟ್/ಡೆಬಿಟ್ ನೋಟ್ ಮಾಹಿತಿ ಬದಲಿಸಲು ಅವಕಾಶ ನೀಡಲಾಗಿದೆ. ಮುಂದಿನ ತಿಂಗಳುಗಳ ಜಿಎಸ್‌ಟಿಆರ್-1/ಜಿಎಸ್‌ಟಿಆರ್-2 ನಲ್ಲಿ ಬದಲಾವಣೆಗಾಗಿ ಅವಕಾಶ ನೀಡಿರುವ ಜಾಗದಲ್ಲಿ ಹಿಂದೆ ಘೋಷಿಸಲಾದ ವಿವರಗಳ ಸೂಕ್ತ ಬದಲಾವಣೆ ಮಾಡಬಹುದು.

**ಪ್ರಶ್ನೆ 19:** ತೆರಿಗೆದಾರರು ತಮ್ಮ ರಿಟರ್ನ್ ಗಳನ್ನು ಹೇಗೆ ಸಲ್ಲಿಸಬಹುದು?

**ಉತ್ತರ:** ವಿವಿಧ ರೀತಿಯಲ್ಲಿ ತೆರಿಗೆದಾರರು ತಮ್ಮ ರಿಟರ್ನ್ ಸಲ್ಲಿಸಬಹುದು. ಕಾಮನ್ ಪೋರ್ಟಲ್ನಲ್ಲಿ ಆನ್-ಲೈನ್ ಸಲ್ಲಿಸಬಹುದು. ಆದರೆ ತುಂಬಾ ಹೆಚ್ಚು ಇನ್ವಾಯ್ಸ್ ಸಂಖ್ಯೆ ಹೊಂದಿರುವ ತೆರಿಗೆದಾರರಿಗೆ ಇದು ಕಷ್ಟಕರ ಹಾಗೂ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ ಆಗಬಹುದು. ಈ ರೀತಿಯ ತೆರಿಗೆದಾರರಿಗೆ ಒಂದು ಆಫ್-ಲೈನ್ ಸಾಧನವನ್ನು ನೀಡಲಾಗುವುದು. ತಂತಾನೇ ತುಂಬಿರುವ ವಿವರಗಳನ್ನು ಡೌನ್‌ಲೋಡ್ ಮಾಡಿಕೊಂಡು ಈ ಸಾಧನವನ್ನು ಬಳಸಿ ವಿವರಗಳನ್ನು ತುಂಬಿ ನಂತರ ಕಾಮನ್ ಪೋರ್ಟಲ್ ಗೆ ಅಪ್‌ಲೋಡ್ ಮಾಡಬಹುದು. ಜಿಎಸ್‌ಟಿ ಸುವಿಧಾ ನೀಡುವವರ (GSTPs) ಒಂದು ಪರಿಸರ ವ್ಯವಸ್ಥೆಯನ್ನು GSTN ಪ್ರಗತಿಪಡಿಸಿದ್ದು, ಅವು ಕಾಮನ್ ಪೋರ್ಟಲ್ ಒಡಗೂಡಿ ಕಾರ್ಯನಿರ್ವಹಿಸಲಿವೆ.

**ಪ್ರಶ್ನೆ 20:** ಜಿಎಸ್‌ಟಿಯಡಿ ಅಡಚಣೆ ರಹಿತ ಅನುಸರಣೆಗೆ ತೆರಿಗೆದಾರ ಯಾವ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?

**ಉತ್ತರ:** ಮೊದಲನೆಯದಾಗಿ ಪ್ರತಿ ತಿಂಗಳ 10 ರೊಳಗೆ ತೆರಿಗೆದಾರ ಜಿಎಸ್‌ಟಿಆರ್-1 ರಲ್ಲಿ ಎಲ್ಲಾ ವಿವರಗಳನ್ನು ಸಲ್ಲಿಸಬೇಕು. ಇದು ಎಷ್ಟು ದಾಖಲೆಗಳಿವೆ ಎಂಬುದನ್ನು ಅವಲಂಬಿಸಿರುತ್ತದೆ. B2B ಇನ್‌ವಾಯ್ಸ್ ಕಡಿಮೆ ಸಂಖ್ಯೆಯಲ್ಲಿ ಇದ್ದಲ್ಲಿ ಒಂದೇ ಬಾರಿ ಎಲ್ಲವನ್ನೂ ಅಪ್ಲೋಡ್ ಮಾಡಬಹುದು. ಇನ್‌ವಾಯ್ಸ್ ಅಧಿಕ ಸಂಖ್ಯೆಯಲ್ಲಿ ಇದ್ದರೆ, ಕಾಲಕಾಲಕ್ಕೆ ಅವುಗಳನ್ನು ಅಪ್ಲೋಡ್ ಮಾಡುವುದು ಒಳ್ಳೆಯದು. ಇನ್‌ವಾಯ್ಸ್ ಸಿದ್ಧಗೊಂಡ ಕೂಡಲೇ ಆಗಿಂದಾಗ್ಗೆ ಅಪ್ಲೋಡ್ ಮಾಡಲು ಜಿಎಸ್‌ಟಿಎನ್ ಸಹಕಾರಿಯಾಗಿದೆ; ಸಂಪೂರ್ಣವಾಗಿ ಸಲ್ಲಿಸುವವರೆಗೂ ಬದಲಾವಣೆಗಳನ್ನು ಮಾಡುವ ಅವಕಾಶವನ್ನೂ ನೀಡುತ್ತದೆ. ಇದನ್ನು ಪ್ರತಿದಿನ ಮಾಡಬಹುದು. ಅಗ ಕೊನೆ ದಿನದ ಧಾವಂತ ಇರುವುದಿಲ್ಲ. ಎರಡನೆಯದಾಗಿ ವಿವಿಧ ವಸ್ತುಗಳ ಒಳಪೂರೈಕೆಗಳಿಗೆ ಸಂಬಂಧಿಸಿದಂತೆ ಇನ್‌ವಾಯ್ಸ್‌ಗಳನ್ನು ಪೂರೈಕೆದಾರ ಅಪ್‌ಲೋಡ್ ಮಾಡುತ್ತಿರುವುದರ ಬಗ್ಗೆ ಗಮನಹರಿಸಿದರೆ ಅನುಕೂಲವಾಗುತ್ತದೆ. ಇದರಿಂದ ಹೂಡುವಳಿ ತೆರಿಗೆಯ ಜಮೆ ಪಡೆಯುವುದರಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ತಮ್ಮ ಪೂರೈಕೆದಾರರು ಇನ್ವಾಯ್ಸ್ ವಿವರಗಳನ್ನು ಅಪ್‌ಲೋಡ್ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಸ್ವೀಕೃತಿದಾರರು ನೋಡಬಹುದು. ಜಿಎಸ್‌ಟಿಎನ್ ವ್ಯವಸ್ಥೆ ಒಬ್ಬ ತೆರಿಗೆದಾರನ ಅನುಸರಣೆಯ ವಿವರ ನೀಡುತ್ತದೆ - ಅವರು ಇನ್‌ವಾಯ್ಸ್ ದಾಖಲೆಗಳನ್ನು ಸಕಾಲಕ್ಕೆ ಅಪ್‌ಲೋಡ್ ಮಾಡುತ್ತಿದ್ದಾರೆಯೇ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಬಹುದು, ಪೂರೈಕೆದಾರನ ಎಷ್ಟು ಇನ್ವಾಯ್ಸ್ ಗಳಲ್ಲಿ ತಾನಾಗಿಯೇ ಜಮೆ ಹಿಂಪಡೆಯಲಾಯಿತು ಎಂದು ತಿಳಿಯುತ್ತದೆ.

ಕಾಮನ್ ಪೋರ್ಟಲ್ ನಲ್ಲಿ ಭಾರತದಾದ್ಯಂತದ ಮಾಹಿತಿ ಇರುವುದರಿಂದ ತೆರಿಗೆದಾರರಿಗೆ ಎಲ್ಲ ಮಹತ್ವಪೂರ್ಣ ವಿಚಾರಗಳು ಲಭಿಸುತ್ತವೆ. ಪ್ರತಿದಿನ ಇನ್‌ವಾಯ್ಸ್‌ಗಳನ್ನು ಅಪ್ಲೋಡ್ ಮಾಡುವುದನ್ನು ಆದಷ್ಟು ಸರಳಗೊಳಿಸಲಾಗುತ್ತಿದೆ. ಇದಕ್ಕಾಗಿ ಇಡೀ ವ್ಯವಸ್ಥೆಯನ್ನು ಉತ್ತಮಪಡಿಸುವ ಗುರಿ ಹೊಂದಲಾಗಿದೆ. ಜಿಎಸ್‌ಟಿಯಲ್ಲಿ ತೆರಿಗೆದಾರರು ಯಾವುದೇ ರೀತಿಯಲ್ಲೂ ಕಷ್ಟವಿಲ್ಲದೆ ಕಾಯ್ದೆ-ಕಾನೂನು ಅನುಸರಿಸಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಉತ್ತಮಪಡಿಸಲಾಗುತ್ತಿದೆ.

**ಪ್ರಶ್ನೆ 21:** ತೆರಿಗೆದಾರ ತಾನೇ ರಿಟರ್ನ್ ಸಲ್ಲಿಸಬೇಕೆಂದು ಕಡ್ಡಾಯ ಮಾಡಲಾಗಿದೆಯೇ?

**ಉತ್ತರ:** ಇಲ್ಲ. ಯಾವುದೇ ನೋಂದಾಯಿತ ತೆರಿಗೆದಾರ ತನ್ನ ರಿಟರ್ನ್‌ಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ತೆರಿಗೆ ಇಲಾಖೆಯಿಂದ ಅಧಿಕೃತವಾಗಿ ಮನ್ನಣೆ ಪಡೆದ ತೆರಿಗೆ ದಾಖಲೆ ಸಿದ್ಧಪಡಿಸುವ ವ್ಯಕ್ತಿ ಮೂಲಕ ಸಲ್ಲಿಸಬಹುದು.

**ಪ್ರಶ್ನೆ 22:** ನಿಗದಿತ ಸಮಯಕ್ಕೆ ಸರಿಯಾಗಿ ರಿಟರ್ನ್ ಸಲ್ಲಿಸಲಿಲ್ಲ ಎಂದರೆ ಏನಾಗುತ್ತದೆ?

**ಉತ್ತರ:** ನೋಂದಾಯಿತ ತೆರಿಗೆದಾರ ನಿಗದಿತ ದಿನಾಂಕದೊಳಗೆ ರಿಟರ್ನ್ ಸಲ್ಲಿಸಲಿಲ್ಲ ಎಂದರೆ ನಿಗದಿತ ದಿನದಿಂದ ಪ್ರತಿದಿನದ ವಿಳಂಬಕ್ಕೆ 100 ರೂ.ಗಳಂತೆ ಗರಿಷ್ಠ 5 ಸಾವಿರ ರೂ. ದಂಡ ಸಲ್ಲಿಸಬೇಕು. ವಾರ್ಷಿಕ ರಿಟರ್ನ್ ನಿಗದಿತ ಸಮಯದೊಳಗೆ ಸಲ್ಲಿಸದಿದ್ದರೆ ನಿಗದಿತ ದಿನದಿಂದ ಪ್ರತಿದಿನದ ವಿಳಂಬಕ್ಕೆ 100 ರೂ.ಗಳಂತೆ ಗರಿಷ್ಠ ಆ ರಾಜ್ಯದಲ್ಲಿ ಅವನ ವಹಿವಾಟಿನ 0.25%ರಷ್ಟು ದಂಡ ಸಲ್ಲಿಸಬೇಕು.

**ಪ್ರಶ್ನೆ 23:** ಯಾವುದೇ ಒಂದು ದಾಖಲಾತಿಯ ಆಧಾರದ ಮೇಲೆ ITCಯನ್ನು ಎರಡು ಬಾರಿ ತೆಗೆದುಕೊಳ್ಳಲಾಗಿದ್ದರೆ ಏನಾಗುತ್ತದೆ?

**ಉತ್ತರ:** ಒಂದೇ ದಾಖಲಾತಿಯ ಆಧಾರದ ಮೇಲೆ ITCಯನ್ನು ಎರಡು ಬಾರಿ ತೆಗೆದುಕೊಳ್ಳಲಾಗಿದೆ ಎಂದು ಕಂಪ್ಯೂಟರ್ ವ್ಯವಸ್ಥೆ ಗುರುತಿಸಿ, ಆ ಮೊತ್ತವನ್ನು ರಿಟರ್ನ್ ನಲ್ಲಿ ಸ್ವೀಕೃತನ ಹೊರವಳಿ ತೆರಿಗೆ ಬಾಧ್ಯತೆಗೆ ಸೇರಿಸುತ್ತದೆ.

**ಪ್ರಶ್ನೆ 24:** ಜಿಎಸ್‌ಟಿಆರ್-1 ಹಾಗೂ ಜಿಎಸ್‌ಟಿಆರ್-2 ನಲ್ಲಿನ ಹೊಂದಾಣಿಕೆಯ ಕೊರತೆಯಿಂದ ಹೊರವಳಿ ತೆರಿಗೆ ಬಾಧ್ಯತೆಗೆ ಸೇರಿಸಿ ವಸೂಲಿ ಮಾಡಲಾದ ಜಮೆಯ ಮೊತ್ತವನ್ನು ಹಿಂಪಡೆಯಬಹುದೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಹೌದು, ಒಮ್ಮೆ ಪೂರೈಕೆದಾರನು ತನ್ನ ಸಂಬಂಧಿತ ತಿಂಗಳ ಸಪ್ರಮಾಣಿತ ರಿಟರ್ನ್‌ನಲ್ಲಿ ಇನ್ವಾಯ್ಸ್/ಡೆಬಿಟ್ ನೋಟ್ ದೋಷ ಸರಿಪಡಿಸಿದಲ್ಲಿ, ಹೊರವಳಿ ತೆರಿಗೆ ಬಾಧ್ಯತೆಯಿಂದ ಮುಂದಿನ ತೆರಿಗೆ ಅವಧಿಯಲ್ಲಿ ಆ ಮೊತ್ತವನ್ನು ಕಡಿತಗೊಳಿಸಬಹುದು.(ಸೆಕ್ಷನ್ 42(7)). ಪೂರೈಕೆದಾರ ನೀಡುವ ಕ್ರೆಡಿಟ್ ನೋಟ್ ಗಳಿಗೂ ಸಹ ಸೆಕ್ಷನ್ 43ನಲ್ಲಿ ಸಮಾನ ಪ್ರಾವಧಾನ ಮಾಡಲಾಗಿದೆ.

\*\*\*\*\*

### 13. ಆಕಲನ ಮತ್ತು ಲೆಕ್ಕತಪಾಸಣೆ

ಪ್ರಶ್ನೆ 1: ಕಾಯ್ದೆಯಡಿ ಪಾವತಿಸಬೇಕಾದ ತೆರಿಗೆಯ ಆಕಲನ ಕೈಗೊಳ್ಳುವ ಜವಾಬ್ದಾರಿ ಯಾರದ್ದು?

ಉತ್ತರ: ಕಾಯ್ದೆಯಡಿ ನೋಂದಾಯಿಸಿಕೊಂಡ ಪ್ರತಿಯೊಬ್ಬ ತೆರಿಗೆದಾರನೂ ಪ್ರತಿ ತೆರಿಗೆ ಅವಧಿಗೆ ಪಾವತಿಸಬೇಕಾದ ತೆರಿಗೆಯ ಆಕಲನ ತಾನೇ ಕೈಗೊಂಡು, ಆ ಬಗೆಯ ಆಕಲನದ ನಂತರ ಸೆಕ್ಷನ್ 39ರಂತೆ ಅನ್ವಯವಾಗುವ ರಿಟರ್ನ್ ಸಲ್ಲಿಸಬೇಕು.

ಪ್ರಶ್ನೆ 2: ತೆರಿಗೆಗೊಳಪಡುವ ವ್ಯಕ್ತಿ ಯಾವಾಗ ತಾತ್ಕಾಲಿಕ ಆಧಾರದ ಮೇಲೆ ತೆರಿಗೆ ಪಾವತಿಸಬಲ್ಲ?

ಉತ್ತರ: ಸ್ವಯಂ-ಆಕಲನದ ಆಧಾರದ ಮೇಲೆ ತೆರಿಗೆ ಪಾವತಿಸುವ ಬೇಕಿರುವುದರಿಂದ ತಾತ್ಕಾಲಿಕ ಆಧಾರದ ಮೇಲೆ ತೆರಿಗೆ ಪಾವತಿಸುವ ಕೋರಿಕೆ ತೆರಿಗೆದಾರನಿಂದಲೇ ಬರಬೇಕು ಮತ್ತು ಯುಕ್ತ ಅಧಿಕಾರಿಯಿಂದ ಅನುಮತಿ ದೊರಕಬೇಕು. ಅಂದರೆ, ಯಾವುದೇ ತೆರಿಗೆ ಅಧಿಕಾರಿ ತಾನೇ ಸ್ವತಃ ತಾತ್ಕಾಲಿಕ ಆಧಾರದ ಮೇಲೆ ತೆರಿಗೆ ಪಾವತಿಸಲು ಆದೇಶಿಸುವಂತಿಲ್ಲ. ಇದನ್ನು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 60ರಲ್ಲಿ ನೀಡಲಾಗಿದೆ.

ತಾತ್ಕಾಲಿಕ ಆಧಾರದ ಮೇಲೆ ತೆರಿಗೆಯನ್ನು ಕೇವಲ ಯುಕ್ತ ಅಧಿಕಾರಿಯು ಆದೇಶದ ಮೂಲಕ ಅನುಮತಿ ನೀಡಿದಲ್ಲಿ ಪಾವತಿಸಬಹುದು. ಇದಕ್ಕಾಗಿ ತೆರಿಗೆಗೊಳಪಡುವ ವ್ಯಕ್ತಿಯು ಸೂಕ್ತ ಕಾರಣಗಳನ್ನು ಒಳಗೊಂಡ ಒಂದು ಲಿಖಿತ ಮನವಿಯನ್ನು ಯುಕ್ತ ಅಧಿಕಾರಿಗೆ ಸಲ್ಲಿಸಬೇಕು. ಈ ಬಗೆಯ ಮನವಿ ಕೇವಲ ಈ ಎರಡು ಸಂದರ್ಭಗಳಲ್ಲಿ ಸಲ್ಲಿಸಬಹುದು -

- i. ತನ್ನಿಂದ ಪೂರೈಸಲ್ಪಟ್ಟ ಸರಕು/ಸೇವೆಗಳ ಮೌಲ್ಯ ನಿರ್ಧರಿಸಲು ಸಾಧ್ಯವಾಗದಿದ್ದಲ್ಲಿ
- ii. ತನ್ನಿಂದ ಪೂರೈಸಲ್ಪಟ್ಟ ಸರಕು/ಸೇವೆಗಳಿಗೆ ಅನ್ವಯವಾಗುವ ತೆರಿಗೆ ದರ ನಿರ್ಧರಿಸಲು ಸಾಧ್ಯವಾಗದಿದ್ದಲ್ಲಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಈ ಬಗೆಯ ಪ್ರಕರಣಗಳಲ್ಲಿ ತೆರಿಗೆಗೊಳಪಡುವ ವ್ಯಕ್ತಿಯು ಸೂಚಿಸಲಾದ ಪ್ರಪತ್ರದಲ್ಲಿ ಯುಕ್ತ ಅಧಿಕಾರಿ ಸೂಕ್ತ ಎಂದು ಭಾವಿಸಿದ ಖಾತ್ರಿ ಅಥವಾ ಒತ್ತೆ ಒಳಗೊಂಡ ಕರಾರು ಪತ್ರ (Bond) ಒಂದನ್ನು ಕಾರ್ಯಗತಗೊಳಿಸಬೇಕು.

**ಪ್ರಶ್ನೆ 3:** ಅಂತಿಮ ಆಕಲನ ಕೈಗೊಳ್ಳಲು ಕೊನೆಯ ಗಡುವು ಯಾವುದು?

**ಉತ್ತರ:** ತಾತ್ಕಾಲಿಕ ಆಕಲನಕ್ಕೆ ಅನುಮತಿಯ ಆದೇಶದ ಆರು ತಿಂಗಳೊಳಗೆ ಯುಕ್ತ ಅಧಿಕಾರಿಯು ಅಂತಿಮ ಆಕಲನದ ಆದೇಶ ಹೊರಡಿಸಬೇಕು. ಆದರೂ ಸಾಕಷ್ಟು ಕಾರಣಗಳಿದ್ದು, ಲಿಖಿತದಲ್ಲಿ ಅವುಗಳನ್ನು ದಾಖಲಿಸಿಕೊಂಡು ಆ ಆರು ತಿಂಗಳ ಅವಧಿಯನ್ನು

-

ಎ) ಜಂಟಿ/ಹೆಚ್ಚುವರಿ ಆಯುಕ್ತರು ಮತ್ತೆ 6 ತಿಂಗಳಿಗೆ ವಿಸ್ತರಿಸಬಹುದು.

ಬಿ) ಆಯುಕ್ತರು ನಾಲ್ಕು ವರ್ಷಕ್ಕಿಂತ ಹೆಚ್ಚಾಗದ ಸೂಕ್ತ ಹೆಚ್ಚುವರಿ ಅವಧಿಗೆ ಪುನಃ ವಿಸ್ತರಿಸಬಹುದು.

ಹಾಗಾಗಿ ತಾತ್ಕಾಲಿಕ ಆಕಲನ ಗರಿಷ್ಠ ಐದು ವರ್ಷಗಳ ಅವಧಿಗೆ ತಾತ್ಕಾಲಿಕವಾಗಿರಬಹುದು.

**ಪ್ರಶ್ನೆ 4:** ತಾತ್ಕಾಲಿಕ ಆಕಲನಕ್ಕಿಂತ ಅಂತಿಮ ಆಕಲನದಲ್ಲಿ ತೆರಿಗೆ ಬಾಧ್ಯತೆ ಹೆಚ್ಚಿದ್ದರೆ, ತೆರಿಗೆಗೊಳಪಡುವ ವ್ಯಕ್ತಿ ಬಡ್ಡಿ ತೆರಬೇಕಾಗುತ್ತದೆಯೇ?

**ಉತ್ತರ:** ಹೌದು. ತೆರಿಗೆಯನ್ನು ಮೂಲಭೂತವಾಗಿ ಯಾವ ದಿನದಂದು ಪಾವತಿ ಮಾಡಬೇಕಿತ್ತೋ ಅಂದಿನಿಂದ ತೆರಿಗೆ ಪಾವತಿ ಮಾಡಿದ ದಿನದವರೆಗೆ ಬಡ್ಡಿಯನ್ನು ತೆರಬೇಕಾಗುತ್ತದೆ.



**ಪ್ರಶ್ನೆ 5:** ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 61ರಂತೆ ಪರಿಶೀಲಿಸುವಾಗ ಸಲ್ಲಿಸಿದ್ದ ರಿಟರ್ನಲ್ಲಿ ಲೋಪದೋಷ ಕಂಡು ಬಂದು ಅದಕ್ಕೆ ಸೂಕ್ತ ಸ್ಪಷ್ಟೀಕರಣ ಸಿಗದೇ ಹೋದಲ್ಲಿ ಸಂಬಂಧಪಟ್ಟ ಅಧಿಕಾರಿ ಏನು ಕ್ರಮ ಕೈಗೊಳ್ಳಬಹುದು?

**ಉತ್ತರ:** ರಿಟರ್ನಲ್ಲಿರುವ ಲೋಪದೋಷವನ್ನು ತಿಳಿಸಿದ 30 ದಿನಗಳೊಳಗೆ (ಈ ಅವಧಿಯನ್ನು ಅಧಿಕಾರಿ ವಿಸ್ತರಿಸಬಹುದು) ಸೂಕ್ತ ಸ್ಪಷ್ಟೀಕರಣ ನೀಡದಿದ್ದರೆ ಅಥವಾ ಲೋಪದೋಷಗಳನ್ನು ಒಪ್ಪಿಕೊಂಡು, ಒಪ್ಪಿಕೊಂಡ ತಿಂಗಳಿನ ರಿಟರ್ನಲ್ಲಿ ಯಾವುದೇ ತಿದ್ದುಪಡಿ ಕ್ರಮ ಕೈಗೊಳ್ಳದಿದ್ದರೆ ಯುಕ್ತ ಅಧಿಕಾರಿಯು ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದು -

- ಕಾಯ್ದೆಯ ಸೆಕ್ಷನ್ 65ರಡಿ ಲೆಕ್ಕತಪಾಸಣೆಗೆ ಮುನ್ನಡೆಯಬಹುದು
- ಕಾಯ್ದೆಯ ಸೆಕ್ಷನ್ 66ರಡಿ ವಿಶೇಷ ಲೆಕ್ಕತಪಾಸಣೆಗೆ ನಿರ್ದೇಶಿಸಬಹುದು, ಈ ಲೆಕ್ಕತಪಾಸಣೆಯನ್ನು ಆಯುಕ್ತರು ಇದಕ್ಕೆಂದು ನೇಮಿಸಿರುವ ಚಾರ್ಟೆಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಮಾಡುತ್ತಾರೆ.
- ಕಾಯ್ದೆಯ ಸೆಕ್ಷನ್ 67ರಡಿ ತನಿಖೆ, ಶೋಧ ಮತ್ತು ಜಪ್ತಿಯ ಕ್ರಮಗಳನ್ನು ಕೈಗೊಳ್ಳಬಹುದು
- ಕಾಯ್ದೆಯ ಸೆಕ್ಷನ್ 73 ಅಥವಾ 74ರಡಿ ತೆರಿಗೆ ಬಾಕಿಯ ನಿರ್ಧರಿಸುವ ಕ್ರಮಗಳನ್ನು ಆರಂಭಿಸಬಹುದು.

**ಪ್ರಶ್ನೆ 6:** ತೆರಿಗೆಗೊಳಪಡುವ ವ್ಯಕ್ತಿ ಕಾಯ್ದೆಯ ಸೆಕ್ಷನ್ 39ರಡಿ ಮಾಸಿಕ/ತ್ರೈಮಾಸಿಕ ರಿಟರ್ನ್ ಅಥವಾ ಸೆಕ್ಷನ್ 45ರಡಿ ವಾರ್ಷಿಕ ರಿಟರ್ನ್ ಸಲ್ಲಿಸದಿದ್ದರೆ ತೆರಿಗೆ ಅಧಿಕಾರಿ ಕಾನೂನು ರೀತ್ಯ ಏನು ಕ್ರಮ ಕೈಗೊಳ್ಳಬಹುದು?

**ಉತ್ತರ:** ಯುಕ್ತ ಅಧಿಕಾರಿಯು ರಿಟರ್ನ್ ಸಲ್ಲಿಸಲು ತಪ್ಪಿದ ತೆರಿಗೆಗೊಳಪಡುವ ವ್ಯಕ್ತಿಗೆ ಮೊದಲು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 46ರಡಿ 15 ದಿನಗಳಿಗೆ ಕಡಿಮೆ ಇಲ್ಲದಂತೆ ಕಾಲಾವಕಾಶ ನೀಡಿ ರಿಟರ್ನ್ ಗಳನ್ನು ಸಲ್ಲಿಸುವಂತೆ ನೋಟೀಸ್ ಜಾರಿಗೊಳಿಸಬೇಕು. ತೆರಿಗೆಗೊಳಪಡುವ ವ್ಯಕ್ತಿಯು ನೀಡಿದ ಗಡುವಿನೊಳಗೆ ರಿಟರ್ನ್

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸಲ್ಲಿಸದೇ ಹೋದಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಗಣನೆಗೆ ತೆಗೆದು ಕೊಂಡು ಯುಕ್ತ ಅಧಿಕಾರಿಯು ತನ್ನಿಂದ ಸಾಧ್ಯವಾದಷ್ಟೂ ಪರಿಶೀಲಿಸಿ ತನಗೆ ಸೂಕ್ತವೆಂದು ತೋರಿದ ತೆರಿಗೆ ಬಾಧ್ಯತೆಯ ಆಕಲನ ಕೈಗೊಳ್ಳಲು ಮುನ್ನಡೆಯುತ್ತಾನೆ. (ಸೆಕ್ಷನ್ 62)

**ಪ್ರಶ್ನೆ 7:** ಸೆಕ್ಷನ್ 62ರಡಿ ಯುಕ್ತ ಅಧಿಕಾರಿಯು ಸಾಧ್ಯವಾದಷ್ಟೂ ಪರಿಶೀಲಿಸಿ ತನಗೆ ಸೂಕ್ತವೆಂದು ತೋರಿದ ತೆರಿಗೆ ಬಾಧ್ಯತೆಯ ಆಕಲನ ಕೈಗೊಂಡು ನೀಡಿದ್ದ ಆದೇಶವನ್ನು ಯಾವ ಸಂದರ್ಭದಲ್ಲಿ ಹಿಂದಕ್ಕೆ ಪಡೆಯಬಹುದು?

**ಉತ್ತರ:** ಸೆಕ್ಷನ್ 62ರಡಿ ಯುಕ್ತ ಅಧಿಕಾರಿಯು ಸಾಧ್ಯವಾದಷ್ಟೂ ಪರಿಶೀಲಿಸಿ ತನಗೆ ಸೂಕ್ತವೆಂದು ತೋರಿದ ತೆರಿಗೆ ಬಾಧ್ಯತೆಯ ಆಕಲನ ಕೈಗೊಂಡು ನೀಡಿದ್ದ ಆದೇಶವನ್ನು ಪಡೆದ 30 ದಿನಗಳೊಳಗೆ ತೆರಿಗೆಗೊಳಪಡುವ ವ್ಯಕ್ತಿಯು ತಪ್ಪಿದ ಅವಧಿಗೆ ಸಪ್ರಮಾಣ ರಿಟರ್ನ್ ಸಲ್ಲಿಸಿದರೆ (ಅಂದರೆ ರಿಟರ್ನ್ ಸಲ್ಲಿಸಿ, ಸ್ವಯಂ-ಆಕಲಿತ ತೆರಿಗೆ ಪಾವತಿಸಿದರೆ) ಆದೇಶವು ತಂತಾನೇ ನಿಷ್ಕ್ರಿಯಗೊಂಡಂತೆ ಪರಿಗಣಿಸಲಾಗುವುದು.

**ಪ್ರಶ್ನೆ 8:** ಸೆಕ್ಷನ್ 62 ಮತ್ತು 63ರಡಿ ಆದೇಶ ನೀಡಲು ಕಾಲಮಿತಿ ಏನು?

**ಉತ್ತರ:** ವಾರ್ಷಿಕ ರಿಟರ್ನ್ ಸಲ್ಲಿಸಲು ಇರುವ ಕೊನೆಯ ದಿನದಿಂದ 5 ವರ್ಷದೊಳಗೆ ಸೆಕ್ಷನ್ 62 ಮತ್ತು 63ರಡಿ ತೆರಿಗೆ ಆಕಲನದ ಆದೇಶ ಹೊರಡಿಸಬಹುದು.

**ಪ್ರಶ್ನೆ 9:** ನೋಂದಣೆ ಪಡೆಯಲು ವಿಫಲವಾಗಿರುವ ತೆರಿಗೆ ಪಾವತಿ ಮಾಡಬೇಕಾಗಿದ್ದ ವ್ಯಕ್ತಿಯ ಮೇಲೆ ಕಾನೂನು ರೀತ್ಯ ಯಾವ ಕ್ರಮ ಕೈಗೊಳ್ಳಬಹುದು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 63ರಡಿ ಇಂತಹ ಪ್ರಕರಣಗಳಲ್ಲಿ ಯುಕ್ತ ಅಧಿಕಾರಿಯು ತಾನೇ ತೆರಿಗೆ ಬಾಧ್ಯತೆಯನ್ನು ತನ್ನಿಂದ ಸಾಧ್ಯವಾದಷ್ಟು ಉಚಿತ ರೀತಿಯಲ್ಲಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಆಕಲಿಸಿ ಪ್ರಕೃತ ತೆರಿಗೆ ಅವಧಿಗೆ ಆದೇಶ ಜಾರಿಗೊಲಿಸಬಲ್ಲ. ಆದರೆ ಈ ಬಗೆಯ ಆದೇಶವನ್ನು ತೆರಿಗೆ ಸಲ್ಲಿಸದೇ ಇರುವ ವರ್ಷಕ್ಕೆ ಸಂಬಂಧಿಸಿದ ವಾರ್ಷಿಕ ರಿಟರ್ನ್ ಸಲ್ಲಿಸಬೇಕಾಗಿದ್ದ ಕೊನೆಯ ದಿನದಿಂದ 5 ವರ್ಷದೊಳಗೆ ಹೊರಡಿಸಿರಬೇಕು.

**ಪ್ರಶ್ನೆ 10:** ತೆರಿಗೆ ಅಧಿಕಾರಿ ಯಾವ ಸಂದರ್ಭದಲ್ಲಿ ಒಟ್ಟಾರೆ ತೆರಿಗೆ ಆಕಲನ ಕೈಗೊಳ್ಳಬಹುದು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 64ರಡಿ ಸರ್ಕಾರಕ್ಕೆ ಬರಬೇಕಾದ ಆದಾಯವನ್ನು ಕಾಪಾಡುವ ದೃಷ್ಟಿಯಿಂದ ಒಟ್ಟಾರೆ ತೆರಿಗೆ ಆಕಲನವನ್ನು ಈ ಕೆಳಕಂಡ ಸಂದರ್ಭಗಳಲ್ಲಿ ಕೈಗೊಳ್ಳಬಹುದು -

ಎ) ತೆರಿಗೆ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿ ತೆರಿಗೆ ಪಾವತಿಸಬೇಕಾದ ಬಾಧ್ಯತೆ ಹೊಂದಿದ್ದಾನೆ ಎಂದು ತೆರಿಗೆ ಅಧಿಕಾರಿಯ ಬಳಿ ಪುರಾವೆ ಇದ್ದಲ್ಲಿ

ಬಿ) ತೆರಿಗೆ ನಿರ್ಧರಿಸುವ ಆದೇಶ ಹೊರಡಿಸುವುದು ವಿಳಂಬವಾದಲ್ಲಿ ಸರ್ಕಾರದ ಬೊಕ್ಕಸಕ್ಕೆ ಧಕ್ಕೆಯಾಗುತ್ತದೆಂದು ಯುಕ್ತ ಅಧಿಕಾರಿಯು ನಂಬಿದ್ದಲ್ಲಿ

ಈ ಆದೇಶವನ್ನು ಹೊರಡಿಸುವ ಮುನ್ನ ಹೆಚ್ಚುವರಿ/ಜಂಟಿ ಆಯುಕ್ತರ ಪೂರ್ವಾನುಮತಿ ಅವಶ್ಯಕ.

**ಪ್ರಶ್ನೆ 11:** ಒಟ್ಟಾರೆ ತೆರಿಗೆ ಆಕಲನ ಮಾಡಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಲು ಮೇಲ್ಮನವಿ ಹೊರತುಪಡಿಸಿ ಮತ್ತೇನಾದರೂ ಪರಿಹಾರವಿದೆಯೇ?

**ಉತ್ತರ:** ಒಟ್ಟಾರೆ ತೆರಿಗೆ ಆಕಲನ ಮಾಡಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ತೆರಿಗೆದಾರ ತಾನು ಯಾರ ವ್ಯಾಪ್ತಿಯಲ್ಲಿರುವನೋ ಆ ಹೆಚ್ಚುವರಿ/ಜಂಟಿ ಆಯುಕ್ತರಿಗೆ ಆದೇಶ ಪಡೆದ 30 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಆ ಅಧಿಕಾರಿಯು ಆದೇಶದಲ್ಲಿ ದೋಷ ಕಂಡಲ್ಲಿ ಅದನ್ನು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹಿಂದಕ್ಕೆ ಪಡೆದು ಅಧೀನ ಅಧಿಕಾರಿಗೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 73/74ರಡಿ ಮತ್ತೊಮ್ಮೆ ತೆರಿಗೆ ಬಾಧ್ಯತೆ ನಿರ್ಧರಿಸುವಂತೆ ನಿರ್ದೇಶಿಸಬಹುದು.

ಒಟ್ಟಾರೆ ತೆರಿಗೆ ಆಕಲನ ಮಾಡಿ ಹೊರಡಿಸಿದ ಆದೇಶವು ದೋಷಪೂರಿತವಾಗಿದೆಯೆಂದು ಹೆಚ್ಚುವರಿ/ ಜಂಟಿ ಆಯುಕ್ತರಿಗೆ ಸ್ವತಃ ಭಾಸವಾದಲ್ಲಿ ಕೂಡ ಮೇಲೆ ಹೇಳಿದ ಕ್ರಮ ಕೈಗೊಳ್ಳಬಹುದು. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 64ರ ಅನ್ವಯ)

**ಪ್ರಶ್ನೆ 12:** ತೆರಿಗೆಗೊಳಪಡುವ ವ್ಯಕ್ತಿಯ ವಿರುದ್ಧವೇ ಒಟ್ಟಾರೆ ತೆರಿಗೆ ಆಕಲನ ಆದೇಶ ನೀಡಬೇಕೆಂದೆನಾದರೂ ಇದೆಯೇ?

**ಉತ್ತರ:** ಇಲ್ಲ. ಕೆಲವು ಸಂದರ್ಭಗಳಲ್ಲಿ ಸರಕುಗಳು ಸಾಗಾಣಿಕೆಯ ಹಂತದಲ್ಲಿರುತ್ತವೆ ಅಥವಾ ದಾಸ್ತಾನು ಮಳಿಗೆಯಲ್ಲಿರುತ್ತವೆ. ತೆರಿಗೆಗೊಳಪಡುವ ವ್ಯಕ್ತಿ ಯಾರು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಷ್ಟ ಎಂದಾದಲ್ಲಿ ಆ ಸರಕು ಯಾರ ಬಳಿ ಇರುತ್ತದೋ ಅವರನ್ನೇ ತೆರಿಗೆಗೊಳಪಡುವ ವ್ಯಕ್ತಿ ಎಂದು ಭಾವಿಸಿ ಒಟ್ಟಾರೆ ತೆರಿಗೆ ಆಕಲನ ಆದೇಶ ನೀಡಬಹುದು. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 64ರ ಪರಂತುಕ)

**ಪ್ರಶ್ನೆ 13:** ತೆರಿಗೆದಾರರ ಲೆಕ್ಕತಪಾಸಣೆ ಯಾರು ಮಾಡಬಹುದು?

**ಉತ್ತರ:** ಜಿಎಸ್‌ಟಿ ಕಾಯ್ದೆಯಡಿ ಮೂರೂ ಬಗೆಯ ಲೆಕ್ಕತಪಾಸಣೆ ಮಾಡಬಹುದು -

(ಅ) ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಗಳಿಂದ ಲೆಕ್ಕತಪಾಸಣೆ:

ಸೂಚಿತ ಮೊತ್ತಕ್ಕಿಂತ ಹೆಚ್ಚಿನ ವಹಿವಾಟು ಇರುವ ಪ್ರತಿ ನೋಂದಾಯಿತ ವ್ಯಕ್ತಿ, ತನ್ನ ಲೆಕ್ಕಪುಸ್ತಕಗಳನ್ನು ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಗಳಿಂದ ಲೆಕ್ಕತಪಾಸಣೆ ಮಾಡಿಸಬೇಕು (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 35(5))

(ಬ) ಇಲಾಖೆಯಿಂದ ಲೆಕ್ಕತಪಾಸಣೆ:

ಆಯುಕ್ತರು ಅಥವಾ ಅವರಿಂದ ವಿಶೇಷ/ಸಾಮಾನ್ಯ ಆದೇಶದ ಮೂಲಕ ಅಧಿಕೃತಗೊಂಡ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಅಧಿಕಾರಿಗಳು ಯಾವುದೇ ನೋಂದಾಯಿತ ವ್ಯಕ್ತಿಯ ಲೆಕ್ಕತಪಾಸಣೆ ಮಾಡಬಹುದು. ಎಷ್ಟು ಬಾರಿ ಮತ್ತು ಯಾವರೀತಿ ಲೆಕ್ಕತಪಾಸಣೆ ಕೈಗೊಳ್ಳಬೇಕು ಎಂಬುದನ್ನು ನಿಯಮಗಳಲ್ಲಿ ನೀಡಲಾಗಿದೆ. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 65)

(ಕ) ವಿಶೇಷ ಲೆಕ್ಕತಪಾಸಣೆ:

ಪರಿಶೀಲನೆ, ವಿಚಾರಣೆ, ತನಿಖೆಯ ಯಾವುದೇ ಘಟ್ಟದಲ್ಲಿ ಇಲಾಖೆಯು ಮೌಲ್ಯ ನಿರ್ಧಾರದಲ್ಲಿ ದೋಷವಿದಿಯೆಂದು ಅಥವಾ ಪಡೆದಿರುವ ಜಮೆ ಅಸಮನಾದ ಪ್ರಮಾಣದ್ದು ಎಂದು ಅಭಿಪ್ರಾಯ ಪಟ್ಟಲ್ಲಿ, ಇಲಾಖೆಯಿಂದ ನಾಮಾಂಕಿತಗೊಂಡ ಚಾರ್ಟೆಡ್ ಅಕೌಂಟೆಂಟ್ ಅಥವಾ ಕಾನ್ಸ್ಟ್ ಅಕೌಂಟೆಂಟ್ ಗಳಿಂದ ವಿಶೇಷ ಲೆಕ್ಕತಪಾಸಣೆ ಮಾಡಿಸಲು ಆದೇಶಿಸಬಹುದು. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 66)

**ಪ್ರಶ್ನೆ 14:** ಲೆಕ್ಕತಪಾಸಣೆ ಕೈಗೊಳ್ಳುವ ಮುನ್ನ ಪೂರ್ವಸೂಚನೆ ನೀಡಬೇಕೆ?

**ಉತ್ತರ:** ಹೌದು, ತೆರಿಗೆಗೊಳಪಡುವ ವ್ಯಕ್ತಿಗೆ ಕನಿಷ್ಠ 15 ದಿನಗಳ ಮುನ್ನ ಲೆಕ್ಕತಪಾಸಣೆ ಕೈಗೊಳ್ಳುವುದನ್ನು ತಿಳಿಸಬೇಕು.

**ಪ್ರಶ್ನೆ 15:** ಲೆಕ್ಕತಪಾಸಣೆಯನ್ನು ಯಾವ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು?

**ಉತ್ತರ:** ಲೆಕ್ಕತಪಾಸಣೆ ಆರಂಭಿಸಿದ ದಿನದಿಂದ ಮೂರು ತಿಂಗಳೊಳಗೆ ಲೆಕ್ಕತಪಾಸಣೆಯನ್ನು ಪೂರ್ಣಗೊಳಿಸಬೇಕು. ಆಯುಕ್ತರು ಕಾಲಮಿತಿಯನ್ನು ಗರಿಷ್ಠ ಮುಂದಿನ 6 ತಿಂಗಳವರೆಗೆ ವಿಸ್ತರಿಸಬಹುದು.

**ಪ್ರಶ್ನೆ 16:** ಲೆಕ್ಕತಪಾಸಣೆಯ ಪ್ರಾರಂಭ ಎಂದರೇನು?

**ಉತ್ತರ:** ಲೆಕ್ಕತಪಾಸಣೆಯ ಪ್ರಾರಂಭ ಬಹಳ ಮುಖ್ಯ ಏಕೆಂದರೆ ಅಂದಿನಿಂದ ನಿಗದಿತ ಅವಧಿಯೊಳಗೆ ಲೆಕ್ಕತಪಾಸಣೆ ಪೂರ್ಣಗೊಳಿಸಬೇಕು. ಲೆಕ್ಕತಪಾಸಣೆಯ ಪ್ರಾರಂಭ ಎಂದರೆ ಈ ಕೆಳಗಿನವುಗಳಲ್ಲಿನ ಇತ್ತೀಚಿನದ್ದು -

- ಎ) ಲೆಕ್ಕತಪಾಸಣೆ ಅಧಿಕಾರಿಗಳಿಗೆ ದಾಖಲೆ/ಲೆಕ್ಕಪತ್ರಗಳನ್ನು ಒದಗಿಸಲಾದ ದಿನ
- ಬಿ) ತೆರಿಗೆದಾರನ ವ್ಯಾಪಾರ ಸ್ಥಳದಲ್ಲಿ ಲೆಕ್ಕತಪಾಸಣೆ ಪ್ರತ್ಯಕ್ಷವಾಗಿ ಆರಂಭವಾದ ದಿನ

**ಪ್ರಶ್ನೆ 17:** ಲೆಕ್ಕತಪಾಸಣೆಯ ನೋಟಿಸ್ ಸ್ವೀಕರಿಸಿದಾಗ ತೆರಿಗೆಗೊಳಪಡುವ ವ್ಯಕ್ತಿಯ ಬಾಧ್ಯತೆಗಳೇನು?

**ಉತ್ತರ:** ತೆರಿಗೆಗೊಳಪಡುವ ವ್ಯಕ್ತಿಯ ಬಾಧ್ಯತೆಗಳು ಈ ಕೆಳಕಂಡಂತಿವೆ -

- ಎ) ಲಭ್ಯವಿರುವ ಅಥವಾ ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳ/ಲೆಕ್ಕಪತ್ರಗಳ ಪರಿಶೀಲನೆಗೆ ಅನುವು ಮಾಡಿಕೊಡುವುದು
- ಬಿ) ಲೆಕ್ಕತಪಾಸಣೆಗೆ ಬೇಕಾಗಬಹುದಾದ ಮಾಹಿತಿಯನ್ನು ಅಧಿಕಾರಿಗಳಿಗೆ ಒದಗಿಸುವುದು
- ಸಿ) ಲೆಕ್ಕತಪಾಸಣೆ ಪೂರ್ಣಗೊಳ್ಳಲು ಸಕಾಲಿಕ ನೆರವು ನೀಡುವುದು

**ಪ್ರಶ್ನೆ 18:** ಲೆಕ್ಕತಪಾಸಣೆ ಪೂರ್ಣಗೊಂಡ ಕೂಡಲೇ ಯುಕ್ತ ಅಧಿಕಾರಿ ಮಾಡಬೇಕಾದ ಕೆಲಸವೇನು?

**ಉತ್ತರ:** ಯುಕ್ತ ಅಧಿಕಾರಿಯು ಲೆಕ್ಕತಪಾಸಣೆ ಪೂರ್ಣಗೊಂಡ ಕೂಡಲೇ ತೆರಿಗೆಗೊಳಪಡುವ ವ್ಯಕ್ತಿಗೆ 30ದಿನಗಳೊಳಗೆ ಲೆಕ್ಕತಪಾಸಣೆಯಲ್ಲಿ ಗಮನಿಸಿದ ಅಂಶಗಳನ್ನು,

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ತೀರ್ಮಾನಗಳನ್ನು, ಆ ಬಗೆಯ ತೀರ್ಮಾನ ತೆಗೆದುಕೊಳ್ಳಲು ಎಡೆ ಮಾಡಿಕೊಟ್ಟ ಕಾರಣಗಳನ್ನು, ತೆರಿಗೆದಾರನ ಕರ್ತವ್ಯ ಮತ್ತು ಹಕ್ಕುಗಳನ್ನು ತಿಳಿಸಬೇಕು.

**ಪ್ರಶ್ನೆ 19:** ಯಾವ ಸಂದರ್ಭದಲ್ಲಿ ವಿಶೇಷ ಲೆಕ್ಕತಪಾಸಣೆ ಕೈಗೊಳ್ಳಬಹುದು?

**ಉತ್ತರ:** ತನಿಖೆ, ಪರಿಶೀಲನೆ ನಡೆಸುವಾಗ ಪ್ರಕರಣ ಸಂಕೀರ್ಣವಾಗಿದ್ದರೆ, ಸರ್ಕಾರಕ್ಕೆ ಬರಬೇಕಾದ ಆದಾಯ ಹೆಚ್ಚಾಗಿದ್ದ ಸೀಮಿತ ಸಂದರ್ಭಗಳಲ್ಲಿ ವಿಶೇಷ ಲೆಕ್ಕತಪಾಸಣೆಗೆ ಆದೇಶ ನೀಡಬಹುದು. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 66)

**ಪ್ರಶ್ನೆ 20:** ವಿಶೇಷ ಲೆಕ್ಕತಪಾಸಣೆಗೆ ನೋಟೀಸ್ ಯಾರು ನೀಡಬಹುದು?

**ಉತ್ತರ:** ಸಹಾಯಕ/ಉಪ ಅಯುಕ್ತರು ನೋಟೀಸ್ ನೀಡಬಹುದು. ಆದರೆ ಇದಕ್ಕೆ ಆಯುಕ್ತರ ಪೂರ್ವಾನುಮತಿ ಪಡೆಯಬೇಕು.

**ಪ್ರಶ್ನೆ 21:** ಯಾರು ವಿಶೇಷ ಲೆಕ್ಕತಪಾಸಣೆ ಮಾಡುತ್ತಾರೆ?

**ಉತ್ತರ:** ಆಯುಕ್ತರು ನೇಮಿಸಿದ ಚಾರ್ಟೆಡ್ ಅಕೌಂಟೆಂಟ್ ಅಥವಾ ಕಾನ್ಸ್ಟ್ ಅಕೌಂಟೆಂಟ್ ವಿಶೇಷ ಲೆಕ್ಕತಪಾಸಣೆ ಮಾಡುತ್ತಾರೆ.

**ಪ್ರಶ್ನೆ 22:** ವಿಶೇಷ ಲೆಕ್ಕತಪಾಸಣೆಯ ವರದಿ ಸಲ್ಲಿಸಲು ಕಾಲಮಿತಿ ಏನು?

**ಉತ್ತರ:** ವರದಿಯನ್ನು 90 ದಿನಗಳಲ್ಲಿ ನೀಡಬೇಕು. ಇಲ್ಲವೆ ಮತ್ತೆ ವಿಸ್ತರಿಸಲಾದ 90 ದಿನಗಳಲ್ಲಿ ವರದಿ ನೀಡಲೇಬೇಕು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಪ್ರಶ್ನೆ 23:** ವಿಶೇಷ ಲೆಕ್ಕಪಾಸಣೆಗೆ ತಗಲುವ ವೆಚ್ಚ ಯಾರು ಭರಿಸುವರು?

**ಉತ್ತರ:** ವಿಶೇಷ ಲೆಕ್ಕಪಾಸಣೆ ಕೈಗೊಂಡ ಆಡಿಟರ್ ಅವರ ಶುಲ್ಕ ಮತ್ತು ಕಡತ ಪರಿಶೀಲನೆಗೆ ತಗಲುವ ವೆಚ್ಚವನ್ನು ಆಯುಕ್ತರೇ ಭರಿಸುವರು.

**ಪ್ರಶ್ನೆ 24:** ವಿಶೇಷ ಲೆಕ್ಕಪಾಸಣೆಯ ವರದಿ ಬಂದ ಮೇಲೆ ತೆರಿಗೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳಬಹುದು?

**ಉತ್ತರ:** ವಿಶೇಷ ಲೆಕ್ಕಪಾಸಣೆಯ ವರದಿಯಲ್ಲಿ ಗಮನಿಸಲಾಗಿರುವ ಅಂಶಗಳ, ತೀರ್ಮಾನಗಳ ಆಧಾರದ ಮೇಲೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 73/74ರಡಿ ತೆರಿಗೆ ಅಧಿಕಾರಿಗಳು ಕೈಗೊಳ್ಳಬಹುದು.

\*\*\*\*\*



## 14. ಮರುಪಾವತಿ (ರೀಫಂಡ್)

ಪ್ರಶ್ನೆ 1: ಮರುಪಾವತಿ ಎಂದರೆ ಏನು?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54ರಲ್ಲಿ ಮರುಪಾವತಿಯ ಬಗ್ಗೆ ಚರ್ಚಿಸಲಾಗಿದೆ.

'ಮರುಪಾವತಿ'ಯಲ್ಲಿ ಈ ಕೆಳಕಂಡವು ಒಳಗೊಂಡಿವೆ -

- ರಿಟರ್ನ್ ನಲ್ಲಿ ಆಗಿರುವ ಕೇಳಲಾದ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್ ನಲ್ಲಿರುವ ಯಾವುದೇ ಬಾಕಿ ಮೊತ್ತ
- ಈ ಯಾವುದೇ ಚಟುವಟಿಕೆಗಳಲ್ಲಿ ಉಪಯೋಗಗೊಳ್ಳದೆ ಉಳಿದಿರುವ ಹೂಡುವಳಿ ತೆರಿಗೆ ಜಮೆ -
  - ತೆರಿಗೆ ಪಾವತಿಸದೇ ಮಾಡಲಾದ ಶೂನ್ಯ ದರ ಪೂರೈಕೆಗಳು
  - ಹೊರವಳಿ ತೆರಿಗೆ ದರವು ಹೂಡುವಳಿ ತೆರಿಗೆ ದರಕ್ಕಿಂತ ಕಡಿಮೆ ಇರುವ ಕಾರಣ ಶೇಖರಣೆಗೊಂಡ ಜಮೆ (ದರ ವಿಧಿಸಲಾಗದ ಪೂರೈಕೆಗಳು ಮತ್ತು ಸಂಪೂರ್ಣ ವಿನಾಯ್ತಿ ಪಡೆದ ಪೂರೈಕೆಗಳನ್ನು ಹೊರತುಪಡಿಸಿ)
- ವಿಶ್ವ ಸಂಸ್ಥೆ ಅಥವಾ ವಿಶ್ವ ಸಂಸ್ಥೆ (ಸವಲತ್ತು ಮತ್ತು ವಿನಾಯ್ತಿ) ಕಾಯ್ದೆ 1947ರಡಿ ಸೂಚಿಸಲಾಗಿರುವ ಬಹುಪಕ್ಷೀಯ ಆರ್ಥಿಕ ಸಂಸ್ಥೆಗಳು, ವಿದೇಶಿ ದೂತಾವಾಸಗಳು ಮತ್ತು ರಾಯಭಾರಿ ಕಚೇರಿಗಳು ಯಾವುದೇ ಹೂಡುವಳಿ ಪೂರೈಕೆಯ ಮೇಲೆ ಪಾವತಿಸಿದ ತೆರಿಗೆ

ಪ್ರಶ್ನೆ 2: ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯನ್ನು ಮರುಪಾವತಿಯಾಗಿ ಪಡೆಯಬಹುದೇ?

ಉತ್ತರ: ಸೆಕ್ಷನ್ 54(3)ರಡಿ ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯನ್ನು ಈ ಕೆಳಕಂಡ ಸಂದರ್ಭಗಳಲ್ಲಿ ಮರುಪಾವತಿಯಾಗಿ ಪಡೆಯಬಹುದು -

- ತೆರಿಗೆ ಪಾವತಿಸದೇ ಮಾಡಲಾದ ಶೂನ್ಯ ದರ ಪೂರೈಕೆಗಳು

- ಹೊರವಳಿ ತೆರಿಗೆ ದರವು ಹೂಡುವಳಿ ತೆರಿಗೆ ದರಕ್ಕಿಂತ ಕಡಿಮೆ ಇರುವ ಕಾರಣ ಶೇಖರಣೆಗೊಂಡ ಜಮೆ (ದರ ವಿಧಿಸಲಾಗದ ಪೂರೈಕೆಗಳು ಮತ್ತು ಸಂಪೂರ್ಣ ವಿನಾಯ್ತಿ ಪಡೆದ ಪೂರೈಕೆಗಳನ್ನು ಹೊರತುಪಡಿಸಿ)

ಆದರೆ ರಫ್ತು ಶುಲ್ಕ ವಿಧಿಸಲಾಗುವ ಸರಕುಗಳ ಪೂರೈಕೆಯಲ್ಲಿ ಹಾಗೂ ಪೂರೈಕೆದಾರ ಡ್ರಾಬ್ಯಾಕ್ ಅಥವಾ ಐಜಿಎಸ್‌ಟಿಯ ಮರುಪಾವತಿ ಪಡೆಯುತ್ತಿದ್ದಲ್ಲಿ ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯನ್ನು ಮರುಪಾವತಿಯಾಗಿ ನೀಡಲಾಗುವುದಿಲ್ಲ.

**ಪ್ರಶ್ನೆ 3:** ರಫ್ತು ಶುಲ್ಕ ವಿಧಿಸಲಾಗುವ ಸರಕುಗಳ ರಫ್ತು ಮಾಡಿದ್ದಲ್ಲಿ, ಬಳಕೆಯಾಗದ ಐಟಿಸಿಯ ಮರುಪಾವತಿ ಪಡೆಯಬಹುದೇ?

**ಉತ್ತರ:** ಇಲ್ಲ. ರಫ್ತು ಶುಲ್ಕ ವಿಧಿಸಲಾಗುವ ಸರಕುಗಳ ರಫ್ತು ಮಾಡಿದ್ದಲ್ಲಿ, ಬಳಕೆಯಾಗದ ಐಟಿಸಿಯ ಮರುಪಾವತಿ ಪಡೆಯಲಾಗುವುದಿಲ್ಲ. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(3)ರ ಎರಡನೇ ಪರಂತುಕ)

**ಪ್ರಶ್ನೆ 4:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಜಾರಿಯ ನಂತರ ಆರ್ಥಿಕ ವರ್ಷದ ಕೊನೆಯಲ್ಲಿ, ಬಳಕೆಯಾಗದೆ ಉಳಿದ ಐಟಿಸಿಯ ಮರುಪಾವತಿ ಪಡೆಯಬಹುದೇ?

**ಉತ್ತರ:** ಆರ್ಥಿಕ ವರ್ಷದ ಕೊನೆಯಲ್ಲಿ, ಬಳಕೆಯಾಗದೆ ಉಳಿದ ಐಟಿಸಿಯ ಮರುಪಾವತಿ ನೀಡುವ ಯಾವುದೇ ಪ್ರಾವಧಾನ ಜಿಎಸ್‌ಟಿ ಕಾಯ್ದೆಯಡಿ ಇಲ್ಲ. ಮುಂದಿನ ಆರ್ಥಿಕ ವರ್ಷಕ್ಕೆ ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು.

**ಪ್ರಶ್ನೆ 5:** ಒಂದು ವೇಳೆ ತೆರಿಗೆದಾರ ಕಣ್ಣಿಟ್ಟಿನಿಂದ ಐಜಿಎಸ್‌ಟಿ ಅಥವಾ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯನ್ನು ಅಂತರ-ರಾಜ್ಯ ಪೂರೈಕೆ ಅಥವಾ ರಾಜ್ಯದೊಳಗಿನ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪೂರೈಕೆ ಎಂದು ಭಾವಿಸಿ ಪಾವತಿ ಮಾಡಿದ್ದು, ನಂತರ ಅದನ್ನು ಸ್ವಪ್ಪಪಡಿಸಿಕೊಂಡರೆ, ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯನ್ನು ಐಜಿಎಸ್‌ಟಿಗೆ ಅಥವಾ ಐಜಿಎಸ್‌ಟಿಯನ್ನು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಗೆ ಸರಿಹೊಂದಿಸಬಹುದೇ?

ಉತ್ತರ: ಇಲ್ಲ. ಮೊದಲು ಸೂಕ್ತ ತರಿಗೆ ಪಾವತಿ ಮಾಡಿ ಕಣ್ಣಿಟ್ಟಿನಿಂದ ಪಾವತಿ ಮಾಡಿದ ಹಣವನ್ನು ಮರುಪಾವತಿ ಕೇಳಬಹುದು. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 77)

ಪ್ರಶ್ನೆ 6: ವಿಶ್ವ ಸಂಸ್ಥೆ ಮತ್ತು ರಾಯಭಾರಿ ಕಚೇರಿಗಳು ಖರೀದಿಸಿದ ವಸ್ತುಗಳಿಗೆ ತೆರಿಗೆ ವಿಧಿಸಲಾಗುವುದೇ ಅಥವಾ ವಿನಾಯ್ತಿ ನೀಡಲಾಗಿದೆಯೇ?

ಉತ್ತರ: ವಿಶ್ವ ಸಂಸ್ಥೆ ಮತ್ತು ರಾಯಭಾರಿ ಕಚೇರಿಗಳಿಗೆ ಪೂರೈಕೆಯಾದ ಪೂರೈಕೆಗಳ ಮೇಲೆ ತೆರಿಗೆ ವಿಧಿಸಲಾಗುವುದು. ನಂತರದ ದಿನಗಳಲ್ಲಿ ಅದನ್ನು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(2)ರಡಿ ಮರುಪಾವತಿ ಪಡೆಯಬಹುದು. ರೀಫಂಡ್ ನಿಯಮಗಳಡಿ ವಿವರಿಸಿರುವಂತೆ ಪೂರೈಕೆ ಸ್ವೀಕರಿಸಿದ ದಿನದಿಂದ ಆರು ತಿಂಗಳೊಳಗೆ ಸೂಚಿಸಿರುವಂತೆ ಮರುಪಾವತಿ ಕೇಳಬಹುದು.

(ವಿಶ್ವಸಂಸ್ಥೆಯ ಕಚೇರಿಗಳು ಮತ್ತು ವಿವಿಧ ದೇಶಗಳ ರಾಯಭಾರಿ ಮತ್ತು ದೂತಾವಾಸದವರು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆಯಬೇಕು. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 26(1)) ಪೂರೈಕೆದಾರ ಹೊರವಳಿ ಪೂರೈಕೆಗಳ ವರದಿಯಲ್ಲಿ ಈ ಸಂಖ್ಯೆ ದಾಖಲಾಗಿರಬೇಕು.)

ಪ್ರಶ್ನೆ 7: ಮರುಪಾವತಿ ಪಡೆಯಲು ಕಾಲಮಿತಿ ಏನಾದರೂ ಇದೆಯೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** “ಪ್ರಸ್ತುತ ದಿನಾಂಕ”ದಿಂದ ಎರಡು ವರ್ಷಗಳೊಳಗೆ ವ್ಯಕ್ತಿ ಮರುಪಾವತಿಗೆ ಅರ್ಜಿ ಸಲ್ಲಿಸಬೇಕು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54ರ ವಿವರಣೆಯಲ್ಲಿ ಪ್ರಸ್ತುತ ದಿನಾಂಕವನ್ನು ವ್ಯಾಖ್ಯಾನಿಸಲಾಗಿದೆ.

**ಪ್ರಶ್ನೆ 8:** ತೆರವಲ್ಲದ ಪುಷ್ಟಿಕರಣ ತತ್ವವು (Principle of Unjust Enrichment) ಮರುಪಾವತಿಗೆ ಅನ್ವಯಿಸುವುದೇ?

**ಉತ್ತರ:** ಹೌದು. ಈ ಕೆಳಕಂಡ ಪ್ರಕರಣಗಳನ್ನು ಹೊರತು ಪಡಿಸಿ ಎಲ್ಲಾ ಪ್ರಕರಣಗಳಲ್ಲೂ ತೆರವಲ್ಲದ ಪುಷ್ಟಿಕರಣ ತತ್ವವು ಮರುಪಾವತಿಗೆ ಅನ್ವಯಿಸುವುದು -

- ಶೂನ್ಯ ದರ ಪೂರೈಕೆಗಳ ಮೇಲೆ ಪಾವತಿಸಿದ ತೆರಿಗೆಯ ಮರುಪಾವತಿಯಲ್ಲಿ ಅಥವಾ ಶೂನ್ಯ ದರ ಪೂರೈಕೆ ಮಾಡಲು ಬಳಸಿದ ಹೂಡುವಳಿ ಅಥವಾ ಹೂಡುವಳಿ ಸೇವೆಗಳ ಮೇಲೆ ಪಾವತಿಸಿದ ತೆರಿಗೆಯ ಮರುಪಾವತಿಯಲ್ಲಿ
- ಕೆಳಕಂಡ ಉಪಯೋಗಗೊಳ್ಳದೆ ಉಳಿದಿರುವ ಹೂಡುವಳಿ ತೆರಿಗೆ ಜಮೆಯ ಮರುಪಾವತಿಯಲ್ಲಿ - (i) ತೆರಿಗೆ ಪಾವತಿಸದೇ ಮಾಡಲಾದ ಶೂನ್ಯ ದರ ಪೂರೈಕೆಗಳು, (ii) ಹೊರವಳಿ ತೆರಿಗೆ ದರವು ಹೂಡುವಳಿ ತೆರಿಗೆ ದರಕ್ಕಿಂತ ಕಡಿಮೆ ಇರುವ ಕಾರಣ ಶೇಖರಣೆಗೊಂಡ ಜಮೆ (ದರ ವಿಧಿಸಲಾಗದ ಪೂರೈಕೆಗಳು ಮತ್ತು ಸಂಪೂರ್ಣ ವಿನಾಯಿ ಪಡೆದ ಪೂರೈಕೆಗಳನ್ನು ಹೊರತುಪಡಿಸಿ)
- ಇನ್ಡಿಯನ್ ನೀಡಲಾಗದ ಹಾಗೂ ಸಂಪೂರ್ಣವಾಗಿ ಅಥವಾ ಭಾಗಶಃ ಪೂರ್ಣಗೊಳ್ಳದ ಪೂರೈಕೆಯ ಮರುಪಾವತಿಯಲ್ಲಿ
- ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 77ರನ್ವಯ (ತಪ್ಪಾಗಿ ತೆರಿಗೆ ಸಂಗ್ರಹಿಸಿ ಕೇಂದ್ರ/ರಾಜ್ಯ ಸರ್ಕಾರಕ್ಕೆ ಪಾವತಿಸಿದ ಸಂದರ್ಭ) ವಸೂಲಿ ಮಾಡಿದ ತೆರಿಗೆಯ ಮರುಪಾವತಿಯಲ್ಲಿ
- ತೆರಿಗೆ/ಬಡ್ಡಿಯ ಹೊರೆಯನ್ನು ಬೇರೆ ಯಾವುದೇ ವ್ಯಕ್ತಿಗೂ ವರ್ಗಾಯಿಸಲಾಗಿಲ್ಲದ ಸಂದರ್ಭಗಳಲ್ಲಿ

- ಸರ್ಕಾರ ಅಧಿಸುಚನೆಯ ಮೂಲಕ ಸೂಚಿಸಿದ ತೆರಿಗೆಯ ಭಾರ ಹೊತ್ತ ವ್ಯಕ್ತಿಯ ಸಂದರ್ಭದಲ್ಲಿ

**ಪ್ರಶ್ನೆ 9:** ಒಂದು ವೇಳೆ ತೆರಿಗೆಯ ಭಾರ ಗ್ರಾಹಕರಿಗೆ ವರ್ಗಾಯಿಸಲಾಗಿದ್ದರೆ, ಮರುಪಾವತಿ ಮಂಜೂರಾಗುತ್ತದೆಯೇ?

**ಉತ್ತರ:** ಮಂಜೂರಾಗುತ್ತದೆ. ಆದರೆ ಅದು ಅದು ಗ್ರಾಹಕರ ಕಲ್ಯಾಣ ನಿಧಿಗೆ ಜಮಾ ಆಗುತ್ತದೆ.

**ಪ್ರಶ್ನೆ 10:** ಮರುಪಾವತಿ ಮಂಜೂರು ಮಾಡಲು ಕಾಲಮಿತಿ ಏನಾದರೂ ಇದೆಯೇ?

**ಉತ್ತರ:** ಇದೆ. ಸಂಪೂರ್ಣ ಅರ್ಜಿಯ ಸ್ವೀಕೃತಿಯ 60 ದಿನಗಳಲ್ಲಿ ಮರುಪಾವತಿ ಮಂಜೂರು ಮಾಡಬೇಕು. ಇಲ್ಲದಿದ್ದರೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 56ರ ಅನ್ವಯ ಅಧಿಸೂಚಿಸಲಾಗುವ ದರದಲ್ಲಿ ಬಡ್ಡಿ ನೀಡಬೇಕಾಗುತ್ತದೆ.

ಸೆಕ್ಷನ್ 54(6)ರಡಿ ಕೆಲವು ವರ್ಗದ ನೋಂದಾಯಿತ ವ್ಯಕ್ತಿಗಳು ಮಾಡಿದ ಶೂನ್ಯ ದರ ಪೂರೈಕೆಗಳ ಮೇಲಿನ ಮರುಪಾವತಿಯಲ್ಲಿ, ಶೇಕಡಾ 90ರಷ್ಟು ಮೊತ್ತವನ್ನು ಅರ್ಜಿ ಸ್ವೀಕೃತಿಯ ಏಳು ದಿನಗಳೊಳಗೆ ತಾತ್ಕಾಲಿಕವಾಗಿ ಮರುಪಾವತಿಸ ಬೇಕು.

**ಪ್ರಶ್ನೆ 11:** ಇಲಾಖೆಯು ಮರುಪಾವತಿಯನ್ನು ತಡೆ ಹಿಡಿಯ ಬಹುದೇ?

**ಉತ್ತರ:** ಹೌದು. ಕೆಳಕಂಡ ಸಂದರ್ಭಗಳಲ್ಲಿ ಮರುಪಾವತಿಯನ್ನು ತಡೆ ಹಿಡಿಯ ಬಹುದು -

- \* ಒಂದು ವೇಳೆ ನೋಂದಾಯಿತ ವ್ಯಾಪಾರಿ ರಿಟರ್ನ್‌ಗಳನ್ನು ಸಲ್ಲಿಸದೇ ಹೋದಲ್ಲಿ, ಅದನ್ನು ಸಲ್ಲಿಸುವವರೆಗೆ ಹಿಡಿದಿಡಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

\* ಒಂದು ವೇಳೆ ನೋಂದಾಯಿತ ತೆರಿಗೆದಾರ ಯಾವುದೇ ತೆರಿಗೆ, ಬಡ್ಡಿ, ದಂಡವನ್ನು ಪಾವತಿ ಮಾಡದೇ ಇದ್ದಲ್ಲಿ, ಅದಕ್ಕೆ ಯಾವುದೇ ಮೇಲ್ಮನವಿ ಪ್ರಾಧಿಕಾರ/ನ್ಯಾಯಾಧಿಕರಣ/ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ ಎಂದಾದರೆ ಬಾಕಿಯನ್ನು ಪಾವತಿಸಬೇಕು. (ಸೂಕ್ತ ಅಧಿಕಾರಿ ಮರುಪಾವತಿ ಹಣದಲ್ಲಿ ತೆರಿಗೆದಾರ ಹಿಂದೆ ನೀಡಬೇಕಿದ್ದ ಬಾಕಿಯನ್ನು ಮುರಿದುಕೊಂಡು ಉಳಿದ ಹಣ ನೀಡಬಹುದು) - ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(10)

\* ಆಯುಕ್ತರು ಮರುಪಾವತಿಯನ್ನು ತಡೆಹಿಡಿಯಬಹುದು. ಒಂದು ವೇಳೆ ಮರುಪಾವತಿ ನೀಡಿದ್ದರ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದರೆ, ಪ್ರಕರಣದಲ್ಲಿ ದುರ್ಬಳಕೆ/ವಂಚನೆ ನಡೆದಿದ್ದು ಮರುಪಾವತಿ ನೀಡುವುದು ಸರ್ಕಾರದ ಆದಾಯಕ್ಕೆ ನಷ್ಟ ತರುತ್ತದೆ ಎಂದು ಭಾವಿಸಿದ್ದಲ್ಲಿ ಅದನ್ನು ತಡೆಹಿಡಿಯಬಹುದು. - ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(11)

**ಪ್ರಶ್ನೆ 12:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(11)ರಡಿಯಲ್ಲಿ ಮರುಪಾವತಿಯನ್ನು ತಡೆ ಹಿಡಿದಿದ್ದರೆ ತೆರಿಗೆದಾರನಿಗೆ ಬಡ್ಡಿ ನೀಡಲಾಗುವುದೇ?

**ಉತ್ತರ:** ಒಂದು ವೇಳೆ ಮರುಪಾವತಿಗೆ ಸಂಬಂಧಿಸಿದಂತೆ ಮೇಲ್ಮನವಿ ಅಥವಾ ಪ್ರಕ್ರಿಯೆ ಮುಂದುವರಿದು ಮುಂದೆ ಮರುಪಾವತಿ ನೀಡಬೇಕಾಗಿ ಬಂದಲ್ಲಿ ತೆರಿಗೆದಾರ ಅದಕ್ಕೆ ಬಡ್ಡಿ ಪಡೆಯಲು ಅರ್ಹನಾಗುತ್ತಾನೆ. - ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(12)

**ಪ್ರಶ್ನೆ 13:** ಮರುಪಾವತಿಗೆ ಕನಿಷ್ಠ ಇಷ್ಟಿರಬೇಕು ಎಂದೇನಾದರು ಇದೆಯೇ?

**ಉತ್ತರ:** ರೂ.1000ಕ್ಕಿಂತ ಕಡಿಮೆ ಇದ್ದಲ್ಲಿ ಮರುಪಾವತಿ ನೀಡಲಾಗುವುದಿಲ್ಲ - ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(12)

**ಪ್ರಶ್ನೆ 14:** ಪ್ರಸ್ತುತ ಕಾಯ್ದೆಗಳಡಿ ದೊರಕಬೇಕಿದ್ದ ಮರುಪಾವತಿಗಳು ಹೇಗೆ ದಕ್ಕುವವು?

**ಉತ್ತರ:** ಪ್ರಸ್ತುತ ಕಾಯ್ದೆಗಳಡಿ ದೊರಕಬೇಕಿದ್ದ ಮರುಪಾವತಿಗಳನ್ನು ಪ್ರಸ್ತುತ ಕಾಯ್ದೆಗಳಡಿಯೇ ನೀಡಲಾಗುವುದು. ಅವುಗಳನ್ನು ನಗದು ರೂಪದಲ್ಲಿ ನೀಡಲಾಗುವುದು ಮತ್ತು ಅವುಗಳ ಮೇಲೆ ಯಾವುದೇ ಜಮೆ ಲಭ್ಯವಿರುವುದಿಲ್ಲ.

**ಪ್ರಶ್ನೆ 15:** ದಾಖಲೆಗಳ ಪರಿಶೀಲನೆಗೆ ಮುನ್ನವೇ ಮರುಪಾವತಿ ನೀಡಬಹುದೇ?

**ಉತ್ತರ:** ಕೆಲವು ನಿಗದಿತ ವರ್ಗಗಳ ವ್ಯಾಪಾರಿಗಳಿಗೆ ರಫ್ತಿಗೆ ಸಂಬಂಧಿಸಿದಂತೆ ಶೇಕಡ 90 ರಷ್ಟು ಮೊತ್ತವನ್ನು ತಾತ್ಕಾಲಿಕವಾಗಿ ದಾಖಲೆಗಳ ಪರಿಶೀಲನೆಗೆ ಮುನ್ನ ಮರುಪಾವತಿ ಮಾಡಬಹುದು. ಅದಕ್ಕೆ ಕೆಲವು ಷರತ್ತುಗಳು ಮತ್ತು ನಿಬಂಧನೆಗಳು ಅನ್ವಯಿಸುತ್ತದೆ - ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(6)

**ಪ್ರಶ್ನೆ 16:** ರಫ್ತುಗಳ ಕುರಿತಾದ ಮರುಪಾವತಿಗಳಿಗೆ ಬಿಆರ್‌ಸಿ ಅಗತ್ಯವೇ?

**ಉತ್ತರ:** ಸರಕುಗಳ ರಫ್ತುಗಳ ಕುರಿತಾದ ಮರುಪಾವತಿಗಳಿಗೆ ಮರುಪಾವತಿ ನಿಯಮಗಳು ಬಿಆರ್‌ಸಿ ಅವಶ್ಯಕ ದಾಖಲೆ ಎನ್ನುವುದಿಲ್ಲ. ಆದರೆ ಸೇವೆಗಳ ರಫ್ತುಗಳ ಕುರಿತಾದ ಮರುಪಾವತಿಗಳಿಗೆ ಮರುಪಾವತಿ ನಿಯಮಗಳು ಬಿಆರ್‌ಸಿ ಅರ್ಜಿಯೊಡನೆ ಸಲ್ಲಿಸಬೇಕಾದ ಅವಶ್ಯಕ ದಾಖಲೆ ಎಂದು ಕಡ್ಡಾಯಗೊಳಿಸುತ್ತವೆ.

**ಪ್ರಶ್ನೆ 17:** ತೆರವಲ್ಲದ ಪುಷ್ಟಿಕರಣ ತತ್ವವು (Principle of Unjust Enrichment) ರಫ್ತು ಮತ್ತು SEZ ಪೂರೈಕೆಗಳ ಕುರಿತಾದ ಮರುಪಾವತಿಗೆ ಅನ್ವಯಿಸುವುದೇ?

**ಉತ್ತರ:** ತೆರವಲ್ಲದ ಪುಷ್ಟಿಕರಣ ತತ್ವವು (Principle of Unjust Enrichment) ರಫ್ತು ಮತ್ತು SEZ ಪೂರೈಕೆಗಳ ಕುರಿತಾದ ಮರುಪಾವತಿಗೆ ಅನ್ವಯಿಸುವುದಿಲ್ಲ.

**ಪ್ರಶ್ನೆ 18:** ತೆರಿಗೆದಾರನು ತನ್ನ ಪ್ರಕರಣದಲ್ಲಿ ತೆರವಲ್ಲದ ಪುಷ್ಟಿಕರಣ ತತ್ವವು ಅನ್ವಯವಾಗುವುದಿಲ್ಲ ಎಂದು ಹೇಗೆ ಸಾಬೀತುಪಡಿಸುವುದು?

**ಉತ್ತರ:** ರೂ ಎರಡು ಲಕ್ಷಕ್ಕಿಂತ ಕಡಿಮೆಯ ಮರುಪಾವತಿ ಬೇಡಿಕೆಯಾದರೆ ದಾಖಲೆಗಳ ಆಧಾರದ ಮೇಲೆ ತಾನು ಬೇರೆ ಯಾರಿಗೂ ತೆರಿಗೆಯ ಹೊರೆಯನ್ನು ವರ್ಗಾಯಿಸಿಲ್ಲ ಎಂದು ಅರ್ಜಿದಾರನು ಸ್ವಯಂ-ಘೋಷಣೆ ನೀಡಿದಲ್ಲಿ ಮರುಪಾವತಿಗೆ ಅರ್ಹನಾಗುತ್ತಾನೆ. ಮರುಪಾವತಿ ಬೇಡಿಕೆಯು ರೂ ಎರಡು ಲಕ್ಷಕ್ಕಿಂತ ಹೆಚ್ಚಿನದಾದರೆ, ಅರ್ಜಿದಾರನು ಬೇರೆ ಯಾರಿಗೂ ತೆರಿಗೆಯ ಹೊರೆಯನ್ನು ವರ್ಗಾಯಿಸಿಲ್ಲ ಎಂದು ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ದೃಢೀಕರಿಸಬೇಕು.

**ಪ್ರಶ್ನೆ 19:** ಈಗಿರುವ ವ್ಯಾಟ್/ಸಿಎಸ್‌ಟಿಯಡಿ ಮರ್ಚೆಂಟ್‌ಎಕ್ಸ್‌ಪೋರ್ಟ್‌ಗಳ ಒಂದು ಘೋಷಣೆ ಅರ್ಜಿ ನೀಡಿ ತೆರಿಗೆ ಪಾವತಿ ಮಾಡದೆ ಸರಕುಗಳನ್ನು ಖರೀದಿಸಬಹುದು. ಜಿಎಸ್‌ಟಿಯಲ್ಲೂ ಈ ಬಗೆಯ ಅವಕಾಶ ಇದೆಯೇ?

**ಉತ್ತರ:** ಇಲ್ಲ ಜಿಎಸ್‌ಟಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಪ್ರತಿಯೊಂದು ಸರಕನ್ನು ಖರೀದಿಸಿದಾಗ ತೆರಿಗೆ ಪಾವತಿಸಬೇಕು. ಸೆಕ್ಷನ್ 54(1)/54(3)ರನ್ವಯ ಎಲ್ಲಿ ಅರ್ಹರೋ ಅಲ್ಲಿ ಮರುಪಾವತಿ ಪಡೆಯಬಹುದು.

**ಪ್ರಶ್ನೆ 20:** ಈಗಿರುವ ಕೇಂದ್ರದ ಕಾನೂನಿನಲ್ಲಿ ರಫ್ತುದಾರರು ತೆರಿಗೆ ಪಾವತಿಸಿ ಹೂಡುವಳಿ ಪಡೆದು, ಅವುಗಳ ಮೇಲೆ ಜಮೆ ಪಡೆದು ನಂತರ ತೆರಿಗೆ ಪಾವತಿಸಿ ರಫ್ತು ಕೈಗೊಂಡು ಜಮೆ ಬಳಸಿ ರಫ್ತಿನ ಮೇಲೆ ತೆರಿಗೆ ಪಾವತಿಸಿ, ಆ ರಫ್ತಿನ ಮೇಲೆ ಪಾವತಿಸಿದ ತೆರಿಗೆಯ ಮರುಪಾವತಿಗೆ ಬೇಡಿಕೆ ಸಲ್ಲಿಸಬಹುದು. ಜಿಎಸ್‌ಟಿಯಲ್ಲೂ ಈ ಬಗೆಯ ಅವಕಾಶ ಇದೆಯೇ?



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಹೌದು. ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 16ರನ್ವಯ ನೋಂದಾಯಿತ ತೆರಿಗೆಗೊಳಪಡುವ ವ್ಯಕ್ತಿ ಬಾಂಡ್/ಲೆಟರ್ ಆಫ್ ಅಂಡರ್‌ಟೇಕಿಂಗ್ ನೀಡಿ ಐಜಿಎಸ್‌ಟಿಯನ್ನು ಪಾವತಿಸದೆ ಸರಕುಗಳನ್ನು ರಫ್ತು ಮಾಡಬಹುದು. ಅಥವಾ ITC ಪಡೆದು, ಐಜಿಎಸ್‌ಟಿ ಪಾವತಿಸಿ ಸರಕು/ಸೇವೆಗಳ ರಫ್ತು ಕೈಗೊಂಡು ಪಾವತಿಸಿದ ಐಜಿಎಸ್‌ಟಿಯ ಮರುಪಾವತಿ ಪಡೆಯಬಹುದು.

**ಪ್ರಶ್ನೆ 21:** ಮರುಪಾವತಿ ಅರ್ಜಿಯ ಅಂಗೀಕಾರ ನೀಡಲು ಇರುವ ಕಾಲಮಿತಿ ಏನು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 49(6)ರನ್ವಯ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್ ನಿಂದ ಮುಪಾವತಿಯನ್ನು ಸಂಬಂಧಿಸಿದ ತೆರಿಗೆ ಅವಧಿಯ ರಿಟರ್ನಲ್ಲಿ ಬಯಸಿದ್ದಲ್ಲಿ, ರಿಟರ್ನ್ ಸಲ್ಲಿಸಿದೊಡನೆಯೇ ಅಂಗೀಕಾರ ಲಭ್ಯವಾಗುವುದು. ಮಿಕ್ಕಲ್ಲಾ ಪ್ರಕರಣಗಳಲ್ಲಿ ಸಂಪೂರ್ಣ ಅರ್ಜಿ, ಎಲ್ಲಾ ಅವಶ್ಯಕ ದಾಖಲೆಗಳೊಡನೆ ಸಲ್ಲಿಸಿದ ದಿನಾಂಕದಿಂದ 15 ದಿನಗಳೊಳಗೆ ಸ್ವೀಕೃತಿಯ ಅಂಗೀಕಾರ ನೀಡಲಾಗುವುದು.

**ಪ್ರಶ್ನೆ 22:** ತಾತ್ಕಾಲಿಕ ಮರುಪಾವತಿ ನೀಡಲು ಇರುವ ಕಾಲಮಿತಿ ಏನು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 54(6)ರನ್ವಯ ಶೂನ್ಯ ದರ ಪೂರೈಕೆಗಳ ಕುರಿತಾದ ಮರುಪಾವತಿ ಬೇಡಿಕೆಗಳಲ್ಲಿ ಸಂಪೂರ್ಣ ಅರ್ಜಿಯ ಸ್ವೀಕೃತಿಯ ಅಂಗೀಕಾರದ 7 ದಿನಗಳ ಒಳಗೆ ಬೇಡಿಕೆಯ ಮೊತ್ತದ 90%ವರೆಗಿನ ಮೊತ್ತವನ್ನು ತಾತ್ಕಾಲಿಕ ಮರುಪಾವತಿಯಾಗಿ ನೀಡಬೇಕು.

**ಪ್ರಶ್ನೆ 23:** ಮರುಪಾವತಿ ಅರ್ಜಿ ಸಲ್ಲಿಸಲು ಯಾವುದಾದರೂ ನಿರ್ದಿಷ್ಟ ಸ್ವರೂಪದಲ್ಲೇ ಸಲ್ಲಿಸಬೇಕೆ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಮರುಪಾವತಿಯ ಪ್ರತಿ ಅರ್ಜಿಯನ್ನು GST RFD 1 ಪ್ರಪತ್ರದಲ್ಲಿಯೇ ಸಲ್ಲಿಸಬೇಕು. ಆದರೆ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್ ನಿಂದ ಮರುಪಾವತಿಯನ್ನು ಸಂಬಂಧಿಸಿದ ತೆರಿಗೆ ಅವಧಿಯ ಮಾಸಿಕ/ತ್ಯಾಮಾಸಿಕ ರಿಟರ್ನ್ ಆದ GSTR 3/GSTR 4/GSTR 7 ಮೂಲಕವೇ ಬೇಡಬಹುದು.

**ಪ್ರಶ್ನೆ 24:** ಮರುಪಾವತಿಯನ್ನು ಮಂಜೂರು ಮಾಡಲು ಯಾವುದಾದರೂ ನಿರ್ದಿಷ್ಟ ಸ್ವರೂಪ ಸೂಚಿಸಲಾಗಿದೆಯೇ?

**ಉತ್ತರ:** ಸೂಕ್ತ ಅಧಿಕಾರಿಯು ಮರುಪಾವತಿ ಬೇಡಿಕೆ ಪರಿಶೀಲಿಸಿ, ಸರಿಯಾಗಿದ್ದಲ್ಲಿ ಮರುಪಾವತಿ ಆದೇಶವನ್ನು GST RFD-06 ಪ್ರಪತ್ರದಲ್ಲಿ ಮತ್ತು ಮರುಪಾವತಿಯ ಪಾವತಿ ಸಲಹೆಯನ್ನು GST RFD-05 ಪ್ರಪತ್ರದಲ್ಲಿ ನೀಡಬೇಕು. ತದನಂತರ ಮರುಪಾವತಿ ಮೊತ್ತವು ಅರ್ಜಿದಾರನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

**ಪ್ರಶ್ನೆ 25:** ಮರುಪಾವತಿ ಅರ್ಜಿಯಲ್ಲಿ ನ್ಯೂನತೆ/ಕೊರತೆಗಳಿದ್ದರೆ ಏನಾಗುತ್ತದೆ?

**ಉತ್ತರ:** ಮರುಪಾವತಿ ಅರ್ಜಿಯಲ್ಲಿ ಯಾವುದಾದರೂ ನ್ಯೂನತೆ/ಕೊರತೆಗಳಿದ್ದರೆ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ GST RFD-03 ಪ್ರಪತ್ರದಲ್ಲಿ ಅವುಗಳನ್ನು ಸೂಕ್ತ ಅಧಿಕಾರಿಯಿಂದ ತಿಳಿಸಲಾಗುವುದು. ಕಾಮನ್ ಫೋರ್ಟಲ್ ಮೂಲಕ ತಿಳಿಸಲಾಗುವ ಈ ಕೊರತೆಗಳನ್ನು ಸರಿಪಡಿಸಿ ಅರ್ಜಿಯನ್ನು ಪುನರ್‌ಸಲ್ಲಿಸಬೇಕಾಗುತ್ತದೆ.

**ಪ್ರಶ್ನೆ 26:** ಯಾವುದೇ ಕಾರಣಗಳನ್ನು ನೀಡದೆ ಮರುಪಾವತಿ ಬೇಡಿಕೆಯನ್ನು ತಿರಸ್ಕರಿಸಬಹುದೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಇಲ್ಲ. ಸೂಕ್ತ ಅಧಿಕಾರಿಗೆ ಮರುಪಾವತಿ ಬೇಡಿಕೆ ಒಪ್ಪಿಕೊಳ್ಳತಕ್ಕದ್ದಲ್ಲ ಎಂದು ತೃಪ್ತಿಕರವಾಗಿ ಅನಿಸಿದಲ್ಲಿ GST RFD-08 ಪ್ರಪತ್ರದಲ್ಲಿ ಅರ್ಜಿದಾರನಿಗೆ ನೋಟೀಸ್ ನೀಡಿ GST RFD-09 ಪ್ರಪತ್ರದಲ್ಲಿ 15 ದಿನಗಳೊಳಗೆ ಅವನಿಂದ ಉತ್ತರ ಪಡೆದು, ಆ ಉತ್ತರ ಪರಿಶೀಲಿಸಿ ಮರುಪಾವತಿ ಬೇಡಿಕೆಯನ್ನು ಮಾನ್ಯಗೊಳಿಸಿ ಅಥವಾ ತಿರಸ್ಕರಿಸಿ GST RFD-06 ಪ್ರಪತ್ರದಲ್ಲಿ ಸೂಕ್ತ ಕಾರಣಗಳನ್ನು ನೀಡಿ ಆದೇಶ ಹೊರಡಿಸಬೇಕು.

\*\*\*\*\*

## 15. ಬೇಡಿಕೆ ಮತ್ತು ವಸೂಲಿ

**ಪ್ರಶ್ನೆ 1:** ಯಾರಾದರೂ ಕಡಿಮೆ ತೆರಿಗೆ ಕಟ್ಟಿದ್ದರೆ, ಅಥವಾ ತೆರಿಗೆ ಪಾವತಿಸಿಯೇ ಇಲ್ಲದಿದ್ದರೆ ಅಥವಾ ದೋಷ ಪೂರಿತವಾಗಿ ಮರುಪಾವತಿ ನೀಡಿದಿದ್ದಲ್ಲಿ ಅಥವಾ ITC ತಪ್ಪಾಗಿ ಬಳಕೆ ಮಾಡಿ ಕೊಂಡಿದ್ದರೆ ಅವುಗಳನ್ನು ವಸೂಲು ಮಾಡಲು ಯಾವ ನಿಯಮಗಳು ಅನ್ವಯವಾಗುತ್ತವೆ?

**ಉತ್ತರ:** ವಂಚನೆ/ಮುಚ್ಚಿಡುವುದು/ತಪ್ಪು ಹೇಳಿಕೆ ನೀಡುವುದು ಇಲ್ಲದೆ ಇದ್ದಲ್ಲಿ ಸೆಕ್ಷನ್ 73 ಮತ್ತು ವಂಚನೆ/ಮುಚ್ಚಿಡುವುದು/ತಪ್ಪು ಹೇಳಿಕೆ ನೀಡುವ ಅಂಶಗಳು ಕಂಡು ಬಂದಲ್ಲಿ ಸೆಕ್ಷನ್ 74 ಅನ್ವಯವಾಗುತ್ತದೆ.

**ಪ್ರಶ್ನೆ 2:** ಸೆಕ್ಷನ್ 73ರಡಿ ನೋಟಿಸ್ ನೀಡುವ ಮೊದಲೇ ವ್ಯಕ್ತಿ ಇಲಾಖೆ ತಿಳಿಸಿದ ತೆರಿಗೆಯನ್ನು ಬಡ್ಡಿ ಸಮೇತ ಪಾವತಿ ಮಾಡಿದಲ್ಲಿ ಏನಾಗುವುದು?

**ಉತ್ತರ:** ಸೂಕ್ತ ಅಧಿಕಾರಿ ನೋಟಿಸ್ ಕೊಡುವ ಅಗತ್ಯ ಬರುವುದಿಲ್ಲ. - ಸೆಕ್ಷನ್ 73(6)

**ಪ್ರಶ್ನೆ 3:** ಸೆಕ್ಷನ್ 73ರಡಿ ನೋಟಿಸ್ ನೀಡಿದ ಮೇಲೆ ನೋಟಿಸ್ ಪಡೆದ ವ್ಯಕ್ತಿ ತೆರಿಗೆ ಪಾವತಿ ಮಾಡಿದರೆ ಅದಕ್ಕೆ ಸಂಬಂಧಿಸಿದ ಪ್ರಕರಣ ಮುಂದುವರಿಸಬೇಕೆ ಬೇಡವೆ?

**ಉತ್ತರ:** ಸೆಕ್ಷನ್ 73ರಡಿ ನೋಟಿಸ್ ನೀಡಿದ ಮೇಲೆ ನೋಟಿಸ್ ಪಡೆದ ವ್ಯಕ್ತಿ ನೋಟಿಸ್ ಸ್ವೀಕರಿಸಿದ 30 ದಿನಗಳೊಳಗೆ ಬಡ್ಡಿ ಸಮೇತ ತೆರಿಗೆ ಪಾವತಿ ಮಾಡಿದರೆ ದಂಡ ವಿಧಿಸದೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು. - ಸೆಕ್ಷನ್ 73(8)

**ಪ್ರಶ್ನೆ 4:** ಸಮಜಾಯಿಷಿ ಕೇಳಿ ನೋಟಿಸ್ ನೀಡಲು "ಪ್ರಸ್ತುತ ದಿನಾಂಕ" ಯಾವುದು?

**ಉತ್ತರ:**

- i. ಸೆಕ್ಷನ್ 73ರ ಪ್ರಕರಣಗಳಿಗೆ (ವಂಚನೆ, ವಿವರಗಳ ಮುಚ್ಚಿಡುವಿಕೆ, ಬೇಕೆಂದೇ ತಪ್ಪು ಮಾಹಿತಿ ನೀಡುವುದು - ಇವೇನೂ ಇಲ್ಲದ ಪ್ರಕರಣಗಳು) ಪ್ರಸ್ತುತ ದಿನಾಂಕವನ್ನು ಬೇಡಿಕೆ ಯಾವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದೋ ಆ ವರ್ಷದ ವಾರ್ಷಿಕ ರಿಟರ್ನ್ ಸಲ್ಲಿಸಲು ಇರುವ ಕೊನೆಯ ದಿನಾಂಕದಿಂದ ಪರಿಗಣಿಸಲಾಗುವುದು.  
ಆ ದಿನಾಂಕದಿಂದ ಮೂರು ವರ್ಷದೊಳಗೆ ಪ್ರಕರಣವನ್ನು ನಿರ್ಧರಿಸಿ ಆದೇಶ ಹೊರಡಿಸಬೇಕು. ಈ ಕಾಲಮಿತಿಗೆ ಕನಿಷ್ಠ ಮೂರು ತಿಂಗಳ ಮುನ್ನ SCN ನೀಡಬೇಕು.  
- ಸೆಕ್ಷನ್ 73(2) & (10)
- ii. ಸೆಕ್ಷನ್ 74ರ ಪ್ರಕರಣಗಳಿಗೆ (ವಂಚನೆ, ವಿವರಗಳ ಮುಚ್ಚಿಡುವಿಕೆ, ಬೇಕೆಂದೇ ತಪ್ಪು ಮಾಹಿತಿ ನೀಡುವುದು - ಇವುಗಳನ್ನು ಒಳಗೊಂಡ ಪ್ರಕರಣಗಳು) ಪ್ರಸ್ತುತ ದಿನಾಂಕವನ್ನು ಬೇಡಿಕೆ ಯಾವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದೋ ಆ ವರ್ಷದ ವಾರ್ಷಿಕ ರಿಟರ್ನ್ ಸಲ್ಲಿಸಲು ಇರುವ ಕೊನೆಯ ದಿನಾಂಕದಿಂದ ಪರಿಗಣಿಸಲಾಗುವುದು.  
ಆ ದಿನಾಂಕದಿಂದ ಐದು ವರ್ಷದೊಳಗೆ ಪ್ರಕರಣವನ್ನು ನಿರ್ಧರಿಸಿ ಆದೇಶ ಹೊರಡಿಸಬೇಕು. ಈ ಕಾಲಮಿತಿಗೆ ಕನಿಷ್ಠ ಆರು ತಿಂಗಳ ಮುನ್ನ SCN ನೀಡಬೇಕು. -  
ಸೆಕ್ಷನ್ 74(2) & (10)

**ಪ್ರಶ್ನೆ 5:** ಪ್ರಕರಣ ನಿರ್ಧರಿಸಿ ಆದೇಶ ಹೊರಡಿಸಲು ಯಾವುದಾದರೂ ಕಾಲಮಿತಿ ಇದೆಯೇ?

**ಉತ್ತರ:**

- i. ಸೆಕ್ಷನ್ 73ರ ಪ್ರಕರಣಗಳಿಗೆ (ವಂಚನೆ, ವಿವರಗಳ ಮುಚ್ಚಿಡುವಿಕೆ, ಬೇಕೆಂದೇ ತಪ್ಪು ಮಾಹಿತಿ ನೀಡುವುದು - ಇವೇನೂ ಇಲ್ಲದ ಪ್ರಕರಣಗಳು) ಬೇಡಿಕೆ ಯಾವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದೋ ಆ ವರ್ಷದ ವಾರ್ಷಿಕ ರಿಟರ್ನ್ ಸಲ್ಲಿಸಲು ಇರುವ ಕೊನೆಯ ದಿನಾಂಕದಿಂದ ಅಥವಾ ತಪ್ಪಾಗಿ ಮರುಪಾವತಿಯಾದ ದಿನಾಂಕದಿಂದ ಅಥವಾ ತಪ್ಪು

ಜಮೆ ಪದೇದಂದಿನಿಂದ ಮೂರು ವರ್ಷದೊಳಗೆ ನಿರ್ಧರಿಸಿ ಆದೇಶ ಹೊರಡಿಸಬೇಕು.

- ಸೆಕ್ಷನ್ 73(10)

- ii. ಸೆಕ್ಷನ್ 74ರ ಪ್ರಕರಣಗಳಿಗೆ (ವಂಚನೆ, ವಿವರಗಳ ಮುಚ್ಚಿಡುವಿಕೆ, ಬೇಕೆಂದೇ ತಪ್ಪು ಮಾಹಿತಿ ನೀಡುವುದು - ಇವುಗಳನ್ನು ಒಳಗೊಂಡ ಪ್ರಕರಣಗಳು) ಬೇಡಿಕೆ ಯಾವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ್ದೋ ಆ ವರ್ಷದ ವಾರ್ಷಿಕ ರಿಟರ್ನ್ ಸಲ್ಲಿಸಲು ಇರುವ ಕೊನೆಯ ದಿನಾಂಕದಿಂದ ಅಥವಾ ತಪ್ಪಾಗಿ ಮರುಪಾವತಿಯಾದ ದಿನಾಂಕದಿಂದ ಅಥವಾ ತಪ್ಪು ಜಮೆ ಪದೇದಂದಿನಿಂದ ಐದು ವರ್ಷದೊಳಗೆ ನಿರ್ಧರಿಸಿ ಆದೇಶ ಹೊರಡಿಸಬೇಕು. - ಸೆಕ್ಷನ್ 74(10)

**ಪ್ರಶ್ನೆ 6:** ವಂಚನೆ, ವಿವರಗಳ ಮುಚ್ಚಿಡುವಿಕೆ, ಬೇಕೆಂದೇ ತಪ್ಪು ಮಾಹಿತಿ ನೀಡುವುದು - ಇವುಗಳನ್ನು ಒಳಗೊಂಡ ಪ್ರಕರಣಗಳಲ್ಲಿ ನೋಟಿಸ್ ನೀಡುವ ಮೊದಲೇ ತೆರಿಗೆಯ ಮೊತ್ತ ಮತ್ತು ಬಡ್ಡಿಯನ್ನು ಪಾವತಿ ಮಾಡಿದರೆ ಆ ವ್ಯಕ್ತಿಗೆ ಯಾವುದಾದರೂ ರಕ್ಷಣೆ ಇದೆಯೇ?

**ಉತ್ತರ:** ಹೌದು. ನೋಟಿಸ್ ನೀಡುವ ಮುನ್ನ ವ್ಯಕ್ತಿಯು ತೆರಿಗೆಯ ಮೊತ್ತ ಮತ್ತು ಬಡ್ಡಿಯನ್ನು ಹಾಗೂ ಶೇಕಡ 15 ರಷ್ಟು ದಂಡವನ್ನು ವ್ಯಕ್ತಿ ತಾನೇ ಲೆಕ್ಕಹಾಕಿ ಅಥವಾ ಸೂಕ್ತ ಅಧಿಕಾರಿ ನೀಡಿದ ಮಾಹಿತಿಯಂತೆ ಪಾವತಿಸಿದರೆ ಆ ತೆರಿಗೆಯ ಮೊತ್ತಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗುವುದಿಲ್ಲ. - ಸೆಕ್ಷನ್ 74(6)

**ಪ್ರಶ್ನೆ 7:** ಸೆಕ್ಷನ್ 74ರಡಿ ನೋಟಿಸ್ ನೀಡಲಾಗಿದ್ದು ವ್ಯಕ್ತಿ ತೆರಿಗೆ ಪಾವತಿ ಮಾಡಿದರೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಬೇಕೆ?

**ಉತ್ತರ:** ಇಲ್ಲ. ಸೆಕ್ಷನ್ 74(1)ರಡಿ ನೋಟಿಸ್ ಜಾರಿಯಾಗಿದ್ದು ವ್ಯಕ್ತಿಯು ತೆರಿಗೆಯ ಮೊತ್ತ ಮತ್ತು ಬಡ್ಡಿಯನ್ನು ಹಾಗೂ ಶೇಕಡ 25 ರಷ್ಟು ದಂಡವನ್ನು ನೋಟಿಸ್ ನೀಡಲಾದ ದಿನಾಂಕದಿಂದ 30 ದಿನಗಳೊಳಗೆ ಕಟ್ಟಿದರೆ ನೋಟಿಸ್ ಮತ್ತಿತರ ಪ್ರಕ್ರಿಯೆ ತಂತಾನೇ ಮುಕ್ತಾಯಗೊಂಡಂತೆ ಪರಿಗಣಿಸಲಾಗುವುದು. - ಸೆಕ್ಷನ್ 74(8)

**ಪ್ರಶ್ನೆ 8:** ಸೆಕ್ಷನ್ 74ರಡಿ ನೋಟಿಸ್ ನೀಡಿ, ವ್ಯಕ್ತಿಯನ್ನು ಆಲಿಸಿ ತೆರಿಗೆಯನ್ನು ಕಟ್ಟಬೇಕೆಂದು ಆದೇಶ ಹೊರಡಿಸಲಾಗಿದ್ದಲ್ಲಿ ನಿಗದಿ ಪಡಿಸಿದ ದಂಡ ಪ್ರಮಾಣದಲ್ಲಿ ಯಾವುದಾದರೂ ರಿಯಾಯಿತಿ ಸಿಗುವುದೇ?

**ಉತ್ತರ:** ಹೌದು. ತೆರಿಗೆದಾರ ಆದೇಶ ಪಡೆದ 30 ದಿನಗಳೊಳಗೆ ತೆರಿಗೆಯ ಮೊತ್ತ ಮತ್ತು ಬಡ್ಡಿಯನ್ನು ಹಾಗೂ ಶೇಕಡ 50 ರಷ್ಟು ದಂಡವನ್ನು ಆದೇಶ ಹೊರಡಿಸಲಾದ ದಿನಾಂಕದಿಂದ 30 ದಿನಗಳೊಳಗೆ ಕಟ್ಟಿದರೆ ಆ ತೆರಿಗೆಯನ್ನು ಕುರಿತ ಎಲ್ಲಾ ಪ್ರಕ್ರಿಯೆ ತಂತಾನೇ ಮುಕ್ತಾಯಗೊಂಡಂತೆ ಪರಿಗಣಿಸಲಾಗುವುದು. - ಸೆಕ್ಷನ್ 74(11)

**ಪ್ರಶ್ನೆ 9:** ಸೆಕ್ಷನ್ 73 ಮತ್ತು 74 ರಡಿ ನೋಟಿಸ್ ನೀಡಿ ಕಾಲಮಿತಿಯೊಳಗೆ ಆದೇಶ ಹೊರಡಿಸದಿದ್ದರೆ ಏನಾಗುತ್ತದೆ?

**ಉತ್ತರ:** ಸೆಕ್ಷನ್ 73 ಮತ್ತು 74 ರಡಿ ನೋಟಿಸ್ ನೀಡಿ ಕಾಲಮಿತಿಯೊಳಗೆ ಆದೇಶ ಹೊರಡಿಸದಿದ್ದರೆ ಸೆಕ್ಷನ್ 75(10)ರನ್ವಯ ಪ್ರಕರಣವನ್ನು ಮುಕ್ತಾಯಗೊಂಡಂತೆ ಪರಿಗಣಿಸಲಾಗುವುದು.

**ಪ್ರಶ್ನೆ 10:** ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯಿಂದ ತೆರಿಗೆ ಪಡೆದು ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸದೆ ಇದ್ದಲ್ಲಿ ಏನಾಗುತ್ತದೆ?

**ಉತ್ತರ:** ಯಾವುದೇ ವ್ಯಕ್ತಿ ಸರ್ಕಾರದ ಪರವಾಗಿ ತೆರಿಗೆಯನ್ನು ಬೇರೆ ವ್ಯಕ್ತಿಯಿಂದ ಸಂಗ್ರಹಿಸಿದ್ದರೆ ಅದನ್ನು ಸರ್ಕಾರದ ಖಾತೆಗೆ ಜಮಾ ಮಾಡಬೇಕಾದದ್ದು ಕಡ್ಡಾಯ. ಪಾವತಿಸದೇ ಇರುವ ಮೊತ್ತದ ವಸೂಲಿಗೆ ಮತ್ತು ಆ ಮೊತ್ತಕ್ಕೆ ಸಮಾನ ದಂಡ ವಿಧಿಸಲು ಸೂಕ್ತ ಅಧಿಕಾರಿಯು ನೋಟಿಸ್ ನೀಡಬಹುದು. - ಸೆಕ್ಷನ್ 76(1)&(2)

**ಪ್ರಶ್ನೆ 11:** ಸೆಕ್ಷನ್ 76(1)ರ ಉಲ್ಲಂಘನೆಯಲ್ಲಿ ಯಾವುದೇ ವ್ಯಕ್ತಿ ತೆರಿಗೆ ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಪಾವತಿ ಮಾಡದಿದ್ದಲ್ಲಿ ಅವರ ಮೇಲೆ ಏನು ಕ್ರಮಕೈಗೊಳ್ಳಬಹುದು?

**ಉತ್ತರ:** ನೋಟಿಸ್ ಕೊಡಬೇಕು. ನೈಸರ್ಗಿಕ ನ್ಯಾಯ ಸಿದ್ಧಾಂತವನ್ನಾಧರಿಸಿ ನೋಟಿಸ್ ಕೊಟ್ಟ ಒಂದು ವರ್ಷದೊಳಗೆ ಆದೇಶ ಹೊರಡಿಸಬೇಕು. - ಸೆಕ್ಷನ್ 76(2 ರಿಂದ 6)

**ಪ್ರಶ್ನೆ 12:** ಸೆಕ್ಷನ್ 76ರ ಪ್ರಕರಣಗಳಲ್ಲಿ ನೋಟಿಸ್ ನೀಡಲು ಕಾಲಮಿತಿ ಇದೆಯೇ?

**ಉತ್ತರ:** ಇಲ್ಲ. ಈ ಬಗೆಯ ಪ್ರಕರಣಗಳು ಪತ್ತೆಯಾದಾಗ ಕಾಲಮಿತಿಯಿಲ್ಲದೆ ನೋಟಿಸ್ ನೀಡಬಹುದು.

**ಪ್ರಶ್ನೆ 13:** ಸೂಕ್ತ ಅಧಿಕಾರಿ ಯಾವ ಯಾವ ರೀತಿಯಲ್ಲಿ ತೆರಿಗೆ ವಸೂಲಿ ಮಾಡುವ ಅವಕಾಶ ಹೊಂದಿದ್ದಾನೆ ?

**ಉತ್ತರ:** ಸೂಕ್ತ ಅಧಿಕಾರಿಗೆ ಕೆಳಕಂಡ ರೀತಿಯಲ್ಲಿ ತೆರಿಗೆ ವಸೂಲಿ ಮಾಡುವ ಅವಕಾಶಗಳಿವೆ:

- a. ಆ ವ್ಯಕ್ತಿಗೆ ತೆರಿಗೆ ಇಲಾಖೆಯಿಂದ ನೀಡಬೇಕಿದ್ದ ಮೊತ್ತ ಯಾವುದಾದರೂ ಬಾಕಿ ಇದ್ದಲ್ಲಿ ಅದರಿಂದ ಕಡಿತಗೊಳಿಸಿಕೊಳ್ಳಬಹುದು
- b. ಆ ವ್ಯಕ್ತಿಗೆ ಸಂಬಂಧಿಸಿದ ಯಾವುದಾದರೂ ಸರಕುಗಳನ್ನು ಹಿಡಿದಿಟ್ಟುಕೊಂಡು, ಅವುಗಳನ್ನು ಮಾರಿ ವಸೂಲಿ ಮಾಡಿಕೊಳ್ಳಬಹುದು
- c. ಆ ವ್ಯಕ್ತಿಗೆ ಹಣ ನೀಡಬೇಕಿರುವ ಅಥವಾ ನೀಡಬೇಕಾಗಿ ಬರುವ ವ್ಯಕ್ತಿಯಿಂದ ವಸೂಲಿ ಮಾಡಿಕೊಳ್ಳಬಹುದು ಅಥವಾ ಆ ವ್ಯಕ್ತಿಯ ಪರವಾಗಿ ಅಥವಾ ಖಾತೆಯಲ್ಲಿ ಹಣ ಇಟ್ಟುಕೊಂಡಿರುವ ಅಥವಾ ಇಟ್ಟುಕೊಳ್ಳಬೇಕಾಗಿ ಬರುವ ವ್ಯಕ್ತಿಯಿಂದ ವಸೂಲಿ ಮಾಡಿಕೊಳ್ಳಬಹುದು



- d. ಪಾವತಿಯಾಗುವವರೆಗೂ ಆ ವ್ಯಕ್ತಿಯ ಚಲ ಹಾಗೂ ಅಚಲ ಸಂಪತ್ತನ್ನು ಹಿಡಿದಿಟ್ಟುಕೊಳ್ಳಬಹುದು, ಆದರೆ 30 ದಿನಗಳೊಳಗೆ ಪಾವತಿಯಾಗದಿದ್ದರೆ ಅವನ್ನು ಮಾರಿ ಮಾರಾಟದ ಖರ್ಚು ಸಹಿತ ವಸೂಲಿ ಮಾಡಿಕೊಳ್ಳಬಹುದು
  - e. ಕಂದಾಯ ವಸೂಲಿ ರೂಪದಲ್ಲಿ ಪಡೆಯಲು ವ್ಯಕ್ತಿಯ ಆಸ್ತಿ ಅಥವಾ ವ್ಯಾಪಾರ ಇರುವ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ವಸೂಲಿ ಮಾಡಿಕೊಳ್ಳಬಹುದು
  - f. ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಎದುರು ಅರ್ಜಿ ಹಾಕಿ ಅವರಿಂದ ಶುಲ್ಕದ ವಸೂಲಿಯ ರೂಪದಲ್ಲಿ ವಸೂಲಿ ಮಾಡಿಕೊಳ್ಳಬಹುದು
  - g. ಈ ಕಾಯ್ದೆಯಡಿ ಅಥವಾ ಕಾಯ್ದೆಯ ನಿಯಮಗಳಡಿ ನೀಡಲಾದ ಬಾಂಡ್ ಅಥವಾ ಇನ್ನಾವುದೇ ಆರ್ಥಿಕ ವಸ್ತುವಿನ ಬಳಕೆಯ ಮೂಲಕ ವಸೂಲಿ ಮಾಡಿಕೊಳ್ಳಬಹುದು
  - h. ಸಿಜಿಎಸ್‌ಟಿ ಬಾಕಿಯನ್ನು ಎಸ್‌ಜಿಎಸ್‌ಟಿ ಬಾಕಿಯೆಂದು ಪರಿಗಣಿಸಿ ಅಥವಾ ಎಸ್‌ಜಿಎಸ್‌ಟಿ ಬಾಕಿಯನ್ನು ಸಿಜಿಎಸ್‌ಟಿ ಬಾಕಿಯೆಂದು ಪರಿಗಣಿಸಿ ವಸೂಲಿ ಮಾಡಿಕೊಳ್ಳಬಹುದು
- ಸೆಕ್ಷನ್ 79(1),(2),(3),(4)

**ಪ್ರಶ್ನೆ 14:** ಕಂತಿನ ರೂಪದಲ್ಲಿ ಬಾಕಿ ತೆರಿಗೆಯ ಪಾವತಿ ಮಾಡಲು ಸೂಕ್ತ ಅಧಿಕಾರಿ ಅವಕಾಶ ನೀಡಬಹುದೇ?

**ಉತ್ತರ:** ಹೌದು. ಸ್ವಯಂ ನಿರ್ಧರಿಸುವ ತೆರಿಗೆ ಹೊರತುಪಡಿಸಿ ಉಳಿದ ತೆರಿಗೆಗಳ ಬಾಕಿಗೆ ಆಯುಕ್ತರು/ಮುಖ್ಯ ಆಯುಕ್ತರು ಅವಧಿ ವಿಸ್ತರಿಸಬಹುದು ಅಥವಾ ಕಂತಿನ ರೂಪದಲ್ಲಿ ಸೆಕ್ಷನ್ 50ರಡಿ ಬಡ್ಡಿ ಸೇರಿಸಿ ಇಪ್ಪತ್ತಾಲ್ಕು ಕಂತುಗಳ ಒಳಗೆ ಬಾಕಿ ತೆರಿಗೆಯ ಪಾವತಿಗೆ ಅವಕಾಶ ನೀಡಬಹುದು. ಇದಕ್ಕೆ ಸೂಕ್ತ ನಿರ್ಬಂಧ ಹಾಗೂ ಷರತ್ತುಗಳು ವಿಧಿಸಲಾಗುವುದು. ಒಂದು ವೇಳೆ ಒಂದು ಕಂತಿನಲ್ಲಿ ನಿಗದಿತ ದಿನದೊಳಗೆ ಪಾವತಿಯಾಗಲಿಲ್ಲ ಎಂದರೆ ಕಂತುಗಳಲ್ಲಿ ಬಾಕಿ ಪಾವತಿಸುವ ಅವಕಾಶ ಇರುವುದಿಲ್ಲ. ಉಳಿಕೆ ಕಂತುಗಳ ಒಟ್ಟು ಹಣವನ್ನು ಒಂದೇ ಬಾರಿ ಅದೇ ದಿನ ಪಾವತಿ ಮಾಡಬೇಕು. ಯಾವುದೇ ನೋಟಿಸ್ ಕೊಡದೆ ಉಳಿಕೆ ಹಣವನ್ನು ವಸೂಲು ಮಾಡಲಾಗುವುದು. - ಸೆಕ್ಷನ್ 80

**ಪ್ರಶ್ನೆ 15:** ಮೇಲ್ಮನವಿ ಅಥವಾ ಪುನರ್‌ವಿಮರ್ಶೆಯ ವೇಳೆಯಲ್ಲಿ ನಿರ್ಧರಿಸಲಾದ ತೆರಿಗೆಯ ಮೊತ್ತವನ್ನು ಹೆಚ್ಚಿಸಿದಲ್ಲಿ ಅದರ ವಸೂಲಿ ಹೇಗೆ?

**ಉತ್ತರ:** ಬೇಡಿಕೆ ಹೆಚ್ಚಿಸಿದ ಪ್ರಮಾಣಕ್ಕೆ ಮಾತ್ರ ನೋಟಿಸ್ ನೀಡಬೇಕಾಗುತ್ತದೆ. ಮೊದಲು ದೃಢಪಡಿಸಿದ್ದ ತೆರಿಗೆಯ ವಸೂಲು ಪ್ರಕ್ರಿಯೆ ಎಲ್ಲಿ ನಿಂತಿತ್ತೋ ಅಲ್ಲಿಂದ ಮುಂದುವರಿಯುತ್ತದೆ.

- ಸೆಕ್ಷನ್ 84(a)

**ಪ್ರಶ್ನೆ 16:** ತೆರಿಗೆ ಬಾಕಿ ಇರುವ ವ್ಯಕ್ತಿಯು ತನ್ನ ವ್ಯವಹಾರವನ್ನೆಲ್ಲಾ ಬೇರೆಯವರಿಗೆ ವರ್ಗಾಯಿಸಿದಲ್ಲಿ ಬಾಕಿ ತೆರಿಗೆ ಏನಾಗುತ್ತದೆ?

**ಉತ್ತರ:** ತೆರಿಗೆ ಬಾಕಿ ಇರುವ ವ್ಯಕ್ತಿಯು ತನ್ನ ವ್ಯವಹಾರವನ್ನೆಲ್ಲಾ ಬೇರೆಯವರಿಗೆ ವರ್ಗಾಯಿಸಿದಲ್ಲಿ ಕೊಟ್ಟ ವ್ಯಕ್ತಿ ಹಾಗೂ ಪಡೆದ ವ್ಯಕ್ತಿಯು ಜಂಟಿಯಾಗಿ ಮತ್ತು ವೈಯಕ್ತಿಕವಾಗಿಯೂ ಹೊಣೆಯಾಗಿರುತ್ತಾರೆ. ಬಾಕಿಯನ್ನು ವರ್ಗಾವಣೆಯ ಮುನ್ನ ಅಥವಾ ನಂತರ ತೀರ್ಮಾನಿಸಿದರೂ ಅದು ಪಾವತಿಯಾಗಿರದಿದ್ದರೆ ಬಡ್ಡಿ ಹಾಗೂ ದಂಡ ಸಮೇತ ಮೇಲೆ ಹೇಳಿದಂತೆ ಹೊಣೆಯಾಗುತ್ತದೆ. - ಸೆಕ್ಷನ್ 85(1)

**ಪ್ರಶ್ನೆ 17:** ಬಾಕಿ ತೆರಿಗೆ ಉಳಿಸಿಕೊಂಡ ಕಂಪನಿ ದಿವಾಳಿಯಾದರೆ ತೆರಿಗೆ ಪಾವತಿ ಯಾರು ಮಾಡಬೇಕು?

**ಉತ್ತರ:** ಕಂಪನಿಯೊಂದು ಪರ್ಯವಸಾನಗೊಂಡಲ್ಲಿ, ನೇಮಕಗೊಂಡ ಸ್ವತ್ತು ಸ್ವೀಕೃತಿದಾರ ("Liquidator") ತನ್ನ ನೇಮಕದ ಕುರಿತಾಗಿ 30 ದಿನದೊಳಗೆ ಆಯುಕ್ತರಿಗೆ ಮಾಹಿತಿ ನೀಡಬೇಕು. ಈ ಮಾಹಿತಿ ಸ್ವೀಕೃತಿಯು 3 ತಿಂಗಳೊಳಗೆ ಆ ಕಂಪನಿಯಿಂದ ವಸೂಲಿ

ಮಾಡಬೇಕಾದ ಬಾಕಿ ಇರುವ ಮೊತ್ತದ ವಿವರಗಳನ್ನು ಆಯುಕ್ತರು ಸೂಚಿಸಬಹುದು. - ಸೆಕ್ಷನ್ 88(1), (2)

**ಪ್ರಶ್ನೆ 18:** ಕಂಪನಿ ದಿವಾಳಿಯಾದರೆ ಅದರ ನಿರ್ದೇಶಕರುಗಳ ಬಾಧ್ಯತೆಗಳೇನು?

**ಉತ್ತರ:** ಕಂಪನಿಯೊಂದು ದಿವಾಳಿಯಾದರೆ, ಹಾಗೆ ದಿವಾಳಿಯಾಗುವ ದಿನಾಂಕದವರೆಗೆ ಯಾರು ಯಾರು ನಿರ್ದೇಶನ ಪರಿಷತ್‌ನಲ್ಲಿದ್ದರೋ ಅವರೆಲ್ಲರೂ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಬಾಧ್ಯರಾಗುತ್ತಾರೆ. ನಿರ್ದೇಶಕರಾದವರು ತಮ್ಮ ಕರ್ತವ್ಯದಲ್ಲಿ ಯಾವುದೇ ಲೋಪವೆಸಗಿಲ್ಲ, ಕಂಪನಿ ತೆರಿಗೆ ಬಾಕಿ ಉಳಿಸಿಕೊಳ್ಳಲು ತಾವು ನೇರ ಹೊಣೆಯಲ್ಲ ಎಂಬುದನ್ನು ಆಯುಕ್ತರಿಗೆ ಮನವರಿಕೆ ಮಾಡಿಕೊಡದ ಹೊರತು ಬಾಧ್ಯತೆ ಇವರದ್ದಾಗಿರುತ್ತದೆ. - ಸೆಕ್ಷನ್ 88(3), 89

**ಪ್ರಶ್ನೆ 19:** ಬಾಕಿ ತೆರಿಗೆ ಉಳಿಸಿಕೊಂಡ ಪಾಲುದಾರಿಕೆಯ ಕಂಪನಿಯಲ್ಲಿ ಪಾಲುದಾರರ ಹೊಣೆಗಾರಿಕೆ ಏನು?

**ಉತ್ತರ:** ಪಾಲುದಾರಿಕೆ ಕಂಪನಿಯಲ್ಲಿ ಎಲ್ಲಾ ಪಾಲುದಾರರು ಸಾಮೂಹಿಕವಾಗಿ ಹಾಗೂ ವೈಯಕ್ತಿಕವಾಗಿ ಬಾಕಿ ತೆರಿಗೆ/ಬಡ್ಡಿ ಹಾಗೂ ದಂಡ ಪಾವತಿಗೆ ಹೊಣೆಗಾರರು. ಯಾವುದೇ ಪಾಲುದಾರ ನಿವೃತ್ತಿ ಹೊಂದುವ ಹಾಗಿದ್ದರೆ ಕಂಪನಿ ಅಥವಾ ಸಂಸ್ಥೆ ಆಯುಕ್ತರಿಗೆ ಪಾಲುದಾರನ ನಿವೃತ್ತಿಯ ದಿನವನ್ನು ಮೊದಲೇ ತಿಳಿಸಬೇಕು. ಪಾಲುದಾರ ಯಾವ ದಿನ ನಿವೃತ್ತಿ ಹೊಂದುತ್ತಾನೋ ಆ ದಿನದವರೆಗೆ ಆತನು ಬಾಕಿ ತೆರಿಗೆ/ಬಡ್ಡಿ ಮತ್ತು ದಂಡಕ್ಕೆ ಹೊಣೆಗಾರನಾಗಿರುತ್ತಾನೆ. ನಿವೃತ್ತಿ ಹೊಂದಿದ ದಿನದಿಂದ ಒಂದು ತಿಂಗಳೊಳಗೆ ಆಯುಕ್ತರಿಗೆ ನಿವೃತ್ತಿಯನ್ನು ತಿಳಿಸಬೇಕು. ಇಲ್ಲದಿದ್ದಲ್ಲಿ ಆಯುಕ್ತರಿಗೆ ಮಾಹಿತಿ ತಿಳಿಸುವ ದಿನದವರೆಗೆ ಪಾಲುದಾರ ಬಾಕಿ ತೆರಿಗೆ/ಬಡ್ಡಿ ಮತ್ತು ದಂಡಕ್ಕೆ ಹೊಣೆಗಾರ. - ಸೆಕ್ಷನ್ 90

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಪ್ರಶ್ನೆ 20:** ಒಂದು ವೇಳೆ ಒಬ್ಬ ವ್ಯಕ್ತಿಯ ತೆರಿಗೆ ಬಾಕಿ ಉಳಿದ ಕೊಂಡಿದ್ದು ಆತನ ವ್ಯವಹಾರವನ್ನೆಲ್ಲಾ ಗಾರ್ಡಿಯನ್/ ಟ್ರಸ್ಟಿ/ ಅಪ್ರಾಪ್ತನ ಏಜೆಂಟ್ ನೋಡಿಕೊಳ್ಳುತ್ತಿದ್ದಲ್ಲಿ ಬಾಕಿ ತೆರಿಗೆಯ ಹೊಣೆಗಾರಿಕೆ ಏನಾಗುತ್ತದೆ?

**ಉತ್ತರ:** ವ್ಯಕ್ತಿಯ ಪರವಾಗಿ ವ್ಯವಹಾರವನ್ನೆಲ್ಲಾ ಗಾರ್ಡಿಯನ್/ ಟ್ರಸ್ಟಿ/ ಅಪ್ರಾಪ್ತ ವ್ಯಕ್ತಿಯ ಪರವಾಗಿ ಏಜೆಂಟ್ ನೋಡಿಕೊಳ್ಳುತ್ತಿದ್ದಲ್ಲಿ ಅವರೇ ಬಾಕಿ ತೆರಿಗೆ/ಬಡ್ಡಿ ಮತ್ತು ದಂಡಕ್ಕೆ ಹೊಣೆಗಾರರಾಗುತ್ತಾರೆ. - ಸೆಕ್ಷನ್ 91

**ಪ್ರಶ್ನೆ 21:** ಒಂದು ವೇಳೆ ಬಾಕಿ ತೆರಿಗೆ ಪಾವತಿಸಬೇಕಾದ ವ್ಯಕ್ತಿಯ ಎಸ್ಟೇಟ್ ಕೋರ್ಟ್ ಆಫ್ ವಾರ್ಡ್ಸ್ ನಿಯಂತ್ರಣದಲ್ಲಿದ್ದರೆ ಏನಾಗುತ್ತದೆ?

**ಉತ್ತರ:** ತೆರಿಗೆ ಬಾಕಿ ಉಳಿಸಿಕೊಂಡ ವ್ಯಕ್ತಿಯ ಎಸ್ಟೇಟ್ ಕೋರ್ಟ್ ಆಫ್ ವಾರ್ಡ್ಸ್, ಅಡ್ಮಿನಿಸ್ಟ್ರೇಟರ್ ಜನರಲ್, ಅಧಿಕೃತ ಟ್ರಸ್ಟೀ, ಅಥವಾ ಯಾವುದೇ ನ್ಯಾಯಾಲಯದ ಆದೇಶದ ಮೇರೆಗೆ ನೇಮಿಸಲಾದ ನಿರ್ವಾಹಕ, ರಿಸೀವರ್‌ನ ನಿಯಂತ್ರಣಕ್ಕೆ ಒಳಪಟ್ಟಿದ್ದಲ್ಲಿ ಅವರೇ ಬಾಕಿ ತೆರಿಗೆ/ಬಡ್ಡಿ ಮತ್ತು ದಂಡಕ್ಕೆ ಹೊಣೆಗಾರರಾಗುತ್ತಾರೆ. - ಸೆಕ್ಷನ್ 92

\*\*\*\*\*

## 16. ಜಿಎಸ್‌ಟಿಯಲ್ಲಿ ಮೇಲ್ಮನವಿ, ಪುನರಾವಲೋಕನ ಮತ್ತು ಪರಿಷ್ಕರಣೆ

**ಪ್ರಶ್ನೆ 1:** ಯಾವುದೇ ವ್ಯಕ್ತಿ ತನಗೆ ನೀಡಿದ ಆದೇಶ ಅಥವಾ ತೀರ್ಪಿನಿಂದ ಬಾಧಿತನಾಗಿದ್ದರೆ ಆತನಿಗೆ ಮೇಲ್ಮನವಿ ಸಲ್ಲಿಸಲು ಹಕ್ಕಿದೆಯೇ?

**ಉತ್ತರ:** ಇದೆ. ತೀರ್ಪು ನೀಡುವ ಅಧಿಕಾರ ಹೊಂದಿರುವ ಯಾವುದೇ ಅಧಿಕಾರಿ ಹೊರಡಿಸಿದ ಆದೇಶ ಮತ್ತು ನೀಡಿದ ತೀರ್ಮಾನಕದ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಪಿನಿಂದ ಬಾಧಿತನಾದ ಯಾವುದೇ ವ್ಯಕ್ತಿಗೆ ಹಕ್ಕಿದೆ.

ಆದರೆ ಸೆಕ್ಷನ್ 121ರಲ್ಲಿ ನೀಡಿರುವಂತೆ ಕೆಲವು ಆದೇಶ/ತೀರ್ಮಾನಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವಿಲ್ಲ.

**ಪ್ರಶ್ನೆ 2:** ಮೇಲ್ಮನವಿ ಪ್ರಾಧಿಕಾರ(Appellate Authority - ಎಎ)ಕ್ಕೆ ಮೇಲ್ಮನವಿ ಸಲ್ಲಿಸಲು ಇರುವ ಕಾಲಮಿತಿ ಏನು?

**ಉತ್ತರ:** ಬಾಧಿತ ವ್ಯಕ್ತಿಗೆ ಆದೇಶ ತಲುಪಿದ ದಿನಾಂಕದಿಂದ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳುಗಳ ಕಾಲಮಿತಿ ನೀಡಲಾಗಿದೆ. ಇಲಾಖೆಗೆ ಆದೇಶವನ್ನು ಪುನರಾವಲೋಕಿಸಿ ಮೇಲ್ಮನವಿ ಸಲ್ಲಿಸಲು ಆರು ತಿಂಗಳುಗಳ ಕಾಲಮಿತಿ ನೀಡಲಾಗಿದೆ.

**ಪ್ರಶ್ನೆ 3:** ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ವಲ್ಲಿ ಆದ ವಿಳಂಬವನ್ನು ಮನ್ನಿಸಲು ಯಾವುದಾದರೂ ಅಧಿಕಾರವಿದೆಯೇ?

**ಉತ್ತರ:** ಇದೆ. ಸೆಕ್ಷನ್ 107(4)ರ ಅನ್ವಯ ವಿಳಂಬಕ್ಕೆ "ಸಾಕಷ್ಟು ಕಾರಣ"ವಿತ್ತೆಂದು ಕಂಡುಬಂದಲ್ಲಿ ಸೂಚಿತ ಮೂರು/ಆರು ತಿಂಗಳ ಕೊನೆಯ ದಿನಾಂಕದಿಂದ ಒಂದು ತಿಂಗಳವರೆಗೂ ವಿಳಂಬವನ್ನು ಮನ್ನಿಸಬಹುದು.

**ಪ್ರಶ್ನೆ 4:** ಮೇಲ್ಮನವಿ ಅರ್ಜಿಯಲ್ಲಿರದ ಹೆಚ್ಚುವರಿ ಕಾರಣ/ಮಾಹಿತಿಯನ್ನು ಸೇರಿಸುವ ಅವಕಾಶ ನೀಡುವ ಅಧಿಕಾರ ಮೇಲ್ಮನವಿ ಪ್ರಾಧಿಕಾರಕ್ಕೆ ಇದೆಯೇ?

**ಉತ್ತರ:** ಇದೆ. ಹೆಚ್ಚುವರಿ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟಿಲ್ಲ ಹಾಗೂ ಅವುಗಳನ್ನು ಸೇರ್ಪಡೆ ಮಾಡುವುದು ಅಸಮಂಜಸವೇನಲ್ಲ ಎಂದು ಮೇಲ್ಮನವಿ ಪ್ರಾಧಿಕಾರಕ್ಕೆ ಅನ್ನಿಸಿದಲ್ಲಿ ಮೇಲ್ಮನವಿ ಅರ್ಜಿಯಲ್ಲಿರದ ಹೆಚ್ಚುವರಿ ಕಾರಣ/ಮಾಹಿತಿಯನ್ನು ಸೇರಿಸುವ ಅವಕಾಶ ನೀಡುವ ಅಧಿಕಾರವಿದೆ.

**ಪ್ರಶ್ನೆ 5:** ಮೇಲ್ಮನವಿ ಪ್ರಾಧಿಕಾರ ನೀಡಿದ ಆದೇಶವನ್ನು ಯಾರಿಗೆ ತಿಳಿಸಬೇಕು?

**ಉತ್ತರ:** ಮೇಲ್ಮನವಿ ಪ್ರಾಧಿಕಾರದ ಆದೇಶದ ಪ್ರತಿಗಳನ್ನು ಮೇಲ್ಮನವಿದಾರನಿಗೆ, ಪ್ರತಿವಾದಿಗೆ ಹಾಗೂ ಸಂಬಂಧಪಟ್ಟ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಅಯುಕ್ಟರಿಗೆ ನೀಡಬೇಕು.

**ಪ್ರಶ್ನೆ 6:** ಮೇಲ್ಮನವಿ ಪ್ರಾಧಿಕಾರದ ಎದುರು ಸಲ್ಲಿಸುವ ಪ್ರತಿ ಮೇಲ್ಮನವಿಯೊಂದಿಗೆ ಪಾವತಿಸಬೇಕಾದ ಕಡ್ಡಾಯ ಮುಂಗಡ ಠೇವಣಿಯ ಮೊತ್ತ ಎಷ್ಟು?

**ಉತ್ತರ:** ಪ್ರಸ್ತುತ ಆದೇಶದಲ್ಲಿ ಮೇಲ್ಮನವಿದಾರ ದಾವೆ ಹೂಡದೆ ಒಪ್ಪಿಕೊಂಡ ತೆರಿಗೆ, ಬಡ್ಡಿ, ಶುಲ್ಕ, ದಂಡಗಳ ಸಂಪೂರ್ಣ ಮೊತ್ತ ಮತ್ತು ಒಪ್ಪಿಕೊಳ್ಳದೆ ದಾವೆ ಹೂಡುತ್ತಿರುವ ತೆರಿಗೆ ಮೊತ್ತದ ಶೇಕಡಾ 10ರಷ್ಟು.

**ಪ್ರಶ್ನೆ 7:** ಇಲಾಖೆಯು ಮೇಲ್ಮನವಿ ಪ್ರಾಧಿಕಾರಕ್ಕೆ ಹೆಚ್ಚಿನ ಮುಂಗಡ ಠೇವಣಿ ಕಟ್ಟಿಸಿಕೊಳ್ಳುವಂತೆ ಕೋರಬಹುದೇ?

**ಉತ್ತರ:** ಇಲ್ಲ

**ಪ್ರಶ್ನೆ 8:** ಮೇಲ್ಮನವಿ ಸಲ್ಲಿಸಿದಾಗ ಬಾಕಿ ಮೊತ್ತದ ವಸೂಲಿಯ ಕ್ರಮ ಏನಾಗುತ್ತದೆ?

**ಉತ್ತರ:** ಮೇಲೆ ಹೇಳಿದಂತೆ ಮುಂಗಡ ರೇವಣಿ ಪಾವತಿಸಿ ಮೇಲ್ಮನವಿ ಸಲ್ಲಿಸಿದಲ್ಲಿ ಬಾಕಿ ಮೊತ್ತದ ವಸೂಲಿಯನ್ನು ಸೆಕ್ಷನ್ 107(7)ರನ್ವಯ ತಡೆಯಲಾಗಿದೆ ಎಂದು ಪರಿಗಣಿಸಲಾಗುವುದು.

**ಪ್ರಶ್ನೆ 9:** ಮೇಲ್ಮನವಿಯಲ್ಲಿ ಮೂಲ ಅಧಿಕಾರಿ ನಿಗದಿ ಪಡಿಸಿದ ತೆರಿಗೆ/ದಂಡ/ಶುಲ್ಕಗಳನ್ನು ಹೆಚ್ಚಿಸಿ ಅಥವಾ ರೀಫಂಡ್/ಐಟಿಸಿಯ ಕಡಿತಗೊಳಿಸಿ ಎಎ ಆದೇಶ ಹೊರಡಿಸಬಹುದೇ?

**ಉತ್ತರ:** ಎಎ ಅಧಿಕಾರಿಯು ಸರಕು ವಶ ಪಡೆಸಿಕೊಂಡ ಪ್ರಕರಣಗಳಲ್ಲಿ ಶುಲ್ಕ/ದಂಡ ಹೆಚ್ಚಿಸಬಹುದು ಅಥವಾ ರೀಫಂಡ್/ ಐಟಿಸಿಯ ಕಡಿತಗೊಳಿಸಬಹುದು. ಆದರೆ ಅದಕ್ಕೆ ಮುನ್ನ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಗೆ ತನ್ನ ವಿರುದ್ಧದ ಈ ಬಗೆಯ ಕ್ರಮದ ಬಗ್ಗೆ ತನ್ನ ವಿಚಾರ ಮಂಡಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು. (ಸೆಕ್ಷನ್ 107(11)ರ ಮೊದಲ ಪರಂತುಕ)

ತೆರಿಗೆ ಹೆಚ್ಚಿಸುವ ಅಥವಾ ಐಟಿಸಿ ತಪ್ಪು ಬಳಕೆಯಾಗಿರುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದಲ್ಲಿ ಎಎ ಈ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಗೆ ಸಮಜಾಯಿಷಿ ಕೇಳಿ ನೋಟೀಸ್ ನೀಡಬೇಕು ಮತ್ತು ಆದೇಶವನ್ನು ಸೆಕ್ಷನ್ 73/74ರಲ್ಲಿ ನಿಗದಿ ಪಡಿಸಿದ ಕಾಲಮಿತಿಯ ಒಳಗೇ ನೀಡಬೇಕು. (ಸೆಕ್ಷನ್ 107(11)ರ ಎರಡನೇ ಪರಂತುಕ)

**ಪ್ರಶ್ನೆ 10:** ಯಾವುದೇ ಕಾರಣಕ್ಕೆ ಎಎ ಪ್ರಕರಣವನ್ನು ನಿರ್ಧರಿಸಬೇಕಾದ ಅಧಿಕಾರಿಗೆ ಮರಳಿ ನಿರ್ಧರಿಸಲು ವಾಪಸ್ಸು ಕಳುಹಿಸಬಹುದೇ?

**ಉತ್ತರ:** ಇಲ್ಲ. ಸೆಕ್ಷನ್ 107(11) ಎಎ ಸೂಕ್ತವೆಂದು ಪರಿಗಣಿಸಿದಂತೆ ವಿವರಣೆ ಕೈಗೊಂಡು, ಅವರಿಗೆ ನ್ಯಾಯಬದ್ಧ ಮತ್ತು ಸೂಕ್ತವೆಂದು ತೋರಿದಂತೆ ಮೂಲ ಆದೇಶವನ್ನು ಎತ್ತಿಹಿಡಿದು ಅಥವಾ ಬದಲಾಯಿಸಿ ಅಥವಾ ರದ್ದುಪಡಿಸಿ ಆದೇಶ ನೀಡಬಹುದು ಆದರೆ ಮೂಲದಲ್ಲಿ ನಿರ್ಧರಿಸಿದ್ದ ಅಧಿಕಾರಿಗೆ ಮರಳಿ ನಿರ್ಧರಿಸಲು ವಾಪಸ್ಸು ಕಳುಹಿಸಬಾರದೆಂದು ಸ್ಪಷ್ಟವಾಗಿ ಹೇಳುತ್ತದೆ.

**ಪ್ರಶ್ನೆ 11:** ತನ್ನ ಅಧೀನ ಅಧಿಕಾರಿಯು ನೀಡಿದ ಆದೇಶವನ್ನು ಯಾವುದಾದರೂ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಯು ಪರಿಷ್ಕರಿಸಬಹುದೇ?

**ಉತ್ತರ:** ಸೆಕ್ಷನ್ 2(99) “ಪರಿಷ್ಕರಿಸುವ ಅಧಿಕಾರಿ”ಯನ್ನು ಹೀಗೆ ವ್ಯಾಖ್ಯಾನಿಸುತ್ತದೆ - ಸೆಕ್ಷನ್ 108ರಡಿಯ ಆದೇಶ/ನಿರ್ಧಾರಗಳನ್ನು ಪರಿಷ್ಕರಿಸಲು ಕಾಯ್ದೆಯಡಿ ನೇಮಕಗೊಂಡ ಅಥವಾ ಅಧಿಕೃತಗೊಂಡ ಅಧಿಕಾರಿ. ಕಾಯ್ದೆಯ ಸೆಕ್ಷನ್ 108 ಆ ಬಗೆಯ ಪರಿಷ್ಕರಿಸುವ ಅಧಿಕಾರಿಗೆ ತನ್ನ ಅಧೀನ ಅಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಪಡೆದು ವಿಮರ್ಶಿಸುವ ಅಧಿಕಾರವಿದೆ. ಅಧೀನ ಅಧಿಕಾರಿಗಳ ಆದೇಶ ಸರ್ಕಾರದ ಕಂದಾಯಕ್ಕೆ ಆಪತ್ತು ತರುವಂತದ್ದೆಂದು ಅಥವಾ ನ್ಯಾಯ ಸಮ್ಮತವಲ್ಲವೆಂದು ಅಥವಾ ಅಸಮಂಜಸವೆಂದು ಅಥವಾ ಆದೇಶ ಹೊರಡಿಸುವ ವೇಳೆ ಲಭ್ಯವಿದ್ದ ಮಾಹಿತಿ ಗಣನೆಗೆ ತೆಗೆದುಕೊಂಡಿಲ್ಲವೆಂದು ಅಥವಾ ಭಾರತದ ಮಹಾಲೇಕ್ಷಪರಿಶೋಧಕರ ಅವಲೋಕನ ಪರಿಗಣಿಸಿಲ್ಲವೆಂದು ಕಂಡಲ್ಲಿ ಅವಶ್ಯಕವೆನಿಸಿದರೆ ನೋಟಿಸ್ ಪಡೆದವನನ್ನು ಮತ್ತೊಮ್ಮೆ ಆಲಿಸಿ ಆದೇಶವನ್ನು ಪರಿಷ್ಕರಿಸಬಹುದು.

**ಪ್ರಶ್ನೆ 12:** “ಪರಿಷ್ಕರಿಸುವ ಅಧಿಕಾರಿ”ಯು ತನ್ನ ಅಧೀನ ಅಧಿಕಾರಿ ಹೊರಡಿಸಿದ ಆದೇಶದ ಜಾರಿಯನು ತಾನು ವಿಮರ್ಶಿಸುವವರೆಗೂ ತಡೆಯಬಹುದೇ?

**ಉತ್ತರ:** ಹೌದು. ತಡೆಯಬಹುದು.



**ಪ್ರಶ್ನೆ 13:** “ಪರಿಷ್ಕರಿಸುವ ಅಧಿಕಾರಿ”ಯ ತನ್ನ ಅಧೀನ ಅಧಿಕಾರಿಗಳ ಆದೇಶಗಳನ್ನು ಪರಿಷ್ಕರಿಸುವ ಅಧಿಕಾರಗಳ ಕುರಿತಂತೆ ಯಾವುದಾದರೂ ನಿರ್ಬಂಧಗಳಿವೆಯೇ?

**ಉತ್ತರ:** ಹೌದು. ಪರಿಷ್ಕರಿಸುವ ಅಧಿಕಾರಿಯು ಈ ಕೆಳಕಂಡ ಸಂದರ್ಭಗಳಲ್ಲಿ ತನ್ನ ಅಧೀನ ಅಧಿಕಾರಿಗಳ ಆದೇಶಗಳನ್ನು ಪರಿಷ್ಕರಿಸುವಂತಿಲ್ಲ -

- ಸೆಕ್ಷನ್ 107/112/117/118ರಡಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಲ್ಲಿ
- ಆದೇಶ ಹೊರಡಿಸಿ ಮೂರು ವರ್ಷಗಳು ಕಳೆದಿದ್ದಲ್ಲಿ ಅಥವಾ ಸೆಕ್ಷನ್ 107(2)ರಡಿ ಸೂಚಿಸಿರುವ ಕಾಲಾವಧಿ ಮುಗಿದಿದ್ದಲ್ಲಿ
- ಇದಕ್ಕೂ ಮುಂಚೆ ಆದೇಶವನ್ನು ಈಗಾಗಲೇ ಪರಿಷ್ಕರಣೆಗೆ ಪರಿಗಣಿಸಿದ್ದಲ್ಲಿ

**ಪ್ರಶ್ನೆ 14:** ನ್ಯಾಯಾಧಿಕರಣವು ಮೇಲ್ಮನವಿಯನ್ನು ಸ್ವೀಕರಿಸಲು ಯಾವ ಸಂದರ್ಭಗಳಲ್ಲಿ ನಿರಾಕರಿಸುವ ಅಧಿಕಾರ ಹೊಂದಿದೆ?

**ಉತ್ತರ:** ಮೇಲ್ಮನವಿಯಲ್ಲಿ -

- ತೆರಿಗೆಯ ಮೊತ್ತ ಅಥವಾ ITCಯ ಮೊತ್ತ
- ತೆರಿಗೆಯಲ್ಲಿನ ವ್ಯತ್ಯಾಸ ಅಥವಾ ITCಯಲ್ಲಿನ ವ್ಯತ್ಯಾಸ
- ಆದೇಶದಲ್ಲಿ ವಿಧಿಸಲಾದ ದಂಡ/ಶುಲ್ಕದ ಮೊತ್ತ

ರೂ 50,000 ಮೀರದಿದ್ದಲ್ಲಿ, ನ್ಯಾಯಾಧಿಕರಣವು ಮೇಲ್ಮನವಿಯನ್ನು ವಿವೇಚನೆಯ ಮೇರೆಗೆ ನಿರಾಕರಿಸುವ ಅಧಿಕಾರ ಹೊಂದಿದೆ.

**ಪ್ರಶ್ನೆ 15:** ಯಾವ ಕಾಲಮಿತಿಯೊಳಗೆ ನ್ಯಾಯಾಧಿಕರಣದ ಎದುರು ಮೇಲ್ಮನವಿ ಸಲ್ಲಿಸಬೇಕು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಬಾಧಿತ ವ್ಯಕ್ತಿಯು ನ್ಯಾಯಾಧಿಕರಣದ ಎದುರು ಆದೇಶ ಸ್ವೀಕರಿಸಿದ ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಬೇಕು. ಇಲಾಖೆಯು ಪುನರಾವಲೋಕನ ಕ್ರಮ ಪೂರ್ಣಗೊಳಿಸಿ ಆದೇಶ ಹೊರಡಿಸಿದ ಆರು ತಿಂಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು.

**ಪ್ರಶ್ನೆ 16:** ತನ್ನೆದುರು ಮೇಲ್ಮನವಿ ಸಲ್ಲಿಸುವಲ್ಲಿ 3/6 ತಿಂಗಳಿಗಿಂತ ವಿಳಂಬವಾದರೆ ನ್ಯಾಯಾಧಿಕರಣವು ಆ ವಿಳಂಬವನ್ನು ಕ್ಷಮಿಸಬಹುದೇ? ಯಾವ ಕಲಾವಧಿಯವರೆಗೂ ಕ್ಷಮಿಸಬಹುದು?

**ಉತ್ತರ:** ಹೌದು. ನಾಕಷ್ಟು ಕಾರಣ ನೀಡಿದಲ್ಲಿ ನ್ಯಾಯಾಧಿಕರಣವು ಮೂರು ತಿಂಗಳ ಹೆಚ್ಚಿನ ಅವಧಿಯವರೆಗೆ ವಿಳಂಬವನ್ನು ಕ್ಷಮಿಸಬಹುದು.

**ಪ್ರಶ್ನೆ 17:** ನ್ಯಾಯಾಧಿಕರಣದ ಎದುರು ಮೆಮೊರಾಂಡಮ್ ಅಥವಾ ಆಪೆಕ್ಷಣೆಗಳನ್ನು ಸಲ್ಲಿಸಲು ಇರುವ ಕಾಲಮಿತಿ ಎಷ್ಟು?

**ಉತ್ತರ:** ಮೇಲ್ಮನವಿಯ ಪ್ರತಿ ದೊರೆತ ದಿನದಿಂದ 45 ದಿನಗಳ ಕಾಲಮಿತಿ

**ಪ್ರಶ್ನೆ 18:** ಮುಂಗಡ ಪಾವತಿಯನ್ನು ಮರುಪಾವತಿಸುವಲ್ಲಿ ಬಡ್ಡಿ ನೀಡಬೇಕಾಗಿ ಬರುವುದೇ?

**ಉತ್ತರ:** ಹೌದು. ಕಾಯ್ದೆಯ ಸೆಕ್ಷನ್ 115ರ ಪ್ರಕಾರ ಮೇಲ್ಮನವಿ ಆದೇಶದ ವತಿಯಿಂದಾಗಿ ಸೆಕ್ಷನ್ 107(6)/112(8)ರಡಿ ಪಾವತಿಸಿದ ಮೊತ್ತವನ್ನು ಮರುಪಾವತಿಸಬೇಕಾಗಿ ಬಂದಲ್ಲಿ ಸೆಕ್ಷನ್ 56ರಲ್ಲಿ ನಿಗದಿ ಪಡಿಸಿರುವ ದರದಲ್ಲಿ ಬಡ್ಡಿಯನ್ನು ಆ ಮೊತ್ತದ ಪಾವತಿಯ ದಿನಾಂಕದಿಂದ ಮರುಪಾವತಿಯ ದಿನಾಂಕದವರೆಗೂ ನೀಡಬೇಕು.

**ಪ್ರಶ್ನೆ 19:** ನ್ಯಾಯಾಧಿಕರಣ ಆದೇಶದ ವಿರುದ್ಧ ಮೇಲ್ಮನವಿ ಎಲ್ಲಿ ಸಲ್ಲಿಸಬಹುದು?

**ಉತ್ತರ:** ನ್ಯಾಯಾಧಿಕರಣಗಳ ರಾಜ್ಯ ಪೀಠ ಅಥವಾ ಪ್ರದೇಶ ಪೀಠಗಳ ಆದೇಶದ ವಿರುದ್ಧ ಮೇಲ್ಮನವಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಉಚ್ಚ ನ್ಯಾಯಾಲಯವು ಮೇಲ್ಮನವಿಯಲ್ಲಿ ಗಣನೀಯ ನ್ಯಾಯ ಸಂಬಂಧ ಪ್ರಶ್ನೆ ಇದೆ ಎಂದು ಭಾವಿಸಿದಲ್ಲಿ ಮೇಲ್ಮನವಿಯನ್ನು ಸ್ವೀಕರಿಸಬಹುದು. (ಸೆಕ್ಷನ್ 117(1)). ಆದರೆ ನ್ಯಾಯಾಧಿಕರಣದ ರಾಷ್ಟ್ರ ಪೀಠ ಅಥವಾ ಪ್ರಾದೇಶಿಕ ಪೀಠಗಳ ಆದೇಶದ ವಿರುದ್ಧ ಮೇಲ್ಮನವಿಯು ಕೇವಲ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬಹುದು, ಉಚ್ಚ ನ್ಯಾಯಾಲಯಗಳಿಗಲ್ಲ. (ಸೆಕ್ಷನ್ 109(5)ರಡಿ ಪೂರೈಕೆಯ ಸ್ಥಳದ ಕುರಿತು ವಿವಾದವಿರುವ ಮೇಲ್ಮನವಿಗಳನ್ನು ನ್ಯಾಯಾಧಿಕರಣದ ರಾಷ್ಟ್ರ ಪೀಠ ಅಥವಾ ಪ್ರಾದೇಶಿಕ ಪೀಠಗಳು ಮಾತ್ರ ಪರಿಶೀಲಿಸಬಹುದು.)

**ಪ್ರಶ್ನೆ 20:** ಉಚ್ಚ ನ್ಯಾಯಾಲಯದ ಎದುರು ಮೇಲ್ಮನವಿ ಸಲ್ಲಿಸಲು ಇರುವ ಕಾಲಮಿತಿ ಏನು?

**ಉತ್ತರ:** ಯಾವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತಿದೆಯೋ ಆ ಆದೇಶ ಸ್ವೀಕೃತಿಯ 180 ದಿನಗಳೊಳಗೆ. ಸಾಕಷ್ಟು ಕಾರಣ ತೋರಿಸಿದಲ್ಲಿ ಉಚ್ಚ ನ್ಯಾಯಾಲಯವು ವಿಳಂಬವನ್ನು ಮನ್ನಿಸುವ ಅಧಿಕಾರ ಹೊಂದಿದೆ.

\*\*\*\*\*

## 17. ಮುಂಗಡ ಆದೇಶ

ಪ್ರಶ್ನೆ 1: ಮುಂಗಡ ಆದೇಶ ಎಂದರೆ ಏನರ್ಥ?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 95 ಮತ್ತು ಯುಟಿಜಿಎಸ್‌ಟಿ ಸೆಕ್ಷನ್ 12ರ ಅನ್ವಯ “ಮುಂಗಡ ಆದೇಶ” ಎಂದರೆ ಪ್ರಾಧಿಕಾರದಿಂದ ಅಥವಾ ಮೇಲ್ಮನವಿ ಪ್ರಾಧಿಕಾರದಿಂದ ಅರ್ಜಿದಾರನು ಕೈಗೊಳ್ಳಬೇಕೆಂದಿರುವ ಅಥವಾ ಕೈಗೊಳ್ಳುತ್ತಿರುವ ಸರಕು/ಸೇವೆಯ ಪೂರೈಕೆಯ ಕುರಿತು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 97(2) ಅಥವಾ ಸೆಕ್ಷನ್ 100(1)ರ ಅಡಿ ಸೂಚಿಸಿರುವ ವಿಷಯಗಳ ಕುರಿತ ಪ್ರಶ್ನೆಗಳಿಗೆ ಪಡೆಯಲಾದ ನಿರ್ಣಯ.

ಪ್ರಶ್ನೆ 2: ಮುಂಗಡ ಆದೇಶವನ್ನು ಯಾವ ಯಾವ ವಿಷಯದಲ್ಲಿ ಪಡೆಯಬಹುದು?

ಉತ್ತರ: ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಮುಂಗಡ ಆದೇಶ ಪಡೆಯಬಹುದು -

- ಯಾವುದೇ ಸರಕು ಮತ್ತು ಸೇವೆಗಳ ವರ್ಗೀಕರಣ.
- ಜಿಎಸ್‌ಟಿ ಕಾಯ್ದೆಗಳಡಿ ಹೊರಡಿಸಲಾದ ಅಧಿಸೂಚನೆಯ ಅನ್ವಯಿಸುವಿಕೆ
- ಸರಕು/ಸೇವೆಗಳ ಪೂರೈಕೆಯ ಸಮಯ ಮತ್ತು ಮೌಲ್ಯ ನಿರ್ಧಾರ
- ಪಾವತಿಸಲಾದ ಅಥವಾ ಪಾವತಿಸಲಾಗಿದೆ ಎಂದು ಪರಿಗಣಿಸಲಾದ ತೆರಿಗೆಯ ಮೇಲಿನ ಹೂಡುವಳಿ ತೆರಿಗೆ ಜಮೆಯ ಅರ್ಹತೆ
- ಕಾಯ್ದೆಯಡಿ ಯಾವುದೇ ಸರಕು/ಸೇವೆಗಳ ಮೇಲಿನ ತೆರಿಗೆ ಬಾಧ್ಯತೆಯ ನಿರ್ಣಯ
- ಅರ್ಜಿದಾರ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಬೇಕೆ ಬೇಡವೆ ಎಂಬ ನಿರ್ಧಾರ
- ಅರ್ಜಿದಾರ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಕೈಗೊಂಡ ಯಾವುದೇ ಕ್ರಮಗಳು ಪೂರೈಕೆಯ ವ್ಯಾಪ್ತಿಗೆ ಬರುತ್ತದೆಯೇ ಎಂಬ ನಿರ್ಧಾರ

ಪ್ರಶ್ನೆ 3: ಮುಂಗಡ ಆದೇಶ ವ್ಯವಸ್ಥೆಯ ಮೂಲ ಉದ್ದೇಶವೇನು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಮುಂಗಡ ಆದೇಶ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿನ ಮೂಲ ಉದ್ದೇಶ ಸ್ಥೂಲವಾಗಿ ಕೆಳಕಂಡಂತೆ ಇದೆ -

- ಅರ್ಜಿದಾರ ಯಾವುದೇ ಚಟುವಟಿಕೆ ಕೈಗೊಳ್ಳುವ ಮುನ್ನ ತೆರಿಗೆಯ ಬಾಧ್ಯತೆಯ ಕುರಿತು ನಿಖರ ಮಾಹಿತಿ ನೀಡುವುದು
- ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸುವುದು
- ತಗಾದೆ ಹೂಡುವುದನ್ನು ಕಡಿತಗೊಳಿಸುವುದು
- ಕಡಿಮೆ ವೆಚ್ಚದಲ್ಲಿ ಪಾರದರ್ಶಕವಾಗಿ ತ್ವರಿತಗತಿಯಲ್ಲಿ ಆದೇಶ ನೀಡುವುದು

**ಪ್ರಶ್ನೆ 4:** ಜಿಎಸ್‌ಟಿ ಕಾಯ್ದೆಯಡಿ ಮುಂಗಡ ಆದೇಶ ಪ್ರಾಧಿಕಾರ(ಎಎಆರ್)ದ ಸಂರಚನೆ ಹೇಗಿರುತ್ತದೆ?

**ಉತ್ತರ:** ಜಿಎಸ್‌ಟಿ ಕಾಯ್ದೆಯಡಿ ಮುಂಗಡ ಆದೇಶ ಪ್ರಾಧಿಕಾರದಲ್ಲಿ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಪ್ರತಿನಿಧಿಸುವ ತಲಾ ಒಬ್ಬರು ಸದಸ್ಯರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇಮಕ ಮಾಡುತ್ತವೆ.

**ಪ್ರಶ್ನೆ 5:** ಮುಂಗಡ ಆದೇಶ ಬಯಸುವ ವ್ಯಕ್ತಿಯು ನೋಂದಾಯಿತನಾಗಿರಬೇಕೆ?

**ಉತ್ತರ:** ಇಲ್ಲ. ಮುಂಗಡ ಆದೇಶಕ್ಕೆ ಅರ್ಜಿದಾರನು ಜಿಎಸ್‌ಟಿಯಡಿ ನೋಂದಾಯಿತನಾಗಿರಬಹುದು ಅಥವಾ ನೋಂದಣಿಯಾಗಲು ಬಯಸುವವನಾಗಿರಬಹುದು. (ಸೆಕ್ಷನ್ 95(c))

**ಪ್ರಶ್ನೆ 6:** ಮುಂಗಡ ಆದೇಶಕ್ಕೆ ಅರ್ಜಿ ಯಾವಾಗ ಸಲ್ಲಿಸಬೇಕು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಅರ್ಜಿದಾರನು ವಹಿವಾಟು (ಕೈಗೊಳ್ಳಬೇಕಿರುವ ಸರಕು/ಸೇವೆಯ ಪೂರೈಕೆ) ಪ್ರಾರಂಭಿಸುವ ಮುನ್ನ ಅಥವಾ ಕೈಗೊಂಡಿರುವ ಪೂರೈಕೆಯ ಕುರಿತು ಮುಂಗಡ ಆದೇಶಕ್ಕೆ ಅರ್ಜಿ ಸಲ್ಲಿಸಬಹುದು. ಈ ವಿಚಾರದಲ್ಲಿ ಇರುವ ಒಂದೇ ಒಂದು ನಿರ್ಬಂಧವೇನೆಂದರೆ ಅರ್ಜಿಯಲ್ಲಿ ಕೇಳಲಾಗಿರುವ ಪ್ರಶ್ನೆ ಅರ್ಜಿದಾರನ ವಿರುದ್ಧ ಯಾವುದೇ ಪ್ರಕರಣದಲ್ಲಿ ಉದ್ಭವವಾಗಿದ್ದು ಇನ್ನೂ ಇತ್ಯರ್ಥವಾಗಿಲ್ಲದೆ ಅಥವಾ ಈಗಾಗಲೇ ಇತ್ಯರ್ಥವಾಗಿದ್ದಾಗಿರಬಾರದು.

**ಪ್ರಶ್ನೆ 7:** ಎಷ್ಟು ಸಮಯದ ಒಳಗಾಗಿ ಮುಂಗಡ ಆದೇಶ ಪ್ರಾಧಿಕಾರವು ತನ್ನ ನಿರ್ಣಯ ತಿಳಿಯಗೊಳಿಸಬೇಕು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 98(6)ರ ಅನ್ವಯ ಪ್ರಾಧಿಕಾರವು ಅರ್ಜಿ ಪ್ರಾಪ್ತಿಯ 90ದಿನಗಳೊಳಗೆ ತನ್ನ ನಿರ್ಣಯವನ್ನು ಲಿಖಿತ ರೂಪದಲ್ಲಿ ತಿಳಿಯಗೊಳಿಸಬೇಕು.

**ಪ್ರಶ್ನೆ 8:** ಮುಂಗಡ ಆದೇಶ ಪ್ರಾಧಿಕಾರಕ್ಕೆ ಮೇಲ್ಮನವಿ ಪ್ರಾಧಿಕಾರ (ಎಎಎಆರ್) ಯಾವುದಾಗಿರುತ್ತದೆ?

**ಉತ್ತರ:** ಎಸ್‌ಜಿಎಸ್‌ಟಿ ಅಥವಾ ಯುಟಿಜಿಎಸ್‌ಟಿ ಕಾಯ್ದೆಯಡಿ ಮುಂಗಡ ಆದೇಶ ಪ್ರಾಧಿಕಾರಕ್ಕೆ ಮೇಲ್ಮನವಿ ಪ್ರಾಧಿಕಾರವನ್ನು ರಚಿಸಲಾಗುವುದು ಮತ್ತು ಅದನ್ನೇ ಆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಸಿಜಿಎಸ್‌ಟಿ ಕಾಯ್ದೆಯಡಿ ಕೂಡ ಮೇಲ್ಮನವಿ ಪ್ರಾಧಿಕಾರವೆಂದು ಪರಿಗಣಿಸಲಾಗುವುದು. ಅರ್ಜಿದಾರ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಅಧಿಕಾರಿ ಮುಂಗಡ ಆದೇಶ ಪ್ರಾಧಿಕಾರದ ನಿರ್ಣಯದಿಂದ ಬಾಧಿತನಾಗಿದ್ದರೆ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಹೋಗಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಪ್ರಶ್ನೆ 9:** ಜಿಎಸ್‌ಟಿಯಲ್ಲಿ ಎಷ್ಟು ಎಎಆರ್ ಮತ್ತು ಎಎಎಆರ್ ರಚನೆಯಾಗುತ್ತವೆ?

**ಉತ್ತರ:** ಪ್ರತಿ ರಾಜ್ಯಕ್ಕೆ ಒಂದು ಎಎಆರ್ ಮತ್ತು ಎಎಎಆರ್ ಇರುತ್ತವೆ.

**ಪ್ರಶ್ನೆ 10:** ಮುಂಗಡ ಆದೇಶ ಯಾರಿಗೆ ಅನ್ವಯವಾಗುತ್ತದೆ?

**ಉತ್ತರ:** ಸೆಕ್ಷನ್ 103ರ ಅನ್ವಯ ಎಎಆರ್ ಮತ್ತು ಎಎಎಆರ್ ಹೊರಡಿಸಿದ ಮುಂಗಡ ಆದೇಶ ಸೆಕ್ಷನ್ 97(2)ರಲ್ಲಿನ ವಿಚಾರಗಳ ಕುರಿತು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಹಾಗೂ ಆತನು ಯಾವ ತೆರಿಗೆ ಅಧಿಕಾರಿಯ ಅಧಿಕಾರ ವ್ಯಾಪ್ತಿಯಲ್ಲಿ ಬರುವನೋ ಆ ಅಧಿಕಾರಿಗೆ ಮಾತ್ರ ಅನ್ವಯವಾಗುತ್ತದೆ. ಅದೇ ರೀತಿಯ ಸನ್ನಿವೇಶದಲ್ಲಿ ಇರುವ ಬೇರೆ ಯಾವುದೇ ತೆರಿಗೆಗೊಳಪಡುವ ವ್ಯಕ್ತಿಗೆ ಇದು ಅನ್ವಯಿಸುವುದಿಲ್ಲ. ಇದು ಕೇವಲ ವ್ಯಕ್ತಿಗತ ಆದೇಶವಾಗಿರುತ್ತದೆ.

**ಪ್ರಶ್ನೆ 11:** ಮುಂಗಡ ಆದೇಶವು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳಂತೆ ನಿದರ್ಶನ ಮೌಲ್ಯ ಹೊಂದಿರುತ್ತದೆಯೇ?

**ಉತ್ತರ:** ಇಲ್ಲ, ಮುಂಗಡ ಆದೇಶವು ಕೇವಲ ಪ್ರಶ್ನಿಸಲಾದ ವಿಚಾರಕ್ಕೆ ಸಂಬಂಧಿಸಿ ಅರ್ಜಿದಾರನಿಗೆ ಮಾತ್ರ ಅನ್ವಯವಾಗುವಂತದ್ದು. ಯಾವುದೇ ನಿದರ್ಶನ ಮೌಲ್ಯ ಇರುವುದಿಲ್ಲ. ಅದಾಗ್ಯೂ, ಅರ್ಜಿದಾರನಲ್ಲದೆ ಇತರರಿಗೆ ಕೇವಲ ಪ್ರೇರಕ ಮೌಲ್ಯ ಹೊಂದಿರುತ್ತದೆ.

**ಪ್ರಶ್ನೆ 12:** ಮುಂಗಡ ಆದೇಶಕ್ಕೆ ಕಾಲಮಿತಿ ಏನಾದರೂ ಇದೆಯೇ?

**ಉತ್ತರ:** ಮುಂಗಡ ಆದೇಶಕ್ಕೆ ಕಾಲಮಿತಿ ಏನೂ ವಿಧಿಸಿಲ್ಲ. ಆದರೆ ಸೆಕ್ಷನ್ 103(2)ರ ಅನ್ವಯ ಈ ಆದೇಶವು ಮೂಲ ಆದೇಶದ ಸಂಬಂಧಿ ಕಾನೂನು, ನಿಜಸ್ಥಿತಿ ಅಥವಾ ಸನ್ನಿವೇಶ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಬದಲಾಗುವವರೆಗೆ ಜಾರಿಯಲ್ಲಿರುತ್ತದೆ. ಹಾಗಾಗಿ, ಕಾನೂನು, ನಿಜಸ್ಥಿತಿ ಅಥವಾ ಸನ್ನಿವೇಶ ಬದಲಾಗದೆ ವಹಿವಾಟು ಜಾರಿಯಲ್ಲಿರುವ ತನಕ ಆದೇಶವು ಜಾರಿಯಲ್ಲಿರುತ್ತದೆ.

**ಪ್ರಶ್ನೆ 13:** ಮುಂಗಡ ಆದೇಶವನ್ನು ನಿಷ್ಕ್ರಿಯಗೊಳಿಸಬಹುದೇ?

**ಉತ್ತರ:** ಸೆಕ್ಷನ್ 104ರ ಅನ್ವಯ ಒಂದು ವೇಳೆ ಅರ್ಜಿದಾರ ಮುಂಗಡ ಆದೇಶವನ್ನು ಮೋಸಮಾಡಿ ತೆಗೆದುಕೊಂಡಿದ್ದಾನೆ ಅಥವಾ ಸತ್ಯಾಂಶವನ್ನು ಮುಚ್ಚಿಟ್ಟು ಪಡೆದಿದ್ದಾನೆ ಎಂದು ಎಎಆರ್ ಮತ್ತು ಎಎಎಆರ್ ಗಳಿಗೆ ಗೊತ್ತಾದಲ್ಲಿ ಆದೇಶವನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ. ಅಗ ಅರ್ಜಿದಾರನಿಗೆ ಕಾಯ್ದೆಯ ಎಲ್ಲ ಪ್ರಾವಧಾನಗಳು ಮುಂಗಡ ಆದೇಶ ಇಲ್ಲವೆಂದೇ ಪರಿಗಣಿಸಿ ಅನ್ವಯವಾಗುತ್ತವೆ. (ಆದರೆ ಮುಂಗಡ ಆದೇಶ ನೀಡಿದ ದಿನದಿಂದ ಅದನ್ನು ನಿಷ್ಕ್ರಿಯಗೊಳಿಸಿದ ದಿನದವರೆಗಿನ ಕಾಲ ಪರಿಗಣಿಸದೆ). ಮುಂಗಡ ಆದೇಶವನ್ನು ನಿಷ್ಕ್ರಿಯವೆಂದು ಘೋಷಿಸುವ ಆದೇಶ ಅರ್ಜಿದಾರನ ಪಕ್ಷ ಕೇಳದೆ ಜಾರಿಗೊಳಿಸುವ ಹಾಗಿಲ್ಲ.

**ಪ್ರಶ್ನೆ 14:** ಮುಂಗಡ ಆದೇಶ ಪಡೆಯಲು ಏನು ಕ್ರಮ ಅನುಸರಿಸಬೇಕು?

**ಉತ್ತರ:** ಮುಂಗಡ ಆದೇಶಕ್ಕೆ ಸಂಬಂಧಿಸಿದಂತೆ ಸೆಕ್ಷನ್ 97 ಮತ್ತು 98 ಕ್ರಮಗಳನ್ನು ತಿಳಿಸುತ್ತವೆ. ಸೆಕ್ಷನ್ 97ರಂತೆ ಅರ್ಜಿದಾರ ಮುಂಗಡ ಆದೇಶ ಕೋರಿ ನಿಗದಿತ ಅರ್ಜಿಯನ್ನು ಕ್ರಮಬದ್ಧವಾಗಿ ಎಎಆರ್‌ಗೆ ಸಲ್ಲಿಸಬೇಕು. ಯಾವ ರೀತಿ ಅರ್ಜಿ ಸಲ್ಲಿಸಬೇಕೆಂಬ ವಿವರಗಳನ್ನು ನಿಯಮಗಳಲ್ಲಿ ಸೂಚಿಸಲಾಗುವುದು.

ಸೆಕ್ಷನ್ 98 ಮುಂಗಡ ಆದೇಶ ಅರ್ಜಿಯನ್ನು ಹೇಗೆ ವ್ಯವಹರಿಸಬೇಕೆಂದು ವಿವರಿಸುತ್ತದೆ. ಎಎಆರ್ ಅರ್ಜಿಯನ್ನು ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಅಧಿಕಾರಿಗೆ ಕಳುಹಿಸಿಕೊಟ್ಟು, ಅವರಿಂದ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ತರಿಸಿಕೊಂಡು, ಅರ್ಜಿ ಮತ್ತು ದಾಖಲೆಗಳನ್ನು



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪರಿಶೀಲಿಸಿ, ಅರ್ಜಿದಾರನನ್ನು ಆಲಿಸಿ ಅರ್ಜಿಯನ್ನು ಪುರಸ್ಕರಿಸಿ ಅಥವಾ ತಿರಸ್ಕರಿಸಿ ಆದೇಶ ನೀಡಬೇಕು.

**ಪ್ರಶ್ನೆ 15:** ಯಾವ ಸಂದರ್ಭದಲ್ಲಿ ಮುಂಗಡ ಆದೇಶಕ್ಕೆ ಸಲ್ಲಿಸಿದ ಅರ್ಜಿಯನ್ನು ಕಡ್ಡಾಯವಾಗಿ ತಿರಸ್ಕರಿಸಲಾಗುವುದು?

**ಉತ್ತರ:** ಅರ್ಜಿಯಲ್ಲಿ ಕೇಳಲಾಗಿರುವ ಪ್ರಶ್ನೆ ಅರ್ಜಿದಾರನ ವಿರುದ್ಧ ಜಿಎಸ್‌ಟಿ ಕಾಯ್ದೆಯ ಯಾವುದೇ ಪ್ರಾವಧಾನಗಳ ಅಡಿಯ ಪ್ರಕರಣದಲ್ಲಿ ಉದ್ಭವವಾಗಿದ್ದು ಇನ್ನೂ ಇತ್ಯರ್ಥವಾಗಿಲ್ಲದೆ ಅಥವಾ ಈಗಾಗಲೇ ಇತ್ಯರ್ಥವಾಗಿದ್ದಲ್ಲಿ ಅರ್ಜಿಯನ್ನು ಕಡ್ಡಾಯವಾಗಿ ತಿರಸ್ಕರಿಸಲಾಗುವುದು. ತಿರಸ್ಕರಿಸಲ್ಪಡುವ ಅರ್ಜಿಯನ್ನು ತಿರಸ್ಕಾರದ ಎಲ್ಲ ಕಾರಣಗಳನ್ನು ವಿವರಿಸುವ ವಿವೇಚಿತ ಆದೇಶದ ಮೂಲಕ ತಿರಸ್ಕರಿಸಬೇಕು.

**ಪ್ರಶ್ನೆ 16:** ಒಂದು ವೇಳೆ ಅರ್ಜಿ ಪುರಸ್ಕೃತಗೊಂಡರೆ ಎಎಆರ್ ಯಾವ ಕ್ರಮಗಳನ್ನು ಅನುಸರಿಸಬೇಕು?

**ಉತ್ತರ:** ಎಎಆರ್ ಅರ್ಜಿ ಸ್ವೀಕರಿಸಿದ ದಿನದಿಂದ 90 ದಿನಗಳಲ್ಲಿ ತನ್ನ ನಿರ್ಣಯ ಪ್ರಕಟಿಸಬೇಕು. ನಿರ್ಣಯ ನೀಡುವ ಮುನ್ನ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಅರ್ಜಿದಾರ ನೀಡಿದ ಎಲ್ಲ ಸಾಮಗ್ರಿಗಳನ್ನು ಮತ್ತು ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪಡೆದು ಪರಿಶೀಲಿಸಬೇಕು.

ನಿರ್ಣಯ ಪ್ರಕಟಿಸುವ ಮುನ್ನ ಎಎಆರ್ ಅರ್ಜಿದಾರನನ್ನು ಅಥವಾ ಆತನಿಂದ ನೇಮಕಗೊಂಡ ಪ್ರತಿನಿಧಿಯ ಮತ್ತು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯ ಸಂಬಂಧಪಟ್ಟ ಅಧಿಕಾರಿಯನ್ನು ಆಲಿಸಲೇಬೇಕು.

**ಪ್ರಶ್ನೆ 17:** ಒಂದು ವೇಳೆ ಎಎಆರ್ ಸದಸ್ಯರಲ್ಲಿ ವಿಭಿನ್ನ ಅಭಿಪ್ರಾಯ ಮೂಡಿದಲ್ಲಿ ಏನಾಗುತ್ತದೆ?

**ಉತ್ತರ:** ಎಎಆರ್ ನಲ್ಲಿರುವ ಇಬ್ಬರು ಸದಸ್ಯರಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ವಿಭಿನ್ನ ಅಭಿಪ್ರಾಯಗಳು ಮೂಡಿದಲ್ಲಿ ಆ ವಿಚಾರಗಳನ್ನು ಎಎಎಆರ್‌ಗೆ ಕಳುಹಿಸಿಕೊಡಲಾಗುವುದು. ಅಲ್ಲಿಯ ಸದಸ್ಯರಲ್ಲೂ ಅದೇ ವಿಚಾರಗಳಿಗೆ ಸಂಬಂಧಿಸಿದಂತೆ ಒಮ್ಮತ ಮೂಡದಿದ್ದಲ್ಲಿ ಆ ವಿಚಾರಗಳ ಕುರಿತು ಮುಂಗಡ ಆದೇಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಪರಿಗಣಿಸಲಾಗುವುದು.

**ಪ್ರಶ್ನೆ 18:** ಎಎಆರ್ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಕಾಶಗಳೇನು?

**ಉತ್ತರ:** ಮೇಲ್ಮನವಿ ಸಲ್ಲಿಸುವುದಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯ ಕಾಯ್ದೆಯ ಸೆಕ್ಷನ್ 100 ಮತ್ತು 101ರಲ್ಲಿ, ಯುಟಿಜಿಎಸ್‌ಟಿಯ ಸೆಕ್ಷನ್ 14ರಲ್ಲಿ ವಿವರಿಸಲಾಗಿದೆ.

ಒಂದು ವೇಳೆ ಅರ್ಜಿದಾರನಿಗೆ ಎಎಆರ್ ಆದೇಶದಿಂದ ತೃಪ್ತಿ ಸಿಗಲಿಲ್ಲ ಎಂದರೆ ಎಎಎಆರ್‌ಗೆ ಮೇಲ್ಮನವಿ ಸಲ್ಲಿಸಬಹುದು. ಅದೇರೀತಿ ಅರ್ಜಿದಾರನು ಯಾವ ತೆರಿಗೆ ಅಧಿಕಾರಿಯ ಅಧಿಕಾರ ವ್ಯಾಪ್ತಿಯಲ್ಲಿ ಬರುವನೋ ಆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಅಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿ ಕೂಡ ಆದೇಶದಿಂದ ಬಾಧಿತನಾದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಸಂಬಂಧಪಟ್ಟ ಅಧಿಕಾರಿ ಎಂದರೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಇಲಾಖೆಯಲ್ಲಿ ಮುಂಗಡ ಆದೇಶದ ಅರ್ಜಿಯ ಕುರಿತಾಗಿ ನಿಯಮಿಸಲ್ಪಟ್ಟ ಅಧಿಕಾರಿ ಎಂದರ್ಥ. ಸಾಮಾನ್ಯವಾಗಿ ಈ ಅಧಿಕಾರಿ ಅರ್ಜಿದಾರನು ಯಾವ ತೆರಿಗೆ ಅಧಿಕಾರಿಯ ಅಧಿಕಾರ ವ್ಯಾಪ್ತಿಯಲ್ಲಿ ಬರುವನೋ ಆ ಅಧಿಕಾರಿಯೇ ಆಗಿರುತ್ತಾನೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಯಾವುದೇ ಮೇಲ್ಮನವಿಯಾದರೂ ಮುಂಗಡ ಆದೇಶ ಬಂದ 60 ದಿನಗಳೊಳಗೆ ಸಲ್ಲಿಸಬೇಕು. ಮೇಲ್ಮನವಿಯು ನಿಗದಿತ ಅರ್ಜಿಯಲ್ಲಿರಬೇಕು. ಇದನ್ನು ನಿಗದಿತ ರೀತಿಯಲ್ಲಿ ಪರಿಶೀಲಿಸಬೇಕು. ಇದಕ್ಕೆ ಸೂಕ್ತ ನಿಯಮಗಳನ್ನು ಸೂಚಿಸಲಾಗುವುದು.

ಮೇಲ್ಮನವಿ ಅರ್ಜಿ ಪಡೆದ ಮೇಲ್ಮನವಿ ಪ್ರಾಧಿಕಾರವು ಮೇಲ್ಮನವಿಗೆ ಸಂಬಂಧಿಸಿದವರನ್ನು ಆಲಿಸಿ 90 ದಿನಗಳಲ್ಲಿ ಇತ್ಯರ್ಥಪಡಿಸಬೇಕು. ಒಂದು ವೇಳೆ ಎಎಎಆರ್ ಸದಸ್ಯರಲ್ಲಿ ಒಮ್ಮತ ಮೂಡದಿದ್ದಲ್ಲಿ ಮೇಲ್ಮನವಿ ಕೋರಲಾದ ಪ್ರಶ್ನೆಯ ಕುರಿತು ಮುಂಗಡ ಆದೇಶವೇ ನೀಡಲಾಗಿಲ್ಲ ಎಂದು ಭಾವಿಸಲಾಗುವುದು.

**ಪ್ರಶ್ನೆ 19:** ಎಎಎಆರ್ ನ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಬಹುದೇ?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ ಎಎಎಆರ್ ನ ಆದೇಶದ ವಿರುದ್ಧ ಯಾವುದೇ ಮೇಲ್ಮನವಿಗೆ ಅವಕಾಶ ಕಲ್ಪಿಸಲಾಗಿಲ್ಲ. ಆದ್ದರಿಂದ ಎಎಎಆರ್ ನ ಆದೇಶವು ಅರ್ಜಿದಾರ ಹಾಗೂ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕಡ್ಡಾಯವಾಗಿ ಅನ್ವಯವಾಗುತ್ತದೆ. ಅದಾಗ್ಯೂ, ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಗಳಲ್ಲಿ ರಿಟ್ ಅರ್ಜಿ ಸಲ್ಲಿಸುವ ಅವಕಾಶವಿರಬಹುದು.

**ಪ್ರಶ್ನೆ 20:** ತಮ್ಮ ಆದೇಶದಲ್ಲಿ ಏನಾದರೂ ಲೋಪವಿದೆ ಎಂದು ಕಂಡು ಬಂದರೆ ಎಎಆರ್ ಮತ್ತು ಎಎಎಆರ್ ಅವುಗಳನ್ನು ಸರಿಪಡಿಸಬಹುದೇ?

**ಉತ್ತರ:** ಹೌದು. ಎಎಆರ್ ಮತ್ತು ಎಎಎಆರ್ ತಮ್ಮ ಆದೇಶದಲ್ಲಿ ತಪ್ಪು ಕಂಡು ಬಂದಲ್ಲಿ ಆದೇಶ ನೀಡಿದ ದಿನದಿಂದ 6 ತಿಂಗಳೊಳಗೆ ಸರಿಪಡಿಸಬಹುದು. ಲೋಪವನ್ನು ಎಎಆರ್, ಎಎಎಆರ್ ಸದಸ್ಯರೇ ಕಂಡುಕೊಂಡಿರಬಹುದು ಅಥವಾ ಅರ್ಜಿದಾರ ಅವರ ಗಮನಕ್ಕೆ ತಂದಿರಬಹುದು. ಅಲ್ಲದೆ ಸಂಬಂಧಪಟ್ಟ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿ ಗುರುತಿಸಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೇಳಬಹುದು. ಮೊದಲಿನ ಆದೇಶವನ್ನು ಸರಿಪಡಿಸುವುದರಿಂದ ತೆರಿಗೆ ಪ್ರಮಾಣದಲ್ಲಿ ಹೆಚ್ಚಳ ಅಥವಾ ಕಡಿಮೆಯಾಗುವ ಹಾಗಿದ್ದಲ್ಲಿ ಅರ್ಜಿದಾರನ ಅಥವಾ ಮೇಲ್ಮನವಿದಾರನನ್ನು ಆಲಿಸಿಯೇ ಲೋಪ ಸರಿಪಡಿಸಿ ಆದೇಶ ಹೊರಡಿಸಬೇಕು.

\*\*\*\*\*

## 18. ಇತ್ಯರ್ಥ ಆಯೋಗ

## 19. ತನಿಖೆ, ಶೋಧ, ವಶ ಮತ್ತು ಬಂಧನ

ಪ್ರಶ್ನೆ 1: “ಶೋಧ” ಎಂದರೆ ಏನು?

ಉತ್ತರ: ಕಾನೂನು ನಿಘಂಟು ಮತ್ತು ಹಲವು ನ್ಯಾಯಾಲಯಗಳ ತೀರ್ಪುಗಳ ಪ್ರಕಾರ ಶೋಧ ಎಂಬ ಪದವನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ - ಯಾವುದಾದರೊಂದು ಸ್ಥಳ, ಪ್ರದೇಶ, ವಸ್ತು, ವ್ಯಕ್ತಿಯನ್ನು ಪರಿಶೀಲಿಸಿ ಯಾವುದಾದರೊಂದು ಅಪರಾಧಕ್ಕೆ ಸಂಬಂಧಿಸಿದ ಸಾಕ್ಷ್ಯ ಹುಡುಕುವ ಅಥವಾ ಮುಚ್ಚಿಟ್ಟಿರಬಹುದಾದದ್ದನ್ನು ಹುಡುಕುವ ಸರ್ಕಾರಿ ವ್ಯವಸ್ಥೆಯ ಕಾರ್ಯ ಚಟುವಟಿಕೆ. ಯಾವುದೇ ವ್ಯಕ್ತಿ, ವಾಹನ, ಪ್ರದೇಶವನ್ನು ಶೋಧಕ್ಕೆ ಒಳಪಡಿಸುವ ಕೆಲಸವನ್ನು ಸೂಕ್ತ ಹಾಗೂ ಸಮಂಜಸ ಕಾನೂನಿನಡಿಯಲ್ಲೇ ಮಾಡಬೇಕು.

ಪ್ರಶ್ನೆ 2: “ತನಿಖೆ” ಎನ್ನುವುದರ ಅರ್ಥವೇನು?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಲ್ಲಿನ ಹೊಸ ಪ್ರಾವಧಾನವಿದು. ಶೋಧದ ಪ್ರಾವಧಾನಕ್ಕಿಂತ ಇದು ಮೃದುವಾದ ಕ್ರಿಯೆ. ಇದರ ಮೂಲಕ ಅಧಿಕಾರಿಗಳಿಗೆ ಯಾವುದೇ ತೆರಿಗೆಗೊಳಪಡುವ ವ್ಯಕ್ತಿಯ ವ್ಯಾಪಾರದ ಪ್ರದೇಶಕ್ಕೆ, ಸರಕು ಸಾಗಿಸುವ ಪ್ರದೇಶಕ್ಕೆ ಅಥವಾ ಗೋದಾಮು, ದಾಸ್ತಾನು, ಮಳಿಕೆ ಸೇರಿದಂತೆ ಯಾವುದೇ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶ ದೊರಕುತ್ತದೆ.

ಪ್ರಶ್ನೆ 3: ಯಾವ ಸಂದರ್ಭದಲ್ಲಿ ಯಾರು ತನಿಖೆಗೆ ಆದೇಶ ನೀಡಬಹುದು?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 67ರ ಅನ್ವಯ ಜಂಟಿ ಆಯುಕ್ತರು ಅಥವಾ ಅವರಿಗಿಂತ ಹಿರಿಯ ಅಧಿಕಾರಿಗಳು ಯಾವುದೇ ವ್ಯಕ್ತಿಯ ಪ್ರದೇಶಕ್ಕೆ ಭೇಟಿನೀಡಿ ತನಿಖೆ ನಡೆಸುವಂತೆ ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಅಧಿಕಾರಿಗಳಿಗೆ ಲಿಖಿತ ಆದೇಶ ನೀಡಬಹುದು. ಈ ಬಗೆಯ ತನಿಖೆಯ ಅಧಿಕಾರ ನೀಡಲು ಜಂಟಿ ಆಯುಕ್ತರು ಅಥವಾ

ಅವರಿಗಿಂತ ಹಿರಿಯ ಅಧಿಕಾರಿಗೆ ತನಿಖೆಗೆ ಒಳಪಡುವ ವ್ಯಕ್ತಿಯು ಈ ಕೆಳಕಂಡವುಗಳಲ್ಲಿ ಯಾವುದಾದರೊಂದನ್ನು ಮಾಡಿದ್ದಾನೆಂದು ನಂಬಲು ಸೂಕ್ತ ಕಾರಣಗಳಿರಬೇಕು -

- ಯಾವುದಾದರೂ ಪೂರೈಕೆಯ ವಹಿವಾಟನ್ನು ಮುಚ್ಚಿಟ್ಟಿರಬೇಕು
- ಕೈಲಿರುವ ಸರಕುಗಳ ಸ್ಟಾಕ್ ಮುಚ್ಚಿಟ್ಟಿರಬೇಕು
- ಹೆಚ್ಚುವರಿ ಹೂಡುವಳಿ ತೆರಿಗೆ ಜಮೆ ಪಡೆದಿರಬೇಕು
- ತೆರಿಗೆ ತಪ್ಪಿಸಿಕೊಳ್ಳಲು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಯಾವುದಾದರೂ ಪ್ರಾವಧಾನಗಳ ಉಲ್ಲಂಘನೆ ಮಾಡಿರಬೇಕು
- ಸಾಗಣೆದಾರ ಅಥವಾ ದಾಸ್ತಾನು ಮಾಲೀಕ ತೆರಿಗೆ ಪಾವತಿ ತಪ್ಪಿಸಿಕೊಂಡ ಸರಕುಗಳನ್ನು ಹೊಂದಿರಬೇಕು ಅಥವಾ ತನ್ನ ಲೆಕ್ಕಪುಸ್ತಕಗಳನ್ನು ಅಥವಾ ಸರಕುಗಳನ್ನು ತೆರಿಗೆ ಸೋರಿಕೆಗೆ ಅನುವಾಗುವಂತೆ ಇಟ್ಟಿರಬೇಕು.

**ಪ್ರಶ್ನೆ 4:** ಸೂಕ್ತ ಅಧಿಕಾರಿಯು ಕಾಯ್ದೆಯ ಈ ಸೆಕ್ಷನ್ನಿನಡಿ ಯಾವುದೇ ವ್ಯಕ್ತಿಯ ಯಾವುದೇ ಆಸ್ತಿ/ಪ್ರದೇಶವನ್ನು ತನಿಖೆಗೆ ಒಳಪಡಿಸಿ ಆದೇಶಿಸಬಹುದೇ?

**ಉತ್ತರ:** ಇಲ್ಲ. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳಿಗೆ ಕೇವಲ ಈ ಕೆಳಕಂಡ ಪ್ರದೇಶಗಳಲ್ಲಿ ತನಿಖೆ ನಡೆಸಲು ಅನುಮತಿ ನೀಡಿ ಆದೇಶಿಸಬಹುದು -

- ತೆರಿಗೆದಾರನ ಯಾವುದೇ ವ್ಯಾಪಾರದ ಸ್ಥಳ
- ಸರಕು ಸಾಗಣೆಯ ವ್ಯಾಪಾರದಲ್ಲಿರುವ ವ್ಯಕ್ತಿಯ ಯಾವುದೇ ವ್ಯಾಪಾರದ ಸ್ಥಳ, ಅವನು ನೋಂದಾಯಿತ ತೆರಿಗೆದಾರನಾಗಿಲ್ಲದಿದ್ದರೂ ಸಹ
- ಗೋದಾಮು ಅಥವಾ ದಾಸ್ತಾನು ಮಳಿಗೆ ಹೊಂದಿರುವವನ ಅಥವಾ ನಿರ್ವಹಣೆ ನಡೆಸುವವನ ಯಾವುದೇ ವ್ಯಾಪಾರದ ಸ್ಥಳ

**ಪ್ರಶ್ನೆ 5:** ಸಿಜಿಎಸ್‌ಟಿ ಕಾಯ್ದೆಯಡಿ ಯಾರು ಶೋಧ ಮತ್ತು ವಶಕ್ಕೆ ಆದೇಶಿಸಬಹುದು?

**ಉತ್ತರ:** ಜಂಟಿ ಆಯುಕ್ತರು ಅಥವಾ ಅವರ ಮೇಲ್ಪಟ್ಟ ಅಧಿಕಾರಿಗಳು ಸರಕುಗಳ, ದಾಖಲೆಗಳ, ಪುಸ್ತಕಗಳ ಅಥವಾ ವಸ್ತುಗಳ ಶೋಧ ಮತ್ತು ವಶಕ್ಕೆ ಲಿಖಿತ ಆದೇಶ ನೀಡಿ ಅನುಮತಿಸಬೇಕು. ಈ ಬಗೆಯ ಅನುಮತಿ ನೀಡುವ ಮುನ್ನ ಆ ಅಧಿಕಾರಿಗೆ ಯಾವುದೇ ಪ್ರಕರಣಕ್ಕೆ ಪ್ರಸ್ತುತವಾದ ವಶಪಡಿಸಿಕೊಳ್ಳಬೇಕಾದ ಸರಕುಗಳು, ದಾಖಲೆ, ಕಡತಗಳು ಮತ್ತು ಇತರ ಸಂಬಂಧಪಟ್ಟ ವಸ್ತುಗಳು ಆ ಸ್ಥಳದಲ್ಲಿ ಮುಚ್ಚಿಡಲಾಗಿದೆ ಎಂದು ನಂಬಲು ಸೂಕ್ತ ಕಾರಣಗಳಿರಬೇಕು.

**ಪ್ರಶ್ನೆ 6: 'ನಂಬಲು ಸೂಕ್ತ ಕಾರಣ' ಎಂದರೆ ಏನರ್ಥ?**

**ಉತ್ತರ:** 'ನಂಬಲು ಸೂಕ್ತ ಕಾರಣ'ಗಳು ಎಂದರೆ - ಕೆಲವು ನಿಜಸ್ಥಿತಿಗಳ ಅರಿವಿದ್ದು, ಅವು ಪ್ರತ್ಯಕ್ಷ ತಿಳಿವಳಿಕೆಯಾಗದಿದ್ದರೂ, ಅವುಗಳ ಅರಿವಿನಿಂದ ಯಾವುದೇ ವಿವೇಚನೆಯುಳ್ಳ ವ್ಯಕ್ತಿಯು ಅದೇ ಉಹುಗಳು ಉಚಿತವೆಂದು ತಿರ್ಮಾನಿಸುವಂತೆ ಮಾಡುವವು. ಭಾರತ ದಂಡ ಸಂಹಿತೆಯ ಸೆಕ್ಷನ್ 26ರ ಅನ್ವಯ "ವ್ಯಕ್ತಿಯೋರ್ವನು ವಿಷಯವೊಂದನ್ನು ನಂಬಲು ಸೂಕ್ತ ಕಾರಣಗಳನ್ನು ಹೊಂದಿದ್ದಾನೆ ಎಂದರೆ ಆ ವಿಷಯವನ್ನು ನಂಬಲು ಸಾಕಾಗುವಷ್ಟು ಕಾರಣಗಳಿವೆ ಆದರೆ ನಂಬದಿರಲು ಅಲ್ಲ." ನಂಬಲು ಸೂಕ್ತ ಕಾರಣ ಎಂದರೆ ವ್ಯಕ್ತಿನಿಷ್ಠವಲ್ಲದ ಸೂಕ್ಷ್ಮ ಬುದ್ಧಿವಂತಿಕೆಯ ಲೆಕ್ಕಾಚಾರದ ಹಾಗೂ ಮೌಲ್ಯಮಾಪನದ ಮೇರೆಗೆ ಹೀಗಿರಬಹುದು ಎಂಬ ವಸ್ತುನಿಷ್ಠ ನಿರ್ಣಯ. ಪ್ರಾಮಾಣಿಕ ಮತ್ತು ವಿವೇಕ ಹೊಂದಿದ ವ್ಯಕ್ತಿ ಸಂಬಂಧಪಟ್ಟ ಮಾಹಿತಿ ಪಡೆದು, ಸಂದರ್ಭವನ್ನು ಅವಲೋಕಿಸಿ ಮಾಡುವ ಉಚಿತ ಉಹು.

**ಪ್ರಶ್ನೆ 7: ಸೂಕ್ತ ಅಧಿಕಾರಿ ತನಿಖೆ ಅಥವಾ ಶೋಧ ಹಾಗೂ ವಶಕ್ಕೆ ಆದೇಶ ನೀಡುವ ಮುನ್ನ 'ನಂಬಲು ಸೂಕ್ತ ಕಾರಣ'ಗಳನ್ನು ಲಿಖಿತದಲ್ಲಿ ದಾಖಲಿಸುವುದು ಕಡ್ಡಾಯವೇ?**

**ಉತ್ತರ:** ಹಾಗೇನಿಲ್ಲ. ಅಧಿಕಾರಿ ಬರವಣಿಗೆಯಲ್ಲಿ ಇದನ್ನು ಇಡಬೇಕೆಂಬ ನಿಯಮ ಇಲ್ಲ. ಆದರೆ ತಾನು ನಿರ್ಧಾರಕ್ಕೆ ಬರಲು ನಂಬಿದ ಕಾರಣಗಳೇನು ಎಂಬುದನ್ನು ತಿಳಿಯ ಪಡಿಸಬೇಕು,



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಶೋಧ ಯಾವ ಕಾರಣಕ್ಕೆ ಬೇಕು ಎಂಬುದನ್ನು ವಿವರಿಸಬೇಕು. ಪ್ರತಿ ಪ್ರಕರಣದಲ್ಲೂ ಕಾರಣವನ್ನು ದಾಖಲಿಸಬೇಕೆಂದಿಲ್ಲ. ಆದರೆ ಶೋಧಕ್ಕೆ ಆದೇಶಿಸುವ ಮುನ್ನ ಮಾಹಿತಿ/ದಾಖಲೆಯ ಸ್ವರೂಪವನ್ನು ಪೂರ್ವಭಾವಿಯಾಗಿ ದಾಖಲಿಸಿ ನಂತರ ಶೋಧ ಮತ್ತು ವಶಕ್ಕೆ ವಾರಂಟ್ ಹೊರಡಿಸುವುದು ಸೂಕ್ತ.

**ಪ್ರಶ್ನೆ 8: ಸರ್ಚ್ ವಾರಂಟ್ ಎಂದರೇನು? ಅದರಲ್ಲಿ ಏನೇನು ವಿಷಯ ಇರುತ್ತದೆ?**

**ಉತ್ತರ:** ಶೋಧ ನಡೆಸುವುದಕ್ಕೆ ಲಿಖಿತದಲ್ಲಿ ನೀಡುವ ಆದೇಶವೇ ಸರ್ಚ್ ವಾರಂಟ್. ಇದನ್ನು ಜಂಟಿ ಆಯುಕ್ತರು ಅಥವಾ ಅವರ ಹಿರಿಯ ಅಧಿಕಾರಿಗಳು ಹೊರಡಿಸಬಹುದು. ಸರ್ಚ್ ವಾರಂಟ್ ನಲ್ಲಿ ಶೋಧದ ಅವಶ್ಯಕತೆ ತೋರುವ ನಂಬಲು ಸೂಕ್ತ ಕಾರಣವಿತ್ತೆಂಬುದು ಸೂಚಿತವಾಗಿರಬೇಕು. ಅದರಲ್ಲಿ ಕೆಳಕಂಡ ಅಂಶಗಳಿರಬೇಕು -

1. ಕಾಯ್ದೆಯಡಿ ಆಗಿರುವ ಉಲ್ಲಂಘನೆಗಳು
2. ಶೋಧ ಮಾಡಬೇಕಾದ ಸ್ಥಳ
3. ಶೋಧ ಕೈಗೊಳ್ಳಲು ಆದೇಶಿಸಿ ಅನುಮತಿ ನೀಡಲಾಗಿರುವ ಅಧಿಕಾರಿ ಮತ್ತು ಅವರ ಪದನಾಮ
4. ಶೋಧಕ್ಕೆ ಆದೇಶ ಹೊರಡಿಸಿದ ಅಧಿಕಾರಿಯ ಹೆಸರು ಮತ್ತು ಪದನಾಮ ಹಾಗೂ ಅವರ ವೃತ್ತಾಕಾರದ ಸೀಲು
5. ನೋಟಿಸ್ ಹೊರಡಿಸಿದ ದಿನಾಂಕ ಮತ್ತು ಸ್ಥಳ
6. ಸರ್ಚ್ ವಾರಂಟ್ ಕ್ರಮಸಂಖ್ಯೆ
7. ವಾರಂಟ್‌ಗೆ ಜಾರಿಯಲ್ಲಿರುವ ಕಾಲಾವಧಿ - ಒಂದು ಅಥವಾ ಎರಡು ದಿನಗಳು.

**ಪ್ರಶ್ನೆ 9: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ ಸರಕುಗಳು ಯಾವಾಗ ಮುಟ್ಟುಗೋಲು ಹಾಕಿಕೊಳ್ಳಲು ಅರ್ಹವಾಗುತ್ತವೆ?**

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 130ರನ್ವಯ ಯಾವುದೇ ವ್ಯಕ್ತಿ ಕೆಳಕಂಡ ಕೆಲಸಗಳನ್ನು ಮಾಡಿದರೆ ಸರಕುಗಳು ಮುಟ್ಟುಗೋಲು ಹಾಕಿಕೊಳ್ಳಲು ಅರ್ಹವಾಗುತ್ತವೆ -

- ಕಾಯ್ದೆಯ ಅಥವಾ ಅದರಡಿಯ ನಿಯಮಗಳ ಉಲ್ಲಂಘನೆಯಲ್ಲಿ ತೆರಿಗೆ ವಂಚನೆಗೆ ಈಡು ಮಾಡುವ ಹಾಗೆ ಸರಕುಗಳನ್ನು ಪೂರೈಸಿದಲ್ಲಿ ಅಥವಾ ಸ್ವೀಕರಿಸಿದಲ್ಲಿ
- ತಾನು ತೆರಿಗೆ ಪಾವತಿಸಬೇಕಾಗುವ ಯಾವ ಸರಕುಗಳ ಲೆಕ್ಕವನ್ನೂ ತೋರಿಸದೆ ಇದ್ದಲ್ಲಿ.
- ನೋಂದಣೆಗೆ ಅರ್ಜಿಯನ್ನೂ ಸಲ್ಲಿಸದೆ ಯಾವುದೇ ತೆರಿಗೆಗೊಳಪಡುವ ಸರಕನ್ನು ಪೂರೈಸುವುದು
- ತೆರಿಗೆ ವಂಚಿಸುವ ಉದ್ದೇಶದಿಂದ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವುದು

**ಪ್ರಶ್ನೆ 10:** ಕಾನೂನು ಬದ್ಧವಾಗಿ ಶೋಧ ಕೈಗೊಳ್ಳುವ ಅಧಿಕಾರಿ ಯಾವ ಅಧಿಕಾರಗಳನ್ನು ಚಲಾಯಿಸಬಹುದು?

**ಉತ್ತರ:** ಶೋಧ ಕೈಗೊಳ್ಳುವ ಅಧಿಕಾರಿ ಯಾವುದೇ ಸರಕುಗಳ ಶೋಧ ನಡೆಸಿ, ವಶಪಡಿಸಿಕೊಳ್ಳಬಹುದು. (ಮುಟ್ಟುಗೋಲು ಹಾಕಿಕೊಳ್ಳಬಹುದಾದ ಸರಕುಗಳಾದಲ್ಲಿ) ಅಲ್ಲದೆ ವ್ಯಾಪಾರದ ಅವರಣದಿಂದ ಕಾಯ್ದೆಯಡಿ ವಿಚಾರಣೆಗೆ ಬೇಕಾದ ದಾಖಲೆ, ಕಾಗದಪತ್ರಗಳನ್ನು ವಶಪಡಿಸಿಕೊಳ್ಳಬಹುದು. ಶೋಧ ನಡೆಸುವ ಕಾಲದಲ್ಲಿ ಯಾವುದಾದರೂ ಕೋಣೆಗೆ ಬೀಗ ಹಾಕಿಟ್ಟಿದ್ದು, ಒಳಗೆ ಪ್ರವೇಶಿಸಲು ಅಡ್ಡಿ ಮಾಡಿದ್ದಲ್ಲಿ ಬೀಗ ಒಡೆದು ಒಳಗೆ ಹೋಗುವ ಅಧಿಕಾರ ಇರುತ್ತದೆ. ಅದೇ ರೀತಿ ಶೋಧದ ಕಾಲದಲ್ಲಿ ಯಾವುದೇ ಅಲ್ಟಿರಾ ಸೇರಿದಂತೆ ಇತರೆ ವಸ್ತುಗಳನ್ನು ಬೀಗ ಹಾಕಿಟ್ಟಿದ್ದು ತೆರೆಯದೇ ಇದ್ದಲ್ಲಿ ಒಡೆದು ನೋಡಬಹುದು. ಮುಚ್ಚಿಟ್ಟಿರುವುದು ಕಂಡು ಬಂದಲ್ಲಿ ಕಾಗದಪತ್ರ, ದಾಖಲೆಗಳು ಸೇರಿದಂತೆ ಎಲ್ಲವನ್ನೂ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಶಪಡಿಸಿಕೊಳ್ಳಬಹುದು. ಒಂದು ವೇಳೆ ಅವರಣ ಪ್ರವೇಶಕ್ಕೆ ಅಡ್ಡಿ ಮಾಡಿದ್ದಲ್ಲಿ ಇಡೀ ಅವರಣವನ್ನು ಸೀಲ್ ಮಾಡಬಹುದು.

**ಪ್ರಶ್ನೆ 11:** ಶೋಧ ನಡೆಸಲು ಇರುವ ವಿಧಾನ ಏನು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 67(10)ರನ್ವಯ ಸಿಆರ್‌ಪಿಸಿ ಸೆಕ್ಷನ್ 100 ರಲ್ಲಿ ಹೇಳಿರುವಂತೆ ಶೋಧ ನಡೆಸಬೇಕು. ಸಿಆರ್‌ಪಿಸಿ ಸೆಕ್ಷನ್ 100 ರಲ್ಲಿ ಶೋಧ ನಡೆಸುವ ವಿಧಾನವನ್ನು ಚರ್ಚಿಸಲಾಗಿದೆ.

**ಪ್ರಶ್ನೆ 12:** ಶೋಧ ಕಾರ್ಯ ಕೈಗೊಂಡಾಗ ಮೂಲಭೂತವಾಗಿ ಗಮನಿಸಬೇಕಾದ ಅಂಶಗಳು ಯಾವುವು?

**ಉತ್ತರ:** ಕೆಳಕಂಡ ಅಂಶಗಳನ್ನು ಶೋಧ ಕಾರ್ಯ ಕೈಗೊಂಡಾಗ ಅನುಸರಿಸಬೇಕು -

- ಸೂಕ್ತ ಅಧಿಕಾರಿ ಬರವಣಿಗೆಯಲ್ಲಿ ಸರ್ಚ್ ವಾರಂಟ್ ನೀಡದೆ ಶೋಧ ಕಾರ್ಯಕೈಗೊಳ್ಳಬಾರದು.
- ಮನೆಗಳಲ್ಲಿ ಶೋಧ ಕಾರ್ಯ ನಡೆಯುವಾಗ ಒಬ್ಬರು ಮಹಿಳಾ ಅಧಿಕಾರಿ ತಂಡದಲ್ಲಿರಲೇಬೇಕು.
- ಅವರಣದಲ್ಲಿರುವ ವ್ಯಕ್ತಿಗೆ ಶೋಧ ಕಾರ್ಯ ಆರಂಭಿಸುವ ಮುನ್ನ ಅಧಿಕಾರಿಗಳು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು.
- ಶೋಧ ಆರಂಭಿಸುವ ಮುನ್ನ ಸರ್ಚ್ ವಾರಂಟ್ ತೋರಿಸಿ ಅದಕ್ಕೆ ಅವರಣದ ಮುಖ್ಯಸ್ಥರಿಂದ ವಾರಂಟ್ ನೋಡಿರುವುದಾಗಿ ಬರೆಸಿಕೊಂಡು ಅವರ ಸಹಿ ಪಡೆಯಬೇಕು. ಅದರೊಂದಿಗೆ ಇಬ್ಬರು ಸಾಕ್ಷಿದಾರರ ಸಹಿ ಬೇಕು.
- ಶೋಧ ನಡೆಸುವಾಗ ಅದೇ ಪ್ರದೇಶದ ಇಬ್ಬರು ಸ್ವತಂತ್ರ ಸಾಕ್ಷಿದಾರರನ್ನು ಮುಂದಿಟ್ಟುಕೊಂಡು ಶೋಧ ನಡೆಸಬೇಕು. ಅವರಿಗೆ ಶೋಧದ ಉದ್ದೇಶ

ವಿವರಿಸಬೇಕು. ಒಂದು ವೇಳೆ ಯಾರೂ ಇಲ್ಲದಿದ್ದಲ್ಲಿ ಅಥವಾ ಸಾಕ್ಷಿಗಳು ಒಪ್ಪದಿದ್ದಲ್ಲಿ ಬೇರೆ ಪ್ರದೇಶದವರು ಸಾಕ್ಷಿಗಳಾಗಬಹುದು.

- ಶೋಧ ಆರಂಭಿಸುವ ಮುನ್ನ ಸಾಕ್ಷಿದಾರರು ಮತ್ತು ಅಧಿಕಾರಿಗಳ ತಂಡ ಆವರಣದ ಮುಖ್ಯಸ್ಥರ ಮುಂದೆ ಹಾಜರಾಗಿ ತಮ್ಮನ್ನು ಶೋಧಕ್ಕೆ ಒಡ್ಡಿಕೊಳ್ಳಬೇಕು. ಅವರ ಬಳಿ ಏನೂ ಇಲ್ಲ ಎಂಬುದನ್ನು ಆವರಣದ ಮುಖ್ಯಸ್ಥ ಖಾತ್ರಿ ಮಾಡಿಕೊಂಡು ಶೋಧ ಕಾರ್ಯಕ್ಕೆ ಅವಕಾಶ ನೀಡಬಹುದು. ಅದೇ ರೀತಿ ಶೋಧ ಕಾರ್ಯ ಮುಕ್ತಾಯಗೊಂಡ ಮೇಲೆ ಅಧಿಕಾರಿಗಳು ಮತ್ತು ಸಾಕ್ಷಿದಾರರು ಆವರಣದ ಮುಖ್ಯಸ್ಥರ ಮುಂದೆ ಹಾಜರಾಗಿ ತಮ್ಮನ್ನು ಪರಿಶೀಲಿಸುವಂತೆ ಹೇಳಬೇಕು.
- ಶೋಧ ಕಾರ್ಯ ನಡೆಯುತ್ತಿರುವಾಗಲೇ ಪಂಚನಾಮೆ/ಮಹಜರ್ ಬರೆಯಬೇಕು. ವಶಪಡಿಸಿಕೊಂಡ ಎಲ್ಲ ದಾಖಲೆಗಳು, ಕಾಗದಪತ್ರಗಳು, ಸರಕುಗಳು ಸೇರಿದಂತೆ ಎಲ್ಲವುಗಳ ವಿವರವನ್ನು ಅದರಲ್ಲಿ ಬರೆಯಬೇಕು. ವಶಕ್ಕೆ ತೆಗೆದುಕೊಂಡ ಎಲ್ಲ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿ ಪಂಚನಾಮೆಗೆ ಲಗತ್ತಿಸಬೇಕು. ಇವುಗಳಿಗೆ ಶೋಧ ನಡೆಸಿದ ಅಧಿಕಾರಿಗಳು, ಸಾಕ್ಷಿದಾರರು ಮತ್ತು ಆವರಣದ ಮುಖ್ಯಸ್ಥರು ಸಹಿ ಮಾಡಬೇಕು. ಶೋಧ ನಡೆಸಲು ಅಧಿಕಾರ ಪಡೆದವರೇ ಈ ಕೆಲಸ ಕೈಗೊಳ್ಳಬೇಕು.
- ಶೋಧ ಕಾರ್ಯ ಮುಕ್ತಾಯಗೊಂಡ ಮೇಲೆ ಅದನ್ನು ನೀಡಿದ ಅಧಿಕಾರಿಗೆ ವಾರಂಟ್ ಮೂಲಪ್ರತಿಯನ್ನು ವರದಿಯೊಂದಿಗೆ ಹಿಂತಿರುಗಿಸಬೇಕು. ವಾರಂಟಿನ ಹಿಂಬದಿಯಲ್ಲಿ ಶೋಧದಲ್ಲಿ ಭಾಗವಹಿಸಿದ ಅಧಿಕಾರಿಗಳ ಹೆಸರನ್ನು ನಮೂದಿಸಬೇಕು.
- ಸರ್ಚ್ ವಾರಂಟ್ ನೀಡಿದ ಅಧಿಕಾರಿ ಇವುಗಳ ಕಡತವನ್ನು ನೋಡಿಕೊಳ್ಳಬೇಕು. ಪ್ರತಿಯೊಂದು ಸರ್ಚ್ ವಾರಂಟ್ ನೀಡಿದ್ದು, ಬಳಕೆ ಮಾಡಿದ್ದು, ಅವುಗಳು ಬಳಕೆಯಾದ ಮೇಲೆ ಹಿಂದಕ್ಕೆ ಬಂದಿದ್ದು ಎಲ್ಲ ವಿವರ ಕಡತದಲ್ಲಿರಬೇಕು.
- ಪಂಚನಾಮೆ/ ಮಹಜರ್ ಹಾಗೂ ವಶಪಡಿಸಿಕೊಂಡ ವಸ್ತುಗಳು ಮತ್ತು ಕಾಗದಪತ್ರ, ದಾಖಲೆಗಳ ವಿವರ ಇರುವ ಪಟ್ಟಿಯ ಪ್ರತಿಯನ್ನು ಆವರಣದ ಮುಖ್ಯಸ್ಥರಿಗೆ ಶೋಧ ನಡೆಸಿರುವುದಕ್ಕೆ ದಾಖಲೆಯಾಗಿ ನೀಡಬೇಕು.

**ಪ್ರಶ್ನೆ 13:** ಬೇರೆ ಯಾವುದೇ ಸಂದರ್ಭಗಳಲ್ಲಿ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳು ವ್ಯಾಪಾರದ ಸ್ಥಳಕ್ಕೆ ಬರಬಹುದೇ?

**ಉತ್ತರ:** ಬರಬಹುದು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 65ರಡಿ ವ್ಯಾಪಾರದ ಸ್ಥಳಕ್ಕೆ ಬರಬಹುದು. ಈ ಸೆಕ್ಷನ್ನಿನ ಅಡಿ ಸೆಕ್ಷನ್ 66ರಡಿ ನಾಮಾಂಕಿತಗೊಂಡ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಲೆಕ್ಕತಪಾಸಣೆ ಅಧಿಕಾರಿಗಳು ಅಥವಾ ಕಾನ್ಸ್‌ ಅಕೌಂಟೆಂಟ್ ಅಥವಾ ಚಾರ್ಟೆಡ್ ಅಕೌಂಟೆಂಟ್ ಲೆಕ್ಕ ತಪಾಸಣೆಗೆ ಸರ್ಚ್ ವಾರಂಟ್ ಇಲ್ಲದೆ ಲೆಕ್ಕತಪಾಸಣೆ, ಪರಿಶೀಲನೆ, ಲೆಕ್ಕ ತಾಳೆ ಹಾಕಿ ಸರ್ಕಾರಕ್ಕೆ ಬರಬೇಕಾದ ಆದಾಯವನ್ನು ರಕ್ಷಿಸುವುದಕ್ಕಾಗಿ ವ್ಯಾಪಾರ ಸ್ಥಳಕ್ಕೆ ಬರಬಹುದು. ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಆಯುಕ್ತರ ಲಿಖಿತ ದೃಢೀಕರಣದ ಆಧಾರದ ಮೇಲೆಯೇ ಬರಬಹುದು. ತೆರಿಗೆಗೊಳಪಡುವ ವ್ಯಕ್ತಿ ತನ್ನ ಪ್ರಧಾನ ವ್ಯಾಪಾರ ಸ್ಥಳ ಅಥವಾ ಹೆಚ್ಚುವರಿ ವ್ಯಾಪಾರ ಸ್ಥಳ ಎಂದು ನೋಂದಾಯಿಸಿದ ಸ್ಥಳಕ್ಕೂ ಅಲ್ಲಿ ಲೆಕ್ಕತಪಾಸಣೆಗೆ ಬೇಕಾದ ಲೆಕ್ಕಪತ್ರಗಳು, ದಾಖಲೆಗಳು, ಕಂಪ್ಯೂಟರ್ ಇತ್ಯಾದಿಗಳಿವೆ ಎಂದಾದಲ್ಲಿ ತೆರಿಗೆ ಅಧಿಕಾರಿಗಳು ಈ ಸೆಕ್ಷನ್ ಅಡಿಯಲ್ಲಿ ಭೇಟಿ ನೀಡಬಹುದು.

**ಪ್ರಶ್ನೆ 14:** “ವಶಪಡಿಸಿಕೊಳ್ಳುವುದು” ಎಂದರೇನು?

**ಉತ್ತರ:** ವಶಪಡಿಸಿಕೊಳ್ಳುವುದು ಎಂಬುದನ್ನು ಜಿಎಸ್‌ಟಿಯಲ್ಲಿ ವ್ಯಾಖ್ಯಾನಿಸಿಲ್ಲ. ಕಾನೂನು ನಿಷ್ಠೆಗಳಲ್ಲಿ ಕಾನೂನುಬದ್ಧವಾಗಿ ಒಬ್ಬ ಅಧಿಕಾರಿ ಯಾವುದೇ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಯಾವುದೇ ಆಸ್ತಿ, ವಸ್ತುವನ್ನು ಅದನ್ನು ಹೊಂದಿದವರ ಇಚ್ಛೆಗೆ ವಿರುದ್ಧವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವುದು ಎಂಬ ಅರ್ಥ ನೀಡುತ್ತದೆ.

**ಪ್ರಶ್ನೆ 15:** ಜಿಎಸ್‌ಟಿ ಕಾಯ್ದೆಗಳಲ್ಲಿ ಸರಕು ಮತ್ತು ವಾಹನಗಳನ್ನು ಹಿಡಿದಿಟ್ಟು ಕೊಳ್ಳಲು ಅಧಿಕಾರವಿದೆಯೇ?

**ಉತ್ತರ:** ಹೌದು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 129ರಡಿ ಕಾಯ್ದೆಯ ಪ್ರಾವಧಾನಗಳನ್ನು ಉಲ್ಲಂಘಿಸಿ ಸಾಗಿಸಲಾಗುತ್ತಿರುವ ಸರಕುಗಳನ್ನು ಮತ್ತು ಅದನ್ನು ಸಾಗಿಸುತ್ತಿದ್ದ ವಾಹನವನ್ನು ಮಾಲು ಸಮೇತ ಅಧಿಕಾರಿಯು ಹಿಡಿದಿಟ್ಟುಕೊಳ್ಳಬಹುದು. ಅದೇ ರೀತಿ ಲೆಕ್ಕ ತೋರಿಸದೆ ಶೇಖರಿಸಿದ್ದ ಸರಕನ್ನು ಹಿಡಿದಿಟ್ಟುಕೊಳ್ಳಬಹುದು. ಆದರೆ ಒಮ್ಮೆ ಅದಕ್ಕೆ ಸಂಬಂಧಿಸಿದ ತೆರಿಗೆ ಮತ್ತಿತರ ಶುಲ್ಕವನ್ನು ಪಾವತಿಸಿದರೆ ಅಥವಾ ಸೂಕ್ತ ಸೆಕ್ಯೂರಿಟಿ ನೀಡಿದರೆ ಸರಕು ಮತ್ತು ವಾಹನವನ್ನು ಬಿಡುಗಡೆ ಮಾಡಬೇಕು.

**ಪ್ರಶ್ನೆ 17:** ಕಾನೂನಿನ ಪ್ರಕಾರ ವಶಪಡಿಸಿಕೊಳ್ಳುವಿಕೆ (Seizure) ಮತ್ತು ಹಿಡಿದಿಟ್ಟುಕೊಳ್ಳುವಿಕೆ (Detention) - ಇವುಗಳ ನಡುವಣ ವ್ಯತ್ಯಾಸವೇನು?

**ಉತ್ತರ:** ಹಿಡಿದಿಟ್ಟುಕೊಳ್ಳುವಿಕೆ ಎಂದರೆ ಕಾನೂನು ಬದ್ಧವಾಗಿ ಆದೇಶ/ನೋಟಿಸ್ ಮೂಲಕ ವಸ್ತುವನ್ನು ಇಟ್ಟುಕೊಂಡು ಆ ಸಮಯದಲ್ಲಿ ಅದರ ಮಾಲೀಕರಿಗೆ ನೀಡದೇ ಇರುವುದು. ವಶಪಡಿಸಿಕೊಳ್ಳುವುದು ಎಂದರೆ ಇಡೀ ವಸ್ತುವನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವುದು. ಹಿಡಿದಿಟ್ಟುಕೊಳ್ಳುವ ಆದೇಶವನ್ನು ಯಾವುದೇ ವಸ್ತು ಮುಟ್ಟುಗೋಲು ಹಾಕಿಕೊಳ್ಳಬಹುದಾದದ್ದು ಎಂದೆನಿಸಿದಾಗ ನೀಡಲಾಗುವುದು. ತನಿಖೆ ಮತ್ತು ಪರಿಶೀಲನೆ ನಡೆಸಿದ ಮೇಲೆ ವಸ್ತು ಮುಟ್ಟುಗೋಲು ಹಾಕಿಕೊಳ್ಳಬಹುದಾದದ್ದು ಎಂದು ನಂಬಲು ಸೂಕ್ತ ಕಾರಣಗಳಿದ್ದಲ್ಲಿ ಅದನ್ನು ವಶಕ್ಕೆ ತೆಗೆದುಕೊಳ್ಳಬಹುದು.

**ಪ್ರಶ್ನೆ 17:** ಜಿಎಸ್‌ಟಿ ಕಾಯ್ದೆಗಳಲ್ಲಿ ಶೋಧ ಮತ್ತು ವಶಕ್ಕೆ ಸಂಬಂಧಿಸಿದಂತೆ ಇರುವ ರಕ್ಷಣಾ ಕ್ರಮಗಳೇನು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 67ರಲ್ಲಿ ಶೋಧ ಮತ್ತು ವಶಕ್ಕೆ ಸಂಬಂಧಿಸಿದಂತೆ ಕೆಲವು ರಕ್ಷಣಾ ಕ್ರಮಗಳನ್ನು ಒದಗಿಸಲಾಗಿದೆ. ಅವುಗಳು ಈ ರೀತಿ ಇವೆ -

- ವಶಪಡಿಸಿಕೊಂಡ ಸರಕು ಮತ್ತು ದಾಖಲೆಗಳನ್ನು ಪರಿಶೀಲನೆಯ ನಂತರ ಇಟ್ಟುಕೊಳ್ಳಬಾರದು.
- ವಶಪಡಿಸಿಕೊಳ್ಳುವ ಮುನ್ನ ದಾಖಲೆಗಳ ನಕಲು ಪ್ರತಿಯನ್ನು ತೆರಿಗೆದಾರರು ಪಡೆದುಕೊಳ್ಳಬಹುದು.
- ವಶಪಡಿಸಿಕೊಂಡ ಸರಕುಗಳಿಗೆ 60 ದಿನಗಳಲ್ಲಿ ನೋಟೀಸ್ ಕೊಡದೆ ಇದ್ದಲ್ಲಿ ಹಿಂತಿರುಗಿಸಬೇಕು. ಈ 60 ದಿನಗಳನ್ನು ಸಕಾರಣವಿದ್ದಲ್ಲಿ 6 ತಿಂಗಳವರೆಗೆ ವಿಸ್ತರಿಸಬಹುದು.
- ಸರಕು ವಶಪಡಿಸಿಕೊಳ್ಳುವ ಅಧಿಕಾರಿ ಎಲ್ಲ ವಸ್ತುಗಳ ಪಟ್ಟಿಯನ್ನು ತಯಾರಿಸಬೇಕು.
- ಹಾಳಾಗುವಂತಿರುವ ಹಾಗೂ ಅಪಾಯಕಾರಿ ವಸ್ತುಗಳಾದರೆ ವಶಪಡಿಸಿಕೊಂಡ ಮೇಲೆ ಅವುಗಳನ್ನು ವಿಲೇವಾರಿ ಮಾಡಿಬಿಡಬೇಕು.
- ಸಿಆರ್‌ಪಿಸಿ ಕಾಯ್ದೆಯ ಪ್ರಾವಧಾನಗಳು ಶೋಧ ಮತ್ತು ವಶಕ್ಕೆ ಅನ್ವಯವಾಗುತ್ತವೆ. ಆದರೆ ಸಿಆರ್‌ಪಿಸಿಯ ಸೆಕ್ಷನ್ 165(5)ರಲ್ಲಿ ಫೋಲೀಸರು ವಶಪಡಿಸಿಕೊಂಡ ವಸ್ತು ಮತ್ತು ದಾಖಲೆಗಳ ವಿವರವನ್ನು ಸಮೀಪದ ಮ್ಯಾಜಿಸ್ಟ್ರೇಟ್ ಅವರಿಗೆ ತಲುಪಿಸುತ್ತಾರೆ. ಆದರೆ ಇಲ್ಲಿ ಎಲ್ಲ ವಿವರಗಳನ್ನು ಛಾಯಾಪ್ರತಿಗಳೊಂದಿಗೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯ ಪ್ರಧಾನ ಆಯುಕ್ತರು/ ಆಯುಕ್ತರು ಅವರಿಗೆ ಅಧಿಕಾರಿ ನೀಡಬೇಕು.

**ಪ್ರಶ್ನೆ 18:** ತೆರಿಗೆಗೊಳಪಡುವ ಸರಕುಗಳನ್ನು ಸಾಗಿಸುವಾಗ ಯಾವುದಾದರೂ ವಿಶೇಷ ದಾಖಲೆಯನ್ನು ಹೊಂದಿರಬೇಕೆ?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 68ರಡಿ ಸೂಚಿಸಲಾಗುವ ಮೊತ್ತಕ್ಕಿಂತ ಹೆಚ್ಚು ಮೌಲ್ಯದ ಸರಕುಗಳನ್ನು ಸಾಗಿಸುವಾಗ ಅದಕ್ಕೆ ಸಂಬಂಧಿಸಿದ ಸೂಚಿಸಲಾಗುವ ದಾಖಲೆಗಳನ್ನು ಸಾಗಣೆಯ ನಿರ್ವಾಹಕ ಹೊಂದಿರಬೇಕು.

**ಪ್ರಶ್ನೆ 19:** 'ಬಂಧನ' ಎಂದರೇನು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಬಂಧನ ಎಂಬುದಕ್ಕೆ ಜಿಎಸ್‌ಟಿ ಕಾಯ್ದೆಯಲ್ಲಿ ವ್ಯಾಖ್ಯಾನವಿಲ್ಲ. ನ್ಯಾಯಾಲಯಗಳ ತೀರ್ಪುಗಳಲ್ಲಿ ಈ ಪದ ಬಳಸಲಾಗಿದೆ. ಇದರ ಪ್ರಕಾರ ಕನೂನಿನ ಅಧಿಕಾರದ ಅಡಿಯಲ್ಲಿ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವುದು ಎಂದರ್ಥ. ಯಾವುದೇ ವ್ಯಕ್ತಿಯನ್ನು ಬಂಧಿಸುವುದು ಎಂದರೆ ಆತನ ಮುಕ್ತ ಓಡಾಟಕ್ಕೆ ಕಾನೂನಿನ ಚೌಕಟ್ಟಿನೊಳಗೆ ನಿರ್ಬಂಧ ವಿಧಿಸುವುದು ಎಂದರ್ಥ.

**ಪ್ರಶ್ನೆ 20:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ ಸೂಕ್ತ ಅಧಿಕಾರಿಯು ಯಾವಾಗ ಬಂಧನಕ್ಕೆ ಆದೇಶ ನೀಡಬಹುದು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಆಯುಕ್ತರು ವ್ಯಕ್ತಿಯೊಬ್ಬ ಕಾಯ್ದೆಯ ಸೆಕ್ಷನ್ 132(1)(a),(b),(c),(d) ಅಥವಾ 132(2)ರಡಿ ಅಪರಾಧವೆಸಗಿದ್ದಾನೆ ಎಂದು ನಂಬಲು ಸೂಕ್ತ ಕಾರಣಗಳಿದ್ದಲ್ಲಿ ಯಾವುದೇ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗೆ ಬಂಧನಕ್ಕೆ ಆದೇಶ ನೀಡಬಹುದು. ವ್ಯಕ್ತಿಯೊಬ್ಬನನ್ನು ಬಂಧಿಸಬೇಕಾದರೆ ತೆರಿಗೆ ವಂಚನೆಯ ಮೊತ್ತ 2 ಕೋಟಿಗಿಂತ ಹೆಚ್ಚಿರಬೇಕು ಅಥವಾ ವ್ಯಕ್ತಿಗೆ ಕಾಯ್ದೆಯ ಅನ್ವಯ ಈ ಹಿಂದೆಯೇ ಶಿಕ್ಷೆಯಾಗಿರಬೇಕು.

**ಪ್ರಶ್ನೆ 21:** ಬಂಧನಕ್ಕೆ ಒಳಗಾದ ವ್ಯಕ್ತಿಗೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ ಇರುವ ರಕ್ಷಣಾ ಕ್ರಮಗಳೇನು?

**ಉತ್ತರ:** ಬಂಧನಕ್ಕೆ ಒಳಗಾದ ವ್ಯಕ್ತಿಗೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 69ರಲ್ಲಿ ಕೆಲವು ರಕ್ಷಣಾ ಕ್ರಮಗಳನ್ನು ಒದಗಿಸಲಾಗಿದೆ. ಅವುಗಳು ಈ ರೀತಿ ಇವೆ -



- ವೇದ್ಯ/ಗುರುತರ ಅಪರಾಧದಲ್ಲಿ ಬಂಧಿಸಿದಲ್ಲಿ 24ಗಂಟೆಗಳಲ್ಲಿ ಆತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.
- ಅವೇದ್ಯ ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾದ ಅಪರಾಧವಾಗಿದ್ದರೆ, ಆರೋಪಿಯನ್ನು ಬಂಧಿಸಿ ಉಪ/ಸಹಾಯಕ ಆಯುಕ್ತರ ಮುಂದೆ ಹಾಜರುಪಡಿಸಬೇಕು. ಅವರು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು. ಸಿಆರ್‌ಪಿಸಿ ಸೆಕ್ಷನ್ 436ರಲ್ಲಿ ಪೊಲೀಸ್ ಠಾಣೆ ಅಧಿಕಾರಿಗೆ ಇರುವ ಅಧಿಕಾರವನ್ನು ಉಪ/ಸಹಾಯಕ ಆಯುಕ್ತರಿಗೂ ನೀಡಲಾಗಿದೆ
- ಎಲ್ಲ ಬಂಧನಗಳು ಸಿಆರ್‌ಪಿಸಿ 1973 ಕಾಯ್ದೆಗೆ ಅನುಗುಣವಾಗಿರಲೇಬೇಕು.

**ಪ್ರಶ್ನೆ 22:** ಬಂಧನದ ಅವಧಿಯಲ್ಲಿ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು?

**ಉತ್ತರ:** ಸಿಆರ್‌ಪಿಸಿ 1973ರಲ್ಲಿ ಬಂಧನಕ್ಕೆ ಸಂಬಂಧಿಸಿದ ಪ್ರಾವಧಾನಗಳನ್ನು ಅನುಸರಿಸಬೇಕು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳೆಲ್ಲರೂ ಸಿಆರ್‌ಪಿಸಿಯ ಈ ಪ್ರಾವಧಾನಗಳನ್ನು ಚೆನ್ನಾಗಿ ಅರಿತಿರಬೇಕು.

ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಸಿಆರ್‌ಪಿಸಿಯ ಸೆಕ್ಷನ್ 57 ರಂತೆ ಯಾವುದೇ ವ್ಯಕ್ತಿಯನ್ನು ತನಿಖೆಗಾಗಿ ಬಂಧಿಸಿದರೂ 24 ಗಂಟೆಗಳಿಗಿಂತ ಹೆಚ್ಚು ಕಾಲ (ಅವನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಬೇಕಾಗುವ ಪ್ರಯಾಣದ ಸಮಯ ಹೊರತುಪಡಿಸಿ) ಇಟ್ಟುಕೊಳ್ಳುವಂತಿಲ್ಲ. ಸಿಆರ್‌ಪಿಸಿ ಕಾಯ್ದೆ ಸೆಕ್ಷನ್ 56ರಂತೆ ಈ ಸಮಯದೊಳಗಾಗಿ ವಾರಂಟ್ ಇಲ್ಲದೆ ಬಂಧಿತನಾದ ವ್ಯಕ್ತಿಯನ್ನು ಬಂಧಿಸಿದ ಅಧಿಕಾರಿಯು ಪ್ರಕರಣದ ಅಧಿಕಾರ ಉಳ್ಳ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.

ಡಿ.ಕೆ. ಬಸು ಹಾಗೂ ಪಶ್ಚಿಮ ಬಂಗಾಳ ರಾಜ್ಯದ ನಡುವೆ ನಡೆದ ಪ್ರಕರಣ(1997 (1) SCC 416)ದಲ್ಲಿ ಸರ್ವೋಚ್ಚ ನ್ಯಾಯಾಲಯವು ಬಹಳ ಗಮನಾರ್ಹ ತೀರ್ಪನ್ನು ನೀಡಿದೆ. ಅದರಲ್ಲಿ ಸರ್ವೋಚ್ಚ ನ್ಯಾಯಾಲಯ ಬಂಧನಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಇದು ಪೊಲೀಸ್ ಅಧಿಕಾರಿಗಳಿಗೆ ಅನ್ವಯಿಸಿದರೂ ಬಂಧನದ

ಅಧಿಕಾರ ಹೊಂದಿರುವ ಇತರ ಇಲಾಖೆಗಳ ಅಧಿಕಾರಿಗಳೂ ಅನುಸರಿಸಬೇಕಾದದ್ದು ಅವಶ್ಯಕ. ಅವು ಹೀಗಿವೆ -

- i. ಬಂಧಿಸಲು ಹೋಗುವವರು ತಮ್ಮ ಹೆಸರು ಮತ್ತು ಹುದ್ದೆ ತಿಳಿಯುವಂತೆ ಸಮವಸ್ತ್ರದ ಮೇಲೆ ಹಾಕಿಕೊಂಡಿರಬೇಕು. ಬಂಧಿಸಿದ ವ್ಯಕ್ತಿಯ ವಿಚಾರಣೆ ನಡೆಸುವ ಅಧಿಕಾರಿಗಳ ಹೆಸರು ಮತ್ತು ವಿವರಗಳು ರಿಜಿಸ್ಟ್ರಾರ್‌ನಲ್ಲಿ ನಮೂದಿತವಾಗಿರಬೇಕು.
- ii. ಬಂಧಿಸುವ ಮುನ್ನ ಮೆಮೊ ಸಿದ್ಧಪಡಿಸಬೇಕು. ಅದಕ್ಕೆ ಬಂಧಿತ ವ್ಯಕ್ತಿಯ ಕುಟುಂಬದವರೊಬ್ಬರು ಅಥವಾ ಆ ಬಡಾವಣೆಯ ಗೌರವಾನ್ವಿತ ವ್ಯಕ್ತಿಯ ಸಹಿ ಇರಬೇಕು. ಅದಕ್ಕೆ ಬಂಧಿತ ವ್ಯಕ್ತಿ ಕೂಡ ಸಹಿ ಮಾಡಬೇಕು. ಅಲ್ಲದೆ ಅದರಲ್ಲಿ ಬಂಧನದ ದಿನಾಂಕ ಮತ್ತು ಸಮಯ ನಮೂದಾಗಿರಲೇಬೇಕು.
- iii. ಯಾವುದೇ ವ್ಯಕ್ತಿಯನ್ನು ಬಂಧಿಸಿ ಕಸ್ತಡಿಯಲ್ಲಿಟ್ಟಾಗ ಆತನ ಸ್ನೇಹಿತ ಅಥವಾ ನಂಟ ಅಥವಾ ಹಿತೈಷಿಗೆ ಆದಷ್ಟು ಬೇಗ ತಿಳಿಸಬೇಕು. ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇಂತಹ ಸ್ಥಳದಲ್ಲಿ ಇರಿಸಲಾಗಿದೆ ಎಂಬುದನ್ನು ತಿಳಿಸಬೇಕು. ಮೆಮೋಗೆ ಸಹಿ ಮಾಡಿದ ಸಾಕ್ಷಿ ಇಂತಹ ಸಮೀಪವರ್ತಿಯಾಗಿದ್ದರೆ ಆಗ ತಿಳಿಸುವ ಅಗತ್ಯವಿಲ್ಲ.
- iv. ಸ್ನೇಹಿತ/ನಂಟ/ಸಮೀಪವರ್ತಿ ಬೇರೆ ಜಿಲ್ಲೆಯಲ್ಲಿದ್ದರೆ ಬಂಧನವಾದ 10- 12 ಗಂಟೆಯೊಳಗೆ ಆತನ ಬಂಧನ ಯಾವ ಸ್ಥಳದಲ್ಲಾಯಿತು, ಯಾವ ಸಮಯದಲ್ಲಾಯಿತು ಎಂಬುದನ್ನು ಜಿಲ್ಲೆಯ ಕಾನೂನು ನೆರವು ಪರಿಷತ್ ಅಥವಾ ಸಮೀಪದ ಪೊಲೀಸ್ ಠಾಣೆಯ ಮೂಲಕ ತಿಳಿಸಬೇಕು.
- v. ಬಂಧಿತ ವ್ಯಕ್ತಿಯ ಯಾವ ಸ್ನೇಹಿತ/ನಂಟ/ಸಮೀಪವರ್ತಿಗೆ ವಿಷಯ ತಿಳಿಸಲಾಗಿದೆ ಹಾಗೂ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳ ವಿವರ ಹಾಗೂ ಬಂಧಿತ ಯಾರ ಬಳಿ ಇದ್ದಾನೆ ಎಂಬ ವಿವರಗಳನ್ನು ಬಂಧಿಸಲಾದ ಸ್ಥಳದಲ್ಲಿ ಡೈರಿಯಲ್ಲಿ ನಮೂದಿಸಬೇಕು.
- vi. ಬಂಧಿತ ವ್ಯಕ್ತಿ ಇಚ್ಛೆ ಪಟ್ಟ ಸ್ಥಳದಲ್ಲಿ ಬಂಧನ ವೇಳೆಯ ವಿಚಾರಣೆ ನಡೆಸಬೇಕು. ಒಂದು ವೇಳೆ ಗಾಯಗಳಾಗಿದ್ದರೆ ಅದನ್ನೂ ತನಿಖಾ ಮೆಮೋದಲ್ಲಿ ದಾಖಲಿಸಬೇಕು. ಈ ಮೆಮೋಗೆ ಬಂಧಿತ ವ್ಯಕ್ತಿ ಹಾಗೂ ಬಂಧಿಸಿದ ಅಧಿಕಾರಿ ಇಬ್ಬರೂ ಸಹಿ ಮಾಡಬೇಕು ಹಾಗೂ ಇದರ ಪ್ರತಿಯನ್ನು ಬಂಧಿತ ವ್ಯಕ್ತಿಗೆ ನೀಡಬೇಕು.

- vii. ಬಂಧಿತ ವ್ಯಕ್ತಿ ಕಸ್ತಡಿಯಲ್ಲಿರುವವರೆಗೆ ಪ್ರತಿ 48 ಗಂಟೆಗಳಿಗೊಮ್ಮೆ ನುರಿತ ವೈದ್ಯರು ಪರೀಕ್ಷೆ ಮಾಡಬೇಕು. ಅಥವಾ ಆರೋಗ್ಯ ಇಲಾಖೆ ನಿರ್ದೇಶಕರು ನೇಮಕ ಮಾಡಿದ ವೈದ್ಯರ ತಂಡ ಅವನನ್ನು ಪರೀಕ್ಷಿಸಬೇಕು. ಎಲ್ಲ ಜಿಲ್ಲೆ, ತಾಲೂಕು ಮಟ್ಟದಲ್ಲಿ ವೈದ್ಯರ ತಂಡ ರಚನೆಯಾಗಿರಬೇಕು.
- viii. ಬಂಧನದ ಮೆಮೊ, ವಶಪಡಿಸಿಕೊಂಡ ದಾಖಲೆಗಳು ಸೇರಿದಂತೆ ಎಲ್ಲದರ ಪ್ರತಿಗಳನ್ನು ಮ್ಯಾಜಿಸ್ಟ್ರೇಟ್ ರವರಿಗೆ ಸಲ್ಲಿಸಬೇಕು.
- ix. ವಿಚಾರಣೆಯ ವೇಳೆಯಲ್ಲಿ ಬಂಧಿತ ವ್ಯಕ್ತಿ ತನ್ನ ವಕೀಲರೊಂದಿಗೆ ಮಾತುಕತೆ ನಡೆಸಬಹುದು. ಆದರೆ ವಿಚಾರಣೆ ನಡೆಸುವ ಎಲ್ಲ ಸಮಯದಲ್ಲೂ ವಕೀಲರು ಇರುವಂತಿಲ್ಲ.
- x. ಪ್ರತಿ ಜಿಲ್ಲೆ ಮತ್ತು ರಾಜ್ಯ ಹೆಡ್-ಕ್ವಾರ್ಟರ್ ಗಳಲ್ಲಿ ಪೊಲೀಸ್ ಕಂಟ್ರೋಲ್ ರೂಂ ಇದ್ದು, ಅಲ್ಲಿ ಬಂಧನದ ಮಾಹಿತಿ ಇರಬೇಕು. ಬಂಧನದ ಬಗ್ಗೆ ಜಿಲ್ಲೆ ಮತ್ತು ರಾಜ್ಯದ ಪೊಲೀಸ್ ಕಂಟ್ರೋಲ್ ರೂಮ್‌ಗಳಿಗೆ ತಿಳಿಸಬೇಕು. ಬಂಧನವಾಗಿ 12 ಗಂಟೆಯೊಳಗೆ ಮಾಹಿತಿ ತಲುಪಿರಬೇಕು.

**ಪ್ರಶ್ನೆ 23:** ಸಿಬಿಇಸಿಯಲ್ಲಿ ಬಂಧನದ ಕುರಿತು ಅನುಸರಿಸುವ ಮಾರ್ಗದರ್ಶಿ ಸೂತ್ರಗಳು ಯಾವುವು?

**ಉತ್ತರ:** ಬಂಧಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಪ್ರತಿ ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಬೇಕು. ಪ್ರಕರಣದ ಸ್ವರೂಪ, ಅಪರಾಧ ಗುರುತರವೇ ಅಲ್ಲವೆ, ತೆರಿಗೆ ವಂಚನೆ ಪ್ರಮಾಣ ಎಷ್ಟು, ತಪ್ಪು ಜಮೆ ಪಡೆದಿರುವುದು ಎಷ್ಟು, ಸಾಕ್ಷ್ಯಗಳು ಪ್ರಬಲವಾಗಿವೆಯೇ, ಸಾಕ್ಷ್ಯಗಳನ್ನು ನಾಶಪಡಿಸುವ ಸಂಭವ ಇದೆಯೇ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದೇ, ತನಿಖೆಗೆ ಸಹಕರಿಸುತ್ತಾರೆಯೇ ಎಂಬುದನ್ನು ಪರಿಶೀಲಿಸಬೇಕು. ಬಂಧನದ ಅಧಿಕಾರವನ್ನು ಚಲಾಯಿಸುವಾಗ ಎಚ್ಚರ ವಹಿಸಿ, ಈ ಕೆಳಕಂಡ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು

1. ಅಪರಾಧದ ತನಿಖೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

2. ಆ ರೀತಿಯ ವ್ಯಕ್ತಿ ನಾಪತ್ತೆಯಾಗದಂತ ನೋಡಿಕೊಳ್ಳಬೇಕು
3. ಸಂಘಟಿತ ಕಳ್ಳಸಾಗಣೆ ಅಥವಾ ಸೀಮಾಸುಂಕವನ್ನು ನೀಡದೆ ವಂಚಿಸುವ ಹಾಗೂ ಅದನ್ನು ಮುಚ್ಚಿಡುವ ಕೆಲಸ ನಡೆದಿದೆಯೇ ಎಂಬುದನ್ನು ನೋಡಿಕೊಳ್ಳಬೇಕು.
4. ಪ್ರಕರಣದ ಹಿನ್ನೆಲೆಯಲ್ಲಿ ಕಾಣದ ಕೈಗಳಿವೆಯೇ ಎಂಬುದನ್ನು; ತೆರೆಮರೆಯಲ್ಲಿ/ ಬೇನಾಮಿ ರಫ್ತು ಮತ್ತು ಆಮದು ವ್ಯವಹಾರವನ್ನು ನಾಮಕಾವಸ್ತೆ ಹೆಸರಿನಲ್ಲಿ/ ಬದುಕೇ ಇಲ್ಲದವರ ಹೆಸರಿನಲ್ಲಿ ನಡೆಸುವವರು ಇದ್ದಾರೆಯೇ ಎಂಬುದನ್ನು / ಐಇಎಸ್‌ಸಿ ಇದೆಯೇ ಗಮನಿಸಬೇಕು.
5. ತೆರಿಗೆ ವಂಚಿಸಿರುವುದು ಬಹಿರಂಗಗೊಂಡ ಮೇಲೆ ಇದರ ಹಿಂದೆ ಅಪರಾಧ ಮನಃಸ್ಥಿತಿ ಇದೆಯೇ ಎಂಬುದನ್ನು ನೋಡಬೇಕು
6. ಸಾಕ್ಷ್ಯಗಳನ್ನು ನಾಶಪಡಿಸುವುದನ್ನು ತಪ್ಪಿಸಬೇಕು
7. ಸಾಕ್ಷಿದಾರರ ಮೇಲೆ ಒತ್ತಡ ಹೇರದಂತೆ ನೋಡಿಕೊಳ್ಳಬೇಕು ಮತ್ತು
8. ಭಾರಿ ಪ್ರಮಾಣದಲ್ಲಿ ಸುಂಕ ಅಥವಾ ಸೇವಾ ತೆರಿಗೆಯ ವಂಚನೆ ನಡೆದಿದೆಯೇ (ಕನಿಷ್ಠ 1 ಕೋಟಿಗೂ ಮೀರಿದ ಮೊತ್ತ) ಎಂಬುದನ್ನು ನೋಡಬೇಕು.

**ಪ್ರಶ್ನೆ 24:** ಗುರುತರ ಅಪರಾಧ ಎಂದರೆ ಯಾವುದು?

**ಉತ್ತರ:** ಸಾಮಾನ್ಯವಾಗಿ ಗುರುತರ ಅಪರಾಧ ಎಂದರೆ ಗಂಭೀರ ಸ್ವರೂಪದ್ದಾಗಿರುತ್ತದೆ. ವಾರಂಟ್ ಇಲ್ಲದೆ ಬಂಧಿಸುವ ಮತ್ತು ನ್ಯಾಯಾಲಯದ ಸಮ್ಮತಿ ಪಡೆದು ಅಥವಾ ಪದೆಯದೆಯೂ ಪೊಲೀಸ್ ಅಧಿಕಾರಿಯು ತನಿಖೆ ನಡೆಸಬಹುದು. ಆದರೆ ಜಿಎಸ್‌ಟಿ ವಿಶೇಷ ಕಾಯ್ದೆಯಾಗಿದ್ದು ಕಾಯ್ದೆಯಡಿ ಈ ಬಗೆಯ ಅಧಿಕಾರ ನೀಡಿ ಅಧಿಕೃತಗೊಳಿಸಲ್ಪಟ್ಟ ಅಧಿಕಾರಿಗೆ ಮಾತ್ರ ಈ ಅಧಿಕಾರಗಳು ಸೀಮಿತವಾಗಿರುತ್ತವೆ.

**ಪ್ರಶ್ನೆ 25:** ಗುರುತರವಲ್ಲದ ಅಪರಾಧ ಎಂದರೆ ಯಾವುದು?

**ಉತ್ತರ:** ಇವು ಗಂಭೀರ ಸ್ವರೂಪವಲ್ಲದ ಅಪರಾಧಗಳು, ಇವುಗಳಲ್ಲಿ ಪೊಲೀಸ್ ಅಧಿಕಾರಿಗೆ ವಾರಂಟ್ ಇಲ್ಲದೆ ಬಂಧಿಸುವ ಅಧಿಕಾರ ಇರುವುದಿಲ್ಲ ಮತ್ತು ನ್ಯಾಯಾಲಯದ ಸಮ್ಮತಿಯಿಲ್ಲದೆ ತನಿಖೆ ಕೈಗೊಳ್ಳಲು ಬರುವುದಿಲ್ಲ, ವಿಶೇಷ ಅಧಿನಿಯಮಗಳನ್ನು ಹೊರತುಪಡಿಸಿ.

**ಪ್ರಶ್ನೆ 26:** ಸಿಜಿಎಸ್‌ಟಿ ಕಾಯ್ದೆಯಲ್ಲಿ ಯಾವ ಗುರುತರ ಮತ್ತು ಯಾವ ಗುರುತರವಲ್ಲದ ಅಪರಾಧಗಳು?

**ಉತ್ತರ:** ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 132ರಲ್ಲಿ ನೀಡಿರುವಂತೆ ತೆರಿಗೆಯ ವಂಚಿತ ಮೊತ್ತ/ತಪ್ಪಾಗಿ ಪಡೆದ ಜಮೆಯ ಮೊತ್ತ/ವಂಚನೆಯ ಮೂಲಕ ಪಡೆದ ಮರುಪಾವತಿಯ ಮೊತ್ತ 5 ಕೋಟಿ ರೂ. ಮೀರಿದ್ದಲ್ಲಿ ಅದು ಗುರುತರ ಹಾಗೂ ಜಾಮೀನು ರಹಿತ ಅಪರಾಧ. ಇತರೆ ಅಪರಾಧಗಳು ಗುರುತರವಲ್ಲದ ಹಾಗೂ ಜಾಮೀನು ಪಡೆಯುವಂತಹವು.

**ಪ್ರಶ್ನೆ 27:** ಯಾವಾಗ ಸೂಕ್ತ ಅಧಿಕಾರಿಯು ಸಿಜಿಎಸ್‌ಟಿ ಕಾಯ್ದೆಯಲ್ಲಿ ಸಮನ್ಸ್ ಜಾರಿ ಮಾಡಬಹುದು?

**ಉತ್ತರ:** ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 70 ರಂತೆ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಸೂಕ್ತ ಅಧಿಕಾರಿ ಸಮನ್ಸ್ ಜಾರಿ ಮಾಡಿ ಯಾವುದೇ ವ್ಯಕ್ತಿಯನ್ನು ಸಾಕ್ಷ್ಯ ನೀಡಲು ಅಥವಾ ದಾಖಲೆಗಳನ್ನು ಹಾಜರುಪಡಿಸಲು ಅಥವಾ ತನಿಖೆಗೆ ಸಂಬಂಧಿಸಿದಂತೆ ಬೇರೆ ಯಾವುದೇ ವಿಚಾರಕ್ಕೆ ಸೇರಿದ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ವಿವರ ನೀಡುವಂತೆ ಕೇಳಬಹುದು. ಒಂದು ವೇಳೆ ಸಮನ್ಸ್ ಪಡೆದ ವ್ಯಕ್ತಿ ಬಳಿ ಕೆಲವು ಪ್ರಮುಖ ದಾಖಲೆಗಳು, ಕಾಗದ ಪತ್ರಗಳಿದ್ದರೆ ಅವುಗಳನ್ನು ಹಾಜರುಪಡಿಸುವಂತೆ ಕೇಳಬಹುದು.

**ಪ್ರಶ್ನೆ 28:** ಸಮನ್ಸ್ ಪಡೆದ ವ್ಯಕ್ತಿಯ ಜವಾಬ್ದಾರಿ ಏನು?

**ಉತ್ತರ:** ಸಮನ್ಸ್ ಪಡೆದ ವ್ಯಕ್ತಿ ಕಾನೂನು ಬದ್ಧವಾಗಿ ಸಮನ್ಸ್ ನೀಡಿದ ಸೂಕ್ತ ಅಧಿಕಾರಿಯ ಮುಂದೆ ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಹಾಜರಾಗಿ ಸತ್ಯಾಂಶವನ್ನು ನೀಡಬೇಕು. ಅಧಿಕಾರಿ ತನಿಖೆ ನಡೆಸುತ್ತಿರುವ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಒದಗಿಸಬೇಕು.

**ಪ್ರಶ್ನೆ 29:** ಒಂದು ವೇಳೆ ಸಮನ್ಸ್ ಪಡೆದ ವ್ಯಕ್ತಿ ಹಾಜರಾಗದೇ ಇದ್ದಲ್ಲಿ ಏನಾಗುತ್ತೆ?

**ಉತ್ತರ:** ಸೂಕ್ತ ಅಧಿಕಾರಿ ಸಮನ್ಸ್ ಜಾರಿ ಮಾಡಿ ತನಿಖೆ ಆರಂಭಿಸಿದಾಗ ಅದು ನ್ಯಾಯಾಂಗದ ಕಲಾಪವಾಗಿ ಪರಿಗಣಿತವಾಗುತ್ತದೆ. ಯಾವುದೇ ಸಕಾರಣವಿಲ್ಲದೆ ತನಿಖೆಗೆ ಹಾಜರಾಗದೆ ತಪ್ಪಿಸಿಕೊಂಡು ಸಮನ್ಸ್ ಪಡೆದುಕೊಳ್ಳದೆ ಇದ್ದಲ್ಲಿ ಐಪಿಸಿ ಭಾಗ 174 ರಂತೆ ಕ್ರಮಕೈಗೊಳ್ಳಬಹುದು. ಐಪಿಸಿ ಭಾಗ 172 ರಂತೆ ಪ್ರಕರಣ ದಾಖಲಿಸಬಹುದು. ಒಂದು ವೇಳೆ ಸಮನ್ಸ್ ಪಡೆದ ವ್ಯಕ್ತಿ ನಿರ್ದಿಷ್ಟ ದಾಖಲೆ, ಎಲೆಕ್ಟ್ರಾನಿಕ್ ರೆಕಾರ್ಡ್ ಕೊಡದೇ ಇದ್ದಲ್ಲಿ ಐಪಿಸಿ ಭಾಗ 175 ರಂತೆ ಮೊಕದ್ದಮೆ ಎದುರಿಸಬೇಕಾಗುತ್ತದೆ. ಒಂದು ವೇಳೆ ಹಾಜರಾಗಿ ಸುಳ್ಳು ಸಾಕ್ಷ್ಯ ನೀಡಿದರೆ ಐಪಿಸಿ ಭಾಗ 193 ರಂತೆ ಕ್ರಮಕೈಗೊಳ್ಳಬಹುದು. ಸಿಜಿಎಸ್‌ಟಿ/ ಎಸ್‌ಜಿಎಸ್‌ಟಿ ಅಧಿಕಾರಿಯ ಮುಂದೆ ಹಾಜರಾಗದೆ ಇರುವುದಕ್ಕೆ ಆ ವ್ಯಕ್ತಿಗೆ ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 122(3)(d)ನಂತೆ 25 ಸಾವಿರ ರೂವರೆಗೆ ದಂಡ ವಿಧಿಸಬಹುದು.

**ಪ್ರಶ್ನೆ 30:** ಸಮನ್ಸ್ ಜಾರಿ ಮಾಡಲು ಇರುವ ಮಾರ್ಗದರ್ಶಿ ಸೂತ್ರಗಳೇನು?

**ಉತ್ತರ:** ಹಣಕಾಸು ಸಚಿವಾಲಯದ ತೆರಿಗೆ ಇಲಾಖೆಗೆ ಸೇರಿದ ಕೇಂದ್ರೀಯ ಅಬ್ಕಾರಿ ಮತ್ತು ಸೀಮಾ ಸುಂಕ ಪರಿಷತ್ (ಸಿಬಿಇಸಿ) ಕಾಲಕಾಲಕ್ಕೆ ಸೂಕ್ತ ಆದೇಶಗಳನ್ನು ನೀಡಿದ್ದು ಸಮನ್ಸ್

ನೀಡುವ ಅಧಿಕಾರವನ್ನು ದುರುಪಯೋಗ ಆಗಬಾರದು ಎಂದು ತಿಳಿಸಿದೆ. ಅದು ನೀಡಿರುವ ಪ್ರಮುಖ ಮಾರ್ಗದರ್ಶಿ ಸೂತ್ರಗಳು ಕೆಳಕಂಡಂತೆ ಇವೆ -

1. ತೆರಿಗೆ ಸಂಗ್ರಹ ಕಾರ್ಯದಲ್ಲಿ ಸಮನ್ಸ್ ಬಳಕೆ ಕೊನೆಯ ಅಸ್ತ. ಒಂದು ವೇಳೆ ತೆರಿಗೆ ಪಾವತಿಸಬೇಕಾದವರು ಸಹಕಾರ ನೀಡದಿದ್ದಲ್ಲಿ ಇದನ್ನು ಬಳಸಬೇಕು. ಅದರೆ ಇದನ್ನು ಯಾವುದೇ ಕಂಪನಿಯ ಹಿರಿಯ ಅಧಿಕಾರಿಗಳ ಮೇಲೆ ಪ್ರಯೋಗಿಸಬಾರದು.

2. ಸಮನ್ಸ್ ಕೊಡುವಾಗ ಅದನ್ನು ಬರೆದಿರುವ ಭಾಷೆ ಒರಟು ಹಾಗೂ ಕಾನೂನು ರೀತ್ಯ ಅನಗತ್ಯ ನೋವು ಕೊಡುವಂತೆ ಇರಬಾರದು. ಅದನ್ನು ಸ್ವೀಕರಿಸುವ ವ್ಯಕ್ತಿಗೆ ಅನಾವಶ್ಯಕ ಅವಮಾನವಾಗಬಾರದು.

3. ಸಮನ್ಸ್ ನೀಡುವ ಮುನ್ನ ಸಹಾಯಕ ಆಯುಕ್ತರು ಅಥವಾ ಅವರಿಂದ ಮೇಲ್ಮಟ್ಟದ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯಬೇಕು. ಇದಕ್ಕೆ ಕಾರಣಗಳನ್ನು ದಾಖಲಿಸಬೇಕು. ಸೂಪರಿಂಟೆಂಡೆಂಟ್ ಸಮನ್ಸ್ ಜಾರಿ ಮಾಡುವ ಮುನ್ನ ಈ ಕ್ರಮಗಳನ್ನು ಕೈಗೊಂಡಿರಬೇಕು.

4. ಕೆಲಸದ ವೇಳೆಯಲ್ಲಿ ಪೂರ್ವಾನುಮತಿಯನ್ನು ಲಿಖಿತದಲ್ಲಿ ಪಡೆಯಲು ಆಗದಿದ್ದರೂ ದೂರವಾಣಿ ಮೂಲಕ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪರವಾನಗಿ ಪಡೆದು ಕೆಲಸ ಮುಕ್ತಾಯಗೊಂಡ ಮೇಲೆ ಎಲ್ಲವನ್ನೂ ಬರವಣಿಗೆಯಲ್ಲಿರಿಸಿ ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಿಕೊಡಬೇಕು.

5. ಎಲ್ಲ ಪ್ರಕರಣಗಳಲ್ಲಿ ಸಮನ್ಸ್ ನೀಡುವ ಮುನ್ನ ಪ್ರತಿಪ್ರಕರಣಕ್ಕೆ ಸಂಬಂಧಿಸಿದ ಕಡತದಲ್ಲಿ ಸಮನ್ಸ್ ಜಾರಿ ಮಾಡಲು ಇರುವ ಅನಿವಾರ್ಯತೆಯನ್ನು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಿಕೊಡಬೇಕು. ಅವರು ಸಮನ್ಸ್ ಜಾರಿ ಮಾಡಲು ಅನುಮತಿ ನೀಡುತ್ತಾರೆ.

6. ಮೊದಲ ಬಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಉದ್ದಿಮೆ ಅಥವಾ ಬೃಹತ್ ಕಂಪನಿಗಳ ಸಿಇಒ, ಸಿಎಫ್ಒ, ಜನರಲ್ ಮ್ಯಾನೇಜರ್‌ಗಳಿಗೆ ಸಾಮಾನ್ಯವಾಗಿ ಸಮನ್ಸ್ ಜಾರಿ ಮಾಡುವುದಿಲ್ಲ. ಏಕೆಂದರೆ, ಆ ಪ್ರಕರಣದಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ

ಎಂದು ತನಿಖೆಯಿಂದ ಸ್ಪಷ್ಟಗೊಂಡಾಗ ಮಾತ್ರ ಅವರನ್ನು ಕರೆಯಬೇಕು. ತೆರಿಗೆ ವಂಚನೆ ಪ್ರಕರಣದಲ್ಲಿ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಭಾಗಿಯಾಗಿದ್ದರು, ಅದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬುದು ಸ್ಪಷ್ಟವಾಗಬೇಕು.

**ಪ್ರಶ್ನೆ 31:** ಸಮನ್ಸ್ ಜಾರಿ ಮಾಡುವ ಮುನ್ನ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು?

**ಉತ್ತರ:** ಯಾವುದೇ ವ್ಯಕ್ತಿಗೆ ಸಮನ್ಸ್ ನೀಡಿ ಕರೆಸುವ ಮುನ್ನ ಸಾಮಾನ್ಯವಾಗಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಕೆಳಕಂಡಂತೆ ಇವೆ -

1. ಸಮನ್ಸ್ ಜಾರಿ ಮಾಡುವ ಮುನ್ನ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ನೋಡಬೇಕು. ತನಿಖೆ ನಡೆಯುವಾಗ ಆ ವ್ಯಕ್ತಿ ಹಾಜರಾಗುವುದು ಅಗತ್ಯ ಎಂದೆನಿಸಿದಾಗ ಮಾತ್ರ ಸಮನ್ಸ್ ನೀಡಬೇಕು.
2. ಸಾಧಾರಣವಾಗಿ ಸಮನ್ಗಳನ್ನು ಮತ್ತೆ ಮತ್ತೆ ನೀಡುವುದಿಲ್ಲ. ವಾಸ್ತವವಾಗಿ ನೋಡುವ ಹಾಗಿದ್ದರೆ ಒಬ್ಬ ವ್ಯಕ್ತಿಯ ಹೇಳಿಕೆಗಳನ್ನು ಮತ್ತು ದಾಖಲೆಗಳನ್ನು ಒಂದೆ ಬಾರಿ ಪಡೆದುಕೊಳ್ಳಬೇಕು. ಅತಿ ಕಡಿಮೆ ಸಮನ್ಸ್ ಮೂಲಕ ಕೆಲಸ ಪೂರ್ಣಗೊಳಿಸಬೇಕು.
3. ಯಾವುದೇ ಕಾರಣಕ್ಕೂ ಸಮನ್ಸ್ ನಲ್ಲಿ ಸೂಚಿಸಿರುವ ಸಮಯಕ್ಕೆ ಸರಿಯಾಗಿ ಸಮನ್ಸ್ ಪಡೆದು ಬಂದ ವ್ಯಕ್ತಿಯ ಹೇಳಿಕೆ ದಾಖಲಿಸಿ ಅಥವಾ ಕಾಗದ ಪತ್ರಗಳನ್ನು ಪಡೆದು ಕಳುಹಿಸಿಕೊಡಬೇಕು. ಅನಗತ್ಯವಾಗಿ ಕಾಯುವಂತೆ ಮಾಡಬಾರದು. ಒಂದು ವೇಳೆ ಅದನ್ನೇ ಕಾರ್ಯತಂತ್ರವಾಗಿ ಬಳಸುವ ಹಾಗಿದ್ದರೆ ಅದು ಬೇರೆ ವಿಚಾರ.
4. ವ್ಯಕ್ತಿಗಳ ಹೇಳಿಕೆಯನ್ನು ಕಚೇರಿಯ ವೇಳೆಯಲ್ಲೇ ದಾಖಲಿಸುವುದು ಒಳ್ಳೆಯದು. ಕೆಲವು ಸಂದರ್ಭಗಳಲ್ಲಿ ಪ್ರಕರಣಕ್ಕೆ ಅನುಗುಣವಾಗಿ ಹೇಳಿಕೆ ದಾಖಲಿಸುವ ಸ್ಥಳ ಮತ್ತು ಸಮಯ ಬದಲಾಗಬಹುದು ಅಷ್ಟೆ.



**ಪ್ರಶ್ನೆ 32:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳಿಗೆ ಯಾವ ವರ್ಗದ ಅಧಿಕಾರಿಗಳು ನೆರವು ನೀಡಬೇಕು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 72ರಲ್ಲಿ ಈ ಕೆಳಕಂಡ ವರ್ಗದ ಅಧಿಕಾರಿಗಳು ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಅಧಿಕಾರಿಗಳಿಗೆ ನೆರವು ನೀಡಬೇಕೆಂದು ಸೂಚಿಸಲಾಗಿದೆ -

- i. ಪೊಲೀಸ್
- ii. ರೈಲ್ವೆ
- iii. ಸೀಮಾ ಸುಂಕ
- iv. ಜಿಎಸ್‌ಟಿ ಸಂಗ್ರಹದಲ್ಲಿ ತೊಡಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು
- v. ಕಂದಾಯ ಇಲಾಖೆಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಅಧಿಕಾರಿಗಳು
- vi. ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು
- vii. ಕೇಂದ್ರ/ರಾಜ್ಯಸರ್ಕಾರಗಳು ಸೂಚಿಸುವ ಇತರೆ ಇಲಾಖೆಗಳ ಅಧಿಕಾರಿಗಳು.

\*\*\*\*\*

## 20. ಅಪರಾಧ ಮತ್ತು ದಂಡ, ಅಭಿಯೋಜನೆ ಮತ್ತು ರಾಜಿ ಪ್ರಕ್ರಿಯೆ

ಪ್ರಶ್ನೆ 1: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಡಿ ಸೂಚಿಸಿರುವ ಅಪರಾಧಗಳು ಯಾವುವು?

ಉತ್ತರ: ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯು ಅಪರಾಧ ಮತ್ತು ದಂಡಗಳನ್ನು ಅಧ್ಯಾಯ XVIರಲ್ಲಿ ಕ್ರೋಡೀಕರಿಸಲಾಗಿದೆ. ಸಂಯೋಜಿತ ಯೋಜನೆಗೆ ಅರ್ಹನಲ್ಲದಿದ್ದರೂ ಅದರ ಲಾಭ ಪಡೆಯುವವನಿಗೆ ಸೆಕ್ಷನ್ 10ರಡಿ ನಿಗದಿತವಾಗಿರುವ ದಂಡವನ್ನು ಹೊರತು ಪಡಿಸಿ ಸೆಕ್ಷನ್ 122ರಡಿ 21 ಅಪರಾಧಗಳನ್ನು ಸೂಚಿಸಲಾಗಿದೆ. ಆ ಅಪರಾಧಗಳು ಕೆಳಕಂಡಂತೆ ಇವೆ -

1. ಇನ್‌ವಾಲ್ಯಸ್ ಇಲ್ಲದೆ ಅಥವಾ ತಪ್ಪು ಇನ್‌ವಾಲ್ಯಸ್ ನೊಂದಿಗೆ ಪೂರೈಕೆ .
2. ಪೂರೈಕೆ ಮಾಡದೆಯೇ ಇನ್‌ವಾಲ್ಯಸ್ ಜಾರಿ ಮಾಡುವುದು
3. ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ವಸೂಲಾದ ತೆರಿಗೆಯನ್ನು ಸಂದಾಯ ಮಾಡದಿರುವುದು .
4. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಉಲ್ಲಂಘನೆ ಮಾಡಿ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ವಸೂಲಾದ ತೆರಿಗೆಯನ್ನು ಸಂದಾಯ ಮಾಡದಿರುವುದು
5. ಸೆಕ್ಷನ್ 51ರಡಿ ಮೂಲದಲ್ಲೇ ಕಡಿತಗೊಳಿಸಿದ ತೆರಿಗೆಯನ್ನು ಪಾವತಿಸದಿರುವುದು ಅಥವಾ ಕಡಿಮೆ ಕಡಿತಗೊಳಿಸುವುದು ಅಥವಾ ಕಡಿತಗೊಳಿಸದೆಯೇ ಇರುವುದು.
6. ಸೆಕ್ಷನ್ 52ರಡಿ ಮೂಲದಲ್ಲೇ ಸಂಗ್ರಹಿಸಬೇಕಾದ ತೆರಿಗೆಯನ್ನು ಪಾವತಿಸದಿರುವುದು ಅಥವಾ ಕಡಿಮೆ ಸಂಗ್ರಹಿಸುವುದು ಅಥವಾ ಸಂಗ್ರಹಿಸದೆಯೇ ಇರುವುದು.
7. ಸರಕು/ಸೇವೆಗಳ ವಾಸ್ತವ ಸ್ವೀಕೃತಿ ಇಲ್ಲದೆಯೇ ITC ಪಡೆಯುವುದು ಅಥವಾ ಉಪಯೋಗಿಸಿಕೊಳ್ಳುವುದು
8. ಮೋಸದಿಂದ ಮರುಪಾವತಿ ಪಡೆಯುವುದು.
9. ಸೆಕ್ಷನ್ 20ರ ಉಲ್ಲಂಘನೆಯಲ್ಲಿ ಹೂಡುವಳಿ ಸೇವಾ ವಿತರಕರಿಂದ ITCಯ ವಿತರಣೆ/ಪಡೆಯುವಿಕೆ

10. ತೆರಿಗೆ ಸಂದಾಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ತಪ್ಪು ಮಾಹಿತಿ ನೀಡುವುದು, ಲೆಕ್ಕಪತ್ರಗಳನ್ನು ತಪ್ಪಾಗಿ ನೀಡುವುದು, ನಕಲಿ ಲೆಕ್ಕಪತ್ರಗಳನ್ನು ಅಥವಾ ದಾಖಲೆಗಳನ್ನು ನೀಡುವುದು
11. ತೆರಿಗೆ ಸಂದಾಯದ ಹೊಣೆಗಾರಿಕೆ ಇದ್ದರೂ ನೋಂದಣಿಯಾಗದಿರುವುದು .
12. ನೋಂದಣಿ ದಾಖಲೆಯಲ್ಲಿ ಕಡ್ಡಾಯವಾಗಿ ತುಂಬಬೇಕಾದ ವಿವರಣೆಯನ್ನು ತಪ್ಪಾಗಿ ನೀಡುವುದು
13. ಅಧಿಕಾರಿಗಳನ್ನು ತಮ್ಮ ಕರ್ತವ್ಯ ನಿರ್ವಹಣೆಯಿಂದ ತಪ್ಪಿಸುವುದು ಅಥವಾ ಅಡ್ಡಿಪಡಿಸುವುದು.
14. ನಿಗದಿತ ದಾಖಲೆಗಳಿಲ್ಲದೆ ಸರಕುಗಳನ್ನು ರವಾನಿಸುವುದು.
15. ತೆರಿಗೆ ಸಂದಾಯವನ್ನು ತಪ್ಪಿಸಿಕೊಳ್ಳಲು ವಹಿವಾಟನ್ನು ಅಡಗಿಸಿಡುವುದು
16. ಕಾಯ್ದೆಯಲ್ಲಿ ನಿರ್ದೇಶಿಸಿರುವಂತೆ ಲೆಕ್ಕ ಪತ್ರಗಳನ್ನು ಅಥವಾ ದಾಖಲೆಗಳನ್ನು ಇಡದಿರುವುದು ಅಥವಾ ಕಾಯ್ದೆಯಲ್ಲಿ ನಿಗದಿ ಪಡಿಸಿರುವ ಅವಧಿಯವರೆಗೂ ಲೆಕ್ಕ ಪತ್ರಗಳನ್ನು ಅಥವಾ ದಾಖಲೆಗಳನ್ನು ಕಾಪಾಡಿಕೊಳ್ಳದಿರುವುದು .
17. ಕಾಯ್ದೆ/ನಿಯಮಗಳ ಪ್ರಕಾರ ಅಧಿಕಾರಿಯೊಬ್ಬರಿಗೆ ಬೇಕಾಗುವ ಮಾಹಿತಿ / ದಾಖಲೆಗಳನ್ನು ನೀಡಲು ವಿಫಲವಾಗುವುದು ಅಥವಾ ಯಾವುದೇ ಪ್ರಕ್ರಿಯೆಯಲ್ಲಿ ತಪ್ಪು ಮಾಹಿತಿ/ದಾಖಲೆಗಳನ್ನು ನೀಡುವುದು.
18. ಸರಕಾರವು ವಶಪಡಿಸಿಕೊಳ್ಳಬಹುದಾದ ವಸ್ತುಗಳ ಪೂರೈಕೆ /ರವಾನೆ /ಸಂಗ್ರಹಣೆ.
19. ಬೇರೆ ವ್ಯಕ್ತಿಯ ಜಿಎಸ್‌ಟಿಐಎನ್ ಉಪಯೋಗಿಸಿಕೊಂಡು ಇನ್ವಾಯ್ಸ್ ಅಥವಾ ದಾಖಲೆಗಳನ್ನು ಜಾರಿಗೊಳಿಸುವುದು.
20. ವಸ್ತು ಸಾಕ್ಷಿಯನ್ನು ನಾಶ ಮಾಡುವುದು ಅಥವಾ ತಿದ್ದುಪಡಿಗೊಳಿಸುವುದು .
21. ಕಾಯ್ದೆಯ ಅನ್ವಯ ತಡೆ ಹಿಡಿಯಲಾದ/ಜಪ್ತಿ ಮಾಡಲಾದ ವಸ್ತುಗಳನ್ನು ನಾಶ ಮಾಡುವುದು / ತಿದ್ದುಪಡಿ ಮಾಡುವುದು.

## ಪ್ರಶ್ನೆ 2: 'ದಂಡ' ಎಂದರೇನು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಲ್ಲಿ “ದಂಡ”ವನ್ನು ವ್ಯಾಖ್ಯಾನಿಸಿಲ್ಲ. ಆದರೆ ನ್ಯಾಯ ವಿವೇಚನೆಯ ತತ್ವಗಳ ಹಾಗೂ ನ್ಯಾಯಿಕ ಹೇಳಿಕೆಗಳ ಪ್ರಕಾರ ದಂಡದ ಸ್ವರೂಪ-ಲಕ್ಷಣಗಳನ್ನು ಕೆಳಕಂಡಂತೆ ಅರ್ಥೈಸಬಹುದು -

- ನಿಗದಿತ ಅಪರಾಧವನ್ನು ಎಸಗಿರುವುದಕ್ಕಾಗಿ ತಾತ್ಕಾಲಿಕ ಶಿಕ್ಷೆ ಅಥವಾ ಕಾನೂನಿನ ಅನ್ವಯ ಶಿಕ್ಷೆಯ ಸ್ವರೂಪದಲ್ಲಿ ವಿಧಿಸಿ ವಸೂಲು ಮಾಡಬಹುದಾದ ಹಣ
- ಪಕ್ಷದಾರರ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದ ಕಾರಣ ಕಾನೂನಿನ ಅಥವಾ ಒಪ್ಪಂದದ ಪ್ರಕಾರ ವಿಧಿಸ ಬಹುದಾದ ಶಿಕ್ಷೆ

**ಪ್ರಶ್ನೆ 3:** ದಂಡ ವಿಧಿಸುವಾಗ ಆಚರಿಸಬೇಕಾದ ಸಾಮಾನ್ಯ ಶಿಸ್ತುಗಳೇನು?

**ಉತ್ತರ:** ನ್ಯಾಯಿಕ ತತ್ವಗಳು, ನ್ಯಾಯಬದ್ಧ ಹೇಳಿಕೆಗಳು ಹಾಗೂ ಅಂತರ್ರಾಷ್ಟ್ರೀಯ ವ್ಯಾಪಾರ ಮತ್ತು ಕರಾರುಗಳನ್ನು ಆಧರಿಸಿ ನಿರ್ದಿಷ್ಟ ಅನುಶಾಸನಿಕ ಪದ್ಧತಿಗೆ ಅನುಗುಣವಾಗಿಯೇ ದಂಡವನ್ನು ವಿಧಿಸಬೇಕಾಗುತ್ತದೆ. ಅಂತಹ ಸಾಮಾನ್ಯ ನಿಯಮವನ್ನು ಕಾಯ್ದೆಯ ಸೆಕ್ಷನ್ 126ರಲ್ಲಿ ನಮೂದಿಸಲಾಗಿದೆ. ಅದರ ಅನ್ವಯ -

- ಯಾವ ವ್ಯಕ್ತಿಯ ವಿರುದ್ಧವೂ ಷೋಕಾಸ್ ನೋಟೀಸು ಜಾರಿಗೊಳಿಸದೆ ಮತ್ತು ಆತನ ವಿರುದ್ಧ ಇರುವ ಆರೋಪಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಅವಕಾಶವನ್ನು ನೀಡದೆ, ಪ್ರಕರಣವನ್ನು ನ್ಯಾಯ ಸಮ್ಮತವಾಗಿ ವಿಚಾರಿಸದೆ, ಆರೋಪಿಯನ್ನು ಆಲಿಸದೆ ಯಾವ ದಂಡವನ್ನೂ ವಿಧಿಸ ತಕ್ಕದ್ದಲ್ಲ,
- ಪ್ರಕರಣದ ಸಂಪೂರ್ಣ ವಾಸ್ತವಿಕತೆ ಹಾಗೂ ಪರಿಸ್ಥಿತಿಗಳನ್ನು ಆಧರಿಸಿ ದಂಡವನ್ನು ವಿಧಿಸ ತಕ್ಕದ್ದು,
- ಕಾನೂನು ಉಪಬಂಧಗಳ ಅಥವಾ ನಿಯಮಗಳ ಉಲ್ಲಂಘನೆಯ ತೀವ್ರತೆ ಮತ್ತು ಮಟ್ಟವನ್ನು ಗಮನದಲ್ಲಿಟ್ಟು ಕೊಂಡು ದಂಡವನ್ನು ವಿಧಿಸ ತಕ್ಕದ್ದು,
- ಉಲ್ಲಂಘನೆಯ ಪ್ರಕಾರವನ್ನು, ದಂಡ ವಿಧಿಸುವ ಆದೇಶದಲ್ಲಿ, ಸ್ಪಷ್ಟವಾಗಿ ಉಲ್ಲೇಖಿಸ ತಕ್ಕದ್ದು.

- ಯಾವ ಕಾನೂನಿನ ಉಪಬಂಧಗಳ ಅನ್ವಯ ದಂಡವನ್ನು ವಿಧಿಸಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸ ತಕ್ಕದ್ದು.

ಸೆಕ್ಷನ್ 126ರನ್ವಯ ಮುಂದೆ ಉಲ್ಲೇಖಿಸಿರುವಂತೆ, ಬೃಹತ್ ಮೊತ್ತದ ದಂಡವನ್ನು ಕೆಳಕಂಡ ಸಂದರ್ಭಗಳಲ್ಲಿ ವಿಧಿಸಬಾರದು :

- ಯಾವುದೇ ಸಣ್ಣ ಉಲ್ಲಂಘನೆ (ಯಾವುದೇ ಪ್ರಕರಣದಲ್ಲಿ, ರೂ.5000/- ಕ್ಕೂ ಕಡಿಮೆ ಮೊತ್ತದ ತೆರಿಗೆಯನ್ನು ಒಳಗೊಂಡಂತೆ ಉಪಬಂಧಗಳ ಉಲ್ಲಂಘನೆಯನ್ನು ಸಣ್ಣ ಉಲ್ಲಂಘನೆ ಎಂದು ವ್ಯಾಖ್ಯಾನಿಸಲಾಗಿದೆ), ಅಥವಾ
- ಕಾನೂನಿನ ಪ್ರಕ್ರಿಯಾತ್ಮಕ ಕುಂದು ಕೊರತೆ ಅಥವಾ
- ಉದ್ದೇಶ ಪೂರ್ವಕವಾಗಲ್ಲದೆ ಅಥವಾ ತಪ್ಪು ತಿಳುವಳಿಕೆಯಿಂದ ದಾಖಲೆಗಳನ್ನು ಲಗತ್ತಿಸಿದ ಸಂದರ್ಭದಲ್ಲಿ (ಕಾನೂನಿನಲ್ಲಿ ವಿವರಿಸಿರುವಂತೆ ದಾಖಲೆಯಲ್ಲಿ ಮೇಲ್ನೋಟಕ್ಕೆ ಕಂಡುಬರುವ ದೋಷ) ಅಥವಾ ಸುಲಭವಾಗಿ ಸರಿಪಡಿಸಬಹುದಾದ ತಪ್ಪು ಎಸಗಿರುವ ಸಂದರ್ಭ

ಹಾಗೂ ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಲ್ಲಿ ದಂಡದ ಮೊತ್ತ ಇಂತಿಷ್ಟೆಂದು ಅಥವಾ ಶೇಕಡಾವಾರು ಮೊತ್ತ ಎಂದು ನಿಗದಿತವಾಗಿದ್ದರೆ, ಅಷ್ಟೇ ಮೊತ್ತ ವಿಧಿಸಲಾಗುವುದು.

**ಪ್ರಶ್ನೆ 4:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಲ್ಲಿ ನೀಡಿರುವ ದಂಡದ ಪ್ರಮಾಣ ಎಷ್ಟು?

**ಉತ್ತರ:** ಸೆಕ್ಷನ್ 122(1)ರಲ್ಲಿ ನೀಡಿರುವಂತೆ ಯಾವುದೇ ತೆರಿಗೆಗೊಳಪಡುವ ವ್ಯಕ್ತಿ ಸೆಕ್ಷನ್ 122ರಲ್ಲಿ ಪಟ್ಟಿ ಮಾಡಿರುವ ಅಪರಾಧಗಳಲ್ಲಿ ಯಾವುದನ್ನಾದರೂ ಎಸಗಿದ್ದಲ್ಲಿ, ಈ ಕೆಳಕಂಡವುಗಳಲ್ಲಿನ ಎಲ್ಲಕ್ಕಿಂತ ಹೆಚ್ಚಿನ ಮೊತ್ತವನ್ನು ದಂಡವಾಗಿ ವಿಧಿಸಲಾಗುವುದು -

- ವಂಚಿಸಿರುವ ತೆರಿಗೆಯ ಮೊತ್ತ, ವಂಚನೆಯಿಂದ ಪಡೆದ ಮರುಪಾವತಿ ಅಥವಾ ಜಮೆ, ಕಳೆಯದಿರುವ ಅಥವಾ ಕಡಿಮೆ ಕಳೆದಿರುವ ತೆರಿಗೆ ಮೊತ್ತ ಅಥವಾ ಸಂಗ್ರಹಿಸದಿರುವ ಅಥವಾ ಕಡಿಮೆ ಸಂಗ್ರಹಿಸಿರುವ ಮೊತ್ತ ಅಥವಾ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

- ರೂ.10,000/- ಮೊಬಲಗು

ಇಷ್ಟೇ ಅಲ್ಲದೆ, ಯಾವುದೇ ನೊಂದಣೀಕೃತ ತೆರಿಗೆದಾರರು ಪದೇ ಪದೇ ಕಡಿಮೆ ತೆರಿಗೆ ಸಂದಾಯ ಮಾಡಿದ್ದಲ್ಲಿ ಸೆಕ್ಷನ್ 122(2) ರಲ್ಲಿ ಒದಗಿಸಿರುವಂತೆ ಕೆಳಕಂಡವುಗಳಲ್ಲಿನ ಹೆಚ್ಚಿನ ಮೊತ್ತವನ್ನು ದಂಡವಾಗಿ ವಿಧಿಸ ತಕ್ಕದ್ದು :

- ಕಡಿಮೆ ಸಂದಾಯವಾದ ತೆರಿಗೆಯ ಶೇಕಡಾ 10 ರಷ್ಟು ಅಥವಾ
- ರೂ.10,000/-

**ಪ್ರಶ್ನೆ 5:** ತೆರಿಗೆಗೊಳಪಡುವ ವ್ಯಕ್ತಿಯ ಹೊರತು ಬೇರೆ ವ್ಯಕ್ತಿಗಳಿಗೆ ವಿಧಿಸಬಹುದಾದ ಯಾವುದಾದರೂ ದಂಡಗಳನ್ನು ನೀಡಲಾಗಿದೆಯೇ?

**ಉತ್ತರ:** ಹೌದು, ಸೆಕ್ಷನ್ 122(3) ರೂ.25,000ದವರೆಗಿನ ದಂಡವನ್ನು ಈ ಕೆಳಗಿನ ಯಾವುದೇ ವ್ಯಕ್ತಿಯ ಮೇಲೆ ವಿಧಿಸಲು ಅವಕಾಶ ನೀಡುತ್ತದೆ -

- 21 ರಲ್ಲಿ ಯಾವುದಾದರೂ ಅಪರಾಧ ಎಸಗಲು ಸಹಾಯ ಮಾಡಿರುವ ಅಥವಾ ಕುಮ್ಮಕ್ಕು ನೀಡಿರುವ ವ್ಯಕ್ತಿ
- ಸರ್ಕಾರದಿಂದ ವಶಪಡಿಸಿಕೊಳ್ಳಬಹುದಾದ ಸರಕುಗಳ ವ್ಯವಹಾರದಲ್ಲಿ (ಪಡೆಯುವುದು, ಪೂರೈಸುವುದು, ಕಾಪಾಡುವುದು, ಅಥವಾ ರವಾನಿಸುವುದು) ತೊಡಗಿರುವ ವ್ಯಕ್ತಿ
- ಕಾಯ್ದೆಯನ್ನು ಉಲ್ಲಂಘಿಸಿ ಪೂರೈಕೆಗಳ ಸ್ವೀಕೃತಿಯಲ್ಲಿ ಅಥವಾ ವ್ಯವಹರಿಸುವಲ್ಲಿ ತೊಡಗಿರುವ ವ್ಯಕ್ತಿ
- ಸಮ್ಮನ್ಸ್ ಜಾರಿಗೊಳಿಸಿರುವ ಅಧಿಕಾರಿಯ ಸಮ್ಮುಖದಲ್ಲಿ ಹಾಜರಾಗದ ವ್ಯಕ್ತಿ
- ತನ್ನ ಲೆಕ್ಕ ಪುಸ್ತಕಗಳಲ್ಲಿ ಇನ್ವಾಯ್ಸ್ ಲೆಕ್ಕ ತೋರಿಸದೆ ಇರುವ ಅಥವಾ ಪೂರೈಕೆಗೆ ಇನ್ವಾಯ್ಸ್ ನೀಡದಿರುವ ವ್ಯಕ್ತಿ

**ಪ್ರಶ್ನೆ 6:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯಲ್ಲಿ ಪ್ರತ್ಯೇಕವಾಗಿ ದಂಡವು ನಿಗದಿಯಾಗದಿರುವಂತಹ ಉಲ್ಲಂಘನೆಗೆ ಯಾವ ದಂಡವನ್ನು ವಿಧಿಸಬಹುದು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 125 ಅನ್ವಯ ಕಾಯ್ದೆಯ ಯಾವುದೇ ಪ್ರಾವಧಾನ ಅಥವಾ ಕಾಯ್ದೆಯಡಿ ಜಾರಿಯಾದ ಯಾವುದೇ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪ್ರತ್ಯೇಕವಾಗಿ ದಂಡವು ನಿಗದಿಯಾಗದಿದ್ದರೂ, ಅಂತಹ ವ್ಯಕ್ತಿಗೆ ಮೊಬಲಗು ರೂ.25,000/- ದ ವರೆವಿಗೂ ದಂಡವನ್ನು ವಿಧಿಸಬಹುದು.

**ಪ್ರಶ್ನೆ 7:** ಸರಿಯಾದ ದಾಖಲೆಗಳಿಲ್ಲದೆ ಅಥವಾ ಸರಿಯಾದ ಲೆಕ್ಕಪತ್ರಗಳಿಲ್ಲದೆ ಸರಕುಗಳನ್ನು ಸಾಗಿಸುತ್ತಿದ್ದಲ್ಲಿ ಅಥವಾ ಸಾಗಿಸುವ ಪ್ರಯತ್ನ ಮಾಡಿದ್ದಲ್ಲಿ ಯಾವ ಕ್ರಮ ತೆಗೆದುಕೊಳ್ಳಬಹುದು?

**ಉತ್ತರ:** ಕಾಯ್ದೆಯಲ್ಲಿ ನಮೂದಿಸಿರುವ ದಾಖಲೆಗಳಿಲ್ಲದೆ ಸರಕುಗಳನ್ನು ಸಾಗಿಸುತ್ತಿದ್ದಲ್ಲಿ ಅಥವಾ ಅಂತಹ ರವಾನೆಯಲ್ಲಿರುವ ಸರಕುಗಳನ್ನು ಶೇಖರಣೆ ಮಾಡಿದ್ದಲ್ಲಿ ಅಥವಾ ಸರಿಯಾದ ಲೆಕ್ಕಪತ್ರಗಳು ಮತ್ತು ದಾಖಲಾತಿ ಇಲ್ಲದೆ ಸರಕುಗಳ ಪೂರೈಕೆ ಅಥವಾ ಶೇಖರಣೆ ಮಾಡಿದ್ದಲ್ಲಿ, ಅಂತಹ ಸರಕುಗಳನ್ನು ವಾಹನದ ಸಮೇತ ಜಪ್ತಿ ಮಾಡ ತಕ್ಕದ್ದು.

ಸರಕುಗಳ ಒಡೆಯ ಮುಂದೆ ಬಂದಲ್ಲಿ: ಅಂತಹ ಸರಕಿಗೆ ತಗಲುವ ತೆರಿಗೆಯನ್ನು, ತೆರಿಗೆ ಮೊತ್ತದ 100% ದಂಡದೊಂದಿಗೆ ಪಾವತಿಸಿದಲ್ಲಿ ಅಥವಾ ಸಮಾನ ಮೊತ್ತದ ಸೆಕ್ಯೂರಿಟಿ ನೀಡಿದಲ್ಲಿ ಸರಕನ್ನು ಮುಕ್ತಗೊಳಿಸಲಾಗುವುದು. ವಿನಾಯ್ತಿಗೊಳಪಟ್ಟ ಸರಕುಗಳಾದರೆ ದಂಡವು ಸರಕುಗಳ ಮೊತ್ತದ 2% ಅಥವಾ ರೂ.25,000 ಯಾವುದು ಕಡಿಮೆಯೋ ಅದಾಗಿರುತ್ತದೆ.

ಸರಕುಗಳ ಒಡೆಯ ಮುಂದೆ ಬಾರದಲ್ಲಿ: ಅಂತಹ ಸರಕಿಗೆ ತಗಲುವ ತೆರಿಗೆಯನ್ನು, ಸರಕುಗಳ ಮೌಲ್ಯದ 50% ದಂಡದೊಂದಿಗೆ ಪಾವತಿಸಿದಲ್ಲಿ ಅಥವಾ ಸಮಾನ ಮೊತ್ತದ ಸೆಕ್ಯೂರಿಟಿ ನೀಡಿದಲ್ಲಿ ಸರಕನ್ನು ಮುಕ್ತಗೊಳಿಸಲಾಗುವುದು. ವಿನಾಯ್ತಿಗೊಳಪಟ್ಟ ಸರಕುಗಳಾದರೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ದಂಡವು ಸರಕುಗಳ ಮೊತ್ತದ 5% ಅಥವಾ ರೂ.25,000 ಯಾವುದು ಕಡಿಮೆಯೇ ಅದಾಗಿರುತ್ತದೆ.

**ಪ್ರಶ್ನೆ 7:** “ಸಂಯೋಜಿತ ಯೋಜನೆ”ಗೆ ಅರ್ಹನಾಗಿರದಿದ್ದರೂ ಈ ವಿಕಲ್ಪವನ್ನು ಆರಿಸಿಕೊಂಡಿರುವ ವ್ಯಕ್ತಿಗೆ ಯಾವ ದಂಡ ವಿಧಿಸಲಾಗುವುದು?

**ಉತ್ತರ:** ಸೆಕ್ಷನ್ 10(5)ನಲ್ಲಿ ಒಳಗೊಂಡಂತೆ, ವ್ಯಕ್ತಿಯೊಬ್ಬನು “ಸಂಯೋಜಿತ ಯೋಜನೆ”ಗೆ ಅರ್ಹನಾಗಿರದಿದ್ದರೂ ಈ ವಿಕಲ್ಪವನ್ನು ಆರಿಸಿಕೊಂಡಿದ್ದು, ರಾಜಿ ಪ್ರಕ್ರಿಯೆಗೆ ಅರ್ಹನಿಲ್ಲದಿದ್ದರೆ, ತಾನು ಕಾಯ್ದೆಯಡಿ ಪಾವತಿಸಬೇಕಾದ ತೆರಿಗೆ ಮತ್ತು ತೆರಿಗೆಗೆ ಸಮಾನ ಮೊತ್ತದ ದಂಡವನ್ನೂ ಪಾವತಿಸಬೇಕು. ಅಂದರೆ ಸಾಮಾನ್ಯ ತೆರಿಗೆದಾರರ ರೀತ್ಯಾ ತೆರಿಗೆ ಜೊತೆಗೆ ಈ ದಂಡವನ್ನು ಪಾವತಿಸ ತಕ್ಕದ್ದು.

**ಪ್ರಶ್ನೆ 8:** “ಮುಟ್ಟುಗೋಲು ಹಾಕಿಕೊಳ್ಳುವುದು” (confiscation) ಎಂದರೇನು?

**ಉತ್ತರ:** ಕಾಯ್ದೆಯಲ್ಲಿ “ಮುಟ್ಟುಗೋಲು ಹಾಕಿಕೊಳ್ಳುವುದು” ಶಬ್ದದ ಪರಿಭಾಷೆಯನ್ನು ನೀಡಲಾಗಿಲ್ಲ. ಈ ಪರಿಕಲ್ಪನೆಯನ್ನು ರೋಮನ್ನರ ಕಾನೂನಿನಿಂದ ಅಳವಡಿಸಿಕೊಳ್ಳಲಾಗಿದೆ, ಸಾಮ್ರಾಟನ ಹಿಡಿತಕ್ಕೆ ತೆಗೆದುಕೊಂಡು ಅಥವಾ ಜಪ್ತಿಯ ನಂತರ ಸಾಮ್ರಾಜ್ಯದ ಖಜಾನೆ("fiscus")ಗೆ ಸೇರಿಸಿಕೊಳ್ಳುವ ಪ್ರಕ್ರಿಯೆ. ಐಯ್ಯರ್ ಅವರ ಕಾನೂನು ನಿಘಂಟಿನಲ್ಲಿ confiscation ಶಬ್ದಕ್ಕೆ - “ದಂಡ ಮುಖೇಣ ಸಾರ್ವಜನಿಕ ಖಜಾನೆಗೆ ವಿನಿಯೋಗಿಸು (ಖಾಸಗಿ ಸ್ವತ್ತು); ಸರ್ಕಾರದಿಂದ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದು” ಎಂಬ ಪರಿಭಾಷೆಯನ್ನು ನೀಡಲಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಸರ್ಕಾರಕ್ಕೆ ಸರಕಿನ ಹಕ್ಕಿನ ವರ್ಗಾವಣೆ ಎಂದರ್ಥ.



**ಪ್ರಶ್ನೆ 9:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಅನ್ವಯ ಯಾವ ಸಂದರ್ಭಗಳಲ್ಲಿ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು?

**ಉತ್ತರ:** ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 130ರನ್ವಯ ಈ ಕೆಳಕಂಡ ಸಂದರ್ಭಗಳಲ್ಲಿ ಸರಕುಗಳನ್ನು ವಶಪಡಿಸಿಕೊಳ್ಳಬಹುದು -

- ಕಾಯ್ದೆಯ ಯಾವುದಾದರೂ ಉಪಬಂಧದ ಉಲ್ಲಂಘನೆಯಲ್ಲಿ ಸರಕನ್ನು ಪೂರೈಸಿದರೆ ಮತ್ತು ಅಂತಹ ಉಲ್ಲಂಘನೆಯಿಂದ ಈ ಕಾಯ್ದೆಯಡಿ ಸಂದಾಯವಾಗ ಬೇಕಾದ ತೆರಿಗೆಯನ್ನು ತಪ್ಪಿಸಿದರೆ, ಅಥವಾ
- ಈ ಕಾಯ್ದೆಯ ಅನ್ವಯ ಅಗತ್ಯ ಕ್ರಮದಲ್ಲಿ ಯಾವುದೇ ಸರಕಿನ ಲೆಕ್ಕ ಇಡದಿದ್ದರೆ, ಅಥವಾ
- ನೋಂದಣಿಗೆ ಅರ್ಜಿ ಸಲ್ಲಿಸದೆ ಕಾಯ್ದೆಯನ್ವಯ ತೆರಿಗೆ ಯೋಗ್ಯ ಸರಕನ್ನು ಪೂರೈಸಿದರೆ ಅಥವಾ
- ತೆರಿಗೆ ಪಾವತಿಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಯಾವುದೇ ಸಾರಿಗೆಯನ್ನು ಸರಕು ಸಾಗಿಸಲು ಕಾಯ್ದೆಯ ಉಪಬಂಧಗಳ ಉಲ್ಲಂಘನೆಯಲ್ಲಿ ಬಳಸಿದರೆ (ಒಡೆಯನ ಅರಿವಿಗೆ ಬಾರದೆ ಬಳಸಿದನ್ನು ಹೊರತು ಪಡಿಸಿ)
- ತೆರಿಗೆ ಪಾವತಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಯಾವುದೇ ಕಾಯ್ದೆಯ ಉಪಬಂಧಗಳ ಉಲ್ಲಂಘನೆ

**ಪ್ರಶ್ನೆ 10:** ಸೂಕ್ತ ಅಧಿಕಾರಿಯಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ಸರಕು ಏನಾಗುತ್ತದೆ?

**ಉತ್ತರ:** ಸರಕುಗಳನ್ನು ಮುಟ್ಟುಗೋಲು ಹಾಕಿಕೊಂಡ ನಂತರ ಅವುಗಳ ಸ್ವಾಮ್ಯದ ಹಕ್ಕು ಸರ್ಕಾರದ ವಶಕ್ಕೆ ಒಳಪಡಿಸಲಾಗುತ್ತದೆ ಮತ್ತು ಇದರ ಪರವಾಗಿ ಸಮರ್ಪಕ ಅಧಿಕಾರಿಯ ವಿನಂತಿಯ ಮೇರೆಗೆ ಸಂಬಂಧಿತ ಪೋಲೀಸು ಅಧಿಕಾರಿಗಳು, ಈ ಸರಕುಗಳನ್ನು ವಶಪಡಿಸಿಕೊಳ್ಳಲು ಸಹಕರಿಸುತ್ತಾರೆ.

**ಪ್ರಶ್ನೆ 11:** ಮುಟ್ಟುಗೋಲುಹಾಕಿಕೊಂಡ ಬಳಿಕ, ಸರಕನ್ನು ಹಿಂಪಡೆಯಲು ಸರಕುದಾರನಿಗೆ ವಿಕಲ್ಪವನ್ನು ನೀಡ ಬೇಕೆ?

**ಉತ್ತರ:** ಹೌದು. ಸೆಕ್ಷನ್ 130(2)ರನ್ವಯ, ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯ ಸರಕುಗಳ ಮಾಲೀಕ ಅಥವಾ ಅಂತಹ ಸರಕುಗಳು ಯಾರ ಅಧೀನದಲ್ಲಿದ್ದವೋ ಆ ವ್ಯಕ್ತಿಗೆ ಮುಟ್ಟುಗೊಲಿನ ಬದಲಾಗಿ ಜುಲ್ಮಾನೆ(ವಶಪಡಿಸಿ ಕೊಂಡಿರುವ ಸರಕಿನ ಮಾರುಕಟ್ಟೆ ದರವನ್ನು ಮೀರದ ಮೊತ್ತ) ಕಟ್ಟುವ ವಿಕಲ್ಪವನ್ನು ನೀಡತಕ್ಕದ್ದು. ಅಂತಹ ಸರಕಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ತೆರಿಗೆ ಮತ್ತು ಅನ್ಯ ಶುಲ್ಕಗಳ ಸಹಿತ ಈ ಜುಲ್ಮಾನೆಯನ್ನು ಪಾವತಿಸ ತಕ್ಕದ್ದು.

**ಪ್ರಶ್ನೆ 12:** ನಿಗದಿತ ದಾಖಲೆಗಳಿಲ್ಲದೆ ಸರಕು ರವಾನಿಸುತ್ತಿರುವ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದೇ?

**ಉತ್ತರ:** ಹೌದು. ಸೆಕ್ಷನ್ 130ರಲ್ಲಿ ಒಳಗೊಂಡಂತೆ, ಕಾಯ್ದೆಯಲ್ಲಿ ಘೋಷಿಸಿರದ ಅಥವಾ ನಿಗದಿತ ದಾಖಲೆಗಳಿಲ್ಲದೆ ಸರಕನ್ನು ರವಾನಿಸುತ್ತಿರುವ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು. ಆದಾಗ್ಯೂ ವಾಹನದ ಮಾಲೀಕರು, ತಮ್ಮ ಅಥವಾ ತಮ್ಮ ಏಜೆಂಟರ ಸಮ್ಮತಿ ಹಾಗೂ ಅರಿವಿಲ್ಲದೆಯೇ, ನಿಗದಿತ ದಾಖಲೆಗಳ ಕೊರತೆಯಲ್ಲಿ ಸರಕನ್ನು ರವಾನಿಸಲು ಆ ವಾಹನವನ್ನು ಉಪಯೋಗಿಸಲಾಗಿರುವುದನ್ನು ಸಾಬೀತು ಪಡಿಸಿದರೆ, ಮೇಲೆ ಹೇಳಿದಂತೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ.

**ಪ್ರಶ್ನೆ 13:** ಅಭಿಯೋಜನೆ ಎಂದರೇನು?

**ಉತ್ತರ:** ಕಾನೂನು ಕಾರ್ಯವಾಹಿಯನ್ನು ಪ್ರಾರಂಭಿಸುವ ಅಥವಾ ನೆಡೆಸುವ ಕ್ರಿಯೆಯೇ ಅಭಿಯೋಜನೆ; ದೋಷಿಯ ವಿರುದ್ಧ ಔಪಚಾರಿಕ ಆರೋಪಗಳನ್ನು ಎತ್ತಿಹಿಡಿಯುವ

ಪ್ರಕ್ರಿಯೆ. ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 198 ಒಬ್ಬ ವ್ಯಕ್ತಿಯ ವಿರುದ್ಧ ವಿಧಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ನಡೆಸುವುದನ್ನು "ಅಭಿಯೋಜನೆ" ಎಂದು ವ್ಯಾಖ್ಯಾನಿಸುತ್ತದೆ.

**ಪ್ರಶ್ನೆ 14:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಅನ್ವಯ ಅಭಿಯೋಜನೆಗೆ ಒಳಪಡುವ ಅಪರಾಧಗಳು ಯಾವುವು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 132ರಲ್ಲಿ ವಿಧಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮತ್ತು ಅಭಿಯೋಜನೆಗೆ ಒಳಪಡುವ ಪ್ರಮುಖ ಅಪರಾಧಗಳನ್ನು ಕ್ರೋಡೀಕರಿಸಲಾಗಿದೆ. ಅವುಗಳಲ್ಲಿನ ಪ್ರಮುಖ 12 ಅಪರಾಧಗಳು ಇಂತಿವೆ -

1. ಇನ್ವಾಯ್ಸ್ ಇಲ್ಲದೆ ಅಥವಾ ತಪ್ಪು/ನಕಲಿ ಇನ್ವಾಯ್ಸ್ ನೀಡಿ ಪೂರೈಕೆ
2. ಪೂರೈಕೆ ಕೈಗೊಳ್ಳದೆಯೇ ಇನ್ವಾಯ್ಸ್ ನೀಡುವುದು
3. ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ವಸೂಲಾದ ತೆರಿಗೆಯನ್ನು ಸಂದಾಯ ಮಾಡದಿರುವುದು
4. ಸರಕು ಮತ್ತು/ಅಥವಾ ಸೇವೆಗಳನ್ನು ವಾಸ್ತವಿಕವಾಗಿ ಪಡೆಯದೆ ಹೂಡುವಳಿ ತೆರಿಗೆ ಜಮೆಯ ಲಾಭವನ್ನು ಪಡೆಯುವುದು / ಅನುಭವಿಸುವುದು.
5. ಮೋಸದಿಂದ ಮರುಪಾವತಿ ಪಡೆಯುವುದು.
6. ತೆರಿಗೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ತಪ್ಪು ಮಾಹಿತಿ ನೀಡುವುದು, ಲೆಕ್ಕಪತ್ರಗಳನ್ನು ತಪ್ಪಾಗಿ ನೀಡುವುದು, ನಕಲಿ ಲೆಕ್ಕಪತ್ರಗಳನ್ನು ಅಥವಾ ದಾಖಲೆಗಳನ್ನು ನೀಡುವುದು .
7. ಅಧಿಕಾರಿಗಳನ್ನು ತಮ್ಮ ಕರ್ತವ್ಯ ನಿರ್ವಹಣೆಯಿಂದ ತಪ್ಪಿಸುವುದು ಅಥವಾ ಅಡ್ಡಿಪಡಿಸುವುದು.
8. ಸರಕಾರವು ವಶಪಡಿಸಿಕೊಳ್ಳಬಹುದಾದ ಸರಕುಗಳನ್ನು ಪಡೆಯುವುದು/ ಪೂರೈಸುವುದು/ ರವಾನಿಸುವುದು/ ಸಂಗ್ರಹಿಸುವುದು.
9. ಕಾಯ್ದೆಯ ಉಲ್ಲಂಘನೆಯಲ್ಲಿ ಸೇವೆಗಳನ್ನು ಪೂರೈಸುವುದು ಅಥವಾ ಸೇವೆಗಳ ವ್ಯವಹಾರದಲ್ಲಿ ತೊಡಗುವುದು

10. ಯಾವುದೇ ಸಾಕ್ಷಿ ಅಥವಾ ಅಧಾರ ನಾಶಗೊಳಿಸುವುದು ಅಥವಾ ವಿಮುಖಗೊಳಿಸುವುದು
11. ಕಾಯ್ದೆಯಡಿ ಒದಗಿಸಬೇಕಾಗುವ ಮಾಹಿತಿಯನ್ನು ನೀಡಲು ವಿಫಲವಾಗುವುದು ಅಥವಾ ತಪ್ಪು ಮಾಹಿತಿಯನ್ನು ನೀಡುವುದು.
12. ಮೇಲೆ ಹೇಳಿರುವ 11 ಅಪರಾಧಗಳಲ್ಲಿ ಯಾವುದನ್ನಾದರೂ ಎಸಗುವ ಪ್ರಯತ್ನ ಅಥವಾ ಅಂತಹ ಕಾರ್ಯಕ್ಕೆ ಕುಮ್ಮಕ್ಕು ನೀಡುವುದು.

**ಪ್ರಶ್ನೆ 15:** ಸಿಜಿಎಸ್‌ಟಿ/ಎನ್‌ಜಿಎಸ್‌ಟಿ ಕಾಯ್ದೆಯ ಅನ್ವಯ ಯಾವುದೇ ಸಾಬೀತಾದ ಅಪರಾಧಕ್ಕೆ ಶಿಕ್ಷೆ ಏನು?

**ಉತ್ತರ:** ಸೆಕ್ಷನ್ 132(1)ರಡಿ ನೀಡಲಾಗಿರುವ ಶಿಕ್ಷೆಯ ವಿವರಗಳು ಇಂತಿವೆ -

| ಇವುಗಳನ್ನು ಒಳಗೊಂಡ ಅಪರಾಧ -  | ಶಿಕ್ಷೆ (ಗರಿಷ್ಠ ಜೈಲುವಾಸ) |
|---|-------------------------|
| 5 ಕೋಟಿಗೂ ಹೆಚ್ಚಿನ ತೆರಿಗೆ ವಂಚನೆ ಅಥವಾ 250 ಲಕ್ಷಕ್ಕೂ ಹೆಚ್ಚಿನ ತೆರಿಗೆ ವಂಚನೆಯ ಪ್ರಕರಣದಲ್ಲಿ ಮೊತ್ತೊಮ್ಮೆ ಅಪರಾಧ ಎಸಗಿರುವುದು             | ಐದು ವರ್ಷ ಮತ್ತು ದಂಡ      |
| 2 ಕೋಟಿ ಹಾಗೂ 5 ಕೋಟಿಯ ನಡುವೆ ತೆರಿಗೆ ವಂಚನೆ  | ಮೂರು ವರ್ಷ ಮತ್ತು ದಂಡ     |
| 1 ಕೋಟಿ ಹಾಗೂ 2 ಕೋಟಿಯ ನಡುವೆ ತೆರಿಗೆ ವಂಚನೆ  | ಒಂದು ವರ್ಷ ಮತ್ತು ದಂಡ     |
| <ul style="list-style-type: none"> <li>• ಕಳ್ಳ ದಾಖಲೆ</li> <li>• ಅಧಿಕಾರಿಯ ತಡೆ</li> <li>• ದಾಖಲೆಗಳ ವಿರುಪಗೊಳಿಸುವಿಕೆ</li> </ul> | ಆರು ತಿಂಗಳು              |

**ಪ್ರಶ್ನೆ 16:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಅನ್ವಯ ವೇದ್ಯ (cognizable) ಹಾಗೂ ಅವೇದ್ಯ (non-cognizable) ಅಪರಾಧಗಳು ಯಾವುವು?

**ಉತ್ತರ:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 132(4) ಮತ್ತು 132(5)ರ ಅನ್ವಯ ವಂಚಿಸಿರುವ ತೆರಿಗೆಯ ಮೊತ್ತ ರೂ.5 ಕೋಟಿಗಿಂತಲೂ ಕಡಿಮೆಯಾಗಿದ್ದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಅಪರಾಧಗಳು ಅವೇದ್ಯ (non-cognizable) ಮತ್ತು ಜಾಮೀನು ನೀಡಬಹುದಾದ ಅಪರಾಧಗಳು. ವಂಚಿಸಿರುವ ತೆರಿಗೆಯ ಮೊತ್ತ ರೂ.5 ಕೋಟಿಗಿಂತಲೂ ಹೆಚ್ಚಾಗಿದ್ದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಅಪರಾಧಗಳು ವೇದ್ಯ (cognizable) ಮತ್ತು ಜಾಮೀನು ರಹಿತ ಅಪರಾಧಗಳು.

**ಪ್ರಶ್ನೆ 17:** ಅಭಿಯೋಜನೆ ಪ್ರಾರಂಭಿಸಲು ಸಕ್ಷಮ ಅಧಿಕಾರಿಯ ಪೂರ್ವ ಅನುಮತಿ ಅವಶ್ಯಕವೇ?

**ಉತ್ತರ:** ಹೌದು. ಸಕ್ಷಮ ಅಧಿಕಾರಿಯ ಪೂರ್ವ ಅನುಮತಿ ಇಲ್ಲದೆಯೇ ಯಾವುದೇ ಅಪರಾಧಕ್ಕೂ ಯಾರೊಬ್ಬರನ್ನೂ ಅಭಿಯೋಜನೆಗೆ ಗುರಿಪಡಿಸುವಂತಿಲ್ಲ.

**ಪ್ರಶ್ನೆ 18:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಅನ್ವಯ ಅಭಿಯೋಜನೆಗೆ ಗುರಿಪಡಿಸಲು ಅಪರಾಧ ಎಸಗುವ ಮನಃಸ್ಥಿತಿಯ ('mensrea') ಅವಶ್ಯಕತೆ ಇದೆಯೇ?

**ಉತ್ತರ:** ಹೌದು. ಆದಾಗ್ಯೂ, ಸೆಕ್ಷನ್ 135ಯು ಆ ಬಗೆಯ ಮನಃಸ್ಥಿತಿ ಇಲ್ಲದೆ ಒಂದು ಕೃತ್ಯವನ್ನು ಮಾಡಲಾಗದಿದ್ದರೆ, ಅಲ್ಲಿ ಅಪರಾಧ ಎಸಗುವ ಮನಃಸ್ಥಿತಿ ('mensrea') ಇತ್ತೆಂದು ಪರಿಗಣಿಸುತ್ತದೆ.

**ಪ್ರಶ್ನೆ 19:** ಅಪರಾಧ ಎಸಗುವ ಮನಃಸ್ಥಿತಿ ಎಂದರೇನು?

**ಉತ್ತರ:** ಯಾವುದೇ ಕೃತ್ಯವನ್ನು ಮಾಡುವಾಗ -

- ಆ ಕೃತ್ಯವು ಉದ್ದೇಶ್ಯಪೂರ್ವಕವಾಗಿದ್ದರೆ
- ಆ ಕೃತ್ಯದ ಪರಿಣಾಮಗಳನ್ನು ಅರಿತಿದ್ದು ಮತ್ತು ನಿಯಂತ್ರಿಸಬಹುದಾಗಿದ್ದರೆ
- ಅಂತಹ ಕೃತ್ಯವನ್ನು ಎಸಗುವ ವ್ಯಕ್ತಿಯು ಯಾರ ಬಲವಂತಕ್ಕೂ ಒಳಗಾಗದೆ ಇದ್ದರೆ ಮತ್ತು ಅಂತಹ ಕೃತ್ಯಕ್ಕೆ ಇರುವ ಅಡ್ಡಿ ಅಡಚಣೆಗಳನ್ನು ಮೀರಿ ಬಂದಿದ್ದರೆ
- ತಾನು ಮಾಡುತ್ತಿರುವ ಕೃತ್ಯವು ಕಾನೂನು ಬಾಹಿರ ಎಂದು ಆ ವ್ಯಕ್ತಿಯು ನಂಬಿದ್ದರೆ ಅಥವಾ ನಂಬಲು ಕಾರಣಗಳಿದ್ದರೆ

ಅಂತಹ ಮನಃಸ್ಥಿತಿಯನ್ನು ಅಪರಾಧ ಎಸಗುವ ಮನಃಸ್ಥಿತಿ ಎನ್ನಬಹುದು.

**ಪ್ರಶ್ನೆ 20:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಅನ್ವಯ ಯಾವುದಾದರೂ ಅಪರಾಧದ ಕಾರಣ ಯಾವುದಾದರೂ ಕಂಪನಿಯ ವಿರುದ್ಧ ಅಭಿಯೋಜನೆ ಪ್ರಕ್ರಿಯೆ ಕೈಗೊಳ್ಳಬಹುದೇ?

**ಉತ್ತರ:** ಹೌದು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 137ರಲ್ಲಿ ಒಳಗೊಂಡಂತೆ ಯಾವುದೇ ಕಂಪನಿಯಿಂದ ಆದ ಅಪರಾಧಕ್ಕೆ, ಅಪರಾಧ ನಡೆದ ಅವಧಿಯಲ್ಲಿ, ಆ ಕಂಪನಿಯ ವಹಿವಾಟಿಗೆ ಕಾರಣಕರ್ತರಾದ ಅಥವಾ ಜವಾಬ್ದಾರಿಯುತ ಪ್ರತಿಯೊಬ್ಬ ವ್ಯಕ್ತಿಯನ್ನು ಕಂಪನಿಯ ಸಮೇತ ಅಭಿಯೋಜಿಸಿ ದಂಡನೆಗೆ ಒಳಪಡಿಸಬಹುದು. ಕಂಪನಿಯಿಂದ ಆದ ಯಾವುದೇ ಅಪರಾಧವು ಕಂಪನಿಯ ಅಧಿಕಾರಿಯೊಬ್ಬರ ಒಪ್ಪಿಗೆ/ಸಹಕಾರ ದಿಂದ ಅಥವಾ ಉದಾಸೀನದಿಂದ ಆಗಿದ್ದರೆ ಅಂತಹ ವ್ಯಕ್ತಿಯನ್ನು ಆ ಅಪರಾಧದ ದೋಷಿಯೆಂದು ಪರಿಗಣಿಸಿ, ಅಭಿಯೋಜನೆಗೆ ಮತ್ತು ದಂಡನೆಗೆ ಗುರಿಪಡಿಸಬಹುದು.

**ಪ್ರಶ್ನೆ 21:** ಅಪರಾಧಗಳ ರಾಜಿ ಪ್ರಕ್ರಿಯೆ ಎಂದರೇನು?

**ಉತ್ತರ:** ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 320 ರಲ್ಲಿ ವ್ಯಾಖ್ಯಾನಿಸಿರುವಂತೆ ರಾಜಿ ಪ್ರಕ್ರಿಯೆ ಎಂದರೆ ನಿಮಿತ್ತಕ್ಕಾಗಿ ಅಥವಾ ಖಾಸಗಿ ಉದ್ದೇಶ್ಯದ ಮೇರೆಗೆ ಅಭಿಯೋಜನೆಯನ್ನು ತಡೆಯುವು ಕಾರ್ಯ.

**ಪ್ರಶ್ನೆ 22:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಅನ್ವಯ ಅಪರಾಧಗಳ ಕುರಿತು ರಾಜಿ ಪ್ರಕ್ರಿಯೆಗೆ ಅವಕಾಶವಿದೆಯೇ?

**ಉತ್ತರ:** ಹೌದು. ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 138ರ ಅನ್ವಯ ಕೆಳಕಂಡ ಅಪರಾಧಗಳ ಹೊರತು ಬೇರೆ ಯಾವುದೇ ಅಪರಾಧವನ್ನು ನಿಗದಿತ ಪರ್ಯಾಯ ಮೊತ್ತ ಪಾವತಿಸಿ ಅಭಿಯೋಜನೆ ಪ್ರಾರಂಭಿಸುವ ಮುನ್ನ ಅಥವಾ ನಂತರದಲ್ಲಿ ರಾಜಿ ಮಾಡಿಕೊಳ್ಳಬಹುದು -

- 12 ಪ್ರಮುಖ ಅಪರಾಧಗಳಲ್ಲಿ ಸಂಖ್ಯೆ 1 ರಿಂದ 6 ರ ವರೆಗೆ ಹೇಳಿರುವ ಅಪರಾಧಗಳಲ್ಲಿ ಈ ಹಿಂದೆ ಯಾವುದಾದರೂ ಅಪರಾಧದ ಸಂಬಂಧವಾಗಿ ರಾಜಿ ಮಾಡಿಕೊಂಡಿದ್ದರೆ;
- 12 ಪ್ರಮುಖ ಅಪರಾಧಗಳಲ್ಲಿ ಸಂಖ್ಯೆ 1 ರಿಂದ 6 ರ ವರೆಗೆ ಹೇಳಿರುವ ಅಪರಾಧಗಳಲ್ಲಿ ಈ ಹಿಂದೆ ಯಾವುದಾದರೂ ಅಪರಾಧಕ್ಕೆ ಸಹಾಯ ಮಾಡಿ ಅಥವಾ ತುಮ್ಮಕ್ಕು ನೀಡಿ, ಆ ಸಂಬಂಧವಾಗಿ ರಾಜಿ ಮಾಡಿಕೊಂಡಿದ್ದರೆ;
- ಎಸ್‌ಜಿಎಸ್‌ಟಿ ಅಥವಾ ಐಜಿಎಸ್‌ಟಿಯಡಿ ರೂ.1 ಕೋಟಿಗೂ ಮಿಗಿಲಾದ ಮೊತ್ತದ ಪೂರೈಕೆಯ ಸಂಬಂಧ ಅಪರಾಧದಲ್ಲಿ (ಮೇಲೆ ಹೇಳಿರುವ ಅಪರಾಧಗಳನ್ನು ಹೊರತು ಪಡಿಸಿ) ಈ ಮೊದಲೇ ರಾಜಿ ಮಾಡಿಕೊಂಡಿದ್ದರೆ;
- ಸಿಜಿಎಸ್‌ಟಿ/ಎಸ್‌ಜಿಎಸ್‌ಟಿಯನ್ನು ಹೊರತು ಪಡಿಸಿ ಎನ್‌ಡಿಪಿಎಸ್ (NDPS) ಅಥವಾ ಎಫ್‌ಈಎಮ್‌ಐ (FEMA) ಅಥವಾ ಬೇರೆ ಯಾವುದಾದರೂ ಕಾಯ್ದೆಯ ಅನ್ವಯವೂ ಅಪರಾಧವಾಗಿರುವ ಯಾವುದೇ ಅಪರಾಧದ ಆರೋಪ ಹೊತ್ತಿದ್ದರೆ;

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ತೆರಿಗೆ, ಬಡ್ಡಿ ಮತ್ತು ದಂಡವನ್ನು ಪಾವತಿಸಿದ ನಂತರವೇ ರಾಜಿಗೆ ಅನುಮತಿ ನೀಡಲಾಗುವುದು ಹಾಗೂ ಬೇರೆ ಕಾನೂನಿನಡಿಯ ಕ್ರಮದ ಮೇಲೆ ಈ ರಾಜಿ ಪ್ರಕ್ರಿಯೆ ಯಾವುದೇ ಪರಿಣಾಮ ಬೀರುವುದಿಲ್ಲ.

**ಪ್ರಶ್ನೆ 23:** ಅಪರಾಧಗಳ ರಾಜಿ ಸಂಬಂಧವಾಗಿ ಯಾವುದಾದರೂ ನಗದು ಪರಿಮಿತಿ ನಿಗದಿಯಾಗಿದೆಯೇ?

**ಉತ್ತರ:** ಹೌದು. ರಾಜಿ ಪ್ರಕ್ರಿಯೆಯ ಕನಿಷ್ಠ ಮೊತ್ತವು ಈ ಕೆಳಕಂಡ ಮೊತ್ತಗಳಲ್ಲಿ ಹೆಚ್ಚಿನದ್ದಾಗಿರಬೇಕು -

- ಒಳಗೊಂಡಿರುವ ತೆರಿಗೆಯ ಶೇಕಡಾ 50 % ಅಥವಾ
- ಮೊಬಲಗು ರೂ.10,000/-

ರಾಜಿ ಪ್ರಕ್ರಿಯೆಯ ಗರಿಷ್ಠ ಮೊತ್ತವು ಈ ಕೆಳಕಂಡ ಮೊತ್ತಗಳಲ್ಲಿ ಹೆಚ್ಚಿನದ್ದಾಗಿರಬೇಕು -

- ಒಳಗೊಂಡಿರುವ ತೆರಿಗೆಯ ಶೇಕಡಾ 150 % ಅಥವಾ
- ಮೊಬಲಗು ರೂ.30,000/-

**ಪ್ರಶ್ನೆ 24:** ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಅನ್ವಯ ಅಪರಾಧಗಳ ರಾಜಿಯಿಂದಾಗುವ ಪರಿಣಾಮಗಳೇನು?

**ಉತ್ತರ:** ಸೆಕ್ಷನ್ 138(3) ರಲ್ಲಿ ಒಳಗೊಂಡಂತೆ ರಾಜಿ ಪ್ರಕ್ರಿಯೆಯ ಮೊತ್ತವನ್ನು ಪಾವತಿಸಿದ ಬಳಿಕ ಈ ಕಾಯ್ದೆಯಡಿ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಮತ್ತು ಈಗಾಗಲೇ ಪ್ರಾರಂಭವಾಗಿರುವ ಕ್ರಿಮಿನಲ್ ಮೊಕದ್ದಮೆಯ ಪ್ರಕ್ರಿಯೆಗಳನ್ನು ನಿಲ್ಲಿಸತಕ್ಕದ್ದು.

\*\*\*\*\*



## 21. ಐಜಿಎಸ್‌ಟಿ ಕಾಯ್ದೆಯ ಅವಲೋಕನ

ಪ್ರಶ್ನೆ 1: ಐಜಿಎಸ್‌ಟಿ ಎಂದರೇನು?

ಉತ್ತರ: "ಸಮಗ್ರ ಸರಕು ಮತ್ತು ಸೇವಾ ತೆರಿಗೆ" (ಐಜಿಎಸ್‌ಟಿ) ಎಂದರೆ ಐಜಿಎಸ್‌ಟಿ ಕಾಯ್ದೆಯ ಅನ್ವಯ ಅಂತರ-ರಾಜ್ಯ ವ್ಯಾಪಾರ ಅಥವಾ ವಾಣಿಜ್ಯದ ಕ್ರಮದಲ್ಲಿ ಸರಕು ಮತ್ತು/ಅಥವಾ ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾಗುವ ತೆರಿಗೆ.

ಪ್ರಶ್ನೆ 2: ಅಂತರ-ರಾಜ್ಯ ಪೂರೈಕೆಗಳು ಯಾವುವು?

ಉತ್ತರ: ಅಂತರ-ರಾಜ್ಯ ವ್ಯಾಪಾರ ಅಥವಾ ವಾಣಿಜ್ಯದ ಕ್ರಮದಲ್ಲಿ ಸರಬರಾಜಾಗುವ ಸರಕು ಮತ್ತು/ಅಥವಾ ಸೇವೆಗಳು ಅಂದರೆ ಸರಕು ಅಥವಾ ಸೇವೆಯನ್ನು ಪೂರೈಸುವವನ ಸ್ಥಳ ಹಾಗೂ ಪೂರೈಕೆಗಳ ಸ್ಥಳ ಬೇರೆ ಬೇರೆ ರಾಜ್ಯಗಳಲ್ಲಿ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುತ್ತವೆ. ಹಾಗೂ ಸರಕು ಮತ್ತು ಸೇವೆಗಳ ಆಮದು, SEZ ಘಟಕಗಳಿಗೆ ಪೂರೈಕೆ ಹಾಗೂ ಇನ್ನಿತರ ರಾಜ್ಯದೊಳಗಿನ ಪೂರೈಕೆಯಲ್ಲದ ಪೂರೈಕೆಗಳು ಅಂತರ-ರಾಜ್ಯ ಪೂರೈಕೆಗಳಾಗುತ್ತವೆ. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 7)

ಪ್ರಶ್ನೆ 3: ಜಿಎಸ್‌ಟಿ ಅನ್ವಯ ಸರಕು ಮತ್ತು ಸೇವೆಗಳ ಅಂತರ-ರಾಜ್ಯ ಪೂರೈಕೆಗಳನ್ನು ಹೇಗೆ ತೆರಿಗೆಗೆ ಗುರಿಪಡಿಸಲಾಗುತ್ತದೆ?

ಉತ್ತರ: ಅಂತರ-ರಾಜ್ಯ ಪೂರೈಕೆಗಳ ಮೇಲೆ ಕೇಂದ್ರ ಸರ್ಕಾರ ಐಜಿಎಸ್‌ಟಿ ವಿಧಿಸಿ, ಸಂಗ್ರಹಿಸುವುದು. ಸ್ಥೂಲವಾಗಿ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಗಳ ಸಂಕಲನವೇ ಐಜಿಎಸ್‌ಟಿಯಾಗಿರುತ್ತದೆ. ಇದನ್ನು ತೆರಿಗೆಗೊಳಗಾಗುವ ಎಲ್ಲಾ ಅಂತರ-ರಾಜ್ಯ ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾಗುವುದು. ಅಂತರ-ರಾಜ್ಯ ಮಾರಾಟಗಾರ ತಾನು ಖರೀದಿಸಿದ ವಸ್ತುಗಳ ಐಜಿಎಸ್‌ಟಿ, ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯ ಸಮಗ್ರ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಐಟಿಸಿ ಲಾಭವನ್ನು ಪಡೆದ ನಂತರ, ತನ್ನ ಮೌಲ್ಯವರ್ಧನೆಯ ಮೇಲೆ ಐಜಿಎಸ್‌ಟಿ ಪಾವತಿಸುವನು.

ಯಾವ ರಾಜ್ಯದಿಂದ ಸರಕು/ಸೇವೆ ರಫ್ತಾಗುತ್ತಿದೆಯೋ ಆ ರಾಜ್ಯವು ಐಜಿಎಸ್‌ಟಿ ಪಾವತಿಯಲ್ಲಿ ಒಳಗೊಂಡ ಎಸ್‌ಜಿಎಸ್‌ಟಿ ಜಮೆಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುತ್ತದೆ. ಆಮದು ಮಾಡಿಕೊಂಡವ ತನ್ನ ರಾಜ್ಯದಲ್ಲಿ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಐಜಿಎಸ್‌ಟಿಯ ಜಮೆಯನ್ನು ಪಡೆಯುತ್ತಾನೆ. ಕೇಂದ್ರವು ಆಮದುಗೊಂಡ ರಾಜ್ಯಕ್ಕೆ ಎಸ್‌ಜಿಎಸ್‌ಟಿ ಪಾವತಿಯಲ್ಲಿ ಒಳಗೊಂಡ ಐಜಿಎಸ್‌ಟಿ ಜಮೆಯನ್ನು ವರ್ಗಾಯಿಸುತ್ತದೆ. ಕ್ಲಿಯರಿಂಗ್ ಹೌಸ್ ಮೆಕಾನಿಸಂ ಅಡಿ ಕಾರ್ಯ ನಿರ್ವಹಿಸುವ ಕೇಂದ್ರ ಏಜೆನ್ಸಿಗೆ ಈ ಸಂಬಂಧ ಮಾಹಿತಿಯನ್ನು ಒದಗಿಸಲಾಗುತ್ತದೆ, ಆ ಕೇಂದ್ರ ಏಜೆನ್ಸಿಯು ಕೋರಿಕೆಗಳನ್ನು ಪರಿಶೀಲಿಸಿ ಸಂಬಂಧಿತ ಸರ್ಕಾರಗಳಿಗೆ ನಗದು ವರ್ಗಾವಣೆಯ ಸೂಚನೆ ನೀಡುತ್ತದೆ.

**ಪ್ರಶ್ನೆ 4: ಐಜಿಎಸ್‌ಟಿ ಕಾಯ್ದೆಯ ಪ್ರಮುಖ ಲಕ್ಷಣಗಳೇನು?**

**ಉತ್ತರ:** ಐಜಿಎಸ್‌ಟಿ ಕಾಯ್ದೆಯಲ್ಲಿ 25 ಸೆಕ್ಷನ್ ಗಳನ್ನೂಳಗೊಂಡ 9 ಅಧ್ಯಾಯಗಳಿವೆ. ಹಲವು ವಿಚಾರಗಳನ್ನು ಒಳಗೊಂಡ ಕಾಯ್ದೆಯಲ್ಲಿ ಸರಕುಗಳ ಪೂರೈಕೆಯ ಸ್ಥಳ ಹಾಗೂ ಸೇವೆಗಳ ಪೂರೈಕೆಯ ಸ್ಥಳಗಳನ್ನು ನಿರ್ಧರಿಸುವ ಪ್ರಾವಧಾನಗಳಿವೆ. ಪೂರೈಕೆದಾರ ಹಾಗೂ ಸ್ವೀಕೃತದಾರ ಇಬ್ಬರೂ ಭಾರತದೊಳಗೇ (ದೇಶೀಯ ಪೂರೈಕೆಗಳು) ಇದ್ದಲ್ಲಿ ಪೂರೈಕೆಯ ಸ್ಥಳ ನಿರ್ಧಾರ ಮತ್ತು ಪೂರೈಕೆದಾರ ಅಥವಾ ಸ್ವೀಕೃತದಾರ ಭಾರತದ ಹೊರಗಿದ್ದಲ್ಲಿ (ಅಂತರ-ರಾಷ್ಟ್ರೀಯ ಪೂರೈಕೆಗಳು) ಪೂರೈಕೆಯ ಸ್ಥಳ ನಿರ್ಧಾರಕ್ಕೆ ಪ್ರತ್ಯೇಕ ಪ್ರಾವಧಾನಗಳನ್ನು ನೀಡಲಾಗಿದೆ. ಇವುಗಳನ್ನು ವಿವರವಾಗಿ ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಭಾರತದ ಹೊರಗಿದ್ದು ಭಾರತದಲಿನ ನೋಂದಾಯಿತನಲ್ಲದ ವ್ಯಕ್ತಿಗೆ OIDAR ಸೇವೆಗಳ ಪೂರೈಕೆ ಮಾಡುವವರು ತೆರಿಗೆ ಪಾವತಿಸಬೇಕಾದ ಕುರಿತ ವಿಶೇಷ ಪ್ರಾವಧಾನಗಳನ್ನು ಕೂಡ ಕಾಯ್ದೆಯು ಹೊಂದಿದೆ. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 14)

**ಪ್ರಶ್ನೆ 5: ಐಜಿಎಸ್‌ಟಿ ಮಾದರಿಯ ಅನುಕೂಲಗಳೇನು?**

**ಉತ್ತರ:** ಐಜಿಎಸ್‌ಟಿ ಮಾದರಿಯ ಮುಖ್ಯ ಅನುಕೂಲಗಳು :

- ಅಂತರ-ರಾಜ್ಯ ವ್ಯವಹಾರಗಳಲ್ಲಿ ಅವ್ಯಾಹತ ಐಟಿಸಿ ಸರಪಳಿಯ ಪಾಲನೆ ;
- ಅಂತರ-ರಾಜ್ಯ ಮಾರಾಟಗಾರರಿಗೆ ಅಥವಾ ಖರೀದಿದಾರರಿಗೆ ಮುಂಗಡ ತೆರಿಗೆ ಪಾವತಿ ಅಥವಾ ಬಂಡವಾಳ ಸಿಕ್ಕಿಹಾಕಿಕೊಳ್ಳುವ ಪ್ರಮೇಯ ಇರುವುದಿಲ್ಲ.
- ತೆರಿಗೆ ಪಾವತಿಗೆ ಐಟಿಸಿ ಬಳಕೆಯಾಗುವುದರಿಂದ ರಫ್ತಾಗುವ ರಾಜ್ಯದಲ್ಲಿ ಯಾವುದೇ ಮರುಪಾವತಿ ಕೋರಿಕೆಗಳಿರುವುದಿಲ್ಲ .
- ಸ್ವ-ಮೇಲ್ವಿಚಾರಕ ಮಾದರಿ
- ತೆರಿಗೆ ಪದ್ಧತಿಯನ್ನು ಸರಳವಾಗಿರಿಸುತ್ತಾ ತೆರಿಗೆ ತಟಸ್ಥತೆಯನ್ನು ಕಾಪಾಡುತ್ತದೆ
- ಸರಳ ಲೆಕ್ಕಪತ್ರಗಳ ಕಾರಣ ತೆರಿಗೆದಾರರಿಗೆ ಹೆಚ್ಚಿನ ಪಾಲನೆ ಕ್ರಮವನ್ನು ಹೊರಿಸುವುದಿಲ್ಲ
- ಹೆಚ್ಚಿನ ಪಾಲನೆ ಮತ್ತು ಹೆಚ್ಚು ವಸೂಲಾತಿ ಕ್ಷಮತೆಗೆ ಅನುವಾಗುತ್ತದೆ.

ಈ ಮಾದರಿಯು B2B ಮತ್ತು B2C ವ್ಯವಹಾರಗಳೆರಡನ್ನು ನಿರ್ವಹಿಸುವ ಕ್ಷಮತೆ ಹೊಂದಿದೆ.

**ಪ್ರಶ್ನೆ 6: ಜಿಎಸ್‌ಟಿಯಲ್ಲಿ ಆಮದು/ರಫ್ತುಗಳ ಮೇಲೆ ಹೇಗೆ ತೆರಿಗೆ ವಿಧಿಸಲಾಗುವುದು?**

**ಉತ್ತರ:** ಜಿಎಸ್‌ಟಿಯಲ್ಲಿ ಎಲ್ಲಾ ಆಮದು/ರಫ್ತುಗಳನ್ನು ಅಂತರ-ರಾಜ್ಯ ಪೂರೈಕೆಗಳೆಂದು ಪರಿಗಣಿಸಲಾಗುವುದು. ತೆರಿಗೆ ಹೊರಿಸುವಿಕೆ ಗುರಿ ಆಧಾರಿತ ಪದ್ಧತಿಯನ್ನು ಪರಿಪಾಲಿಸುತ್ತದೆ. ಎಸ್‌ಜಿಎಸ್‌ಟಿಯ ವಿಚಾರದಲ್ಲಿ ತೆರಿಗೆಯು ಎಲ್ಲಿ ಆಮದುಗೊಂಡ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸರಕು/ಸೇವೆಯ ಬಳಕೆಯಾಗುತ್ತದೆಯೋ ಆ ರಾಜ್ಯಕ್ಕೆ ಸಲ್ಲುತ್ತದೆ. ಸರಕು/ಸೇವೆಗಳ ಆಮದಿನ ಮೇಲೆ ಪಾವತಿಸಿದ ಸಂಪೂರ್ಣ ಐಜಿಎಸ್‌ಟಿಯ ಜಮೆ ಲಭ್ಯವಾಗುತ್ತದೆ.

ಸರಕು/ಸೇವೆಗಳ ರಫ್ತು ಶೂನ್ಯ ದರ ಪೂರೈಕೆಯಾಗಿರುತ್ತವೆ. ತೆರಿಗೆ ಪಾವತಿಸದೆ ಬಾಂಡ್ ಅಡಿ ರಫ್ತು ಕೈಗೊಂಡು ಐಟಿಸಿಯ ಮರುಪಾವತಿ ಪಡೆಯುವ ಅಥವಾ ರಫ್ತಿನ ವೇಳೆ ಐಜಿಎಸ್‌ಟಿಯನ್ನು ಪಾವತಿಸಿ ನಂತರ ಅದರ ಮರುಪಾವತಿ ಪಡೆಯುವ ಅವಕಾಶವಿದೆ.

ಆಮದಿನ ಮೇಲೆ ವಿಧಿಸಲಾಗುವ ಐಜಿಎಸ್‌ಟಿಯನ್ನು ಸೀಮಾ ಸುಂಕ ಟಾರಿಫ್ ಕಾಯ್ದೆಯಡಿ ವಿಧಿಸಿ, ಆಮದಿನ ವೇಳೆಯಲ್ಲಿ ಸೀಮಾ ಸುಂಕದ ವಿಧಿಯೊಡನೆ ವಿಧಿಸಲಾಗುವುದು. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 5).

**ಪ್ರಶ್ನೆ 7: ಐಜಿಎಸ್‌ಟಿಯನ್ನು ಹೇಗೆ ಪಾವತಿಸಬಹುದು?**

**ಉತ್ತರ:** ಐಜಿಎಸ್‌ಟಿಯನ್ನು ಐಟಿಸಿಯ ಮುಖಾಂತರ ಅಥವಾ ನಗದು ರೂಪದಲ್ಲಿ ಸಂದಾಯ ಮಾಡಬಹುದು. ಆದಾಗ್ಯೂ, ಐಜಿಎಸ್‌ಟಿಯನ್ನು ಐಟಿಸಿಯ ಮುಖಾಂತರ ಪಾವತಿಸಬೇಕಾದರೆ ಕೆಳಕಂಡ ಶ್ರೇಣಿ ವ್ಯವಸ್ಥೆಯನ್ನು ಅನುಸರಿಸಬೇಕು.

\* ಮೊದಲು ಲಭ್ಯವಿರುವ ಐಜಿಎಸ್‌ಟಿಯ ಐಟಿಸಿಯನ್ನು ಐಜಿಎಸ್‌ಟಿ ಪಾವತಿಗೆ ಉಪಯೋಗಿಸಬೇಕು

\* ಐಜಿಎಸ್‌ಟಿಯ ಐಟಿಸಿ ಸಂಪೂರ್ಣ ಬಳಕೆಯಾದ ನಂತರ ಸಿಜಿಎಸ್‌ಟಿಯ ಐಟಿಸಿಯನ್ನು ಐಜಿಎಸ್‌ಟಿ ಪಾವತಿಗೆ ಉಪಯೋಗಿಸಬೇಕು

\* ಐಜಿಎಸ್‌ಟಿ ಮತ್ತು ಸಿಜಿಎಸ್‌ಟಿಯ ಐಟಿಸಿ ಸಂಪೂರ್ಣ ಬಳಕೆಯಾದ ನಂತರ ಎಸ್‌ಜಿಎಸ್‌ಟಿಯ ಐಟಿಸಿಯನ್ನು ಐಜಿಎಸ್‌ಟಿ ಪಾವತಿಗೆ ಉಪಯೋಗಿಸಬೇಕು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಉಳಿದ ಐಜಿಎಸ್‌ಟಿ ಹೊಣೆಯನ್ನು ನಗದು ಮುಖಾಂತರ ಪಾವತಿಸ ತಕ್ಕದ್ದು. ಐಜಿಎಸ್‌ಟಿಯನ್ನು ಐಟಿಸಿಯ ಬಳಸಿ ಪಾವತಿಸಲು, ಜಿಎಸ್‌ಟಿ ವ್ಯವಸ್ಥೆಯು ಈ ಮೇಲ್ಕಂಡ ಶ್ರೇಣಿಯನ್ನೇ ಅನುಸರಿಸಲಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.

**ಪ್ರಶ್ನೆ 8:** ಕೇಂದ್ರ, ರಫ್ತು ಮಾಡುವ ರಾಜ್ಯ ಮತ್ತು ಆಮದು ಮಾಡಿಕೊಳ್ಳುವ ರಾಜ್ಯಗಳ ನಡುವೆ ಇತ್ಯರ್ಥ ಹೇಗೆ ಮಾಡಲಾಗುವುದು?

**ಉತ್ತರ:** ಎರಡು ಬಗೆಯಲ್ಲಿ ರಾಜ್ಯಗಳು ಹಾಗೂ ಕೇಂದ್ರದ ನಡುವೆ ಲೆಕ್ಕದ ಇತ್ಯರ್ಥ ಆಗುವುದು, ಅವು ಈ ಕೆಳಕಂಡಂತೆ :

\* ಕೇಂದ್ರ ಮತ್ತು ರಫ್ತು ಮಾಡುವ ರಾಜ್ಯ: ರಫ್ತು ಮಾಡುವ ರಾಜ್ಯವು ತನ್ನಲ್ಲಿ ಪೂರೈಕೆದಾರನು ಬಳಸಿದ ಎಸ್‌ಜಿಎಸ್‌ಟಿಯ ಐಟಿಸಿಗೆ ಸಮನಾದ ಮೊತ್ತವನ್ನು ಕೇಂದ್ರಕ್ಕೆ ಪಾವತಿಸುತ್ತದೆ.

\* ಕೇಂದ್ರ ಮತ್ತು ಆಮದು ಮಾಡಿಕೊಳ್ಳುವ ರಾಜ್ಯ: ರಾಜ್ಯದೊಳಗಿನ ಪೂರೈಕೆಗಳ ಮೇಲೆ ಡೀಲರ್ ಎಸ್‌ಜಿಎಸ್‌ಟಿ ಪಾವತಿಸಲು ಬಳಸುವ ಐಜಿಎಸ್‌ಟಿಯ ಐಟಿಸಿಗೆ ಸಮನಾದ ಮೊತ್ತವನ್ನು ಕೇಂದ್ರವು ರಾಜ್ಯಕ್ಕೆ ಪಾವತಿಸುತ್ತದೆ.

ಇತ್ಯರ್ಥ ಅವಧಿಯಲ್ಲಿ ಎಲ್ಲಾ ಡೀಲರ್ ಗಳಿಂದ ಪಡೆದ ವಿವರಣೆಗಳನ್ನು ಆಧರಿಸಿ ಪ್ರತಿಯೊಂದು ರಾಜ್ಯಕ್ಕೂ ಸಮಗ್ರವಾಗಿ ಲೆಕ್ಕ ಇತ್ಯರ್ಥ ಮಾಡಲಾಗುವುದು. ಇದೆ ಪ್ರಕಾರದ ಲೆಕ್ಕದ ಇತ್ಯರ್ಥವು ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಖಾತೆಗಳಿಗೂ ಅನ್ವಯವಾಗುತ್ತದೆ.

**ಪ್ರಶ್ನೆ 9:** SEZ ಘಟಕಗಳಿಗೆ ಅಥವಾ SEZ ಅಭಿವೃದ್ಧಿ ಪಡೆಸುವವನಿಗೆ ಮಾಡುವ ಪೂರೈಕೆಗಳನ್ನು ಹೇಗೆ ಪರಿಗಣಿಸಲಾಗುವುದು?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** SEZ ಘಟಕಗಳಿಗೆ ಅಥವಾ SEZ ಅಭಿವೃದ್ಧಿ ಪಡೆಸುವವನಿಗೆ ಮಾಡುವ ಪೂರೈಕೆಗಳು ರಫ್ತುಗಳಂತೆ ಶೂನ್ಯ ದರ ಪೂರೈಕೆಗಳಾಗಿರುತ್ತವೆ. ಪೂರೈಕೆದಾರನಿಗೆ ತೆರಿಗೆ ಪಾವತಿಸದೇ SEZಗಳಿಗೆ ಪೂರೈಕೆ ಕೈಗೊಂಡು ಅವುಗಳ ಮೇಲಿನ ಹೂಡುವಳಿ ತೆರಿಗೆಗಳ ಮರುಪಾವತಿ ಪಡೆಯುವ ಅವಕಾಶ ಇರುತ್ತದೆ. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 16)

**ಪ್ರಶ್ನೆ 10:** ಐಜಿಎಸ್‌ಟಿ ಮತ್ತು ಸಿಜಿಎಸ್‌ಟಿಯಡಿ ವ್ಯವಹಾರದ ಪ್ರಕ್ರಿಯೆಗಳು ಮತ್ತು ಅನುಸರಣೆಯ ಅವಶ್ಯಕತೆಗಳು ಒಂದೇ ಆಗಿರುವವೇ?

**ಉತ್ತರ:** ಐಜಿಎಸ್‌ಟಿ ಮತ್ತು ಸಿಜಿಎಸ್‌ಟಿಯಡಿ ಕಾರ್ಯವಿಧಾನಗಳು ಮತ್ತು ಅನುಸರಣೆಯ ಅವಶ್ಯಕತೆಗಳು ನೋಂದಣಿ, ರಿಟರ್ನ್ ಸಲ್ಲಿಕೆ, ತೆರಿಗೆ ಪಾವತಿ ಕುರಿತಾಗಿ ಒಂದೇ ಆಗಿವೆ. ಮತ್ತು, ಐಜಿಎಸ್‌ಟಿ ಕಾಯ್ದೆಯು ಆಕಲನ, ಲೆಕ್ಕತಪಾಸಣೆ, ಮೌಲ್ಯಮಾಪನ, ಪೂರೈಕೆಯ ಸಮಯ, ಇನ್ವಾಯ್ಸ್, ಲೆಕ್ಕಪತ್ರ ನಿರ್ವಹಣೆ, ದಾಖಲೆ ನಿರ್ವಹಣೆ, ಮೇಲ್ಮನವಿ, ತೀರ್ಮಾನ ಮುಂತಾದವುಗಳಿಗೆ ಸಂಬಂಧಿಸಿದ ಪ್ರಾವಧಾನಗಳನ್ನು ಸಿಜಿಎಸ್‌ಟಿ ಕಾಯ್ದೆಯಿಂದ ಎರವಲು ಪಡೆಯುತ್ತದೆ. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 20)

\*\*\*\*\*

## 22. ಸರಕು ಮತ್ತು ಸೇವಾ ಪೂರೈಕೆಯ ಸ್ಥಳ

ಪ್ರಶ್ನೆ 1: ಜಿಎಸ್‌ಟಿಯ ಅನ್ವಯ ಸರಕು ಮತ್ತು ಸೇವಾ ಪೂರೈಕೆ ಸ್ಥಳವನ್ನು ನಿಗದಿಪಡಿಸುವ ಅವಶ್ಯಕತೆ ಏನು?

ಉತ್ತರ: ಪೂರೈಕೆಯ ಉಪಭೋಗವನ್ನು ಗಮ್ಯಸ್ಥಾನದಲ್ಲಿ ಅಥವಾ ಬಳಕೆಯಾಗುವ ಸ್ಥಳದಲ್ಲಿ ತೆರಿಗೆಗೆ ಒಳಪಡಿಸಬೇಕು ಎಂಬುದು ಜಿಎಸ್‌ಟಿಯ ಮೂಲ ತತ್ವ. ಆದ್ದರಿಂದ ತೆರಿಗೆ ಕ್ಷೇತ್ರಾಧಿಕಾರ ಅಥವಾ ತೆರಿಗೆ ಎಲ್ಲಿಗೆ ಸಲ್ಲಬೇಕು ಎಂಬುದನ್ನು ಪೂರೈಕೆಯ ಸ್ಥಳಕ್ಕೆ ಸಂಬಂಧಿಸಿದ ಪ್ರಾವಧಾನಗಳು ನಿರ್ಧರಿಸುತ್ತವೆ. ಯಾವುದೇ ವ್ಯವಹಾರವು ರಾಜ್ಯದೊಳಗೆಯೇ ಆದದ್ದೋ ಅಥವಾ ಅಂತರ್ರಾಜ್ಯವಾದದ್ದೋ ಎಂಬುದನ್ನು ಪೂರೈಕೆಯ ಸ್ಥಳ ನಿರ್ಧರಿಸುತ್ತದೆ. ಅಂದರೆ, ಸರಕು/ಸೇವೆಯ ಪೂರೈಕೆಯ ಸ್ಥಳದ ಆಧಾರದ ಮೇಲೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವೊಂದರಲ್ಲಿ ಪೂರೈಕೆಯೊಂದು ಎಸ್‌ಜಿಎಸ್‌ಟಿ ಮತ್ತು ಸಿಜಿಎಸ್‌ಟಿಗೆ ಒಳಪಡುವುದೋ ಅಥವಾ ಅಂತರ್ರಾಜ್ಯ ಪೂರೈಕೆಯಾಗಿದ್ದು ಐಜಿಎಸ್‌ಟಿಗೆ ಒಳಪಡುವುದೋ ಎಂಬುದನ್ನು ನಿರ್ಧರಿಸಲಾಗುವುದು.

ಪ್ರಶ್ನೆ 2: ಸರಕು ಮತ್ತು ಸೇವೆಗಳ ಕುರಿತಾದ "ಪೂರೈಕೆಯ ಸ್ಥಳ" ಸಂಬಂಧಿತ ಉಪಬಂಧಗಳು ಏಕೆ ವಿಭಿನ್ನವಾಗಿವೆ?

ಉತ್ತರ: ಸರಕುಗಳು ಭೌತಿಕವಾದ್ದರಿಂದ ಅವುಗಳ ಉಪಭೋಗದ ಸ್ಥಳವನ್ನು ನಿರ್ಧರಿಸುವ ವಿಷಯವಾಗಿ ಹೆಚ್ಚು ಸಮಸ್ಯೆ ಬರುವುದಿಲ್ಲ. ಆದರೆ ಸೇವೆಗಳು ಭೌತಿಕವಾಗಿರದ ಕಾರಣ, ಅವುಗಳು ಪೂರೈಕೆಯಾಗುವ ಸ್ಥಳವನ್ನು ನಿರ್ಧರಿಸಲು ಈ ಕೆಳಕಂಡಂತೆ ಸಮಸ್ಯೆ ಉಂಟಾಗಬಹುದು -

1. ಸೇವಾ ಪೂರೈಕೆಯ ರೀತಿಯನ್ನು ಸುಲಭದಲ್ಲಿ ಮಾರ್ಪಾಟು ಮಾಡಬಹುದು. ಉದಾಹರಣೆಗೆ, ಟೆಲಿಕಾಂ ಸೇವೆಗೆ ಸಂಬಂಧಿಸಿದಂತೆ ಪೋಸ್ಟಪೇಡ್ (ಸೇವೆಯ ನಂತರದಲ್ಲಿ ಪಾವತಿ) ಕ್ರಮವನ್ನು ಸುಲಭದಲ್ಲಿ ಪ್ರೀಪೇಡ್ (ಸೇವೆಯ ಪೂರೈಕೆಯ ಮೊದಲೇ ಪಾವತಿಸಿ)

ವ್ಯವಸ್ಥೆಗೆ ಬದಲಾಯಿಸಬಹುದು, ಬಿಲ್ ತಯಾರಿಸುವ ವಿಳಾಸವನ್ನು ಬದಲಾಯಿಸ ಬಹುದು, ಬಿಲ್ ಸಲ್ಲಿಸುವ ವಿಳಾಸವನ್ನು ಬದಲಾಯಿಸಬಹುದು, ಸಾಫ್ಟ್‌ವೇರ್ ದುರಸ್ತಿ ಅಥವಾ ರಕ್ಷಣಾ ಕ್ರಮವನ್ನು ಆನ್‌ಸೈಟ್ ಇಂದ ಆನ್‌ಲೈನ್‌ಗೆ ಪರಿವರ್ತಿಸಬಹುದು, ಈ ಹಿಂದೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಗ್ರಾಹಕರು ಬ್ಯಾಂಕ್‌ಗೆ ಹೋಗಬೇಕಿತ್ತು, ಈಗ ಗ್ರಾಹಕರು ಯಾವ ಪ್ರದೇಶದಿಂದಾದರೂ ಈ ಸೇವೆಯನ್ನು ಪಡೆಯಬಹುದು

2. ಸೇವಾ ಪೂರೈಕೆದಾರರು, ಸೇವೆಗಳನ್ನು ಪಡೆಯುವವರು, ಮತ್ತು ಪೂರೈಸಲ್ಪಟ್ಟ ಸೇವೆಗಳ ವಿವರಣೆಯನ್ನು ಪತ್ತೆ ಹಚ್ಚುವುದು ಸಾಧ್ಯವಾಗದಿರಬಹುದು ಅಥವಾ ವಿವರಣೆಗಳನ್ನು ಸುಲಭದಲ್ಲಿ ಅಡಗಿಸಬಹುದು, ಏಕೆಂದರೆ ಯಾವ ಭೌತಿಕ ವಸ್ತುವಿನ ಸ್ಥಳಾಂತರ ಜರುಗುವುದಿಲ್ಲ ಮತ್ತು ಯಾವ ಸುಳಿವೂ ಇರುವುದಿಲ್ಲ .

3. ಸೇವೆಗಳನ್ನು ಪೂರೈಸುವುದಕ್ಕೆ ಸೇವಾ ಪೂರೈಕೆದಾರರ ನಿಶ್ಚಿತ ವಿಳಾಸದ ಅಗತ್ಯವಿಲ್ಲ ಮತ್ತು ಸೇವೆಯನ್ನು ಪಡೆಯುವವರು ಪ್ರಯಾಣದಲ್ಲಿಯೂ ಸಹ ಸೇವೆಯನ್ನು ಪಡೆಯಬಹುದು. ಬಿಲ್ಲಿಂಗ್ ಮಾಡುವ ಸ್ಥಳವು ರಾತ್ರೋರಾತ್ರಿ ಬದಲಾಗಬಹುದು.

4. ಕೆಲವೊಮ್ಮೆ ಒಂದೇ ಸೇವೆಯು ಹಲವು ಸ್ಥಳಗಳಲ್ಲಿ ಪೂರೈಕೆಯಾಗಬಹುದು. ಉದಾಹರಣೆಗೆ ಒಂದು ರಾಜ್ಯದಲ್ಲಿ ಪ್ರಾರಂಭವಾಗಿ ಇನ್ನೊಂದು ರಾಜ್ಯದವರೆಗೂ ವಿಸ್ತರಿಸುವ ರೈಲ್ವೇ ಕಂಬಿಗಳ, ರಾಷ್ಟ್ರೀಯ ಹೆದ್ದಾರಿಗಳ ಅಥವಾ ನದಿಯ ಮೇಲಣ ಸೇತುವೆಗಳ ನಿರ್ಮಾಣದ ಸೇವೆ. ಇದೇ ರೀತಿ, ವಿವಿಧ ರಾಜ್ಯಗಳಲ್ಲಿ ಒಂದು ಚಲನಚಿತ್ರದ ವಿತರಣೆ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ ಕಾಪಿರೈಟನ್ನು ಒಂದೇ ವ್ಯವಹಾರದಲ್ಲಿ ನಿರ್ಧರಿಸಬಹುದು. ಒಂದೇ ವಿಜ್ಞಾಪನೆ ಅಥವಾ ಕಾರ್ಯಕ್ರಮವು ದೇಶಾದ್ಯಂತ ಏಕಕಾಲಕ್ಕೆ ಪ್ರಸಾರವಾಗುತ್ತದೆ . ವಿಮಾನಯಾನ ಸಂಸ್ಥೆಯೊಂದು ದೇಶದ ಯಾವುದೇ ಎರಡು ಪ್ರದೇಶಗಳ ನಡುವೆ ಪ್ರಯಾಣಿಸಲು ವಿಭಿನ್ನ ಕಾಲಿಕ 10ಟಿಕೆಟುಗಳನ್ನು ಒಮ್ಮೆಲೆ ಜಾರಿಗೊಳಿಸಬಹುದು. ದೆಹಲಿ ಮೆಟ್ರೋ ಜಾರಿಗೊಳಿಸುವ ಕಾರ್ಡನ್ನು ದೆಹಲಿ, ನೋಯಿಡಾ ಅಥವಾ ಫರೀದಾಬಾದ್‌ನಲ್ಲಿರುವ ವ್ಯಕ್ತಿಯು ಉಪಯೋಗಿಸಬಹುದು. ಆದರೆ ಪಾವತಿ ಸ್ವೀಕೃತಿಯು



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸಮಯದಲ್ಲಿ ಯಾವ ಸ್ಥಳ ಅಥವಾ ಎಲ್ಲಿಂದ ಎಲ್ಲಿಗೆ ಪ್ರಯಾಣ ಎಂದು ದೆಹಲಿ ಮೆಟ್ರೋಗೆ ಖಚಿತ ಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

5. ಹೊಸ ಸೇವೆಗಳು ಸತತವಾಗಿ ರೂಪಗೊಳ್ಳುತ್ತಿರುವ ಕಾರಣ ಹೊಸ ಸವಾಲುಗಳು ಉದ್ಭವಿಸುತ್ತವೆ. ಬಹುಶಃ 15-20 ವರ್ಷಗಳ ಹಿಂದೆ ಯಾರೂ ಡಿಟಿಎಚ್, ಆನ್‌ಲೈನ್ ಮಾಹಿತಿ, ಆನ್ ಲೈನ್ ಬ್ಯಾಂಕಿಂಗ್, ಆನ್‌ಲೈನ್ ಟಿಕೆಟ್ ಕಾದಿರಿಸುವಿಕೆ, ಇಂಟರ್ನೆಟ್, ಮೊಬೈಲ್ ಟೆಲಿಕಮ್ಯುನಿಕೇಷನ್ ಇತ್ಯಾದಿ ಪರಿಕಲ್ಪನೆಗಳನ್ನು ಮಾಡಿರಲಾರದು.

**ಪ್ರಶ್ನೆ 3:** ವ್ಯವಹಾರವೊಂದರಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸಲು ಯಾವ ಮಾನಕ ಅಥವಾ ಬದಲಿಗಳನ್ನು ಬಳಸಬಹುದು?

**ಉತ್ತರ:** ಸೇವೆಗಳ ಪೂರೈಕೆಗಳಲ್ಲಿ ಅಡಗಿರುವ ಹಲವು ವಿಷಯಗಳನ್ನು ಆಧರಿಸಿ ಪೂರೈಕೆಯ ಸ್ಥಳವನ್ನು ನಿರ್ಧರಿಸಬಹುದು. ಸೇವಾ ಪೂರೈಕೆಯ ಸ್ಥಳವನ್ನು ನಿರ್ಧರಿಸಲು ಹೆಚ್ಚು ಮಾಹಿತಿಯನ್ನು ನೀಡುವ ಯಾವುದೇ ಮಾನಕ ಅಥವಾ ಬದಲಿಗಳನ್ನು ಆರಿಸಿಕೊಳ್ಳಬಹುದು. ಅವುಗಳನ್ನು ಕೆಳಕಂಡಂತೆ ಚರ್ಚಿಸಲಾಗಿದೆ :

ಎ) ಸೇವಾ ಪೂರೈಕೆದಾರರ ಸ್ಥಾನ

ಬಿ) ಸೇವೆ ಪಡೆಯುವವರ ಸ್ಥಾನ

ಸಿ) ಸೇವೆಯು ಪೂರೈಕೆಗೊಳ್ಳುವ / ಕಾರ್ಯಗತಗೊಳ್ಳುವ ಸ್ಥಳ

ಡಿ) ಸೇವೆಯು ಬಳಕೆಯಾಗುವ ಸ್ಥಳ

ಇ) ವಾಸ್ತವಿಕ ರೂಪದಲ್ಲಿ ಯಾವ ಜಾಗಕ್ಕೆ ಅಥವಾ ವ್ಯಕ್ತಿಗೆ ಸೇವೆಯ ಲಾಭ ಸಲ್ಲಿಕೆಯಾಗುತ್ತದೆ

ಪ್ರಶ್ನೆ 4: ಪೂರೈಕೆಯ ಸ್ಥಳದ ಸಂಬಂಧಿ, ಬಿ2ಬಿ (ನೋಂದಾಯಿತ ವ್ಯಕ್ತಿಗೆ ಪೂರೈಕೆ) ಮತ್ತು ಬಿ2ಸಿ (ನೋಂದಾಯಿತನಾಗಿರದ ವ್ಯಕ್ತಿಗೆ ಪೂರೈಕೆ) ವ್ಯವಹಾರಗಳಿಗೆ ಅನುಗುಣವಾಗಿ ಪ್ರತ್ಯೇಕ ನಿಯಮಗಳ ಅವಶ್ಯಕತೆ ಏನು?

ಉತ್ತರ: ಬಿ2ಬಿ ವ್ಯವಹಾರಗಳಲ್ಲಿ, ಸರಕು/ಸೇವೆಗಳನ್ನು ಪಡೆಯುವವರು ಪಾವತಿಸಿದ ತೆರಿಗೆಯನ್ನು ಜಮೆಯಾಗಿ ಪಡೆದು ಭವಿಷ್ಯದಲ್ಲಿ ತಮ್ಮ ತೆರಿಗೆ ಪಾವತಿಗಳಿಗೆ ವಜಾ ಮಾಡಿಕೊಳ್ಳುವ ಸೌಲಭ್ಯವು ಇರುತ್ತದೆ. ಬಿ2ಬಿ ವ್ಯವಹಾರಗಳಲ್ಲಿ ಸಂದಾಯವಾದ ಜಿಎಸ್‌ಟಿ, ವಾಸ್ತವವಾಗಿ ಸರ್ಕಾರಕ್ಕೆ ಬಾಧ್ಯತೆಯಾಗಿ ಮತ್ತು ಸರಕು/ ಸೇವೆ ಪಡೆಯುವವರಿಗೆ ಸೌಲಭ್ಯವಾಗಿ ಪರಿಣಮಿಸುತ್ತದೆ. ಬಿ2ಬಿ ವ್ಯವಹಾರಗಳಲ್ಲಿ ಸೇವೆ ಪಡೆಯುವವರು ಐಟಿಸಿಯ ಲಾಭವನ್ನು ಪಡೆಯುವುದರಿಂದ ಬಹುಪಾಲು ಎಲ್ಲಾ ಸಂದರ್ಭಗಳಲ್ಲೂ ಸ್ವೀಕೃತನ ಸ್ಥಾನವೇ ಪೂರೈಕೆಯ ಸ್ಥಳವಾಗಿಯೂ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಬಿ2ಬಿ ಸೇವೆಯನ್ನು ಪಡೆಯುವವರು ಅವನ್ನು ಪೂರೈಕೆಯ ಸರಪಳಿಯಲ್ಲಿ ಇನ್ನೊಬ್ಬ ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಬಿ2ಬಿ ವ್ಯವಹಾರವು ಬಿ2 ಸಿ ವ್ಯವಹಾರಕ್ಕೆ ಪರಿವರ್ತಿತವಾದಾಗ ಮಾತ್ರಪೂರೈಕೆಗಳು ಬಳಕೆಯಾಗುತ್ತವೆ.

ಬಿ2ಸಿ ವ್ಯವಹಾರಗಳಲ್ಲಿ ಮಾತ್ರವೇ ಪೂರೈಸಲಾದ ಸರಕು/ಸೇವೆಗಳ ಅಂತಿಮ ಉಪಭೋಗವಾಗಿ ಸರ್ಕಾರಕ್ಕೆ ನಿಜ ರೂಪದಲ್ಲಿ ತೆರಿಗೆ ಸಂದಾಯವಾಗುತ್ತದೆ .

ಪ್ರಶ್ನೆ 5: ಸರಕುಗಳನ್ನು ಹೊರ ತೆಗೆಯುವ ವ್ಯವಹಾರಗಳಲ್ಲಿ "ಪೂರೈಕೆಯ ಸ್ಥಳ" ಎಂದು ಯಾವುದಾಗುತ್ತದೆ?

ಉತ್ತರ: ಸರಕುಗಳ ಚಲನೆಯು ಎಲ್ಲಿ ಕೊನೆಗೊಂಡು ಅಂತಿಮವಾಗಿ ಯಾವ ಸ್ಥಳದಲ್ಲಿ ಸರಕು ಪಡೆಯುವವನಿಗೆ ಸರಕುಗಳು ಸೇರುತ್ತವೆಯೋ ಅದು "ಪೂರೈಕೆಯ ಸ್ಥಳ"ವಾಗುತ್ತದೆ (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 10).

**ಪ್ರಶ್ನೆ 6:** ಅನ್ಯ ವ್ಯಕ್ತಿಯ ನಿರ್ದೇಶನದ ಮೇರೆಗೆ ಸರಕು ಪೂರೈಕೆದಾರನು ಮತ್ತೊಬ್ಬ ವ್ಯಕ್ತಿಗೆ ಸರಕು ಪೂರೈಸಿದಲ್ಲಿ "ಪೂರೈಕೆಯ ಸ್ಥಳ" ಯಾವುದು?

**ಉತ್ತರ:** ಅನ್ಯ ವ್ಯಕ್ತಿಯನ್ನು ಸರಕು ಪಡೆದವನೆಂದು ಪರಿಗಣಿಸಿ, ಅಂತಹ ವ್ಯಕ್ತಿಯ ವ್ಯಾಪಾರದ ಮೂಲ ಸ್ಥಳವು "ಪೂರೈಕೆಯ ಸ್ಥಳ"ವಾಗುತ್ತದೆ (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 10).

**ಪ್ರಶ್ನೆ 7:** ಯಾವುದಾದರೂ ಸಾಗಣೆಯಲ್ಲಿ ಅಂದರೆ ಹಡಗು, ವಿಮಾನ, ರೈಲು ಅಥವಾ ಮೋಟಾರು ವಾಹನದಲ್ಲಿ ಸರಕು ಅಥವಾ ಸೇವೆಗಳ ಪೂರೈಕೆಯಾದಲ್ಲಿ "ಪೂರೈಕೆಯ ಸ್ಥಳ" ಯಾವುದು?

**ಉತ್ತರ:** ಸರಕುಗಳ ಸಂದರ್ಭದಲ್ಲಿ, ಆ ಸರಕುಗಳನ್ನು ಸಾಗಣೆ/ವಾಹನಕ್ಕೆ ವರ್ಗಾಯಿಸಲಾದ ಸ್ಥಳವು "ಪೂರೈಕೆಯ ಸ್ಥಳ"ವಾಗುತ್ತದೆ (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 10).

ಸೇವೆಗಳ ಸಂದರ್ಭದಲ್ಲಿ, ಆ ಸಾಗಣೆ/ವಾಹನವು ಎಲ್ಲಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುವುದೆಂದು ಸೂಚಿತವಾಗಿರುವುದೋ ಆ ಸ್ಥಳವು "ಪೂರೈಕೆಯ ಸ್ಥಳ"ವಾಗುತ್ತದೆ (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 12 ಮತ್ತು 13).

**ಪ್ರಶ್ನೆ 8:** ಬಿ2ಬಿ ಸೇವಾ ಪೂರೈಕೆಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾವುದನ್ನು "ಪೂರೈಕೆಯ ಸ್ಥಳ" ಎಂದು ಪರಿಭಾವಿಸಲಾಗುವುದು?

**ಉತ್ತರ:** ಐಜಿಎಸ್‌ಟಿ ಕಾಯ್ದೆಯಲ್ಲಿ "ನೋಂದಾಯಿತ ತೆರಿಗೆದಾರರು" ಮತ್ತು "ನೋಂದಾಯಿತರಾಗಿರದ ತೆರಿಗೆದಾರರು" ಎಂಬ ಪರಿಭಾಷೆಯನ್ನು ಬಳಸಲಾಗಿದೆ. ನೋಂದಾಯಿತ ವ್ಯಕ್ತಿಗೆ ಮಾಡಲಾದ ಪೂರೈಕೆಗಳಿಗೆ ಅಂತಹ ವ್ಯಕ್ತಿಯ ಸ್ಥಳವೇ "ಪೂರೈಕೆಯ ಸ್ಥಳ" ಎಂದು ಪರಿಭಾವಿಸಲಾಗುವುದು. ಪೂರೈಕೆಯನ್ನು ಸ್ವೀಕರಿಸುವವನು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನೋಂದಾಯಿಸಿಕೊಂಡಿರುವುದರಿಂದ ಅವನ ವಿಳಾಸವು ಯಾವಾಗಲೂ ಲಭ್ಯವಿರುತ್ತದೆ. ಅದನ್ನೇ "ಪೂರೈಕೆಯ ಸ್ಥಳ"ಕ್ಕೆ ಬದಲಿಯಾಗಿ ಬಳಸಬಹುದು.

**ಪ್ರಶ್ನೆ 9:** ನೋಂದಾಯಿತರಾಗಿರದ ತೆರಿಗೆದಾರರಿಗಾದ ಪೂರೈಕೆಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾವುದನ್ನು "ಪೂರೈಕೆಯ ಸ್ಥಳ" ಎಂದು ಪರಿಭಾವಿಸಲಾಗುವುದು?

**ಉತ್ತರ:** ನೋಂದಾಯಿತರಾಗಿರದ ತೆರಿಗೆದಾರರಿಗಾದ ಪೂರೈಕೆಗಳ ಸಂದರ್ಭದಲ್ಲಿ, ಅಂತಹ ಪೂರೈಕೆಯನ್ನು ಸ್ವೀಕರಿಸುವವರ ಸ್ಥಳವು "ಪೂರೈಕೆಯ ಸ್ಥಳ" ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ ಬಹಳಷ್ಟು ಸಂದರ್ಭಗಳಲ್ಲಿ ಪೂರೈಕೆಯನ್ನು ಸ್ವೀಕರಿಸುವವರ ವಿಳಾಸವು ಪತ್ತೆಯಾಗದ ಕಾರಣ, ಸೇವೆಗಳನ್ನು ಪೂರೈಸುವವರ ಸ್ಥಳವನ್ನೇ "ಪೂರೈಕೆಯ ಸ್ಥಳ"ಕ್ಕೆ ಬದಲಿಯಾಗಿ ಪರಿಗಣಿಸಲಾಗುತ್ತದೆ.

**ಪ್ರಶ್ನೆ 10:** ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದಂತೆ ಅವುಗಳು ಇರುವ ಸ್ಥಳವೇ "ಪೂರೈಕೆಯ ಸ್ಥಳ" ಆಗುತ್ತದೆ. ದೆಹಲಿಯಿಂದ ಮುಂಬೈಗೆ ಹಲವು ರಾಜ್ಯಗಳ ಮೂಲಕ ಒಂದು ರಸ್ತೆಯ ನಿರ್ಮಿಸಿದರೆ "ಪೂರೈಕೆಯ ಸ್ಥಳ" ಯಾವುದಾಗಿರುತ್ತದೆ?

**ಉತ್ತರ:** ಸ್ಥಿರ ಆಸ್ತಿಯು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ವಿಸ್ತರಿಸಿದ್ದರೆ, ಪ್ರತಿಯೊಂದು ರಾಜ್ಯದಲ್ಲಿಯೂ ಪ್ರತ್ಯೇಕವಾಗಿ ಈ ಸಂಬಂಧ ಮಾಡಿಕೊಂಡಿರುವ ಕರಾರು ಅಥವಾ ಒಪ್ಪಂದಕ್ಕೆ ಅನುಗುಣವಾಗಿ, ವಸೂಲಾದ ಅಥವಾ ನಿಶ್ಚಿತವಾದ ಸರಕು/ಸೇವೆಯ ಮೊತ್ತದ ಅನುಪಾತ ಪ್ರಮಾಣವನ್ನು, ಅಥವಾ ಅಂತಹ ಯಾವುದೇ ಕರಾರು ಇಲ್ಲದಿದ್ದರೆ, ನ್ಯಾಯ ಸಮ್ಮತವಾಗಿ, ಸೇವಾ ಪೂರೈಕೆಯನ್ನು ಪರಿಗಣಿಸಲಾಗುವುದು. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 12(3)ರಲ್ಲಿ ನೀಡಿರುವ ವಿವರಣೆಯ ಅನ್ವಯ).

**ಪ್ರಶ್ನೆ 11:** ಹಲವು ರಾಜ್ಯಗಳಲ್ಲಿ ಆಯೋಜಿಸಲ್ಪಡುವ ಕಾರ್ಯಕ್ರಮಗಳ ಸಂದರ್ಭದಲ್ಲಿ, ಉದಾಹರಣೆಗೆ ಐ.ಪಿ.ಎಲ್ ಕ್ರಿಕೆಟ್ ಸರಣಿ, ಪೂರೈಕೆಯ ಸ್ಥಳ ಎಂದು ಯಾವುದನ್ನು ಪರಿಗಣಿಸಲಾಗುವುದು?

**ಉತ್ತರ:** ಕಾರ್ಯಕ್ರಮ ಆಯೋಜನೆ ಸಂದರ್ಭದಲ್ಲಿ , ಸೇವೆಯನ್ನು ಪಡೆಯುವ ವ್ಯಕ್ತಿಯು ನೋಂದಾಯಿತರಾದರೆ ಅಂತಹ ವ್ಯಕ್ತಿಯ ಸ್ಥಳವನ್ನು ಪೂರೈಕೆಯ ಸ್ಥಳ ಎಂದು ಪರಿಗಣಿಸಲಾಗುವುದು. ಅದಾಗ್ಯೂ, ಸೇವೆಯನ್ನು ಪಡೆಯುವವರು ನೋಂದಾಯಿಸಿಕೊಂಡಿಲ್ಲದಿದ್ದರೆ, ಕಾರ್ಯಕ್ರಮವು ಜರುಗುವ ಸ್ಥಳವನ್ನು "ಪೂರೈಕೆಯ ಸ್ಥಳ" ಎಂದು ಪರಿಗಣಿಸಲಾಗುವುದು. ಹಲವು ರಾಜ್ಯಗಳಲ್ಲಿ ಕಾರ್ಯಕ್ರಮಗಳು ಜರುಗುವ ಕಾರಣ , ಮತ್ತು ಅಂತಹ ಸೇವೆಗಳಿಗೆ ಸಮಗ್ರ ಮೊತ್ತವನ್ನು ಹೇರಲಾಗುವುದರಿಂದ ಪ್ರತಿ ರಾಜ್ಯದಲ್ಲೂ ಪೂರೈಕೆಯಾಗುವ ಸೇವೆಯ ಮೌಲ್ಯಕ್ಕೆ ಅನುಗುಣವಾಗಿಯೇ "ಪೂರೈಕೆಯ ಸ್ಥಳ" ವನ್ನು ಪರಿಗಣಿಸಲಾಗುವುದು. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 12(7)ರಲ್ಲಿ ನೀಡಿರುವ ವಿವರಣೆಯ ಅನ್ವಯ).

**ಪ್ರಶ್ನೆ 12:** ಕೊರಿಯರ್, ಮೇಲ್ ಇತ್ಯಾದಿ ಸರಕು ಸಾಗಣೆ ಸೇವೆಗಳಿಗೆ ಸಂಬಂಧಿಸಿದಂತೆ ಪೂರೈಕೆಯ ಸ್ಥಳ ಎಂದು ಯಾವುದನ್ನು ಪರಿಗಣಿಸಲಾಗುವುದು?

**ಉತ್ತರ:** ದೇಶದೊಳಗಿನ ಪುರೈಕೆಗಳಲ್ಲಿ:

ಸ್ವೀಕೃತದಾರನು ನೋಂದಾಯಿತನಾಗಿದ್ದಲ್ಲಿ, ಆ ವ್ಯಕ್ತಿಯ ಸ್ಥಳವೇ ಪೂರೈಕೆಯ ಸ್ಥಳ

ಸ್ವೀಕೃತದಾರನು ನೋಂದಾಯಿತನಾಗಿರದಿದ್ದಲ್ಲಿ, ಸರಕುಗಳು ಸಾಗಣೆಗೆಂದು ಹಸ್ತಾಂತರಿಸಲಾದ ಸ್ಥಳವನ್ನು ಪೂರೈಕೆಯ ಸ್ಥಳ ಎಂದು ಪರಿಗಣಿಸಲಾಗುವುದು.

ಅಂತರಾಷ್ಟ್ರೀಯ ಪುರೈಕೆಗಳಲ್ಲಿ:

ಕೊರಿಯರ್ ಸೇವೆಯನ್ನು ಹೊರತುಪಡಿಸಿ ಮಿಕ್ಕವುಗಳಲ್ಲಿ ಸರಕುಗಳ ತಲುಪಬೇಕಾದ ಸ್ಥಳವೇ ಪೂರೈಕೆಯ ಸ್ಥಳ. ಕೊರಿಯರ್ ನ ವಿಚಾರದಲ್ಲಿ ಸರಕುಗಳು ಸಾಗಣೆಗೆಂದು ಕೊರಿಯರ್ಗೆ ಹಸ್ತಾಂತರಿಸಲಾದ ಸ್ಥಳವನ್ನು ಪೂರೈಕೆಯ ಸ್ಥಳ ಎಂದು ಪರಿಗಣಿಸಲಾಗುವುದು. ಅದಾಗ್ಯೂ ಭಾಗಶಃ ಕೊರಿಯರ್ ಸೇವೆಯನ್ನು ಭಾರತದಲ್ಲಿ ಸಲ್ಲಿಸಲಾಗಿದ್ದರೆ ಪೂರೈಕೆಯ ಸ್ಥಳವನ್ನು ಭಾರತ ಎಂದು ಪರಿಗಣಿಸಲಾಗುವುದು

**ಪ್ರಶ್ನೆ 13:** ವ್ಯಕ್ತಿಯೊಬ್ಬ ಮುಂಬಯಿಯಿಂದ ದೆಹಲಿಗೆ ಪ್ರಯಾಣಿಸಿ, ಮುಂಬಯಿಗೆ ಹಿಂತುರಿಗಿದಲ್ಲಿ ಪ್ರಯಾಣಿಕ ಸಾಗಣೆ ಸೇವೆಯ ಪೂರೈಕೆಯ ಸ್ಥಳ ಎಂದು ಯಾವುದನ್ನು ಪರಿಗಣಿಸಲಾಗುವುದು?

**ಉತ್ತರ:** ವ್ಯಕ್ತಿಯು ನೋಂದಾಯಿತನಾಗಿದ್ದಲ್ಲಿ, ಆ ವ್ಯಕ್ತಿಯ ಸ್ಥಳವೇ ಪೂರೈಕೆಯ ಸ್ಥಳ. ನೋಂದಾಯಿತನಾಗಿರದಿದ್ದಲ್ಲಿ, ಮುಂಬಯಿಯಿಂದ ದೆಹಲಿಯ ಪ್ರಯಾಣಕ್ಕೆ ಮುಂಬಯಿ ಪೂರೈಕೆಯ ಸ್ಥಳ ಏಕೆಂದರೆ ಪ್ರಯಾಣ ಪ್ರಾರಂಭಿಸಿದ ಸ್ಥಳ. ಆದರೆ ಹಿಂತಿರುಗಿ ಬರುವ ಪ್ರಯಾಣ ಪ್ರತ್ಯೇಕ ಪ್ರಯಾಣ ಎಂದು ಪರಿಗಣಿಸಲ್ಪಟ್ಟು ಅದರ ಪೂರೈಕೆಯ ಸ್ಥಳ ದೆಹಲಿಯಾಗುತ್ತದೆ.

(ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 12(9)ರಲ್ಲಿ ನೀಡಿರುವ ವಿವರಣೆಯ ಅನ್ವಯ).

**ಪ್ರಶ್ನೆ 14.** ಮೇಸರ್ಸ್ ಏರ್ ಇಂಡಿಯ ವತಿಯಿಂದ ಯಾರಾದರೋ ವ್ಯಕ್ತಿಗೆ ಭಾರತದ ಯಾವುದೇ ಸ್ಥಳಕ್ಕೆ ಪ್ರಯಾಣ ಮಾಡುವ ಟಿಕೆಟ್ ಅಥವಾ ಪಾಸ್ ಜಾರಿಗೊಳಿಸಲಾಗಿದ್ದಲ್ಲಿ ಪೂರೈಕೆಯ ಸ್ಥಳ ಯಾವುದು?

**ಉತ್ತರ:** ಮೇಲೆ ಹೇಳಿರುವ ಸಂದರ್ಭದಲ್ಲಿ, ಇನ್ಡಿಯಾನ್ ಜಾರಿಗೊಳಿಸುವಾಗ ಪ್ರಯಾಣ ಪ್ರಾರಂಭವಾಗುವ ಸ್ಥಳವನ್ನು ಗುರುತು ಮಾಡಿರುವುದಿಲ್ಲ ಏಕೆಂದರೆ ಇದು ಭವಿಷ್ಯದಲ್ಲಿ ಉಪಯೋಗಿಸಬಹುದಾದ ಸೌಲಭ್ಯ. ಆದ್ದರಿಂದ ಪೂರೈಕೆ ಸ್ಥಳವು ಪ್ರಯಾಣ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪ್ರಾರಂಭವಾಗುವ ಸ್ಥಳ ಆಗಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪೂರ್ವ ನಿಯೋಜಿತ ನಿಯಮವು ಅನ್ವಯವಾಗುತ್ತದೆ. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 12(9)ನ ಪರಂತುಕದ ಅನ್ವಯ).

**ಪ್ರಶ್ನೆ 15: ಮೊಬೈಲ್ ಕನೆಕ್ಷನ್‌ಗಳಿಗೆ ಅನ್ವಯವಾಗುವಂತೆ ಪೂರೈಕೆಯ ಸ್ಥಳ ಯಾವುದು? ಸೇವಾ ಪೂರೈಕೆದಾರರ ಸ್ಥಳವೇ?**

**ಉತ್ತರ:** ದೇಶದೊಳಗಿನ ಪೂರೈಕೆಗಳಲ್ಲಿ:

ಮೊಬೈಲ್ ಸೇವೆಗಳಿಗೆ ಸಂಬಂಧಿಸಿದಂತೆ ಸೇವಾ ಪೂರೈಕೆದಾರರ ಸ್ಥಳವು ಪೂರೈಕೆಯ ಸ್ಥಳವಾಗಲು ಸಾಧ್ಯವಿಲ್ಲ, ಏಕೆಂದರೆ ಮೊಬೈಲ್ ಕಂಪನಿಗಳು ಬಹು ರಾಜ್ಯಗಳಲ್ಲಿ ಸೇವಾ ಪೂರೈಕೆ ಮಾಡುತ್ತಿವೆ ಮತ್ತು ಹಲವು ಸೇವೆಗಳು ಅಂತರ್ ರಾಜ್ಯದಲ್ಲಿ ಪೂರೈಕೆಯಾಗುತ್ತವೆ. ಸೇವಾ ಪೂರೈಕೆದಾರರ ಸ್ಥಳವನ್ನು ಪೂರೈಕೆ ಸ್ಥಳವನ್ನಾಗಿ ಪರಿಗಣಿಸಿದರೆ, ಬಳಕೆ ತತ್ವವನ್ನು ಮುರಿದಂತಾಗುತ್ತದೆ ಮತ್ತು ಸೇವಾ ಪೂರೈಕೆದಾರರು ಇರುವ ಕೆಲವೇ ರಾಜ್ಯಗಳಿಗೆ ಎಲ್ಲಾ ರಾಜ್ಯವು ಹರಿದಂತಾಗುತ್ತದೆ.

ಮೊಬೈಲ್ ಕನೆಕ್ಷನ್ ಗಳಿಗೆ ಅನ್ವಯವಾಗುವಂತೆ ಪೋಸ್ಟ್ ಪೈಡ್ ಅಥವಾ ಪ್ರಿಪೈಡ್ ಕನೆಕ್ಷನ್‌ನ್ನು ಆಧರಿಸಿ ಪೂರೈಕೆಯ ಸ್ಥಳದ ನಿರ್ಧಾರ ಮಾಡಲಾಗುತ್ತದೆ. ಪೋಸ್ಟ್ ಪೈಡ್ ಕನೆಕ್ಷನ್ ಗಳಿಗೆ ಸಂಬಂಧಿಸಿದಂತೆ, ಸೇವೆಯನ್ನು ಪಡೆಯುವವರ ಬಿಲ್ಲಿಂಗ್ ವಿಳಾಸವಿರುವ ಸ್ಥಳವನ್ನು ಪೂರೈಕೆಯ ಸ್ಥಳವೆಂದು ಪರಿಗಣಿಸಲಾಗುವುದು.

ಪ್ರಿಪೈಡ್ ಕನೆಕ್ಷನ್ ಗಳಿಗೆ ಸಂಬಂಧಿಸಿದಂತೆ , ಅಂತಹ ಕನೆಕ್ಷನ್ ಗಳಿಗೆ ಹಣ ಸಂದಾಯವಾಗುವ ಸ್ಥಳ ಅಥವಾ ಅಂತಹ ಪ್ರಿಪೈಡ್ ವೌಚರ್ ಮಾರುವ ಸ್ಥಳವು, ಪೂರೈಕೆಯ ಸ್ಥಳವಾಗುತ್ತದೆ. ಆದಾಗ್ಯೂ , ಇಂಟರ್‌ನೆಟ್/ಈ-ಪಾವತಿ ಮುಖಾಂತರ ರೀಚಾರ್ಜ್ ಮಾಡಿದರೆ, ದಾಖಲೆ ಪ್ರಕಾರ ಸೇವೆಯನ್ನು ಪಡೆಯುವ ವ್ಯಕ್ತಿಯು ಇರುವ ಸ್ಥಳವು ಪೂರೈಕೆಯ ಸ್ಥಳವಾಗುತ್ತದೆ.

ಅಂತರಾಷ್ಟ್ರೀಯ ಪುರೈಕೆಗಳಲ್ಲಿ:

ಟೆಲಿಕಾಮ್ ಸೇವೆಗಳ ಪೂರೈಕೆಯ ಸ್ಥಳವು ಸೇವಾ ಸ್ವೀಕೃತಿದಾರನ ಸ್ಥಳವಾಗಿರುತ್ತದೆ.

ಪ್ರಶ್ನೆ 16: ಗೋವದಲ್ಲಿ ಇರುವ ವ್ಯಕ್ತಿಯೊಬ್ಬರು ಎನ್‌ಎಸ್‌ಇ(ಮುಂಬೈಯಲ್ಲಿ) ಸೌಲಭ್ಯದ ಮುಖಾಂತರ ದೆಹಲಿಯಲ್ಲಿರುವ ಬ್ರೋಕರ್ ನಿಂದ ಷೇರ್‌ಗಳನ್ನು ಖರೀದಿಸುತ್ತಾರೆ. ಪೂರೈಕೆಯ ಸ್ಥಳ ಯಾವುದಾಗುತ್ತದೆ?

ಉತ್ತರ: ಸೇವಾಪೂರೈಕೆದಾರರ ದಾಖಲೆಗಳಲ್ಲಿ ನಮೂದಿಸಿರುವಂತೆ, ಸೇವೆಯನ್ನು ಪಡೆಯುವ ವ್ಯಕ್ತಿಯು ಇರುವ ಸ್ಥಳವು ಪೂರೈಕೆಯ ಸ್ಥಳವಾಗುತ್ತದೆ. ಹಾಗಾಗಿ ಗೋವ ಪೂರೈಕೆಯ ಸ್ಥಳವಾಗುತ್ತದೆ.

ಪ್ರಶ್ನೆ 17: ಮುಂಬೈನ ವ್ಯಕ್ತಿಯೊಬ್ಬನು ಕುಲ್ಲು-ಮನಾಲಿಗೆ ಹೋಗಿ ಮನಾಲಿಯಲ್ಲಿ ಐಸಿಐಸಿಐ ಬ್ಯಾಂಕ್ ನಿಂದ ಕೆಲವು ಸೇವೆಗಳನ್ನು ಪಡೆಯುತ್ತಾನೆ. ಪೂರೈಕೆಯ ಸ್ಥಳ ಯಾವುದಾಗುತ್ತದೆ?

ಉತ್ತರ: ಆ ವ್ಯಕ್ತಿಯು ಖಾತೆಗೆ ಅವರಿಂದ ಪಡೆಯಲಾದ ಸೇವೆಗಳು ಸಂಬಂಧಿಸಿಲ್ಲವಾದರೆ ಸೇವಾ ಪೂರೈಕೆ ಸ್ಥಳವು ಅಂದರೆ ಸೇವಾಪೂರೈಕೆದಾರರ ಸ್ಥಳವಾದ ಕುಲ್ಲು ಪೂರೈಕೆಯ ಸ್ಥಳವಾಗುತ್ತದೆ. ಆದಾಗ್ಯೂ ವ್ಯಕ್ತಿಯು ಖಾತೆಗೆ ಅವರಿಂದ ಪಡೆಯಲಾದ ಸೇವೆಗಳು ಸಂಬಂಧಿಸಿಲ್ಲದಿದ್ದರೆ ಮುಂಬೈ ಅಂದರೆ ಸೇವಾಪೂರೈಕೆದಾರರ ದಾಖಲಾತಿಗಳಲ್ಲಿ ನಮೂದಿಸಿರುವಂತೆ ಸೇವೆಯನ್ನು ಪಡೆಯುವವರ ಸ್ಥಳವು ಪೂರೈಕೆಯ ಸ್ಥಳವಾಗುತ್ತದೆ.



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಪ್ರಶ್ನೆ 18:** ಗುರ್ಗಾಂವ್‌ನ ವ್ಯಕ್ತಿಯೊಬ್ಬರು ಏರ್ ಇಂಡಿಯ ವಿಮಾನದಲ್ಲಿ ಮುಂಬೈ ಇಂದ ದೆಹಲಿಗೆ ಪ್ರಯಾಣಿಸಿ ಪ್ರಯಾಣದ ಬೀಮೆಯನ್ನು ಮುಂಬೈಯಲ್ಲಿ ಪಡೆಯುತ್ತಾರೆ. ಪೂರೈಕೆಯ ಸ್ಥಳ ಯಾವುದಾಗುತ್ತದೆ?

**ಉತ್ತರ:** ಬೀಮಾ ಸೇವೆಗಳನ್ನು ಪೂರೈಸುವ ಸೇವಾಪೂರೈಕೆದಾರರ ದಾಖಲಾತಿಗಳಲ್ಲಿ ನಮೂದಿಸಿರುವಂತೆ ಸೇವೆಯನ್ನು ಪಡೆಯುವವರ ಸ್ಥಳ ಅಂದರೆ ಗುರ್ಗಾಂವ್ ಪೂರೈಕೆಯ ಸ್ಥಳವಾಗುವುದು. (ಐಜಿಎಸ್‌ಟಿ ಕಾಯ್ದೆಯ ಸೆಕ್ಷನ್ 12(9)ನ ಪರಂತುಕದ ಅನ್ವಯ).

\*\*\*\*

## 23. ಜಿಎಸ್‌ಟಿಎನ್ ಹಾಗೂ ಜಿಎಸ್‌ಟಿ ಪೋರ್ಟಲ್ ಮೂಲಕ ಫ್ರಂಟ್‌ಎಂಡ್

### ಬಿಸಿನೆಸ್ ಪ್ರಕ್ರಿಯೆ

ಪ್ರಶ್ನೆ 1: ಜಿಎಸ್‌ಟಿಎನ್ ಎಂದರೇನು?

ಉತ್ತರ: ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್‌ಟಿಎನ್) ಒಂದು ಲಾಭರಹಿತ ಸರ್ಕಾರೇತರ ಕಂಪನಿ. ಇದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ತೆರಿಗೆದಾರರು ಹಾಗೂ ಅನ್ಯಭಾಗಿದಾರರಿಗೆ ತೆರಿಗೆಯ ಮೂಲಭೂತ ಸೌಲಭ್ಯವನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಒದಗಿಸುತ್ತದೆ. ಮೇಲ್ಕೃತ ಸೇವೆಗಳಾದ ನೋಂದಣಿಕರಣ, ಸಲ್ಲಿಕೆಗಳು ಮತ್ತು ಪಾವತಿಗಳನ್ನು ಜಿಎಸ್‌ಟಿಎನ್ ಮೂಲಕ ತೆರಿಗೆದಾರರಿಗೆ ಒದಗಿಸಲಾಗುವುದು. ತೆರಿಗೆದಾರರು ಮತ್ತು ಸರ್ಕಾರಗಳ ನಡುವೆ ಅಂತರ ಸಂಪರ್ಕ ಸಾಧನವಾಗಿರುತ್ತದೆ.

ಪ್ರಶ್ನೆ 2: ಜಿಎಸ್‌ಟಿಎನ್ ಸೃಷ್ಟಿಸುವುದು ಏಕೆ ಅವಶ್ಯಕವಾಗಿತ್ತು?

ಉತ್ತರ: ಜಿಎಸ್‌ಟಿ ಸಿಸ್ಟಮ್ ಪ್ರಾಜೆಕ್ಟ್ ಒಂದು ಅನನ್ಯ ಮತ್ತು ಸಂಕೀರ್ಣ ಐಟಿ ಉಪಕ್ರಮವಾಗಿದೆ. ಇದು ತೆರಿಗೆದಾರರಿಗೆ ಏಕರೂಪದ ಇಂಟರ್‌ಫೇಸ್ ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಾಮಾನ್ಯ ಮತ್ತು ಹಂಚಿಕೆಯ ಐಟಿ ಮೂಲಸೌಕರ್ಯವನ್ನು ಸ್ಥಾಪಿಸುವ ಮೊದಲ ಬಾರಿಗೆ, ಇದು ಅಪೇಕ್ಷಿಸುತ್ತದೆ. ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಪರೋಕ್ಷ ತೆರಿಗೆ ಆಡಳಿತಗಳು ವಿವಿಧ ಕಾನೂನುಗಳು, ನಿಯಮಗಳು, ಕಾರ್ಯವಿಧಾನಗಳು ಮತ್ತು ಸ್ವರೂಪಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಇದರ ಪರಿಣಾಮವಾಗಿ ಐಟಿ ವ್ಯವಸ್ಥೆಗಳು ಸ್ವತಂತ್ರ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ. ಜಿಎಸ್‌ಟಿ ಅನುಷ್ಠಾನಕ್ಕೆ ಅವುಗಳನ್ನು ಸಂಯೋಜಿಸುವುದು ಸಂಕೀರ್ಣವಾಗಿರುತ್ತದೆ ಏಕೆಂದರೆ ತೆರಿಗೆ ವ್ಯವಸ್ಥೆಗಳು (ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು) ಒಂದೇ ಹಂತದ ಐಟಿ ಪ್ರಬುದ್ಧತೆಯನ್ನು ತೆರಿಗೆದಾರರು ಮತ್ತು ಇತರ ಬಾಹ್ಯರೇಖೆಗಳಿಗೆ ಏಕರೂಪದ ಸ್ವರೂಪಗಳು ಮತ್ತು ಸಂಪರ್ಕಸಾಧನಗಳೊಂದಿಗೆ ತರಲು ಸಂಪೂರ್ಣ ಪರೋಕ್ಷ ತೆರಿಗೆ ಪರಿಸರ ವ್ಯವಸ್ಥೆಯನ್ನು ಒಟ್ಟುಗೂಡಿಸುವುದನ್ನು ಒಳಗೊಂಡಿರುತ್ತದೆ. ಪಾಲುದಾರರು. ಇದಲ್ಲದೆ, GST ಗಮ್ಯಸ್ಥಾನ

ಆಧಾರಿತ ತೆರಿಗೆಯಾಗಿರುತ್ತದೆ, ಸರಕು ಮತ್ತು ಸೇವೆಗಳ ಅಂತರ-ರಾಜ್ಯ ವ್ಯಾಪಾರ (IGST) ಸ್ಟೇಟ್ಸ್ ಮತ್ತು ಕೇಂದ್ರದ ನಡುವೆ ದೃಢವಾದ ವಸಾಹತು ವ್ಯವಸ್ಥೆ ಅಗತ್ಯವಿರುತ್ತದೆ. ಬಲವಾದ ಐಟಿ ಇನ್ಫ್ರಾಸ್ಟ್ರಕ್ಚರ್ ಮತ್ತು ಸರ್ವಿಸ್ ಬ್ಯಾಕ್ ಮೂಳೆ ಇದ್ದಾಗ ಮಾತ್ರ ಇದು ಸಾಧ್ಯವಿದೆ, ಇದು ಮಧ್ಯಸ್ಥಗಾರರ (ತೆರಿಗೆದಾರರು, ರಾಜ್ಯಗಳು ಮತ್ತು ಕೇಂದ್ರ ಸರ್ಕಾರ, ಬ್ಯಾಂಕ್ ಮತ್ತು ಆರ್ಬಿಐ ಸೇರಿದಂತೆ) ನಡುವೆ ಸೆರೆಹಿಡಿಯುವಿಕೆ, ಸಂಸ್ಕರಣೆ ಮತ್ತು ಮಾಹಿತಿಯ ವಿನಿಮಯವನ್ನು ಶಕ್ತಗೊಳಿಸುತ್ತದೆ. ಈ ಉದ್ದೇಶಗಳನ್ನು ಸಾಧಿಸಲು GSTN ರಚಿಸಲಾಗಿದೆ.

### ಪ್ರಶ್ನೆ 3: ಜಿಎಸ್‌ಟಿಎನ್ ಹೇಗೆ ಉಗಮ ಗೊಂಡಿದೆ?

ಉತ್ತರ: ಜಿಎಸ್‌ಟಿಎನ್ ವ್ಯವಸ್ಥೆ ಪರಿಯೋಜನೆಯು ವಿಶಿಷ್ಟವಾದ ಮತ್ತು ಸಂಕೀರ್ಣವಾದ ಮಾಹಿತಿ ತಂತ್ರಜ್ಞಾನದ ಹೊಸ ಹೆಜ್ಜೆ. ಮೊದಲಬಾರಿಗೆ ತೆರಿಗೆದಾರರಿಗೆ ಸಮಾನ ಸಂಪರ್ಕ ಸಾಧನವಾಗಿಯೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಾಮಾನ್ಯ ಮತ್ತು ಕ್ರೋಡೀಕೃತಮಾಹಿತಿ ತಂತ್ರಜ್ಞಾನದಮೂಲಭೂತ ಸೌಲಭ್ಯವನ್ನು ಒದಗಿಸುವ ಸಾಧನವಾಗಿರುವುದರಿಂದ ಇದು ಒಂದು ವಿಶೇಷ ವ್ಯವಸ್ಥೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪರೋಕ್ಷ ತೆರಿಗೆ ಆಡಳಿತ ವ್ಯವಸ್ಥೆಗಳು ವಿಭಿನ್ನ ಕಾನೂನು, ನಿಯಮಾವಳಿಗಳು, ಪ್ರಕ್ರಿಯೆಗಳು ಮತ್ತು ಶೈಲಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಹಾಗಾಗಿ ಅವು ಸ್ವತಂತ್ರ

ಸಾಧನಗಳಾಗಿವೆ. ಜಿಎಸ್‌ಟಿಯನ್ನು ಕಾರ್ಯಗತ ಗೊಳಿಸಲು ಅವುಗಳನ್ನು ಒಟ್ಟುಗೂಡಿಸುವುದು ಕ್ಲಿಷ್ಟಕರ, ಏಕೆಂದರೆ ಇಡೀ ಪರೋಕ್ಷ ತೆರಿಗೆ ಆಡಳಿತವನ್ನು (ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸಂಘರಾಜ್ಯ ಕ್ಷೇತ್ರಗಳು) ಒಟ್ಟುಗೂಡಿಸಿ,

ತೆರಿಗೆದಾರರು ಮತ್ತು ಹೊರಗಿನ ಭಾಗೀದಾರರ ನಡುವೆ ಸಮಾನ ಶೈಲಿಗಳೊಂದಿಗೆ ಪರೋಕ್ಷ ತೆರಿಗೆ ಪ್ರೌಡಿಮೆಯನ್ನು ಸ್ಥಾಪಿಸಬೇಕಾಗುತ್ತದೆ. ಅಲ್ಲದೆ, ಜಿಎಸ್‌ಟಿಯು ಗಮ್ಯಸ್ಥಾನವನ್ನು ಆಧರಿಸಿದ ತೆರಿಗೆ ಆಧಾರದಿಂದ ಸರಕು ಮತ್ತು ಸೇವೆಗಳ ಅಂತರ ರಾಜ್ಯ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವ್ಯಾಪಾರವು (ಐಜಿಎಸ್‌ಟಿ) ಕೇಂದ್ರಹಾಗೂ ರಾಜ್ಯ ಸರ್ಕಾರಗಳ ನಡುವೆ ಒಂದು ಆರೋಗ್ಯಕರ ಇತ್ಯರ್ಥ ವ್ಯವಸ್ಥೆಯನ್ನು ಆಶಿಸುತ್ತದೆ.

ಎಲ್ಲಾ ಭಾಗಿದಾರರ (ತೆರಿಗೆದಾರರು, ಕೇಂದ್ರಹಾಗೂ ರಾಜ್ಯ ಸರ್ಕಾರಗಳು, ಆರ್‌ಬಿಐ ಮತ್ತು ಬ್ಯಾಂಕುಗಳು) ನಡುವೆ ಮಾಹಿತಿ ಸಂಗ್ರಹಣೆ, ಪ್ರಕ್ರಿಯೆ ಮತ್ತು ವಿನಿಮಯ ಕಾರ್ಯಗಳಿಗೆ, ಸಮರ್ಥ ಪರೋಕ್ಷ ತೆರಿಗೆ ಮೂಲಭೂತ ಸೌಕರ್ಯ ಮತ್ತು ಸೇವಾ ಬೆನ್ನಲುಬಿನ ಅವಶ್ಯಕತೆ ಇದೆ.

ದಿನಾಂಕ 21/7/2010 ರಂದು ನೆಡೆದ ರಾಜ್ಯ ಆರ್ಥಿಕ ಮಂತ್ರಿಗಳ ಸಶಕ್ತ ಸಮಿತಿಯ 2010 ರ ಸಾಲಿನ ನಾಲ್ಕನೇ ಸಭೆಯಲ್ಲಿ ಈ ಅಂಶಗಳನ್ನು ಚರ್ಚಿಸಲಾಯಿತು. ಈ ಸಭೆಯಲ್ಲಿ, ಹೆಚ್ಚುವರಿ ಸಚಿವರು (ರಾಜಸ್ವ), ಸದಸ್ಯರು (ಬಿ ಮತ್ತು ಸಿ), ಸಿಬಿಈಸಿ, ಮಹಾನಿರ್ದೇಶಕರು (ಸಿಸ್ಟೆಂಸ್), ಸಿಬಿಈಸಿ, ಆರ್ಥಿಕ ಸಲಹೆಗಾರರು, ಹಣಕಾಸು ಖಾತೆ, ಸದಸ್ಯ ಸಚಿವರು, ಈಸಿ, ಮತ್ತು ಐದು ರಾಜ್ಯಗಳ ವ್ಯಾಪಾರ ತೆರಿಗೆ ಆಯುಕ್ತರುಗಳನ್ನು (ಮಹಾರಾಷ್ಟ್ರ, ಅಸ್ಸಾಮ್, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಗುಜರಾತ್) ಒಳಗೊಂಡು, ಡಾ.ನಂದನ್ ನೀಲಿಖೇಣಿಯವರ ಅಧ್ಯಕ್ಷತೆಯಲ್ಲಿ ಜಿಎಸ್‌ಟಿಗೆ ಅನ್ವಯವಾಗುವಂತೆ ಮಾಹಿತಿ ತಂತ್ರಜ್ಞಾನ ಸಂಬಂಧಿ ಮೂಲಭೂತ ಸೌಕರ್ಯದ ಸಶಕ್ತ ತಂಡವನ್ನು ರಚಿಸಲು ಅನುಮೋದನೆ ನೀಡಲಾಯಿತು. ಸಾಮಾನ್ಯ ವೆಂಚರ್‌ಗಳ ಒಂದನ್ನು (ಪ್ರಸ್ತುತ ಜಿಎಸ್‌ಟಿ ಜಾಲತಾಣ (ಜಿಎಸ್‌ಟಿಎನ್) ಎಂದು ಹೆಸರಿಡಲಾಗಿದೆ) ಕಾರ್ಯಗತಗೊಳಿಸುವ ಸಲುವಾಗಿ, ಒಂದು ರಾಷ್ಟ್ರೀಯ ಮಾಹಿತಿ ಸೌಲಭ್ಯವನ್ನು ನಿರ್ಮಿಸಲು (ಎನ್ ಐ ಯು / ಎಸ್ ಪಿ ವಿ), ರೂಪರೇಷೆಗಳನ್ನು ಅನಿವಾರ್ಯವಾಗಿ ಸೂಚಿಸುವಂತೆ ಮತ್ತು ಎನ್ ಐ ಯು / ಎಸ್ ಪಿ ವಿ ನಿರ್ವಹಣೆಗೆ, ರಚನೆ ಮತ್ತು ಸಂದರ್ಭ ಕ್ರಮಗಳನ್ನು ವಿಸ್ತೃತ ಕಾರ್ಯಾನ್ವಯ ತಂತ್ರವನ್ನು, ಅದರ ನಿರ್ಮಾಣದ ಕ್ರಮವನ್ನು, ತರಬೇತಿ ಮತ್ತು ಸರ್ವರಿಗೂ ತಲುಪುವ ಕ್ರಮವನ್ನು ಶಿಫಾರಸು ಮಾಡುವಂತೆಯೂ, ಈ ತಂಡಕ್ಕೆ ನಿರ್ದೇಶನ ನೀಡಲಾಯಿತು.

ಮಾರ್ಚ್, 2010 ರಲ್ಲಿ ಹಣಕಾಸು ಮಂತ್ರಾಲಯದಿಂದ ಸಂಘಟಿತಗೊಂಡ "ಐಜಿಎಸ್‌ಟಿ" ಯು ರಾಷ್ಟ್ರೀಯ ಮಾಹಿತಿ ಸೌಲಭ್ಯವು, ಸರ್ಕಾರದ ಬೃಹತ್ ಮತ್ತು

ಸಂಕೀರ್ಣ ಮಾಹಿತಿ ತಂತ್ರಜ್ಞಾನ ಪರಿಯೋಜನೆಗಳನ್ನು ಕಾರ್ಯಗತಗೊಳಿಸಲು, ಸಾರ್ವಜನಿಕ ಉದ್ದೇಶ ನಿಹಿತ ಖಾಸಗಿ ಕಂಪನಿಯಾಗಿ ಸ್ಥಾಪಿತಗೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ. ವಿಭಿನ್ನ ಪರೋಕ್ಷ ತೆರಿಗೆ ಪರಿಯೋಜನೆಗಳಾದ ಜಿಎಸ್‌ಟಿ, ಟಿಐಎನ್, ಎನ್‌ಪಿಎಸ್, ಮುಂತಾದವುಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಸರ್ವಾಂಗೀಣ ಅಂಶಗಳನ್ನು ಪರಿಶೀಲಿಸುವುದು “ಟಿಎಜಿಯುಪಿ”ಯ ಮುಖ್ಯ ಉದ್ದೇಶ.

ಸಶಕ್ತ ತಂಡವು ಆಗಸ್ಟ್ 2, 2010 ಮತ್ತು ಆಗಸ್ಟ್ 8, 2011 ರ ನಡುವೆ ರೂಪರೇಷೆಗಳನ್ನು ಚರ್ಚಿಸಲು ಏಳು (7) ಬಾರಿ ಸಭೆ ಸೇರಿತ್ತು. ಧೀರ್ಘ ಸಮಾಲೋಚನೆಯ ನಂತರ, ಜಿಎಸ್‌ಟಿವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ವಿಶೇಷ ಉದ್ದೇಶ್ಯ ಮಾಧ್ಯಮ ನಿರ್ಮಿಸಲು ಶಿಫಾರಸ್ಸು ಮಾಡಿತು. ಹೆಚ್ಚು ಅಪೇಕ್ಷೆಯುಳ್ಳ ಮಾರುಕಟ್ಟೆಗೆ ತಕ್ಕದಾಗಿ ಸಕ್ಷಮ ಹಾಗೂ ವಿಶ್ವಾಸಾರ್ಹ ಸೇವೆಗಳ ಪೂರೈಕೆಯನ್ನು ಅನುವು ಮಾಡಿಕೊಡಲು, ಸಶಕ್ತ ತಂಡವು ಜಿಎಸ್‌ಟಿಎನ್ ಎಸ್‌ಪಿವಿ ಸ್ಥಾಪನೆಯಲ್ಲಿ, ಬಹು ಮುಖ್ಯ ಅಂಶಗಳಾದ ಸ್ವತಂತ್ರ ನಿರ್ವಹಣೆ, ಸರ್ಕಾರದಿಂದ ತಾಂತ್ರಿಕನಿಯಂತ್ರಣ, ಸಂಘಟನಾತ್ಮಕ ರಚನೆಯಲ್ಲಿ ಅಳವಡಿಕೆ, ಶೀಘ್ರ ನಿರ್ಣಯ, ಸಕ್ಷಮ ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಕ್ಷಮತೆ ಇತ್ಯಾದಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಸರ್ಕಾರದ ಈಕ್ವಿಟಿ 49% (ಕೇಂದ್ರ-24.5 % ಮತ್ತು ರಾಜ್ಯಗಳು, 24.5%) ಸಹಿತ ಸರ್ಕಾರೇತರ ಸಂರಚನೆಯನ್ನು ಶಿಫಾರಸ್ಸು ಮಾಡಿತು. ಸಶಕ್ತ ದಳವು, ಜಿಎಸ್‌ಟಿಎನ್‌ನ ಕಾರ್ಯನಿರ್ವಹಣೆಯ ಸೂಕ್ಷ್ಮತೆ ಮತ್ತು ಅದರಲ್ಲಿ ಲಭ್ಯವಾಗಬಲ್ಲ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು, ಜಿಎಸ್‌ಟಿಎನ್‌ನನ್ನು ಸರ್ಕಾರದ ತಾಂತ್ರಿಕ ನಿಯಂತ್ರಣಕ್ಕೆ ಒಳಪಡಿಸಬೇಕೆಂಬ ವಿಚಾರವನ್ನು ಮಾಡಿತು; ‘ಪರಿಷತ್‌ಯ ಸಂಘಟನೆ, ವಿಶೇಷ ಸಂಕಲ್ಪಗಳ ಸಂಯೋಜನೆ, ಭಾಗಿದಾರರ ಒಪ್ಪಿಗೆ, ಪ್ರತಿನಿಯೋಜನೆಯಮೇಲೆ ಸರ್ಕಾರಿ ಅಧಿಕಾರಿಗಳ ನೇಮಕಾತಿ, ಜಿಎಸ್‌ಟಿಎನ್, ಎಸ್‌ಪಿವಿ ಮತ್ತು ಸರ್ಕಾರಗಳ ನಡುವೆ ಒಪ್ಪಂದ, ಈ ಮುಂತಾದ ಕ್ರಮಗಳ ಮೂಲಕ ಎಸ್ ಪಿ ವಿ ಮೇಲಿನ ಸರ್ಕಾರದ ತಾಂತ್ರಿಕನಿಯಂತ್ರಣವನ್ನು ಖಚಿತ ಪಡಿಸಿಕೊಳ್ಳಲು ಶಿಫಾರಸ್ಸು ಮಾಡಿತು. ಹಾಗೂ, ಭಾಗೀದಾರೀ ವಿಧಾನದಲ್ಲಿ, ಕೇಂದ್ರವು ಪ್ರತ್ಯೇಕವಾಗಿ ಮತ್ತು ರಾಜ್ಯಗಳು

ಸಮುದಾಯವಾಗಿ (ಪ್ರತಿಯೊಂದರಭಾಗ 24.5%) ಬೃಹತ್ ಭಾಗೀದಾರರಾಗಿರುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಒಕ್ಕೂಟದಲ್ಲಿ 49% ಸರ್ಕಾರದ ಭಾಗವು ಬೇರೆ ಯಾವುದೇ ಖಾಸಗಿ ಸಂಸ್ಥೆಯ ಭಾಗಕ್ಕಿಂತ ಅಧಿಕವಾಗಿರುತ್ತದೆ.

ಸಶಕ್ತ ದಳವು, ಈ ಕಂಪನಿ ಯನ್ನು ಮುಂದುವರಿಸಲು ತಾಂತ್ರಿಕ ಲಕ್ಷಣಗಳ ಅವಶ್ಯಕತೆಯನ್ನು ಎತ್ತಿಹಿಡಿದಿದೆ, ಏಕೆಂದರೆ ವಿವರಣೆಗಳ ಪೂರ್ಣ ಹೊಂದಾಣಿಕೆ ಇರಬೇಕು. ರಾಜ್ಯಗಳ ಹಾಗೂ ಭಾರತ ಸರ್ಕಾರದ ನೌಕರರಿಗೆ ಈ ಪದ್ಧತಿಯ ಜ್ಞಾನ ಇರುತ್ತದೆ. ಆದಾಗ್ಯೂ, ದಕ್ಷತೆ ಮತ್ತು ಸ್ವತಂತ್ರವಾಗಿಕಾರ್ಯ ನಿರ್ವಹಿಸುತ್ತಿರುವ ಎನ್ ಎಸ್ ಡಿ ಎಲ್ ಸಂಸ್ಥೆಯಂತೆಯೇ, ಕ್ಲಿಷ್ಟ ಕರ ತಾಂತ್ರಿಕ ಜ್ಞಾನಉಳ್ಳ ವೃತ್ತಿಪರರು, ಈ ಕಂಪನಿ ಯನ್ನು ಸ್ವತಂತ್ರವಾಗಿ ನಿರ್ವಹಿಸಬೇಕಾಗುತ್ತದೆ. ಸಶಕ್ತ ದಳವು, ಕಾರ್ಯಕಾರಿ ಸ್ವಾತಂತ್ರ್ಯವುಳ್ಳಸರ್ಕಾರೇತರ ಕಂಪನಿಯನ್ನು ಶಿಫಾರಸ್ಸು ಮಾಡಿತು.

ಈ ಶಿಫಾರಸ್ಸು ಗಳನ್ನು, ಆಗಸ್ಟ್ 19, 2011 ಮತ್ತು ಅಕ್ಟೋಬರ್ 14, 2011 ರಂದು ನೆಡೆದ ರಾಜ್ಯ ಹಣಕಾಸು ಸಚಿವರ ಸಶಕ್ತ ಸಮಿತಿಯ 2011 ನೇ ಸಾಲಿನ ಕ್ರಮವಾಗಿ 3ನೇ ಮತ್ತು 4ನೇ ಸಭೆಗಳಲ್ಲಿ ಇಡಲಾಯಿತು. ರಾಜ್ಯ ಹಣಕಾಸು ಸಚಿವರ ಸಶಕ್ತ ಸಮಿತಿಯು, ದಿನಾಂಕ 14.10.11 ರಂದು ನೆಡೆದ ಸಭೆಯಲ್ಲಿ, ಸಶಕ್ತ ದಳವು ಪ್ರಸ್ತುತ ಪಡಿಸಿದ್ದ ಜಿಎಸ್ ಟಿ ಎನ್ ಸಂಬಂಧವಾಗಿ ಜಿಎಸ್‌ಟಿಗೆ ಮಾಹಿತಿ ತಂತ್ರಜ್ಞಾನ ಸಂರಚನೆ ಮತ್ತು ಭಾಗ 25 ರಲ್ಲಿ ಹೇಳಿರುವಂತೆ, ಸರ್ಕಾರದ ತಾಂತ್ರಿಕ ನಿಯಂತ್ರಣಕ್ಕೆ ಒಳಪಟ್ಟ, ಲಾಭರಹಿತ ಖಾಸಗಿ ಕಂಪನಿಯೊಂದರ ಸಂಘಟನೆಯ ಪ್ರಸ್ತಾವಗಳಿಗೆ ಅನುಮೋದನೆಯನ್ನು ನೀಡಿತು.

ಮೇಲೆ ಹೇಳಿರುವಂತೆ, ಜಿಎಸ್‌ಟಿಎನ್ ಎಂದು ಕರೆಯಲ್ಪಡುವ, ವಿಶೇಷ ಉದ್ದೇಶಿತ ಮಾಧ್ಯಮದ ಸಂರಚನೆಗೆ, ರಾಜಸ್ವ ಇಲಾಖೆಯು ಪ್ರಸ್ತುತ ಪಡಿಸಿದ ಟಿಪ್ಪಣಿಯನ್ನು ಏಪ್ರಿಲ್ 12, 2012 ರಲ್ಲಿ ಸಂಘ ಮಂತ್ರಿ ಪರಿಷತ್‌ಯು ತನ್ನ ವಿಚಾರಕ್ಕೆ ತೆಗೆದುಕೊಂಡು, ಅನುಮೋದನೆ ನೀಡಿತು. ಸಂಘ ಮಂತ್ರಿಪರಿಷತ್‌ಯು ಕೆಳಕಂಡ ವಿಷಯಗಳಿಗೂ ಅನುಮೋದನೆ ನೀಡಿತು.

1. ಹಣಕಾಸು ಸಚಿವಾಲಯದ ಮುಖಾಂತರ, ಸರಿ ಹೊಂದುವ ಮತ್ತು ಸಿದ್ಧವಿರುವ ಸರ್ಕಾರೇತರ ಸಂಸ್ಥೆಗಳನ್ನು ಗುರುತುಮಾಡಿ ಜಿಎಸ್‌ಟಿಎನ್-ಎಸ್‌ಪಿವಿ ಯನ್ನು ಸಂಘಟಿಸುವ ಮುನ್ನವೇ ಅದರಲ್ಲಿ ಬಂಡವಾಳ ಹೂಡುವಂತೆ ಒಪ್ಪಿಸುವುದು.
2. ಪರಿಷತ್‌ನ ಸಂಘಟನೆ, ವಿಶೇಷ ಸಂಕಲ್ಪಗಳ ಸಂಯೋಜನೆ, ಭಾಗಿದಾರರ ಒಪ್ಪಿಗೆ, ಪ್ರತಿನಿಯೋಜನೆಯ ಮೇಲೆ ಸರ್ಕಾರಿ ಅಧಿಕಾರಿಗಳ ನೇಮಕಾತಿ, ಜಿಎಸ್‌ಟಿಎನ್ ಎಸ್ ಪಿ ವಿ ಮತ್ತು ಸರ್ಕಾರಗಳ ನಡುವೆ ಒಪ್ಪಂದ, ಈ ಮುಂತಾದ ಕ್ರಮಗಳಮೂಲಕ ಎಸ್ ಪಿ ವಿ ಮೇಲಿನ ಸರ್ಕಾರದ ತಾಂತ್ರಿಕ ನಿಯಂತ್ರಣ ಕಾರ್ಯ.
3. ಜಿಎಸ್‌ಟಿಎನ್, ಎಸ್‌ಪಿವಿಯ ನಿರ್ದೇಶಕ ಪರಿಷತ್‌ನ 14 ನಿರ್ದೇಶಕರಿಂದ ಒಳಗೊಂಡಿರುತ್ತದೆ, ಕೇಂದ್ರದಿಂದ 3 ನಿರ್ದೇಶಕರೂ, ರಾಜ್ಯಗಳಿಂದ 3 ನಿರ್ದೇಶಕರೂ, ಕೇಂದ್ರ ಹಾಗೂ ರಾಜ್ಯಗಳ ಸಂಯುಕ್ತ ಅನುಮೋದನೆ ಸಂಘಟನೆಯ ಮೂಲಕ ನೇಮಕಾತಿಗೊಂಡ ಪರಿಷತ್ ಅಧ್ಯಕ್ಷರು, ಖಾಸಗಿ ಈಕ್ವಿಟಿ ಭಾಗಿದಾರರಿಂದ ಒಳಗೊಂಡ 3 ನಿರ್ದೇಶಕರು, 3 ದಕ್ಷರಾದ ಸ್ವತಂತ್ರನಿರ್ದೇಶಕರೂ ಮತ್ತು ತೆರೆದ ಆಯ್ಕೆ ಪ್ರಕ್ರಿಯೆಮುಖಾಂತರ ಆಯ್ಕೆಯಾದ ಮುಖ್ಯ ಕಾರ್ಯಕಾರಿ ಅಧಿಕಾರಿಗಳು ಒಳಗೊಂಡಿರುತ್ತಾರೆ.
4. ತಾಂತ್ರಿಕ ನಿಯಂತ್ರಣದ ಆಚರಣೆ ಮತ್ತು ಆ ಪರಿಸರದಲ್ಲಿ ಅವಶ್ಯಕ ನಿಪುಣತೆಯನ್ನು ಹೊಂದಲು ಜಿಎಸ್‌ಟಿಎನ್ ಎಸ್‌ಪಿವಿ ಯಲ್ಲಿ, ಸರ್ಕಾರಿ ಅಧಿಕಾರಿಗಳ ಪ್ರತಿನಿಯುಕ್ತಿಗಾಗಿಸಂದರ್ಭಿತ ನಿಯಮಗಳಲ್ಲಿ ಸಡಿಲಿಕೆ;
5. ಜಿಎಸ್‌ಟಿಎನ್ ಎಸ್‌ಪಿವಿ ಯು ತನ್ನದೇ ಆದ ಸ್ವಯಂಪೂರಿತ ರಾಜಸ್ವ ಮಾದರಿಯನ್ನು ಹೊಂದಿರುತ್ತದೆ, ಅದರ ಮುಖೇಣ ಉಪಯೋಗ ಪಡೆಯುವವರ ಮೇಲೂ ಮತ್ತು ಅದರ ಸೇವೆ ಪಡೆಯುವ ತೆರಿಗೆ ಪ್ರಾಧಿಕಾರಗಳಮೇಲೂ ಉಪಭೋಗ ಶುಲ್ಕ ವಸೂಲು ಮಾಡಿಕೊಳ್ಳಬಹುದು .
6. ಜಿಎಸ್‌ಟಿಎನ್, ಎಸ್‌ಪಿವಿ ಯು ವಿಭಿನ್ನ ತೆರಿಗೆ ಪ್ರಾಧಿಕಾರಗಳನ್ನೊಳಗೊಂಡ ಪರೋಕ್ಷ ತೆರಿಗೆ ಸಂಬಂಧಿತ ಸಮಗ್ರ ಸೇವೆಗಳನ್ನು ವಿತರಿಸುವ ಏಕೈಕ ರಾಷ್ಟ್ರೀಯ ಏಜೆನ್ಸಿ ರೂಪದಲ್ಲಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಜವಾಬ್ದಾರಿ ಹೊಂದಿರುತ್ತದೆ. ಹಾಗಾಗಿ ಇಂತಹ ಸಮಗ್ರಸೇವೆಗಳನ್ನು ವಿತರಿಸಲು ಮುಂದಾಗುವ ಬೇರೆ ಯಾವುದೇ ಸಂಸ್ಥೆಯು ಈ ಸೇವೆಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿಎನ್, ಎಸ್‌ಪಿವಿಯೊಂದಿಗೆ ಔಪಚಾರಿಕ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ.

7. ಎಸ್‌ಪಿವಿಯ ಸ್ಥಾಪನೆ ಮತ್ತು ಸ್ಥಾಪನೆಗೊಂಡ ಮೂರು ವರ್ಷಗಳ ಕಾಲ ಅದರ ನಿರ್ವಹಣೆಯ ಖರ್ಚು, ವೆಚ್ಚಕ್ಕಾಗಿ ಕೇಂದ್ರಸರ್ಕಾರದ ವತಿಯಿಂದ ರೂ.315 ಕೋಟಿ ಏಕಕಾಲಿಕ, ಅನಾವರ್ತನ ಅನುದಾನವನ್ನು ನೀಡುವ ನಿರ್ಣಯ.

**ಪ್ರಶ್ನೆ 4:** ಜಿಎಸ್‌ಟಿಎನ್ ಈಕ್ವಿಟಿ ರಚನೆ ಏನು?

**ಉತ್ತರ:** ಇಕ್ವಿಟಿ ರಚನೆ - :ಮಂತ್ರಿಮಂಡಲದ ನಿರ್ಣಯದ ಮೇರೆಗೆ ಜಿಎಸ್‌ಟಿ ನೆಟ್ವರ್ಕ್ ಕಂಪನಿಯನ್ನು ಲಾಭ ರಹಿತ, ಖಾಸಗಿ ಲಿಮಿಟೆಡ್ ಕಂಪನಿ ಯಾಗಿ ಕಂಪನಿ ಅಧಿನಿಯಮ, 1956ರ ಸೆಕ್ಷನ್ 8ರಡಿ, ಈ ಕೆಳಕಂಡ ಈಕ್ವಿಟಿ ಸಂರಚನೆಯೊಂದಿಗೆ ನೋಂದಾಯಿಸಲಾಗಿದೆ.

|                                       |        |
|---------------------------------------|--------|
| ಕೇಂದ್ರ ಸರ್ಕಾರ                         | 24.5 % |
| ರಾಜ್ಯ ಸರ್ಕಾರಗಳು                       | 24.5 % |
| ಎಚ್ ಡಿ ಎಫ್ ಸಿ                         | 10 %   |
| ಎಚ್ ಡಿ ಎಫ್ ಸಿ ಬ್ಯಾಂಕ್                 | 10 %   |
| ಐ ಸಿ ಐ ಸಿ ಐ ಬ್ಯಾಂಕ್                   | 10 %   |
| ಎನ್ ಎಸ್ ಈ ಸ್ಟ್ರಾಟೆಜಿಕ್ ಹೂಡಿಕೆ ಕಂ.     | 10 %   |
| ಎಲ್ ಐ ಸಿ ಹೌಸಿಂಗ್ ಫಾಯಿನ್‌ಯಾನ್ಸಿಂಗ್ ಲಿ. | 11 %   |

ಕೇಂದ್ರ ಮತ್ತು ರಾಜ್ಯ ಹಣಕಾಸು ಸಚಿವರ ಸಶಕ್ತ ಸಮಿತಿಯ ನುಡುವಿನ ಧೀರ್ಘ ಕಾಲಿಕ ವಿಸ್ತೃತ ಚರ್ಚೆಯ ಬಳಿಕ, ಪ್ರಸ್ತುತ ರೂಪದಲ್ಲಿ ಜಿಎಸ್‌ಟಿಎನ್ ಸಂರಚಿತವಾಯಿತು.



**ಪ್ರಶ್ನೆ 5:** ಜಿಎಸ್‌ಟಿಎನ್ ಮೂಲಕ ಪೂರೈಕೆಯಾಗುವ ಸೇವೆಗಳು ಯಾವುವು?

**ಉತ್ತರ:** ಜಿಎಸ್‌ಟಿಎನ್ ಸಮಾನ ಜಿಎಸ್‌ಟಿ ಪೋರ್ಟಲ್ ಮೂಲಕ ಕೆಳಕಂಡ ಸೇವೆಗಳನ್ನು ಪೂರೈಸುತ್ತದೆ

a) ನೊಂದಣೀಕರಣ (ಈಗಿರುವ ತೆರಿಗೆದಾರ ಮೈಗ್ರೇಷನ್ ಮತ್ತು ಪ್ಯಾನ್ ಆಧಾರಿತ ನೊಂದಣೀ ಸಂಖ್ಯೆಯ ಜಾರಿಯನ್ನು ಒಳಗೊಂಡಂತೆ)

b) ಪಾವತಿ ಮಾರ್ಗಗಳನ್ನೊಳಗೊಂಡ ಪಾವತಿ ವ್ಯವಸ್ಥೆ ಮತ್ತು ಬ್ಯಾಂಕಿಂಗ್ ಪದ್ಧತಿಯೊಂದಿಗೆ ಹೊಂದಾಣಿಕೆ ;

c) ವಿವರಣೆಗಳನ್ನು (ರಿಟನ್ಸ್) ದಾಖಲಿಸುವ ಮತ್ತು ಸಂಸ್ಕರಣೆ ಮಾಡುವ ವ್ಯವಸ್ಥೆ ;

d) ತೆರಿಗೆದಾರರಿಗೆ ಅನ್ವಯಿಸುವಂತೆ ಖಾತೆಗಳು, ಸೂಚನೆಗಳು, ಮಾಹಿತಿ ಮತ್ತು ಸ್ಥಿತಿಗತಿಗಳ ನಿರ್ವಹಣೆ ;

e) ತೆರಿಗೆ ಪ್ರಾಧಿಕಾರಣ ಲೆಕ್ಕ ಪತ್ರ ಮತ್ತು ಲೆಡ್ಜರ್ ನಿರ್ವಹಣೆ

f) ಕೇಂದ್ರ ಮತ್ತು ರಾಜ್ಯಗಳ ನಡುವೆ ಇತ್ಯರ್ಥ ಲೆಕಾಚಾರ (ಐಜಿಎಸ್‌ಟಿ ಇತ್ಯರ್ಥವನ್ನು ಒಳಗೊಂಡು),

g) ಆಮದು ವಸ್ತುಗಳಿಗೆ ಅನ್ವಯಿಸುವಂತೆ ಸಂಸ್ಕರಣೆ ಮತ್ತು ಹೊಂದಾಣಿಕೆ ಹಾಗೂ ಸೀಮಾ ಸುಂಕ ಇಲಾಖೆಯ ಈಡಿಐ ವ್ಯವಸ್ಥೆಯೊಂದಿಗೆ ಸಮೀಕರಣ

h) ಅಗತ್ಯಕ್ಕೆ ತಕ್ಕಂತೆ ಮಾಹಿತಿ ಮತ್ತು ವ್ಯಾಪಾರಿಕ ಬೇಹುಗಾರಿಕೆಯನ್ನು ಒಳಗೊಂಡ ಎಂಬಿಎಸ್

i) ಸಾಮಾನ್ಯ ಜಿಎಸ್‌ಟಿ ಪೋರ್ಟಲ್ ಮತ್ತು ತೆರಿಗೆ ಆಡಳಿತ ವ್ಯವಸ್ಥೆಗಳ ನಡುವೆ ಅಂತರ ಸಂಪರ್ಕ ಸಾಧನ ನಿರ್ವಹಣೆ ;

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

j) ಭಾಗೀದಾರರಿಗೆ ತರಬೇತಿ ಒದಗಿಸುವಿಕೆ

k) ತೆರಿಗೆ ಪ್ರಾಧಿಕಾರಣಗಳಿಗೆ ವಿಶ್ಲೇಷಣೆ ಮತ್ತು ವ್ಯಾಪಾರಿಕ ಬೇಹುಗಾರಿಕೆಯನ್ನು ಒದಗಿಸುವಿಕೆ

l) ಸಂಶೋಧನೆ ಮತ್ತು ಅತಿ ಸೂಕ್ತ ಪ್ರಕಾರದ ಅಧ್ಯಯನವನ್ನು ಕೈಗೊಳ್ಳುವುದು ಮತ್ತು ಭಾಗೀದಾರರಿಗೆ ತರಬೇತಿ ಒದಗಿಸುವಿಕೆ

**ಪ್ರಶ್ನೆ 6:** ಜಿಎಸ್‌ಟಿಎನ್ ಮತ್ತು ರಾಜ್ಯಗಳು/ಸಿಬಿಈಸಿ ಮಧ್ಯೆ ಇರುವ ಅಂತರ ಸಂಪರ್ಕ ಸಾಧನ ಯಾವುದು?

**ಉತ್ತರ:** ಜಿಎಸ್‌ಟಿ ಆಡಳಿತ ಕ್ರಮದಲ್ಲಿ, ತೆರಿಗೆದಾರರ ಪ್ರಮುಖ ಸೇವೆಗಳಾದ ನೋಂದಣೀಕರಣಕ್ಕೆ ಅರ್ಜಿ ಸಲ್ಲಿಸುವಿಕೆ, ಇನ್ವಾಯಿಸ್‌ಗಳನ್ನು ಅಳವಡಿಸುವುದು, ವಿವರಣೆಗಳನ್ನು ದಾಖಲಿಸುವುದು, ತೆರಿಗೆ ಪಾವತಿಸುವುದು ಇತ್ಯಾದಿ ಸೇವೆಗಳನ್ನು ಜಿಎಸ್‌ಟಿ ವ್ಯವಸ್ಥೆ ಯು ನಿರ್ವಹಿಸುತ್ತದೆ ಮತ್ತು ಕಾನೂನು ಕಾರ್ಯವಿಧಿಗಳಾದ ನೋಂದಣಿ ಅನುಮೋದನೆ, ವಿವರಣೆಗಳನ್ನು ಪರಿಶೀಲಿಸಿ ನಿಗದಿಪಡಿಸುವ ಕಾರ್ಯ, ತಪಾಸಣೆ ಮತ್ತು ಲೆಕ್ಕ ಪರಿಶೋಧನೆ ಮುಂತಾದ ಕಾರ್ಯಗಳನ್ನು ರಾಜ್ಯಗಳ ಮತ್ತು ಕೇಂದ್ರ ಸರ್ಕಾರದ ತೆರಿಗೆ ಪ್ರಾಧಿಕಾರಗಳು ನಿರ್ವಹಿಸುತ್ತವೆ.

ಹೀಗಾಗಿ, ಮೇಲ್ಕಂಡ ಸೇವೆಗಳನ್ನು ಜಿಎಸ್‌ಟಿಎನ್ ಒದಗಿಸುತ್ತದೆ ಮತ್ತು ಇದಕ್ಕೆ ಬೇಕಾಗುವ ಎಲ್ಲ ಹಿನ್ನೆಲೆ ಘಟಕಗಳನ್ನು ರಾಜ್ಯ ಹಾಗೂ ಕೇಂದ್ರಸರ್ಕಾರಗಳೇ ನಿರ್ಮಿಸುತ್ತವೆ. ಆದಾಗ್ಯೂ, 24 ರಾಜ್ಯಗಳು (ಮೋಡಲ್ 2 ರಾಜ್ಯಗಳೆಂದು ಹೆಸರಿಸಿರುವ) ತಮ್ಮ ಹಿನ್ನೆಲೆ ಘಟಕಗಳನ್ನು ನಿರ್ಮಿಸುವಂತೆ ಜಿಎಸ್‌ಟಿಎನ್‌ನನ್ನೇ ಪ್ರಾಧಿಸಿವೆ. ಸಿಬಿಈಸಿ ಮತ್ತು ಬಾಕಿ ರಾಜ್ಯಗಳು ತಮ್ಮದೇ ಹಿನ್ನೆಲೆ ಘಟಕಗಳನ್ನು ನಿರ್ಮಿಸಲು ನಿರ್ಧರಿಸಿವೆ.

**ಪ್ರಶ್ನೆ 7: ನೋಂದಣಿಯಲ್ಲಿ ಜಿಎಸ್‌ಟಿಎನ್ ಪಾತ್ರವೇನು?**

**ಉತ್ತರ:** ಜಿಎಸ್‌ಟಿ ಪೋರ್ಟಲ್ ನಲ್ಲಿ ನೋಂದಣಿ ಅರ್ಜಿಗಳು ಆನ್ ಲೈನ್ ಅಲ್ಲಿ ಲಭ್ಯವಿರುತ್ತವೆ. ಅತಿ ಮುಖ್ಯ ವಿವರಣೆಗಳಾದ ಪ್ಯಾನ್, ವ್ಯಾಪಾರ ಸಂಘಟನೆ, ಆಧಾರ್, ಸಿಐಎನ್/ಡಿಐಎನ್ ಮುಂತಾದವುಗಳ ಮಾನ್ಯತೆ, ಸಿಬಿಡಿಟಿ, ಯೂಐಡಿ, ಎಂಸಿಎ ಮುಂತಾದ ಸಂಬಂಧಿತ ಏಜೆನ್ಸಿಗಳಿಗೆ ಅನ್ವಯಿಸುವಂತೆ ಆನ್ ಲೈನ್ ನಲ್ಲಿಯೇ ಖಚಿತ ಪಡಿಸಿಕೊಳ್ಳಲಾಗುವುದು, ಹೀಗಾಗಿ ಕಾಗದ ವ್ಯವಹಾರವನ್ನು ಸೀಮಿತಗೊಳಿಸಲಾಗಿದೆ.

ಅರ್ಜಿ ವಿವರಣೆಗಳನ್ನು ಸಂಬಂಧಿತ ಸ್ಕ್ಯಾನ್ ಮಾಡಿದ ದಾಖಲೆಗಳೊಂದಿಗೆ ಜಿಎಸ್‌ಟಿಎನ್ ಮೂಲಕ ರಾಜ್ಯ ಹಾಗೂ ಕೇಂದ್ರಗಳಿಗೆ ಕಳಿಸಲಾಗುವುದು, ಏನಾದರೂ ಕುಂದು ಕೊರತೆಗಳಿದ್ದರೆ ಅವುಗಳನ್ನು ಸೂಚಿಸಲು ಹಿಂತಿರುಗಿಸಲು, ಇಲ್ಲವೇ ಸ್ವೀಕರಿಸಿ, ನೋಂದಣಿಕರಣವನ್ನು ಡಿಜಿಟಲ್ ರುಜುವಿನ ಮೂಲಕ ತಿಳಿಸಲಾಗುವುದು, ತೆರಿಗೆದಾರರು ತಮ್ಮ ನೋಂದಣಿಯನ್ನು ಜಿಎಸ್‌ಟಿಎನ್ ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು.

**ಪ್ರಶ್ನೆ 8: ಜಿಎಸ್‌ಟಿಎನ್ ನಲ್ಲಿ ಇನ್ಫೋಸಿಸ್‌ನ ಪಾತ್ರವೇನು?**

**ಉತ್ತರ:** ಜಿಎಸ್‌ಟಿಎನ್ ಸಂಬಂಧಿತ ಎಲ್ಲಾ ಅಪ್ಲಿಕೇಷನ್ ಸಾಫ್ಟ್‌ವೇರ್, ಟೂಲ್ಸ್, ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ, ಪ್ರಚಾಲನೆ ಮತ್ತು ಅವುಗಳ ನಿರ್ವಹಣೆ ಒಳಗೊಂಡಂತೆ, ಜಿಎಸ್‌ಟಿ ವ್ಯವಸ್ಥೆಯ(ಸಿಸ್ಟಮ್) ರಚನೆ ವಿಕಸನ, ನಿಯೋಜನೆ ಮತ್ತು ಈ ವ್ಯವಸ್ಥೆಯು ಪ್ರಾರಂಭವಾಗುವ ಸಮಯದಿಂದ ಹಿಡಿದು 5 ವರ್ಷಗಳ ಅವಧಿಯವರೆಗೂ ನಿರ್ವಹಿಸಲು ಏಕವ್ಯವಸ್ಥಾಸೇವಾ ಪೂರೈಕೆದಾರರಾಗಿ ಮೇಸರ್ಸ್ ಇನ್ಫೋಸಿಸ್ ಅನ್ನು ನಿಯೋಜಿಸಿದೆ.

**ಪ್ರಶ್ನೆ 9: ಜಿಎಸ್‌ಟಿ ಸಾಮಾನ್ಯ ಪೋರ್ಟ್‌ನ ಮೂಲ ಲಕ್ಷಣಗಳೇನು?**

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಜಿಎಸ್‌ಟಿ ಪೋರ್ಟಲ್ನು ಇಂಟರ್‌ನೆಟ್ ಮೂಲಕ (ತೆರಿಗೆದಾರರು, ಚಾರ್ಟೆಡ್ ಅಕೌಂಟೆಂಟ್ / ತೆರಿಗೆ ವಕೀಲರು ಮುಂತಾದವರು) ಆಕೆಸ್ಸ್ ಪಡೆಯಬಹುದಾಗಿದೆ. ತೆರಿಗೆ ಅಧಿಕಾರಿಗಳು ಮುಂತಾದವರು ಇಂಟರ್‌ನೆಟ್ ಮೂಲಕ ಆಕೆಸ್ಸ್ ಪಡೆಯಬಹುದಾಗಿದೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ಕೆಳಕಂಡ ಎಲ್ಲಾ ಸೇವೆಗಳಿಗೂ ಇದು ಏಕಗವಾಕ್ಷಿ ಪೋರ್ಟಲ್ ಆಗಿರುತ್ತದೆ.

- i. ತೆರಿಗೆದಾರರ ನೋಂದಣಿಕರಣ (ಹೊಸ, ವಾಪಸಾತಿ, ರದ್ದುಗೊಳಿಸುವಿಕೆ )
- ii. ಇನ್ಸಾಯ್ಸ್ ಅಪ್ಲೋಡ್, ಖರೀದಾರರ ಖರೀದಿ ರಿಜಿಸ್ಟರ್ ಗೆ ಸ್ವ ಡ್ರಾಫ್ಟಿಂಗ್‌ಸೌಲಭ್ಯ, ಆವಧಿಕ ಜಿಎಸ್‌ಟಿ ವಿವರಣೆ ಸಲ್ಲಿಸುವುದು
- iii. ಏಜೆನ್ಸೀ ಬೈಂಕುಗಳ ಜೊತೆ ಜೋಡಣೆ ಮೂಲಕ ತೆರಿಗೆ ಪಾವತಿ
- iv. ಐ ಟಿ ಸಿ, ನಗದು ಲೆಡ್ಜರ್ ಮತ್ತು ಬಾಡ್ಯತೆ ರಿಜಿಸ್ಟರ್
- v. ತೆರಿಗೆದಾರರು, ತೆರಿಗೆ ಅಧಿಕಾರಿಗಳು ಮತ್ತು ಅನ್ಯ ಭಾಗಿದಾರರಿಗೆ ಎಂ ಐ ಎಸ್ ರಿಪೋರ್ಟಿಂಗ್
- vi. ತೆರಿಗೆ ಅಧಿಕಾರಿಗಳಿಗೆ ವ್ಯವಹಾರ ಬೇಹುಗಾರಿಕೆ /ವಿಶ್ಲೇಷಣೆ

**ಪ್ರಶ್ನೆ 10:** ಜಿಎಸ್‌ಟಿ ಪರಿಸರ ಪರಿಕಲ್ಪನೆ ಏನು?

**ಉತ್ತರ:** ಸಮಾನ ಜಿಎಸ್‌ಟಿವ್ಯವಸ್ಥೆಯು ರಾಜ್ಯ/ ಸಂಘ ಆಡಳಿತ ಕ್ಷೇತ್ರಗಳ ವಾಣಿಜ್ಯ ಇಲಾಖೆಗಳು, ಕೇಂದ್ರ ತೆರಿಗೆ ಪ್ರಾಧಿಕಾರಣಗಳು,ತೆರಿಗೆದಾರರು, ಬೈಂಕುಗಳು ಮತ್ತು ಅನ್ಯಭಾಗಿದಾರರ ನಡುವೆ ಜೋಡಣೆ ಸೌಲಭ್ಯವನ್ನು ಒದಗಿಸುತ್ತದೆ. ಈ ಪರಿಸರದಲ್ಲಿ ಎಲ್ಲ ಭಾಗಿದಾರರು, ತೆರಿಗೆದಾರರಿಂದ ಹಿಡಿದು ತೆರಿಗೆ ವೃತ್ತಿಪರರು, ತೆರಿಗೆ ಅಧಿಕಾರಿಗಳು, ಜಿಎಸ್‌ಟಿ ಪೋರ್ಟಲ್, ಬ್ಯಾಂಕುಗಳು, ಲೆಕ್ಕಾಧಿಕಾರಿ ಪ್ರಾಧಿಕಾರಣಗಳು ಎಲ್ಲರನ್ನು

ಒಳಗೊಂಡಿರುತ್ತದೆ. ಕೆಳಕಂಡ ಚಿತ್ರವು ಜಿಎಸ್‌ಟಿಪರಿಸರ ದ ಪೂರ್ಣ ಪರಿಕಲ್ಪನೆಯನ್ನು ವಿವರಿಸುತ್ತದೆ.

### ಪ್ರಶ್ನೆ 11: ಜಿ ಎಸ್ ಪಿ ಎಂದರೇನು?

ಉತ್ತರ: ಇನ್ ಪೋಸಿಸ್, ನಿರ್ವಹಣಾ ಸೇವಾ ಪೂರೈಕೆದಾರರು (ಎಂಎಸ್‌ಪಿ), ಇವರ ಮೂಲಕ ಜಿಎಸ್‌ಟಿ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಈ ಕಾರ್ಯದಲ್ಲಿ ಜಿಎಸ್‌ಟಿಮೂಲ ವ್ಯವಸ್ಥೆ, ಇದನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಬೇಕಾದ ಮಾಹಿತಿ ತಂತ್ರಜ್ಞಾನದ ಎಲ್ಲ ಮೂಲಭೂತ ಸೌಕರ್ಯಗಳು ಮತ್ತು 5 ವರ್ಷ ಅವಧಿಯವರೆಗೂ ಇದನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ನಿಹಿತವಾಗಿದೆ.

ಪ್ರಸ್ತಾವಿತ ಜಿಎಸ್‌ಟಿ ವ್ಯವಸ್ಥೆಯಲ್ಲಿ, ತೆರಿಗೆದಾರ ಎಲ್ಲಾ ದಾಖಲಾತಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮುಖಾಂತರವೇ ನಿರ್ವಹಿಸಬೇಕಾಗುತ್ತದೆ. ಇದನ್ನು ಸಾಧಿಸಲು ಸರಕು ಪಟ್ಟಿ ಮಾಹಿತಿಯನ್ನು ತುಂಬುವ, ಇನ್ಸುಟ್ ತೆರಿಗೆ ಕ್ರೆಡಿಟ್ ದಾವೆಗಳನ್ನು ಹೊಂದಾಣಿಕೆಗೊಳಿಸುವ, ಪಾರ್ಟಿ (ಮಾರಾಟಗಾರರ) ಗಳ ಕ್ರಮಬದ್ಧ ಲೆಡ್ಜರ್ ನಿರ್ಮಾಣ, ವಿವರಣೆಗಳನ್ನು ಅಪ್ಲೋಡ್ ಮಾಡುವ, ಅಂತಹ ದಾಖಲೆಗಳಿಗೆ ಡಿಜಿಟಲ್ ರುಜುಗಳ ಸೌಲಭ್ಯ ಒದಗಿಸುವ ಸಾಧನಗಳು ಅವಶ್ಯಕ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ಜಿಎಸ್‌ಟಿ ಆಕೆಸ್ಸ್ ಮಾಡಲು ತೆರಿಗೆದಾರರಿಗೆಂದು ಜಿಎಸ್‌ಟಿ ಪೋರ್ಟಲ್ ಲಭ್ಯವಿದೆ. ಆದರೆ ಜಿಎಸ್‌ಟಿ ವ್ಯವಸ್ಥೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಅದೊಂದೇ ವಿಕಲ್ಪವಲ್ಲ. ತೆರಿಗೆದಾರರು ತಮ್ಮ ಇಚ್ಛೆಯ ಅನ್ಯ ಪಾರ್ಟಿ ಅಪ್ಲಿಕೇಷನ್ ಮೂಲಕ, ಅಂದರೆ ಎಲ್ಲಾ ಪ್ರಕಾರದ ಅಂತರ ಸಂಪರ್ಕ ಸಾಧನಗಳು, ಅಂದರೆ, ಡೆಸ್ಕ್ ಟಾಪ್, ಮೊಬೈಲ್ ಮುಂತಾದವುಗಳ ಮೂಲಕವೂ ಜಿಎಸ್‌ಟಿ ವ್ಯವಸ್ಥೆಯೊಂದಿಗೆ ಸಂಪರ್ಕ ಇರಿಸಿಕೊಳ್ಳಬಹುದು. ಅನ್ಯ ಪಾರ್ಟಿ ಅಪ್ಲಿಕೇಷನ್ ಗಳು ಸುರಕ್ಷಿತ ಜಿಎಸ್‌ಟಿ ವ್ಯವಸ್ಥೆಯ ಎಪಿಐಗಳ ಮೂಲಕ ಜಿಎಸ್‌ಟಿ ಸಿಸ್ಟಮ್ ನ ಸಂಪರ್ಕಗಳಿಸುತ್ತವೆ. ಅಂತಹ ಎಲ್ಲಾ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

"ಅಪ್ಲಿಕೇಷನ್"ಗಳನ್ನು ಅನ್ಯ ಪಾರ್ಟಿ ಸೇವಾ ಪೂರೈಕೆದಾರರ ಮೂಲಕ ನಿರ್ಮಾಣ ಮಾಡಿಕೊಳ್ಳಬಹುದು. ಅಂತಹ ಅನ್ಯ ಪಾರ್ಟಿ ಸೇವಾ ಪೂರೈಕೆದಾರರಿಗೆ ವಿಶೇಷವಾಗಿ ಜಿಎಸ್‌ಟಿ ಸೌಲಭ್ಯ ಪೂರೈಕೆದಾರರು ಅಥವಾ ಜಿಎಸ್‌ಪಿ ಎಂದು ನಾಮಾಂಕನ ಮಾಡಲಾಗಿದೆ.

ತೆರಿಗೆದಾರರು ಜಿಎಸ್‌ಟಿಸಿಸ್ಟಮ್ ಜೊತೆ ಜಿಎಸ್‌ಟಿವ್ಯವಸ್ಥೆಯ ಪೋರ್ಟಲ್ ಅಥವಾ ಜಿಎಸ್‌ಪಿಗಳ ತಂತ್ರಾಂಶದ (ಅಪ್ಲಿಕೇಷನ್) ಮೂಲಕ ಸಂಪರ್ಕ ಪಡೆಯುತ್ತಾರೆ, ನೋಂದಣಿ, ತೆರಿಗೆ ಪಾವತಿ, ವಿವರಣೆಗಳನ್ನು ದಾಖಲಿಸುವುದು ಮತ್ತು ಜಿಎಸ್‌ಟಿಕೋರ್ ಸಿಸ್ಟಮ್ ಜೊತೆಗಿನ ಮಾಹಿತಿ ವಿನಿಮಯ ಮುಂತಾದ ಸೌಲಭ್ಯಗಳನ್ನು ಪಡೆಯ ಬಹುದು. ಜಿಎಸ್‌ಪಿಗಳು ತೆರಿಗೆದಾರರಿಗೆ ಬದಲಿ ಸಂಪರ್ಕ ಕಲ್ಪಿಸಲು, ಅಪ್ಲಿಕೇಷನ್ ಗಳನ್ನು ಮತ್ತು ವೆಬ್ ಪೋರ್ಟಲ್ ಗಳನ್ನು ನಿರ್ಮಿಸುವ ಜಿಎಸ್‌ಟಿಸಿಸ್ಟಮ್ ಎಪಿಐ ಗಳ ಉಪಭೋಗ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

**ಪ್ರಶ್ನೆ 12:** ಜಿಎಸ್‌ಟಿ ಸೌಲಭ್ಯ ಪೂರೈಕೆದಾರರು ಅಥವಾ ಜಿಎಸ್‌ಪಿಗಳ ಪಾತ್ರವೆನು?

**ಉತ್ತರ:** ಜಿಎಸ್‌ಪಿ ನಿರ್ಮಿತ ಅಪ್ಲಿಕೇಷನ್‌ಗಳು (ಆಪ್ಸ್) ಜಿಎಸ್‌ಟಿ ಸಿಸ್ಟಮ್‌ಗೆ ಸುರಕ್ಷಿತ ಜಿಎಸ್‌ಟಿವ್ಯವಸ್ಥೆಯ ಎಪಿಐ ಮೂಲಕ ಕನೆಕ್ಟ್ ಆಗುತ್ತವೆ. ಜಿಎಸ್‌ಪಿ ಗಳ ಕಾರ್ಯಗಳೆಂದರೆ -

\* ಜಿಎಸ್‌ಟಿ ಸಿಸ್ಟಮ್ ಗಳ ಟಿಆರ್‌ಪಿಗಳು, ತೆರಿಗೆದಾರರಿಗೆ ವಿಭಿನ್ನ ಆಪ್ಸ್ ಗಳ/ಇಂಟರ್ ಫೇಸ್ ಗಳ ನಿರ್ಮಾಣ

\* ತೆರಿಗೆದಾರರಿಗೆ ಅನ್ಯ ಮೂಲ್ಯವರ್ಧಿತ ಸೇವೆಗಳನ್ನು ಪೂರೈಸುವುದು

ಜಿಎಸ್‌ಟಿ ಸೌಲಭ್ಯ ಪೂರೈಕೆದಾರರು ತೆರಿಗೆದಾರರಿಗೆ ಮತ್ತು ಅನ್ಯ ಭಾಗಿದಾರರಿಗೆ ಜಿಎಸ್‌ಟಿ ವ್ಯವಸ್ಥೆ (ಸಿಸ್ಟಮ್) ಜೊತೆ ಸಂಪರ್ಕ ಬೆಳೆಸಲು, ನೋಂದಣೀಕರಣ, ಇನ್ವಾಯಿಸ್

ವಿವರಣೆಗಳನ್ನು ಅಪ್ಲೋಡ್ ಮಾಡಲು ಮತ್ತು ವಿವರಣೆಗಳನ್ನು ದಾಖಲಿಸುವ ಕಾರ್ಯಗಳಿಗೆ, ಅನುಕೂಲಕರ ಮತ್ತು ನವೀನ ಬಗೆಗಳನ್ನು ಒದಗಿಸಿಕೊಡುವ ಜವಾಬ್ದಾರಿ ಹೊತ್ತಿರುತ್ತಾರೆ. ಹೀಗಾಗಿ ಎರಡು ಪ್ರಕಾರದ ಸಂಪರ್ಕಗಳು ಇರುತ್ತವೆ. ಒಂದು, ಅಪ್ಪ್ ಬಳಕೆದಾರರು ಹಾಗೂ ಜಿಎಸ್‌ಪಿ ನಡುವೆ ಮತ್ತು ಎರಡನೆಯದು ಜಿಎಸ್‌ಪಿ ಹಾಗೂ ಜಿಎಸ್‌ಟಿ ಸಿಸ್ಟಮ್ ನಡುವೆ.

**ಪ್ರಶ್ನೆ 13:** ತೆರಿಗೆದಾರರಿಗೆ ಜಿಎಸ್‌ಪಿಗಳನ್ನು ಉಪಯೋಗಿಸುವುದರಿಂದ ಉಂಟಾಗುವ ಲಾಭಗಳೇನು?

**ಉತ್ತರ:** ಲೆಕ್ಕ ಮಾಹಿತಿ ಸಾಫ್ಟ್ ವೇರ್ ಒದಗಿಸುವ ಜಿಎಸ್‌ಪಿಗಳು, ತೆರಿಗೆದಾರರಿಗೆ, ತೆರಿಗೆ ಪದ್ಧತಿಯ ಕಾರ್ಯಾಚರಣೆಯ ಬಹಳಷ್ಟು ವಿಧಿಗಳನ್ನು ಮೊದಲೇ ಒದಗಿಸಿರುತ್ತಾರೆ. ಇನ್ವಾಯಿಸ್ / ವಿವರಣೆಗಳನ್ನು ಅಪ್ಲೋಡ್ ಮತ್ತು ಹೊಂದಾಣಿಕೆ ಮಾಡಲು ಡೆಲ್ಟಾ ಪ್ರಕ್ರಿಯೆಯನ್ನೂ ಜಿಎಸ್‌ಪಿಗಳು ಒದಗಿಸಿದರೆ ತೆರಿಗೆದಾರರಿಗೆ ಬಹಳ ಅನುಕೂಲವಾಗುತ್ತದೆ. ಆದರೆ ಜಿಎಸ್‌ಟಿ ಪೋರ್ಟ್‌ನಲ್ಲಿ ಇನ್ವಾಯಿಸ್/ವಿವರಣೆಗಳನ್ನು ಅಪ್ಲೋಡ್ ಮತ್ತು ಹೊಂದಾಣಿಕೆ ಮಾಡಲು ಪ್ರಯಾಸ ಮಾಡಬೇಕಾಗುತ್ತದೆ. ಜಿಎಸ್‌ಟಿ ಪೋರ್ಟಲ್ ಮುಖಾಂತರ ಒದಗಿಸಿರುವ ಅಂತರ ಸಂಪರ್ಕ ಸಾಧನವು ಎಲ್ಲಾ ತೆರಿಗೆದಾರರಿಗೂ ಅನ್ವಯಿಸುವಂತೆ ಮೂಲ ಪ್ರಕೃತಿಯಲ್ಲಿರುತ್ತದೆ. ಆದರೆ ಜಿಎಸ್‌ಪಿಗಳು ನಿರ್ದಿಷ್ಟ ಗುಂಪಿನ ತೆರಿಗೆದಾರರಿಗೆ (ಬೃಹತ್ ತೆರಿಗೆದಾರರಿಗೆ ಅನುಕೂಲವಾಗುವ ಸ್ವಚಾಲಿತ ಆರ್ಥಿಕ ಪದ್ಧತಿ, ಅರ್ಧ ಸ್ವಚಾಲಿತ "ಎಸ್‌ಎಂಈ" ವ್ಯವಸ್ಥೆ ಮತ್ತು ಸಣ್ಣ ಪ್ರಮಾಣದ ವ್ಯವಸ್ಥೆ) ಬೇಕಾಗುವಂತಹ ಹೆಚ್ಚು ಅಂತರ ಸಂಪರ್ಕ ಸಾಧನವುಳ್ಳ ಸಾಫ್ಟ್ ವೇರ್ ಗಳನ್ನು ಒದಗಿಸಿರುತ್ತಾರೆ. ಆದಾಗ್ಯೂ ಜಿಎಸ್‌ಟಿ ಪೋರ್ಟ್‌ಗಿಂತಲೂ ಜಿಎಸ್‌ಪಿಗಳ ಮುಖಾಂತರ ಒದಗಿಸಲಾದ ಸಾಫ್ಟ್‌ವೇರ್ ಹೆಚ್ಚು ಸುಲಭದ್ದಾಗಿರುತ್ತದೆ. ಜಿಎಸ್‌ಪಿಗಳು ಈಗಿರುವ ಸಾಫ್ಟ್ ವೇರ್ ನಲ್ಲಿಯೇ ಜಿಎಸ್‌ಟಿದಾಖಲಾತಿ ಸೌಲಭ್ಯ ಕಲ್ಪಿಸುವ ಅಪ್ಲಿಕೇಷನ್ ಅಥವಾ "ಎಸ್‌ಎಂಈ" ಗೆ ಸಂಪೂರ್ಣ ಪೂರಕವಾಗಿರುವ ಸಾಫ್ಟ್ ವೇರ್ ಅಥವಾ ಸಣ್ಣ ಮಾರಾಟ/ಖರೀದಿಗೆ ತಕ್ಕ ಆಫ್ ಲೈನ್ ಸೈಡ್ ಶೀಟ್ ತಯಾರಿಸಿ ಕೊಡ ಬಹುದು, ತೆರಿಗೆದಾರರು ತಮ್ಮ ತೆರಿಗೆ ಸಂಬಂಧಿತ ಇನ್ವಾಯಿಸ್ ವಿವರಣೆಗಳನ್ನು

ತುಂಬಿ ಆನಂತರದಲ್ಲಿ ಮುಂದಿನ ಪ್ರಕ್ರಿಯೆಗೆ ಜಿಎಸ್‌ಟಿ ಪೋರ್ಟಲ್ ಗೆ ಸಲ್ಲಿಸಬಹುದು. ಇದೇ ರೀತಿ, ತೆರಿಗೆ ಸಲಹೆಗಾರರಿಗೆ (ಟಾಕ್ಸ್ ಕನ್ಸಲ್ಟೆಂಟ್) ಜಿಎಸ್‌ಟಿಗಳು ತಮ್ಮ ಕಕ್ಷಿದಾರರ ಸೂಚಿಯನ್ನು ಪ್ರದರ್ಶಿಸುವ ಡ್ಯಾಷ್ ಬೋರ್ಡ್ ಸೌಲಭ್ಯ ಕಲ್ಪಿಸಿ ಯಾವುದೇ ನಿರ್ದಿಷ್ಟ ಕಕ್ಷಿದಾರರ ಹೆಸರನ್ನು ಕ್ಲಿಕ್ ಮಾಡಿದ ಕೂಡಲೇ ಅವರಿಗೆ ಸಂಬಂಧಿಸಿದ ಬಾಕಿ/ ಕಾರ್ಯವಿವರಣೆಗಳು ದೊರಕುವಂತೆ ಮಾಡಬಹುದು.

**ಪ್ರಶ್ನೆ 14:** ಜಿಎಸ್‌ಟಿಎನ್ ಮೂಲಕ ನಿರ್ಮಿತ ಜಿಎಸ್‌ಟಿ ಸಾಮಾನ್ಯ ಪೋರ್ಟಲ್ ಗೆ ಸಂಬಂಧಿಸಿದಂತೆ ತೆರಿಗೆದಾರರ ಪಾತ್ರಗಳೇನು?

**ಉತ್ತರ:** ಜಿಎಸ್‌ಟಿಎನ್ ಅಭಿವೃದ್ಧಿಪಡಿಸಿರುವ ಜಿಎಸ್‌ಟಿ ಸಾಮಾನ್ಯ ಪೋರ್ಟಲ್ ಮೂಲಕ ತೆರಿಗೆದಾರರು ನಿರ್ವಹಿಸುವ ಮುಖ್ಯ ಕಾರ್ಯಗಳು:

- \* ತೆರಿಗೆದಾರನಾಗಿ ನೋಂದಣಿಕರಣಕ್ಕೆ ಅರ್ಜಿ ಸಲ್ಲಿಸುವುದು, ತಮಗೆ ಸಂಬಂಧಿಸಿದಂತೆ ಮಾಹಿತಿ ನಿರ್ವಹಣೆ
- \* ತೆರಿಗೆ, ಬಡ್ಡಿ ಮತ್ತು ದಂಡ ಇತ್ಯಾದಿ ಪಾವತಿಸುವುದು
- \* ಇನ್ಸಾಯಿಸ್ ವಿವರಣೆಗಳನ್ನು ತುಂಬುವುದು ಮತ್ತು ವಿವರಣೆಗಳನ್ನು/ವಾರ್ಷಿಕ ವಿವರಣೆಗಳನ್ನು ದಾಖಲಿಸುವುದು
- \* ವಿವರಣೆಗಳ / ತೆರಿಗೆ ಲೆಡ್ಜರ್ / ನಗದು ಲೆಡ್ಜರ್ ಗಳ ಸ್ಥಿತಿಯ ಸಮೀಕ್ಷೆ.

**ಪ್ರಶ್ನೆ 15:** ಜಿಎಸ್‌ಟಿಎನ್ ಮೂಲಕ ನಿರ್ಮಿತಗೊಂಡ ಜಿಎಸ್‌ಟಿ ಸಮಾನ ಪೋರ್ಟಲ್ ಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಪಾತ್ರಗಳೇನು?

**ಉತ್ತರ:** ಅಧಿಕಾರಿಗಳು ಜಿಎಸ್‌ಟಿಎನ್ ಮಾಹಿತಿಯನ್ನು ಹಿನ್ನೆಲೆಯಲ್ಲಿ ಕೆಳಕಂಡ ಕಾರ್ಯ ವಿಧಿಗಳಿಗೆ ಉಪಯೋಗಿಸುತ್ತಾರೆ.



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

- \* ತೆರಿಗೆದಾರರ ನೋಂದಣಿಯ ಸ್ವೀಕೃತಿ/ತಿರಸ್ಕಾರ
- \* ರಾಜ್ಯ ತೆರಿಗೆಯ ಆಡಳಿತ (ತೆರಿಗೆ ನಿಗದಿ/ಲೆಕ್ಕ ಪರಿಶೋಧನೆ/ಹಣದ ಮರುಪಾವತಿ/ಅಪೀಲು /ತಪಾಸಣೆ)
- \* ಎಂ ಐ ಎಸ್ ಮತ್ತು ಅನ್ಯಕಾರ್ಯಗಳು

**ಪ್ರಶ್ನೆ 16:** ಜಿಎಸ್‌ಟಿಎನ್ ಸಿಸ್ಟಮ್‌ನಲ್ಲಿ ಪ್ರತಿಯೊಂದು ಇನ್ವಾಯಿಸ್ ಸಾಲಿಗೂ ಪ್ರತ್ಯೇಕ ವಿಶಿಷ್ಟ ಗುರುತನ್ನು ನಿರ್ಮಿಸುವುದೇ?

**ಉತ್ತರ:** ಇಲ್ಲ. ಜಿಎಸ್‌ಟಿಎನ್ ಯಾವುದೇ ಹೊಸ ಗುರುತುಗಳನ್ನು ನಿರ್ಮಿಸುವುದಿಲ್ಲ. ಸೇವಾ ಪೂರೈಕೆದಾರರ ಜಿಎಸ್‌ಟಿಐಎನ್, ಇನ್ವಾಯಿಸ್ ಸಂಖ್ಯೆ ಮತ್ತು ಎಚ್‌ಎಸ್‌ಎನ್/ಎಸ್‌ಎಸಿ ಕೋಡ್‌ಗಳ ಸಹಿತ ಆರ್ಥಿಕ ವರ್ಷ ಎಲ್ಲವನ್ನೂ ಒಟ್ಟುಗೂಡಿಸುವುದರಿಂದ ಪ್ರತಿಸಾಲೂ ವಿಶಿಷ್ಟವಾಗಿರುತ್ತದೆ.

**ಪ್ರಶ್ನೆ 17:** ಇನ್ವಾಯಿಸ್ ವಿವರಣೆಯ ದೈನಂದಿನ ಆಧಾರದ ಮೇಲೆ ಅಪ್ಲೋಡ್ ಮಾಡಬಹುದೇ?

**ಉತ್ತರ:** ಹೌದು. ಜಿಎಸ್‌ಟಿ ಪೋರ್ಟಲ್‌ನಲ್ಲಿ ಯಾವುದೇ ಸಮಯದಲ್ಲೂ ವಿವರಣೆಗಳನ್ನು ಪಡೆಯುವ ಸೌಲಭ್ಯವಿರುತ್ತದೆ. ವಿವರಣೆಗಳನ್ನು ಬೇಗ ಅಪ್ಲೋಡ್ ಮಾಡಿದಷ್ಟೂ ಒಳ್ಳೆಯದು, ಏಕೆಂದರೆ ವಿವರಣೆಗಳನ್ನು ಪಡೆಯುವವರ ಖರೀದಿ ರಿಜಿಸ್ಟರ್‌ನಲ್ಲಿ ಅವುಗಳನ್ನು ಆಗಿಂದಾಗ್ಯೆ ನೋಡಬಹುದಾಗಿದೆ.

**ಪ್ರಶ್ನೆ 18:** ಜಿಎಸ್‌ಟಿ ಪೋರ್ಟಲ್ ನಲ್ಲಿ ಇನ್ವಾಯಿಸ್ ವಿವರಣೆಗಳನ್ನು ಅಪ್ಲೋಡ್ ಮಾಡಲು ಟೂಲ್ಸ್/ ಸಲಕರಣೆಗಳನ್ನು ಜಿಎಸ್‌ಟಿಎನ್ ಒದಗಿಸುವುದೇ?

**ಉತ್ತರ:** ಹೌದು. ಜಿಎಸ್‌ಟಿಎನ್ ಮೈಕ್ರೋಸಾಫ್ಟ್ ಎಕ್ಸ್‌ಲೆ ತರಹದ ಸ್ಟ್ರೆಡ್ ಶೀಟ್ ಒದಗಿಸಿರುತ್ತದೆ. ತೆರಿಗೆದಾರರು ತಮ್ಮ ಇನ್ವಾಯಿಸ್ ವಿವರಣೆಗಳನ್ನು ಒಂದೇ ಬಾರಿಗೆ ಈ ಮೂಲಕ ಉಚಿತವಾಗಿ ಅಪ್ಲೋಡ್ ಮಾಡಬಹುದು. ಇದು ಒಂದು ಆಫೀಸ್ ಟೂಲ್ ಆಗಿ ಕೆಲಸ ನಿರ್ವಹಿಸುತ್ತದೆ . ವಿವರಣೆಗಳನ್ನು ಆಫ್ ಲೈನ್ ನಲ್ಲಿ ತುಂಬಿ ನಂತರ ಕೆಲವು ನೂರು ಇನ್ವಾಯಿಸ್ ವಿವರಣೆಗಳನ್ನು ಒಂದೇ ಬಾರಿಗೆ ಅಪ್ ಲೋಡ್ ಮಾಡಬಹುದು.

**ಪ್ರಶ್ನೆ 19:** ಲೆಡ್ಜರ್ ಖಾತೆಗಳ ಮತ್ತು ಬೇರೆ ಖಾತೆಗಳನ್ನು ನೋಡಲು ಜಿಎಸ್‌ಟಿಎನ್ ಮೊಬೈಲ್‌ಆಪ್ಸ್ ಒದಗಿಸುವುದೇ?

**ಉತ್ತರ:** ಹೌದು. ಯಾವುದೇ ಸ್ಮಾರ್ಟ್ ಫೋನ್ ನಲ್ಲಿಯೂ ನೋಡಬಹುದಾದ ರೀತಿಯಲ್ಲಿ ಜಿಎಸ್‌ಟಿ ಪೋರ್ಟಲ್ ಅನ್ನು ರಚಿಸಲಾಗಿದೆ. ಹೀಗಾಗಿ ಮೊಬೈಲ್ ಫೋನ್ ಮುಖಾಂತರವೇ ನಗದು ಲೆಡ್ಜರ್, ಬಾಧ್ಯತೆ ಲೆಡ್ಜರ್, ಐಟಿ ಸಿ ಲೆಡ್ಜರ್ ಮುಂತಾದವನ್ನು ನೋಡಬಹುದಾಗಿದೆ .

**ಪ್ರಶ್ನೆ 20:** ಜಿಎಸ್‌ಟಿಎನ್, ತೆರಿಗೆದಾರರ ಯೂಸರ್‌ಐಡಿ ಮತ್ತು ಪಾಸ್ ವರ್ಡ್ ಅಗತ್ಯವಿಲ್ಲದೆಯೇ ಪ್ರಸ್ತುತ ನೆಡೆಯುತ್ತಿರುವಂತೆ ತೆರಿಗೆದಾರರ ಪರವಾಗಿ ಕೆಲಸ ನಿರ್ವಹಿಸಲು ತೆರಿಗೆ ವೃತ್ತಿಪರರಿಗೆ ಪ್ರತ್ಯೇಕ ಯೂಸರ್‌ಐಡಿ ಮತ್ತು ಪಾಸ್ ವರ್ಡ್ ಸೌಲಭ್ಯ ಕಲ್ಪಿಸುವುದೇ?

**ಉತ್ತರ:** ಹೌದು. ತೆರಿಗೆದಾರರ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅಗತ್ಯವಿಲ್ಲದೆಯೇ ತೆರಿಗೆದಾರರ ಪರವಾಗಿ ಕೆಲಸ ನಿರ್ವಹಿಸಲು (ಪ್ರಸ್ತುತ ನೆಡೆಯುತ್ತಿರುವಂತೆ), ತೆರಿಗೆ ವೃತ್ತಿಪರರಿಗೆ ಪ್ರತ್ಯೇಕ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಸೌಲಭ್ಯ ಕಲ್ಪಿಸಲಾಗುವುದು. ಜಿಎಸ್‌ಟಿ ಕಾನೂನಿನಡಿ ಅನುಮತಿ ಇರುವ ಎಲ್ಲಾ ಕೆಲಸಗಳನ್ನು ತೆರಿಗೆದಾರರ ಪರವಾಗಿ ತೆರಿಗೆ ವೃತ್ತಿಪರರು ನಿರ್ವಹಿಸಬಹುದು.

**ಪ್ರಶ್ನೆ 21:** ಮೇಲೆ ಹೇಳಿರುವ ಸೌಲಭ್ಯದ ಪ್ರಕಾರ ತೆರಿಗೆದಾರರು, ಒಮ್ಮೆ ಆಯ್ಕೆಕೊಂಡ ತೆರಿಗೆ ವೃತ್ತಿಪರರನ್ನು ಬದಲಾಯಿಸಬಹುದೇ?

**ಉತ್ತರ:** ಹೌದು. ಜಿಎಸ್‌ಟಿಎನ್ ಪೋರ್ಟಲ್ ನಲ್ಲಿ ಹಿಂದಿನ ತೆರಿಗೆವೃತ್ತಿಪರರ ಹೆಸರನ್ನು ತೆಗೆದು ತಮ್ಮ ಇಚ್ಛೆಯಂತೆ ಹೊಸ ತೆರಿಗೆವೃತ್ತಿಗರನ್ನು ನಿಯೋಜಿಸಬಹುದು.

**ಪ್ರಶ್ನೆ 22:** ಕೇಂದ್ರ ಅಬಕಾರಿ ಅಥವಾ ಸೇವಾ ತೆರಿಗೆ ಅಥವಾ ರಾಜ್ಯ ವ್ಯಾಟ್ ಅಡಿ ಈಗಾಗಲೇ ನೋಂದಾಯಿಸಿರುವ ತೆರಿಗೆದಾರರು ಮತ್ತೆ ಹೊಸದಾಗಿ ಜಿಎಸ್‌ಟಿ ಅಡಿ ನೋಂದಾಯಿಸಿಕೊಳ್ಳಬೇಕೆ?

**ಉತ್ತರ:** ಇಲ್ಲ. ಸಿಬಿಡಿಟಿ ಡಾಟಾಬೇಸ್ ಮೂಲಕ ಮಾನ್ಯವಾಗಿರುವ ಪ್ಯಾನ್ ಸಂಖ್ಯೆ ಹೊಂದಿರುವಂತಹ, ಈಗಾಗಲೇ ನೋಂದಾಯಿಸಿರುವ ತೆರಿಗೆದಾರರು ಮತ್ತೆ ಹೊಸದಾಗಿ ಜಿಎಸ್‌ಟಿ ಅಡಿ ನೋಂದಾಯಿಸಿಕೊಳ್ಳುವ ಅಗತ್ಯ ಇಲ್ಲ. ಅಂತಹವರಿಗೆ, ಜಿಎಸ್‌ಟಿ ಪೋರ್ಟಲ್ ಮೂಲಕ ತಾತ್ಕಾಲಿಕ ಜಿಎಸ್‌ಟಿಐ ಎನ್ ಜಾರಿಗೊಳಿಸಲಾಗುವುದು, ಅದು ಆರು ತಿಂಗಳಕಾಲ ಮಾನ್ಯವಾಗಿರುವುದು, ಜಿಎಸ್‌ಟಿ ನೋಂದಣಿ ಅರ್ಜಿ ಯ ಪ್ರಕಾರ ಸಂಬಂಧಿಸಿದ ವಿವರಣೆಗಳನ್ನು ಸಲ್ಲಿಸಬಹುದು. ವಿವರಣೆಗಳ ದಾಖಲಾತಿ ಪೂರ್ಣಗೊಂಡ ನಂತರ ತಾತ್ಕಾಲಿಕ ನೋಂದಣಿ ನಿಯಮಿತ ನೋಂದಣಿಯಾಗಿ ಪರಿವರ್ತಿತಗೊಳ್ಳುತ್ತದೆ. ಮುಂದಿನ ಸೂಚನೆ ಸಲ್ಲಿಕೆಯ ಸಮಯಾವಧಿಯನ್ನು, ಸಂಬಂಧಿಸಿದ ತೆರಿಗೆ ಪ್ರಾಧಿಕಾರಣಗಳು ಜಾರಿಗೊಳಿಸುತ್ತವೆ.

**ಪ್ರಶ್ನೆ 23:** ಜಿಎಸ್‌ಟಿಎನ್, ತೆರಿಗೆದಾರರ ಅನುಕೂಲಕ್ಕಾಗಿ ಜಿಎಸ್‌ಟಿ ಸಾಮಾನ್ಯ ಪೋರ್ಟಲ್ನ ವಿಭಿನ್ನ ಕಾರ್ಯಗಳ ಹಾಗೂ ಕಾರ್ಯನಿರ್ವಹಿಸುವ ರೀತಿಯ ಕುರಿತು ಏನಾದರು ಮಾಹಿತಿ ನೀಡುವುದೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಹೌದು. ಜಿಎಸ್‌ಟಿಎನ್, ಜಿಎಸ್‌ಟಿ ಪೋರ್ಟಲ್‌ನಲ್ಲಿರುವ ಪ್ರತಿಯೊಂದು ಪ್ರಕ್ರಿಯೆಗೂ ಸಂಬಂಧಿಸಿದಂತೆ ಕಂಪ್ಯೂಟರ್ ಆಧಾರಿತ ತರಬೇತಿ ಪಾಠ್ಯಕ್ರಮಗಳನ್ನು ವೀಡಿಯೋ ಮೂಲಕ ಅಳವಡಿಸುವ ತಯಾರಿ ನಡೆಸಿದೆ. ಇವುಗಳನ್ನು ಜಿಎಸ್‌ಟಿ ಪೋರ್ಟಲ್ ಹಾಗೂ ಎಲ್ಲಾ ತೆರಿಗೆ ಪ್ರಾಧಿಕಾರಣಗಳ ವೆಬ್ ಸೈಟ್‌ನಲ್ಲಿ ಒದಗಿಸಲಾಗುವುದು. ಇದಲ್ಲದೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಸಂಗ್ರಹ, ವರ್ಗಾವಣೆಯ ಕುರಿತು ಮಾಹಿತಿ ಮುಂತಾದವುಗಳನ್ನು ತೆರಿಗೆದಾರರ ಅರಿವು ಹೆಚ್ಚಿಸಲು ನೀಡುತ್ತಿದೆ. ಮೇಲ್ ಮೂಲಕ [helpdesk@gst.gov.in](mailto:helpdesk@gst.gov.in), ದೂರವಾಣಿ ಮೂಲಕ 0124-4688999 ಸಹಾಯ ದೊರಕುವುದು. ಎಲ್ಲಾ ಮಾಹಿತಿ <https://www.gst.gov.in> ನಲ್ಲಿ ಲಭ್ಯವಿದೆ.

**ಪ್ರಶ್ನೆ 24:** ಜಿಎಸ್‌ಟಿ ಸಾಮಾನ್ಯ ಪೋರ್ಟಲ್ ನಲ್ಲಿ ತೆರಿಗೆದಾರರು ಸಲ್ಲಿಸುವ ನೋಂದಣಿ ಮತ್ತು ವ್ಯಾಪಾರ ವಿವರಣೆಗಳು ಗುಪ್ತವಾಗಿ ಇಡಲಾಗುವುದೇ?

**ಉತ್ತರ:** ಹೌದು. ಸಾಮಾನ್ಯ ಪೋರ್ಟಲ್ ನಲ್ಲಿ ತೆರಿಗೆದಾರರು ಸಲ್ಲಿಸುವ ವೈಯಕ್ತಿಕ ಮತ್ತು ವ್ಯಾಪಾರ ವಿವರಣೆಗಳನ್ನು ಗುಪ್ತವಾಗಿ ಇಡಲು ಜಿಎಸ್‌ಟಿಎನ್ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರೋಲ್ ಆಧಾರಿತ ಆಕ್ಸೆಸ್ ನಿಯಂತ್ರಣ ವ್ಯವಸ್ಥೆಯಡಿ, ಗೂಢ ಲಿಪೀಕರಣದ ಮೂಲಕ ತೆರಿಗೆದಾರರ ಮಹತ್ವದ ಎಲ್ಲಾ ವಿವರಣೆಗಳನ್ನು, ಅವುಗಳ ರವಾನೆ ಮತ್ತು ಸಂಗ್ರಹಣೆಯಲ್ಲಿ ಗುಪ್ತವಾಗಿರುವಂತೆ ಖಚಿತ ಪಡಿಸಲಾಗುತ್ತದೆ. ಕೇವಲ ಪ್ರಾಧಿಕೃತ ತೆರಿಗೆ ಪ್ರಾಧಿಕಾರಿಗಳು ಮಾತ್ರವೇ ಈ ವಿವರಣೆಗಳನ್ನು ನೋಡಬಹುದು, ಓದಬಹುದು.

**ಪ್ರಶ್ನೆ 25:** ಜಿಎಸ್‌ಟಿ ಸಿಸ್ಟಮ್ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲು ಜಿಎಸ್‌ಟಿಎನ್ ಮೂಲಕ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿವೆ?

**ಉತ್ತರ:** ಜಿಎಸ್‌ಟಿ ಸಿಸ್ಟಮ್ ಯೋಜನೆಯಡಿ, ವಿವರಣೆ ಮತ್ತು ಸೇವಾ ಸುರಕ್ಷತೆಯನ್ನು ಕಾಪಾಡಲು ಅತ್ಯುತ್ಕೃಷ್ಟ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅತಿಸುರಕ್ಷಿತ ಫೈರ್

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಾಲ್ ಗಳು, ಅನಾಹೂತ (ಇಂಟ್ರೂಶನ್) ಪತ್ತೆಹಚ್ಚುವಿಕೆ, ಗೂಢ ಲಿಪೀಕರಣಗಳ ಮೂಲಕ ವಿವರಣೆಗಳು ರವಾನೆ ಮತ್ತು ಸಂಗ್ರಹಣೆಯಲ್ಲಿರುವ ಸ್ಥಿತಿಯಲ್ಲೂ ಸುರಕ್ಷಿತವಾಗಿ ಕಾಪಾಡಿಕೊಳ್ಳಲಾಗುತ್ತದೆ. ಸಂಪೂರ್ಣ ತಪಾಸಣಾ ಜಾಡನ್ನು ಕಲ್ಪಿಸುವಲ್ಲಿ, ಸಮಂಜಸ ಹಾಷಿಂಗ್ ಆಲ್ಗೊರಿಥಮ್ ಆಪರೇಟಿಂಗ್ ಸಿಸ್ಟಮ್ ಮತ್ತು ಹೊಸ್ಟ್ ಹರ್ಡ್‌ನಿಂಗ್ ಆದಿ ವ್ಯವಸ್ಥೆಗಳನ್ನು ಉಪಯೋಗಿಸಲಾಗಿದೆ. ಜಿಎಸ್‌ಟಿಎನ್ ಯೋಜನೆಯಡಿ, ಪ್ರಾಸಂಗಿಕವಾಗಿಯೂಮಾರಕ ದಾಳಿಗಳನ್ನು ತಡೆಗಟ್ಟಲು ಮತ್ತು ಸಕ್ರಿಯವಾಗಿ ನಿಗ ಇಡಲು ಪ್ರಾಥಮಿಕ ಹಾಗೂ ಅನುಷಂಗಿಕ ಸುರಕ್ಷಾ ಪ್ರಚಾಲನಾನಿಯೋಗ ಮತ್ತು ನಿಯಂತ್ರಣಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಸಾಮಾನ್ಯವಾಗಿ ಅರಿವಿರುವ ಮತ್ತು ಅರಿವಿಲ್ಲದ ಭೀತಿಯಿಂದ ಪಾರಾಗಲು ಸತತವಾಗಿ ಮೂಲ ಕೋಡ್ ನ ಸ್ಕಾನ್ನಿಂಗ್ ಮೂಲಕ ಸುರಕ್ಷಿತ ಕೋಡಿಂಗ್ (ಗೋಪನ) ವ್ಯವಸ್ಥೆಯನ್ನು ಜಿಎಸ್‌ಟಿಎನ್ ಖಚಿತ ಪಡಿಸುವ ಕಾರ್ಯದಲ್ಲಿ ತೊಡಗಿದೆ.

\*\*\*\*

## 24. ತಾತ್ಕಾಲಿಕ ನಿಬಂಧನೆಗಳು

ಪ್ರಶ್ನೆ 1. ಜಿಎಸ್‌ಟಿ ಜಾರಿಗೊಳಿಸುವ ಮುನ್ನ, ಹಿಂದಿನ ಕಾನೂನಿನಡಿ ಸಲ್ಲಿಸಿರುವ ಅಂತಿಮ ತೆರಿಗೆ ಸಲ್ಲಿಕೆಗಳಲ್ಲಿರುವ ಸೆನ್ಸಾಟ್/ವ್ಯಾಟ್ ಜಮೆ ಜಿಎಸ್‌ಟಿಯಲ್ಲಿ ಐಟಿಸಿಯಾಗಿ ದೊರೆಯಲಿದೆಯೇ?

ಉತ್ತರ : ಹೌದು. ಸಂಯೋಜಿತ ಯೋಜನೆಯ ಲಾಭಪಡೆವವರನ್ನು ಹೊರತುಪಡಿಸಿ ಇತರೆ ಎಲ್ಲಾ ನೋಂದಾಯಿತ ತೆರಿಗೆದಾರರು ಜಿಎಸ್‌ಟಿ ಜಾರಿಗೊಳಿಸುವ ಮುನ್ನ, ಹಿಂದಿನ ಕಾನೂನಿನಡಿ ಸಲ್ಲಿಸಿರುವ ಅಂತಿಮ ತೆರಿಗೆ ಸಲ್ಲಿಕೆಗಳಲ್ಲಿರುವ ಸೆನ್ಸಾಟ್/ವ್ಯಾಟ್ ಜಮೆಯನ್ನು ಗೊತ್ತುಪಡಿಸಿದ ದಿನದ ಮುನ್ನ ತಮ್ಮ ಎಲೆಕ್ಟ್ರಾನಿಕ್ ಲೆಡ್ಜರ್ ನಲ್ಲಿ, ಸೂಚಿಸಿರುವ ಕರಾರುಗಳಿಗೆ ಅಧೀನವಾಗಿ, ಮುನ್ನಡೆಯಲು ಅರ್ಹರಾಗಿರುತ್ತಾರೆ. (ಸಿಜಿಎಸ್‌ಟಿ/ಎಸ್‌ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 140(1)ರ ಅನ್ವಯ)

ಪ್ರಶ್ನೆ 2. ಆ ಸೂಚಿಸಿರುವ ಕರಾರುಗಳೇನು?

ಉತ್ತರ: ಸೂಚಿಸಿರುವ ಕರಾರುಗಳು ಇಂತಿವೆ -

- i. ಆ ಜಮೆಯ ಮೊತ್ತ ಜಿಎಸ್‌ಟಿ ಕಾಯ್ದೆಯಡಿ ಹೂಡುವಳಿ ತೆರಿಗೆ ಜಮೆಯಾಗಿ ಅಂಗೀಕಾರಾರ್ಹವಾಗಿದೆ.
- ii. ನೋಂದಾಯಿತ ವ್ಯಕ್ತಿಯು ಸದ್ಯದ ಕಾಯ್ದೆಗಳಡಿ (ಕೇಂದ್ರ ಅಬಕಾರಿ ಮತ್ತು ವ್ಯಾಟ್) ಎಲ್ಲಾ ಸಲ್ಲಿಕೆಗಳನ್ನೂ ಗೊತ್ತುಪಡಿಸಿದ ದಿನದ ಮುನ್ನದ ಆರು ತಿಂಗಳುಗಳ ಕಾಲಾವಧಿಗೆ ಸಲ್ಲಿಸಿಯಾಗಿದೆ.
- iii. ಆ ಜಮೆಯ ಮೊತ್ತ ಸೂಚಿಸಿದ ವಿನಾಯ್ತಿ ಅಧಿಸೂಚನೆಗಳಡಿ ಮಾರಿದ ಸರಕಿಗೆ ಸಂಬಂಧಿಸಿದ್ದಾಗಿರಬಾರದು ಮತ್ತು ಅದರ ಮೇಲೆ ಪಾವತಿಸಿದ ವ್ಯಾಟ್ ಮರುಪಾವತಿಯ ದಾವೆಯಿರಬಾರದು.

ಎಸ್‌ಜಿಎಸ್‌ಟಿ ಕಾಯ್ದೆಯಡಿ ಮತ್ತೊಂದು ಕರಾರು ಇರುತ್ತದೆ -

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕೇಂದ್ರೀಯ ಮಾರಾಟ ತೆರಿಗೆ ಕಾಯ್ದೆ 1956ರ ಸೆಕ್ಷನ್ 3, ಸೆಕ್ಷನ್ 5(3), ಸೆಕ್ಷನ್ 6, ಸೆಕ್ಷನ್ 6A, ಸೆಕ್ಷನ್ 8(8)ರಡಿಯ ದಾವೆಗಳಿಗೆ ಸಂಬಂಧಿಸಿದ ಜಮೆ ಕೇಂದ್ರೀಯ ಮಾರಾಟ ತೆರಿಗೆ (ನೋಂದಣಿ ಹಾಗೂ ವಹಿವಾಟು) ನಿಯಮಗಳು, 1957ರ ನಿಯಮ 12ರಡಿ ನಮೂದಿಸಿರುವ ಕಾಲಾವಧಿಯೊಳಗೆ, ನಮೂದಿಸಿರುವಂತೆ ಪ್ರಮಾಣಿಸದಿದ್ದಲ್ಲಿ ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್ ಗೆ ಜಮೆಯಾಗಲು ಅರ್ಹವಿರುವುದಿಲ್ಲ.

ಅದಾಗ್ಯೂ, ಮೇಲೆ ವಿವರಿಸಿದ ಜಮೆಯ ಸಮಾನ ಮೊತ್ತವನ್ನು ಕೇಂದ್ರೀಯ ಮಾರಾಟ ತೆರಿಗೆ (ನೋಂದಣಿ ಹಾಗೂ ವಹಿವಾಟು) ನಿಯಮಗಳು, 1957ರ ನಿಯಮ 12ರಡಿ ನಮೂದಿಸಿರುವಂತೆ ಪ್ರಮಾಣಿಸಿದಾಗ ಸದ್ಯದ ಕಾಯ್ದೆಯಡಿ ಮರುಪಾವತಿಸಲಾಗುವುದು.

**ಪ್ರಶ್ನೆ 3:** ನೋಂದಾಯಿತ ತೆರಿಗೆದಾರರೊಬ್ಬರು ಸದರಿ ಕಾಯ್ದೆಗಳಡಿ 2017 - 18ರ ಜೂನ್ ತ್ರಿಮಾಸದಲ್ಲಿ ಬಂಡವಾಳ ಸರಕುಗಳನ್ನು ಖರೀದಿಸಿದರೆನ್ನೋಣ. ಜೂನ್ 30ರೊಳಗೆ ಇನ್ಸ್ಟಾನ್ಸ್ ತಲುಪಿದ್ದರೂ ಕೂಡ ಸರಕುಗಳು ಜುಲೈ 5, 2017 ರಂದು ತಲುಪುತ್ತವೆ (ಜಿಎಸ್‌ಟಿ ಪದ್ಧತಿಯಡಿ) ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಗೆ ಜಿಎಸ್‌ಟಿಯಲ್ಲಿ ಸೆನ್ಸಾಟ್ ಜಮೆಯು ಪೂರ್ಣವಾಗಿ ಲಭ್ಯವಾಗುವುದೇ?

**ಉತ್ತರ :** ಹೌದು. ಆ ಜಮೆಯು ಸದ್ಯದ ಕಾಯ್ದೆಗಳಡಿ ಸೆನ್ಸಾಟ್ ಜಮೆಯಾಗಿ ಹಾಗೂ ಸಿಜಿಎಸ್‌ಟಿಯಲ್ಲಿ ಜಮೆಯಾಗಿ ಅರ್ಹವಿದ್ದಲ್ಲಿ, ಆ ವ್ಯಕ್ತಿಗೆ 2017-18ರಲ್ಲಿ ಆ ಜಮೆಯ ಲಾಭವು ಪೂರ್ಣವಾಗಿ ದೊರಕುತ್ತದೆ - ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 140(2)ಯ ಅನ್ವಯ

**ಪ್ರಶ್ನೆ 4:** ಸದ್ಯದ ಕಾನೂನಿನಡಿ 'x' ಹಾಗೂ 'y' ವಸ್ತುಗಳ ಮೇಲೆ ಬಂಡವಾಳ ಸರಕುಗಳಿಗೆ ಅನ್ವಯಿಸುವ ಮೌಲ್ಯವರ್ಧಿತ ತೆರಿಗೆಯ ಜಮೆಯು ಲಭ್ಯವಾಗಿಲ್ಲ. ಜಿಎಸ್‌ಟಿಯು ಅಂತಹ ವಸ್ತುಗಳು ಒಳಗೊಂಡಿರುವುದರಿಂದ ನೋಂದಾಯಿತ ವ್ಯಕ್ತಿಯು ಜಿಎಸ್‌ಟಿಯಡಿಯಲ್ಲಿ ಅದರ ಜಮೆಯ ಲಾಭ ಪಡೆಯಬಹುದೇ?

**ಉತ್ತರ :** ತೆರಿಗೆದಾರರು, ಸದ್ಯದ ಕಾನೂನಿನಡಿ ಅಂತಹ ವಸ್ತುಗಳ ಮೇಲೆ ಐಟಿಸಿ ಲಭ್ಯವಿದ್ದಲ್ಲಿ, ಜಿಎಸ್‌ಟಿಯಡಿಯಲ್ಲಿಯೂ ಆ ಸೌಕರ್ಯವನ್ನು ಪಡೆಯಬಹುದು. ಮೇಲೆ ಹೇಳಿರುವಂತೆ ಆ ಎರಡೂ ವಸ್ತುಗಳಿಗೆ ಸಂಬಂಧಿಸಿದಂತೆ ಸದ್ಯದ ಕಾನೂನಿನಡಿ ಜಮೆಗೆ ಅವಕಾಶ ಇಲ್ಲದ ಕಾರಣ ಜಿಎಸ್‌ಟಿಯಲ್ಲಿಯೂ ಆ ಸೌಕರ್ಯವನ್ನು ಪಡೆಯಲಾಗುವುದಿಲ್ಲ - ಸೆಕ್ಷನ್ 140(2) ರ ಪರಂತುಕ.

**ಪ್ರಶ್ನೆ 5:** ತೆರಿಗೆದಾರರು ತಪ್ಪಾಗಿ ಐಟಿಸಿಯ ಪ್ರಯೋಜನವನ್ನು ಪಡೆದಿದ್ದಲ್ಲಿ ಜಿಎಸ್‌ಟಿ ಅಥವಾ ಸದ್ಯದ ಕಾನೂನಿನಡಿ ವಸೂಲಾತಿ ಮಾಡಲಾಗುವುದೇ?

**ಉತ್ತರ :** ಐಟಿಸಿಗೆ ಸಂಬಂಧಿಸಿದಂತೆ ತಪ್ಪಾಗಿ ಐಟಿಸಿಯ ಪ್ರಯೋಜನವನ್ನು ಪಡೆದಿದ್ದು ಸದ್ಯದ ಕಾನೂನಿನಡಿ ವಸೂಲಿ ಮಾಡದೇ ಇದ್ದಲ್ಲಿ, ಜಿಎಸ್‌ಟಿ ಕಾನೂನಿನಡಿ ತೆರಿಗೆಯ ಬಾಕಿಯಾಗಿ ವಸೂಲಾತಿ ಮಾಡಲಾಗುವುದು.

**ಪ್ರಶ್ನೆ 6:** ಸದ್ಯದ ಕಾನೂನಿನಡಿಯಲ್ಲಿ ನೋಂದಣಿ ಅಗತ್ಯವಿಲ್ಲದ ಆದರೆ ಜಿಎಸ್‌ಟಿಯಲ್ಲಿ ನೋಂದಣಿ ಅಗತ್ಯವಿರುವಂತಹವರು ಯಾರೆಂದು ಎರಡು ಉದಾಹರಣೆಗಳನ್ನು ಕೊಡಿ

**ಉತ್ತರ:** ಉದಾಹರಣೆಗೆ ರೂ.60 ಲಕ್ಷ ವಹಿವಾಟು ಇರುವ ಉತ್ಪಾದಕರೊಬ್ಬರು ಸದ್ಯ ಎಸ್‌ಎಸ್‌ಐ ವಿನಾಯ್ತಿಯ ಪ್ರಯೋಜನವನ್ನು ಪಡೆಯ ಬಹುದಾಗಿತ್ತು. ಆದರೆ ಜಿಎಸ್‌ಟಿ ಅಡಿಯಲ್ಲಿ ಇವರ ವಹಿವಾಟು ಅನುಶಾಶಿಸಿದ ಮಿತಿಯಾದ ರೂ.20 ಲಕ್ಷಕ್ಕಿಂತ ಹೆಚ್ಚಾಗಿರುವುದರಿಂದ ಈ ಉತ್ಪಾದಕರು ನೋಂದಾಯಿಸಿಕೊಳ್ಳಬೇಕು. - ಸೆಕ್ಷನ್ 22

ಇ-ವಾಣಿಜ್ಯ ಆಪರೇಟರ್ ಮೂಲಕ ವ್ಯಾಟ್ ನ ಅಡಿಯಲ್ಲಿ ಕನಿಷ್ಠ ಪರಿಮಿತಿಗಿಂತ ಕಡಿಮೆ ವಹಿವಾಟುಳ್ಳ ವ್ಯಾಪಾರಿಗಳೂ ಸಹ ಜಿಎಸ್‌ಟಿಯಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯ ಇದೆ ಏಕೆಂದರೆ ಅಂತಹ ವ್ಯಕ್ತಿಗಳಿಗೆ ಯಾವುದೇ ಕನಿಷ್ಠ ಪರಿಮಿತಿ ಇರುವುದಿಲ್ಲ. - ಸೆಕ್ಷನ್ 24



**ಪ್ರಶ್ನೆ 7:** ನಿಗದಿತ ದಿನದಂದು ಸ್ಟಾಕ್ ರೂಪದಲ್ಲಿ ಇರುವ ವ್ಯಾಟ್ ಪಾವತಿಸಲಾದ ಹೂಡುವಳಿ ಸರಕುಗಳ ಮೇಲೆ ಸೇವಾ ಪೂರೈಕೆದಾರರು ಜಮೆಯ ಲಾಭ ಪಡೆಯಲಾಗುವುದೇ?

**ಉತ್ತರ:** ಹೌದು. ಸೆಕ್ಷನ್ 140(3)ರ ಪ್ರಾವಧಾನಗಳ ಅನ್ವಯ ಸ್ಟಾಕ್ ರೂಪದಲ್ಲಿ ಇರುವ ವ್ಯಾಟ್ ಪಾವತಿಸಲಾದ ಹೂಡುವಳಿ ಸರಕುಗಳ ಮೇಲೆ ಸೇವಾ ಪೂರೈಕೆದಾರರು ಹೂಡುವಳಿ ತೆರಿಗೆ ಜಮೆಯ ಲಾಭ ಪಡೆಯಬಹುದು.

**ಪ್ರಶ್ನೆ 8 :** ನೋಂದಾಯಿತ ತೆರಿಗೆದಾರರೊಬ್ಬರು ಸದ್ಯದ ಕಾಯ್ದೆಗಳಡಿ ಗೊತ್ತುಪಡಿಸಿದ ದಿನದ ಮುಂಚಿನ ತಮ್ಮ ಕೊನೆಯ ವ್ಯಾಟ್ ಸಲ್ಲಿಕೆಯಲ್ಲಿ, ರೂ.10,000/-ದಷ್ಟು ಹೆಚ್ಚಿನ ಐಟಿಸಿ ಹೊಂದಿದ್ದು, ಜಿಎಸ್‌ಟಿಯಲ್ಲಿ ಸಂಯೋಜಿತ ಯೋಜನೆಯ ವಿಕಲ್ಪವನ್ನು ಆರಿಸಿಕೊಂಡರೆ, ಅವರು ಮೇಲೆ ಹೇಳಿದ ಐಟಿಸಿಯನ್ನು ಮುಂದೆ ಸಾಗಿಸಿಕೊಂಡು ಹೋಗಬಹುದೇ?

**ಉತ್ತರ:** ನೋಂದಾಯಿತ ತೆರಿಗೆದಾರನು ಸಂಯೋಜಿತ ಯೋಜನೆಯ ವಿಕಲ್ಪವನ್ನು ಆರಿಸಿಕೊಂಡರೆ ತಮ್ಮ ಹೆಚ್ಚಿನ ವ್ಯಾಟ್ ಐಟಿಸಿಯನ್ನು ಜಿಎಸ್‌ಟಿಯಲ್ಲಿ ಮುಂದೆ ಸಾಗಿಸಿಕೊಂಡು ಹೋಗಲಾರ. - ಸೆಕ್ಷನ್ 140(1)

**ಪ್ರಶ್ನೆ 9:** ಸಿಎಸ್‌ಟಿ (ಕೇಂದ್ರ ಮಾರಾಟ ತೆರಿಗೆ) ಕಾಯ್ದೆಯಡಿ ಮಾರಾಟ ವಾಪಸಾತಿಯಾದ ಆರು ತಿಂಗಳೊಳಗೆ ವಹಿವಾಟಿನ ಮೊತ್ತದಿಂದ ಅಂತಹುದನ್ನು ಕಡಿತಗೊಳಿಸುವ ಅವಕಾಶವಿದೆ. ಜಿಎಸ್‌ಟಿಯಲ್ಲಿ ಮಾರಾಟವಾದ ಆರು ತಿಂಗಳಿನಲ್ಲಿ ಖರೀದಿದಾರರು ಸರಕುಗಳನ್ನು ಹಿಂದಿರುಗಿಸಿದರೆ, ಅವು ತೆರಿಗೆಗೆ ವಿಧಿತವಾಗುತ್ತವೆಯೇ?

**ಉತ್ತರ:** ಸದ್ಯದ ಕಾಯ್ದೆಯಲ್ಲಿ (ಪ್ರಸ್ತುತ ಪ್ರಕರಣದಲ್ಲಿ ಸಿಎಸ್‌ಟಿ) ಯಾವುದೇ ಸರಕಿನ ಮೇಲೆ ನಿಗದಿತ ದಿನದಿಂದ ಆರು ತಿಂಗಳ ಮುಂಚಿತವಾಗಲೂ ಮಾರಾಟದ ಸಮಯದಲ್ಲಿ ತೆರಿಗೆ ಪಾವತಿಸಲಾಗಿದ್ದು ಆ ಬಗೆಯ ಸರಕುಗಳನ್ನು ಕೊಂಡವನು ನಿಗದಿತ ದಿನದ ನಂತರ ಹಿಂದಿರುಗಿಸಿದರೆ, ಆ ಮಾರಾಟ ವಾಪಸಾತಿಯನ್ನು ಕೊಂಡವನಿಂದ ಆಗುತ್ತಿರುವ ಪೂರೈಕೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಎಂದು ಪರಿಗಣಿಸಲಾಗುವುದು ಮತ್ತು ಆ ಪೂರೈಕೆಯ ಮೇಲೆ ಈ ಕರಾರುಗಳು ಅನ್ವಯವಾದಲ್ಲಿ -

(1) ಸರಕುಗಳು ಜಿಎಸ್‌ಟಿ ಕಾಯ್ದೆಯಡಿಯಲ್ಲಿ ತೆರಿಗೆಗೆ ಒಳಪಟ್ಟಿದ್ದರೆ

(2) ಕೊಂಡಿದ್ದವ ಜಿಎಸ್‌ಟಿ ಕಾಯ್ದೆಯಡಿಯಲ್ಲಿ ನೋಂದಾಯಿತನಾಗಿದ್ದರೆ ತೆರಿಗೆ ಪಾವತಿಸಬೇಕಾಗುವುದು.

ಅದಾಗ್ಯೂ, ಮಾರಾಟ ಮಾಡಿದ್ದವನು ಸದ್ಯದ ಕಾಯ್ದೆಯಡಿ ಪಾವತಿಸಿದ್ದ ಆ ಬಗೆಯ ತೆರಿಗೆ (ಪ್ರಸ್ತುತ ಪ್ರಕರಣದಲ್ಲಿ ಸಿಎಸ್‌ಟಿ)ಯ ಮರುಪಾವತಿ ಪಡೆಯಲು ಕೆಳಕಂಡ ಕರಾರುಗಳು ಅನ್ವಯವಾದಲ್ಲಿ ಅರ್ಹನಾಗಿರುತ್ತಾನೆ -

ಮೇಲೆ ಹೇಳಿದಂತಹ ಕೊಂಡವನು ಜಿಎಸ್‌ಟಿಯಲ್ಲಿ ನೋಂದಾಯಿತನಾಗಿರದಿದ್ದರೆ ಹಾಗೂ ಸರಕುಗಳು ನಿಗದಿತ ದಿನದ ಆರು ತಿಂಗಳೊಳಗೆ (ವಿಸ್ತೃತಗೊಳಿಸಲಾದ ಗರಿಷ್ಠ ಎರಡು ತಿಂಗಳೊಳಗೆ) ಹಿಂದಿರುಗಿರಬೇಕು ಮತ್ತು ಸರಕುಗಳನ್ನು ಗುರುತಿಸಬಹುದಾಗಿರಬೇಕು - ಸೆಕ್ಷನ್ 142(1)

**ಪ್ರಶ್ನೆ 10:** ಸದ್ಯದ ಕಾನೂನಿನಡಿಯಲ್ಲಿ ಯಾವುದಾದರೂ ಕೆಲಸಕ್ಕಾಗಿ ಕಳುಹಿಸಿರುವ ಹೂಡುವಳಿ ಸರಕು ಅಥವಾ ಅರ್ಥನಿರ್ಮಿತ-ಸರಕುಗಳನ್ನು ಕೆಲಸ ಮುಗಿದ ಮೇಲೆ ನಿಗದಿತ ದಿನದ ನಂತರ ವಾಪಸು ಮಾಡಿದರೆ ಆ ಉತ್ಪಾದಕರು ಅಥವಾ ಬಿಡಿ ಕೆಲಸಗಾರರು (ಜಾಬ್ ವರ್ಕರ್) ತೆರಿಗೆ ಪಾವತಿಸಬೇಕಾಗುತ್ತದೆಯೇ?

**ಉತ್ತರ:** ಇಲ್ಲ. ಈ ಕೆಳಕಂಡ ಸಂದರ್ಭಗಳಲ್ಲಿ ಉತ್ಪಾದಕರು ಅಥವಾ ಬಿಡಿ ಕೆಲಸಗಾರರು (ಜಾಬ್ ವರ್ಕರ್) ತೆರಿಗೆಯನ್ನು ಪಾವತಿಸಬೇಕಾಗುವುದಿಲ್ಲ -

\* ಸದ್ಯದ ಕಾನೂನಿನ ಉಪಬಂಧಗಳಿಗೆ ಅನುಗುಣವಾಗಿ ನಿಗದಿತ ದಿನದ ಮುನ್ನ ಹೂಡುವಳಿ ಸರಕುಗಳನ್ನು ಅಥವಾ ಅರ್ಥನಿರ್ಮಿತ-ಸರಕುಗಳನ್ನು ಬಿಡಿ-ಕೆಲಸಕ್ಕೆ ಕಳುಹಿಸಿದ್ದರೆ;

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

\* ನಿಗದಿತ ದಿನದಿಂದ ಹಿಡಿದು ಆರು ತಿಂಗಳೊಳಗೆ (ಅಥವಾ 2 ತಿಂಗಳ ವಿಸ್ತೃತ ಅವಧಿಯಲ್ಲಿ), ಆ ಸರಕುಗಳನ್ನು ಬಿಡಿ-ಕೆಲಸದವರು ವಾಪಸು ಮಾಡಿದ್ದರೆ,

\* ಉತ್ಪಾದಕರು ಹಾಗೂ ಬಿಡಿ-ಕೆಲಸದವರಿಬ್ಬರೂ, ಬಿಡಿ-ಕೆಲಸದವರ ಸ್ಟಾಕ್ ನಲ್ಲಿ ನಿಗದಿತ ದಿನದಂದು ಇರುವ ಸರಕುಗಳ ವಿವರಣೆಗಳನ್ನು ನಿಗದಿತ ಪ್ರಪತ್ರದಲ್ಲಿ ಘೋಷಿಸಿದ್ದರೆ.

ಸಂಬಂಧಪಟ್ಟ ಸೆಕ್ಷನ್ ಗಳು - 140(1), 140(2) ಮತ್ತು 140(4)

ಆದಾಗ್ಯೂ, ಆ ಹೂಡುವಳಿ ಸರಕುಗಳು ಅಥವಾ ಅರ್ಥನಿರ್ಮಿತ-ಸರಕುಗಳು ಆರು ತಿಂಗಳೊಳಗೆ (ಅಥವಾ 2 ತಿಂಗಳ ವಿಸ್ತೃತ ಅವಧಿಯೊಳಗೆ) ಹಿಂದಿರುಗಿಸಲ್ಪಡದಿದ್ದರೆ, ಅದರ ಸಂಬಂಧಿ ಪಡೆದುಕೊಂಡ ಹೂಡುವಳಿ ತೆರಿಗೆ ಜಮೆಯನ್ನು ವಸೂಲಿ ಮಾಡಬಹುದು.

**ಪ್ರಶ್ನೆ 11:** ನಿರ್ದಿಷ್ಟ ಕಾಲಾವಧಿಯಲ್ಲಿ ಬಿಡಿ-ಕೆಲಸದವರು ಸರಕುಗಳನ್ನು ವಾಪಸ್ಸು ಮಾಡದಿದ್ದರೆ ಏನಾಗುತ್ತದೆ?

**ಉತ್ತರ :** ನಿಗದಿತ ದಿನದಿಂದ ಆರು ತಿಂಗಳೊಳಗೆ (ಅಥವಾ 2 ತಿಂಗಳ ವಿಸ್ತೃತ ಅವಧಿಯೊಳಗೆ) ಸರಕುಗಳನ್ನು ಉತ್ಪಾದಕನ ವ್ಯವಹಾರದ ಸ್ಥಳಕ್ಕೆ ವಾಪಸ್ಸು ಮಾಡದಿದ್ದರೆ ಬಿಡಿ-ಕೆಲಸದವರೇ ಸರಕುಗಳ ಮೇಲಿನ ತೆರಿಗೆ ಪಾವತಿಸಬೇಕಾಗುತ್ತದೆ. ಸೆಕ್ಷನ್ 141(1) ಮತ್ತು 141(2)

**ಪ್ರಶ್ನೆ 12:** ಉತ್ಪಾದಕರೊಬ್ಬರು ಪರಿೀಕ್ಷಣೆಗೆಂದು ಕಳುಹಿಸಿರುವ ಪೂರ್ಣನಿರ್ಮಿತ ಸರಕುಗಳನ್ನು ಬೇರೆ ತೆರಿಗೆದಾರನಿಗೆ ವರ್ಗಾಯಿಸಬಹುದೇ?

**ಉತ್ತರ:** ಹೌದು, ಉತ್ಪಾದಕರೊಬ್ಬರು ಪರಿೀಕ್ಷಣೆಗೆಂದು ಕಳುಹಿಸಿರುವ ಪೂರ್ಣನಿರ್ಮಿತ ಸರಕುಗಳನ್ನು ತೆರಿಗೆ ಪಾವತಿಸಿ ಭಾರತದೊಳಗೆ ಅಥವಾ ತೆರಿಗೆ ಪಾವತಿಸದೇ ರಫ್ತು ಆರು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ತಿಂಗಳೊಳಗೆ (ಅಥವಾ 2 ತಿಂಗಳ ವಿಸ್ತೃತ ಅವಧಿಯೊಳಗೆ) ಬೇರೆ ತೆರಿಗೆದಾರನಿಗೆ ವರ್ಗಾಯಿಸಬಹುದು. ಸೆಕ್ಷನ್ 141(3)

**ಪ್ರಶ್ನೆ 13:** ಸದ್ಯದ ಕಾನೂನಿನಡಿ ಯಾವುದಾದರೂ ನಿರ್ದಿಷ್ಟ ಪರಿಷ್ಕರಣೆಗಾಗಿ ಕಾರ್ಖಾನೆಯೊಂದರಿಂದ ತೆರವುಗೊಳಿಸಲಾದ ಪೂರ್ಣ ಉತ್ಪಾದನೆಗೊಂಡ ಸರಕುಗಳನ್ನು ನಿಗದಿತ ದಿನದಂದು ಅಥವಾ ನಂತರದಲ್ಲಿ ಹಿಂತಿರುಗಿಸಿದರೆ ಅಂತಹವುಗಳ ಮೇಲೆ ಜಿಎಸ್‌ಟಿ ಪಾವತಿಸಬೇಕಾಗುವುದೇ?

**ಉತ್ತರ:** ಇಲ್ಲ. ಯಾವುದಾದರೂ ನಿರ್ದಿಷ್ಟ ಪರಿಷ್ಕರಣೆಗಾಗಿ ನಿಗದಿತ ದಿನದೊಳಗೆ ಕಾರ್ಖಾನೆಯೊಂದರಿಂದ ತೆರವುಗೊಳಿಸಲಾದ ಪೂರ್ಣ ಉತ್ಪಾದನೆಗೊಂಡ ಸರಕುಗಳು, ಆ ಬಗೆಯ ಪರಿಷ್ಕರಣೆಯ ನಂತರ ನಿಗದಿತ ದಿನದಿಂದ ಆರು ತಿಂಗಳೊಳಗೆ (ಅಥವಾ 2 ತಿಂಗಳ ವಿಸ್ತೃತ ಅವಧಿಯೊಳಗೆ) ಹಿಂತಿರುಗಿದರೆ ಅವುಗಳ ಮೇಲೆ ಜಿಎಸ್‌ಟಿಯಡಿಯಲ್ಲಿ ಯಾವ ತೆರಿಗೆಯೂ ಪಾವತಿಸಬೇಕಾಗಿಲ್ಲ. - ಸೆಕ್ಷನ್ 141(3)

**ಪ್ರಶ್ನೆ 14:** ಸದ್ಯದ ಕಾನೂನಿನಡಿ ಉತ್ಪಾದನೆಯ ಪರಿಮಿತಿಗೆ ಒಳಪಡದ ಪರಿಕ್ಷಣೆ ಅಥವಾ ಇನಾವುದೇ ಕಾರ್ಯಕ್ರಮಗಳ ಬಿಡಿ-ಕೆಲಸಕ್ಕೆ ಕಳುಹಿಸಿದ ಉತ್ಪಾದಿತ ಸರಕುಗಳ ಮೇಲೆ ಯಾವ ಸಂದರ್ಭಗಳಲ್ಲಿ ಜಿಎಸ್‌ಟಿ ಅನ್ವಯ ತೆರಿಗೆ ಪಾವತಿಸುವುದು ಅನಿವಾರ್ಯವಾಗುತ್ತದೆ?

**ಉತ್ತರ:** ಜಿಎಸ್‌ಟಿ ಅನ್ವಯ ಸದ್ಯದ ಕಾನೂನಿನಡಿ ಉತ್ಪಾದನೆಯ ಪರಿಮಿತಿಗೆ ಒಳಪಡದ ಪರಿಕ್ಷಣೆ ಅಥವಾ ಇನಾವುದೇ ಕಾರ್ಯಕ್ರಮಗಳ ಬಿಡಿ-ಕೆಲಸಕ್ಕೆ ಕಳುಹಿಸಿದ ಉತ್ಪಾದಿತ ಸರಕುಗಳ ಮೇಲೆ ತೆರಿಗೆ ಪಾವತಿಸಬೇಕಾಗುವುದು ಆ ಬಗೆಯ ಸರಕುಗಳು ಉತ್ಪಾದಕನಿಗೆ ನಿಗದಿತ ದಿನದಿಂದ ಆರು ತಿಂಗಳೊಳಗೆ (ಅಥವಾ 2 ತಿಂಗಳ ವಿಸ್ತೃತ ಅವಧಿಯೊಳಗೆ) ಹಿಂತಿರುಗದಿದ್ದ ಸಂದರ್ಭದಲ್ಲಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹಾಗೂ, ಆ ಬಗೆಯ ಸರಕುಗಳು ನಿಗದಿತ ದಿನದಿಂದ ಆರು ಹಿಂತಿರುಗದಿದ್ದರೆ ಉತ್ಪಾದಕನು ಪಡೆದುಕೊಂಡ ಹೂಡುವಳಿ ತೆರಿಗೆ ಜಮೆಯನ್ನು ಕೂಡ ವಸೂಲಿ ಮಾಡಬಹುದು. ಸೆಕ್ಷನ್ 141(3)

**ಪ್ರಶ್ನೆ 15:** ಸೆಕ್ಷನ್ 141ರಲ್ಲಿ ಚರ್ಚಿಸಿರುವ ಎರಡು ತಿಂಗಳುಗಳ ವಿಸ್ತರಣೆ ಸಹಜವಾಗಿ ಲಭಿಸುತ್ತದೆಯೇ?

**ಉತ್ತರ:** ಇಲ್ಲ, ಅದು ಸಹಜವಾಗಿ ಲಭಿಸುವುದಿಲ್ಲ. ಸಾಕಷ್ಟು ಕಾರಣವನ್ನು ಪ್ರಮಾಣಿಸಿದಲ್ಲಿ ಆಯುಕ್ತರು ವಿಸ್ತರಣೆ ನೀಡಬಲ್ಲರು.

**ಪ್ರಶ್ನೆ 16:** ಮೂಲ್ಯಗಳ ಪರಿಷ್ಕರಣೆಗೆ ಡೆಬಿಟ್/ಕ್ರೆಡಿಟ್ ನೋಟ್ ಜಾರಿಗೊಳಿಸಲು ಸಮಯ ಪರಿಮಿತಿ ಏನು?

**ಉತ್ತರ:** ತೆರಿಗೆದಾರರು ಮೂಲ್ಯಗಳ ಪರಿಷ್ಕರಣೆಯ 30 ದಿನಗಳ ಒಳಗೆ ಡೆಬಿಟ್ / ಕ್ರೆಡಿಟ್‌ನೋಟ್‌ಗಳನ್ನು ಅಥವಾ ಪೂರಕ ಇನ್ವಾಯಿಸ್ ಜಾರಿಗೊಳಿಸಬಹುದು. ಮೂಲ್ಯಗಳ ಕಡಿತವಾಗಿದ್ದರೆ, ಇನ್ವಾಯಿಸ್ ಅಥವಾ ಕ್ರೆಡಿಟ್‌ನೋಟ್ ಪಡೆದಿರುವವರು ಅಂತಹ ತೆರಿಗೆ ದಾಯಿತ್ವದ ಕಡಿತಕ್ಕೆ ಸರಿಸಮಾನವಾಗಿ ತಮ್ಮ ಐಟಿಸಿಯನ್ನು ಕಡಿತಗೊಳಿಸಿದ್ದರೆ ಮಾತ್ರವೇ ತೆರಿಗೆದಾರರಿಗೆ ತೆರಿಗೆ ದಾಯಿತ್ವವನ್ನು ಕಡಿಮೆ ಮಾಡಬಹುದು. ಸೆಕ್ಷನ್ 142(2).

**ಪ್ರಶ್ನೆ 17:** ಸದ್ಯದ ಕಾನೂನಿನಡಿ ಬಾಕಿ ಇರುವ ತೆರಿಗೆ/ಬಡ್ಡಿ ಮರುಪಾವತಿಯ ಸ್ಥಿತಿ ಏನಾಗುತ್ತದೆ?

**ಉತ್ತರ:** ಬಾಕಿ ಇರುವ ತೆರಿಗೆ/ಬಡ್ಡಿ ಮರುಪಾವತಿ ದಾವೆಗಳನ್ನು ಸದ್ಯದ ಕಾನೂನಿನ ಪ್ರಾವಧಾನಗಳ ಅನ್ವಯ ವಿಲೇವಾರಿ ಮಾಡಲಾಗುವುದು. ಸೆಕ್ಷನ್ 142(3).

**ಪ್ರಶ್ನೆ 18:** ಸದ್ಯದ ಕಾನೂನಿನಡಿ ಬಾಕಿ ಇರುವ ಸೇನ್ಯಾಟ್/ಐಟಿಸಿ ದಾವೆಗಳಿಗೆ ಸಂಬಂಧಿಸಿದ ಪರಿಷ್ಕರಣೆ ಅಥವಾ ಮೇಲ್ಮನವಿಯ ಸ್ಥಿತಿ ಏನಾಗುತ್ತದೆ? ಅದೇನಾದರೂ ಹೊರವಳಿ ಬಾಧ್ಯತೆಯ ಕುರಿತಾದ ಪರಿಷ್ಕರಣೆ ಅಥವಾ ಮೇಲ್ಮನವಿಯಾಗಿದ್ದಾರೆ ಏನಾಗುತ್ತದೆ?

**ಉತ್ತರ:** ನಿಗದಿತ ದಿನದಂದು ಅಥವಾ ಅದರ ಮುನ್ನ ಅಥವಾ ತರುವಾಯ ಆರಂಭವಾದ ಸೇನ್ಯಾಟ್/ಐಟಿಸಿ ದಾವೆ ಅಥವಾ ಹೊರವಳಿ ಬಾಧ್ಯತೆಗೆ ಸಂಬಂಧಿಸಿದ ಪ್ರತಿ ಮೇಲ್ಮನವಿ, ಪರಿಷ್ಕರಣೆ, ಪುನರ್ವಿಮರ್ಶೆಯು ಸದ್ಯದ ಕಾನೂನಿನಡಿಯೇ ಪೂರ್ಣಗೊಳಿಸಲಾಗುವುದು. ಸೇನ್ಯಾಟ್/ಐಟಿಸಿ/ಹೊರವಳಿ ಬಾಧ್ಯತೆಯ ಯಾವುದೇ ಮೊತ್ತ ಮರುಪಾವತಿಗೆ ಅರ್ಹವೆಂದು ಕಂಡುಬಂದಲ್ಲಿ ಸದ್ಯದ ಕಾನೂನಿನಡಿಯಲ್ಲೇ ಮರುಪಾವತಿ ನೀಡಲಾಗುವುದು.

ಆದರೆ, ಯಾವುದೇ ಮೊತ್ತವನ್ನು ವಸೂಲಿ ಮಾಡಬೇಕಾದಲ್ಲಿ ಅದನ್ನು ಜಿಎಸ್‌ಟಿಯಡಿಯಲ್ಲಿ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುವುದು. ಸೆಕ್ಷನ್ 142(6)/142(7).

**ಪ್ರಶ್ನೆ 19:** ಮೇಲ್ಮನವಿ ಅಥವಾ ಪರಿಷ್ಕೃತ ಆದೇಶವು ತೆರಿಗೆದಾರರ ಪರವಾಗಿ ಜಾರಿಯಾದರೆ ಜಿಎಸ್‌ಟಿಯಲ್ಲಿ ಮರುಪಾವತಿ ಮಾಡಲಾಗುವುದೇ? ತೆರಿಗೆದಾರರ ವಿರುದ್ಧ ನಿರ್ಣಯವು ಬಂದರೆ ಏನು ಮಾಡಲಾಗುವುದು?

**ಉತ್ತರ :** ಮರುಪಾವತಿಯನ್ನು, ಹಿಂದಿನ ಕಾನೂನಿನ ಪ್ರಾವಧಾನಗಳ ಅನ್ವಯವೇ ಮಾಡಲಾಗುವುದು. ಏನಾದರೂ ವಸೂಲಿ ಮಾಡಬೇಕಾದ ಸಂದರ್ಭದಲ್ಲಿ, ಸದ್ಯದ ಕಾಯ್ದೆಗಳಡಿ ವಸೂಲಿ ಆಗಿಲ್ಲದಿದ್ದರೆ, ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಬಾಕಿಯೆಂದು ಪರಿಗಣಿಸಿ ವಸೂಲಿ ಮಾಡಲಾಗುವುದು. ಸೆಕ್ಷನ್ 142(6)/142(7).

**ಪ್ರಶ್ನೆ 20:** ಸದ್ಯದ ಕಾನೂನಿನಡಿ ಸಲ್ಲಿಸಲಾದ ಸಲ್ಲಿಕೆಗಳಲ್ಲಿ ಪರಿಷ್ಕರಣೆಯ ಕಾರಣ ಮಾಡಬೇಕಾಗಿ ಬರುವ ಮರುಪಾವತಿಯನ್ನು ಜಿಎಸ್‌ಟಿ ಅಡಿ ಹೇಗೆ ನಿಭಾಯಿಸಲಾಗುವುದು?

**ಉತ್ತರ:** ನಿಗದಿತ ದಿನದ ನಂತರ ಸದ್ಯದ ಕಾನೂನಿನಡಿ ಸಲ್ಲಿಸಲಾದ ಸಲ್ಲಿಕೆಗಳ ಪರಿಷ್ಕರಣೆಯ ಕಾರಣ ಮಾಡಬೇಕಾಗಿ ಬರುವ ಮರುಪಾವತಿಯನ್ನು ಸದ್ಯದ ಕಾನೂನಿನ ಪ್ರಾವಧಾನಗಳ ಅಡಿಯಲ್ಲಿ ನಗದು ನೀಡಿ ವಿಲೇವಾರಿ ಮಾಡಲಾಗುವುದು. ಸೆಕ್ಷನ್ 142(9)(b).

**ಪ್ರಶ್ನೆ 21:** ಸದ್ಯದ ಕಾನೂನಿನಡಿಯಲ್ಲಿ ಮಾಡಿಕೊಂಡ ಒಪ್ಪಂದದ ಮೇಲೆ, ಜಿಎಸ್‌ಟಿ ಅಡಿಯಲ್ಲಿ ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆ ಮಾಡಿದ್ದರೆ ಯಾವ ತೆರಿಗೆಯನ್ನು ಪಾವತಿಸಬೇಕು?

**ಉತ್ತರ :** ಅಂತಹ ಪೂರೈಕೆಗಳ ಮೇಲೆ ಜಿಎಸ್‌ಟಿಯನ್ನು ಪಾವತಿಸಬೇಕು. ಸೆಕ್ಷನ್ 142(10).

**ಪ್ರಶ್ನೆ 22:** ಸರಕು/ಸೇವೆಯ ಒಂದು ನಿರ್ದಿಷ್ಟ ಪೂರೈಕೆಯ ಮೇಲೆ ಸದ್ಯದ ಕಾನೂನಿನಡಿ ತೆರಿಗೆ ವಿಧಿಸಲಾಗಿದ್ದು, ಆ ಪೂರೈಕೆಯನ್ನು ಜಿಎಸ್‌ಟಿ ಜಾರಿಗೆ ಬಂದ ನಂತರದಲ್ಲಿ ಮಾಡಿದ್ದಲ್ಲಿ ಜಿಎಸ್‌ಟಿಯನ್ನು ಕೂಡ ಪಾವತಿಸಬೇಕೆ?

**ಉತ್ತರ:** ಇಲ್ಲ. ಸದ್ಯದ ಕಾನೂನಿನಡಿ ತೆರಿಗೆ ವಿಧಿಸಲಾಗಿದ್ದಲ್ಲಿ ಸರಕು/ಸೇವೆಯ ಒಂದು ನಿರ್ದಿಷ್ಟ ಪೂರೈಕೆಯ ಮೇಲೆ ಜಿಎಸ್‌ಟಿಯಲ್ಲಿ ಯಾವ ತೆರಿಗೆಯನ್ನೂ ಪಾವತಿಸಬೇಕಾದ ಅಗತ್ಯವಿಲ್ಲ. ಸೆಕ್ಷನ್ 142(11).

**ಪ್ರಶ್ನೆ 23:** ನಿಗದಿತ ದಿನದ ನಂತರ ಸದ್ಯದ ಕಾಯ್ದೆಯಡಿ ಯಾವುದಾದರೂ ತೆರಿಗೆ ಆಕಲನ ಅಥವಾ ನಿರ್ಣಯದ ಪ್ರಕರಣದಲ್ಲಿ ತೆರಿಗೆ, ಬಡ್ಡಿ, ದಂಡ, ಜುಲ್ಮಾನೆ ಮರುಪಾವತಿಸ ಬೇಕಾಗಿ ಬಂದರೆ, ಆ ಮೊತ್ತವನ್ನು ಜಿಎಸ್‌ಟಿ ಕಾಯ್ದೆಯಡಿ ಮರುಪಾವತಿ ಮಾಡಲಾಗುವುದೇ?

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

**ಉತ್ತರ:** ಇಲ್ಲ. ಆ ಬಗೆಯ ಮರುಪಾವತಿಯನ್ನು ಸದ್ಯದ ಕಾನೂನಿನ ಪ್ರಾವಧಾನಗಳ ಅಡಿಯಲ್ಲಿ ನಗಡು ನೀಡಿ ವಿಲೇವಾರಿ ಮಾಡಲಾಗುವುದು. ಸೆಕ್ಷನ್ 142(8)(b).

**ಪ್ರಶ್ನೆ 24:** ಸದ್ಯದ ಕಾನೂನಿನಡಿಯಲ್ಲಿ ಐಎಸ್‌ಡಿ ಮೂಲಕ ಸೇವೆಗಳನ್ನು ಪಡೆಯಲಾಗಿದ್ದರೆ, ಅದಕ್ಕೆ ಸಂಬಂಧಿಸಿದ ಐಟಿಸಿಯನ್ನು ಜಿಎಸ್‌ಟಿ ಪದ್ಧತಿಯಡಿ ವಿತರಿಸಬಹುದೇ?

**ಉತ್ತರ:** ಹೌದು. ಅಂತಹ ಸೇವೆಗಳಿಗೆ ಸಂಬಂಧಿಸಿದಂತೆ ಇನ್ವಾಯಿಸ್ ನಿಗದಿತ ದಿನದೊಳಗೆ ಅಥವಾ ನಂತರದಲ್ಲಿ ದೊರಕಿದರೂ ವಿತರಿಸಬಹುದು. ಸೆಕ್ಷನ್ 140(7).

**ಪ್ರಶ್ನೆ 25:** ರಾಜ್ಯ ವ್ಯಾಪ್ತಿ ಮೂಲದಲ್ಲೇ ತೆರಿಗೆ ಕಡಿತಗೊಳಿಸಬೇಕಾದ ಸರಕಿನ ಮಾರಾಟ ಹಾಗೂ ಇನ್ವಾಯಿಸ್ ನೀಡುವಿಕೆ ನಿಗದಿತ ದಿನದ ಮುನ್ನವೇ ಆಗಿದ್ದಲ್ಲಿ, ಪಾವತಿ ನಿಗದಿತ ದಿನದ ನಂತರವಾದರೆ ಜಿಎಸ್‌ಟಿಯಡಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತಗೊಳಿಸಬೇಕೆ?

**ಉತ್ತರ:** ಇಲ್ಲ, ಆ ಬಗೆಯ ಪ್ರಕರಣಗಳಲ್ಲಿ ಜಿಎಸ್‌ಟಿಯಡಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತಗೊಳಿಸಬೇಕಾಗಿರುವುದಿಲ್ಲ.

**ಪ್ರಶ್ನೆ 26:** ಅನುಮೋದನೆ ಮೇರೆಗೆ ನಿಗದಿತ ದಿನಕ್ಕಿಂತ ಆರು ತಿಂಗಳು ಮುನ್ನದ ಕಾಲಾವಧಿಯಲ್ಲಿ ಸರಕುಗಳನ್ನು ಕಳುಹಿಸಲಾಗಿದ್ದು, ನಿಗದಿತ ದಿನದಿಂದ ಆರು ತಿಂಗಳ ನಂತರ ಅವುಗಳ ಮಾರಾಟಗಾರರಿಗೆ ವಾಪಸು ಮಾಡಲಾದರೆ, ಅಂತಹ ಸಂದರ್ಭದಲ್ಲಿ ಜಿಎಸ್‌ಟಿ ಅಡಿ ತೆರಿಗೆಯನ್ನು ಪಾವತಿಸಬೇಕೆ?

**ಉತ್ತರ:** ಹೌದು. ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಪಾವತಿಸಬೇಕಾದ ಸರಕುಗಳಾದರೆ ಮತ್ತು ಸರಕುಗಳನ್ನು ಒಪ್ಪದ ಅಥವಾ ತಿರಸ್ಕರಿಸಿದ ವ್ಯಕ್ತಿಯು ನಿಗದಿತ ದಿನದಿಂದ 6 ತಿಂಗಳ (ಅಥವಾ ವಿಸ್ತೃತ ಎರಡು ತಿಂಗಳ) ನಂತರ ಅವುಗಳನ್ನು ಹಿಂತಿರುಗಿಸಿದರೆ ತೆರಿಗೆಯನ್ನು



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪಾವತಿಸಬೇಕು. ಈ ತರಹದ ಪ್ರಕರಣಗಳಲ್ಲಿ ಅನುಮೋದನೆ ಮೇರೆಗೆ ಕಳುಹಿಸಿದ ವ್ಯಕ್ತಿಯೂ ತೆರಿಗೆ ಪಾವತಿಸಬೇಕಾಗುತ್ತದೆ. ಸೆಕ್ಷನ್ 142(12).

\*\*\*\*